


೧೯೬೫ ಕ್ರಿಸ್ತ ಕ್ರಿಸ್ತ



ಬಿದಿಗೆ ಚೆಂಡ್ರಮು ಪ್ರೇಣಕು

ಎಂ. ಕೆ. ಇಂದಿರಾ

ಪ್ರಕಾಶ ಸಾಹಿತ್ಯ
ಎ, ತಲಕಾಡು ಸುಭೂರಾವ್ ಗಳ್ಳಿ
ಅರಳೀಪೇಟ್ : : ಬೆಂಗಳೂರು-53

ವೊದಲ ಮುದ್ರಣ : ಸವಂಬರ್ ಇಂಡ್.

ದ್ವಿತೀಯ ಮುದ್ರಣ : ಡಿಸೆಂಬರ್ ಇಂಡ್.

ತೃತೀಯ ಮುದ್ರಣ : ಜೂನ್ ಇಂಡ್

ಹಕ್ಕುಗಳು : ಪ್ರಕಾಶಕರದು

ಮುದ್ರಣ :

ಮಗಜಿ ಪ್ರೈಸ್

ಅರಳೇಪೇಟಿ ಬೆಂಗಳೂರು-560053

ಕರ್ತೆಗೆ ಮುನ್ನ

‘ಬಿದಿಗೆ ಚಂದ್ರಮು ಡೊಂಕು’ ಇದು ಉತ್ತರದ ವರಕ್ವಿಲ್ಲವರೆ ಒಂದು ಕವಿತೆಯು ಸಾಲು. ಕಾದಂಬರಿ ಬರೆಯುವ ಮುನ್ನ ಆ ಹಿರಿಯರ ಕ್ಷಮೆ ಕೋರುತ್ತೇನೆ.

ಕಾದಂಬರಿಯ ನಾಯಕ ಬೃಂದಾಳ ಪಾಲಿನ ಚಂದ್ರಮು ವಸಂತ. ಅವನು ಬಿದಿಗೆಯ ಚಂದ್ರಮನಾಡರೂ ಚಂದ್ರಮನಂತೆಯೇ ಕಡುಪಾಪಿಯ ಮೇಲೂ, ಪುಣ್ಯಶಾಲಿಯ ಮೇಲೂ ನಿಷ್ಪತ್ತಪಾತನಾದ ಹೈದಾರ್ಯದ ಬೆಳೆ ದಿಂಗ್ಲ ತಂಪನ್ನೇ ರಾಯಿಸಿದ್ದಾನೆ. ಪ್ರಕೃತಿಯಂತೆ ಎಲ್ಲರ ಮೇಲೂ ಒಂದೇ ಬಗೆಯ ಘೃದಯ ಘೃತಾಲ್ಯತೆ ಇದೆ ಅವನಿಗೆ. ಅಂತೆ ಅವನು ಗೋಡಾವರಿ ಯನ್ನೂ ಕೈಮಿಸಿದ್ದಾನೆ.

ಇದೇ ಕಾದಂಬರಿಯ ವಸ್ತು, ಪ್ರಕಾಶ ನಾಹಿತ್ಯದವರು ಅಷ್ಟೇ ಅಭಿಮಾನ, ಹೈದಾರ್ಯಗಳಿಂದ ಸನ್ನು ಈ ಕೃತಿಯನ್ನು ತೀಗೆದುಕೊಂಡು ಪ್ರಕಟಿಸಿ ಉಪಕರಿಸಿದ್ದಾರೆ. ಸುಂದರ ಮುದ್ರಣ ಒದಗಿಸಿದ ಮುಹೂರಿಗೂ, ಪ್ರಕಸ್ತ ಮುಖಪುಟ ಬರೆದ ಕಲಾವಿನರಿಗೂ ಹಾಗೂ ಅಭಿಮಾನಿ ಓದುಗ ಕೋಟಿಗೂ ಈ ಮೂಲಕ ಅಭಿನಂದನೆಗಳನ್ನೀರುತ್ತೇನೆ.

—೧೦. ಕೆ. ಇಂಡಿರಾ

೮

ಗಂಧರ್ವ ಲೋಕದಂತೆ ನಾನಾ ಬಣ್ಣದ ಸೀರೆಗಳನ್ನುಟ್ಟು ನಿಗನಿಗಿ
ಆಧರಣಗಳನ್ನುಟ್ಟು ಮದುನೆಯ ಮನೆತುಂಬ ಓಡಾಡುವ ಹೆಣ್ಣು ಮಕ್ಕಳಲ್ಲಿ
ಶೀರಾ ಸಾಧಾರಣ ವಾಯಿಲ್ ಸೀರೆಯುಟ್ಟು ಓಡಾಡುವ ಬೃಂದಾ ಶ್ರೀಮಂತಿ
ಸಿತಾಬಾಯಿಯ ಗಮನ ಸೇಳಿದಿದ್ದಳು.

ನಾದಿನಿ ರುಕ್ಷೀಣೇಬಾಯಿಯ ಮಗಳ ಮದುನೆಗೆ ಬಂದವರು ಸಿತಾ
ಬಾಯಿ. ಶ್ರೀಮಂತಿ ಅಣ್ಣ-ಅತ್ಯಿಗೆಯರನ್ನು ಓಡಾಡಲು ಬಿಡುವರೇ
ರುಕ್ಷೀಣೇಬಾಯಿ ? ಮೈತುಂಬ ಆಭರಣವಿಟ್ಟು ರೊಟ್ಟಿ ಅಂಚಿನ ಜರತಾರಿ
ಸೀರೆಯುಟ್ಟು ಮದುನೆಯ ಚಪ್ಪರದಲ್ಲಿ ಹೆಂಗಳೆಯರ ನಡುವೆ ಆಧ್ಯಾತ್ಮಿಕೆಯಂತೆ
ಗತಿನಿಂದ ಪದ್ಮಾಸನವಿಟ್ಟು ಕುಳಿತಿರುವ ಸಿತಾಬಾಯಿಯ ಮುಖ
ದಲ್ಲೂ ಒಂದು ಎಂದೆಂದಿಗೂ ಅಳಸಲಾರದಂತಹ ರೇಖೆ ಎದ್ದೂ ಕಾಣುತ್ತಿದೆ.
ಅದು ಏನೆಂದು ಯಾರಿಗೆ ಅರ್ಥವಾಗಬೇಕು ?

ಮದುವೆ ಮನೆಯ ಸಾವಿರಾರು ಮಂದಿಯೊಡನೆ ಮಾತನಾಡುವಾಗಲೂ
ಸಿತಾಬಾಯಿಯ ಕಣ್ಣು ಬೃಂದಾಳ ಹಿಂದೆ-ಮುಂದೆ ಅಲೆದಾಡುತ್ತಿದೆ. ಆ
ಗದ್ದಲದಲ್ಲೂ ಅವರ ಮನ ಯೋಚಿಸುತ್ತಿದೆ—

‘ನಮ್ಮ ರುಕ್ಷೀಣೇನ ಬಳಗವಂತೂ ಅಲ್ಲ ಈ ಹುಡುಗಿ. ಕಸಿಲಾನ ಕಾಲ್ಸಾಮೇಟ್‌ ಇದ್ದರೂ ಇದ್ದಿತು. ಆದರೆ ಕಸಿಲಾನ ಕಾಲ್ಸಾಮೇಟ್ ಒಂದು ಹಿಂಡು ಮಂದಿ ಬಂದಿದ್ದಾರಲ್ಲ ? ಈ ಹುಡುಗಿ ಅವರೊಟ್ಟಿಗೆ ಸೇರ
ಲೊಳ್ಳಳು ? ಆದರೆ ಆ ಶೋಕೇ ಹುಡುಗಿರೆಲ್ಲರನ್ನು ಇವಳಿಗೆ ನಿವಾಳಿಸಿ
ತೆಗೇಬೇಕು ? ಎಂಥ ಚೆಂದೊಳ್ಳಿ ಹುಡುಗಿ ?’

ಅವಳ ಬಗ್ಗೆ ಯಾರನ್ನಾದರೂ ಕೇಳೋಣವೆಂದರೆ ಯಾಕೋ ಮನಸ್ಸು
ಹಿಂಜರಿಕೆ. ತನ್ನ ಮನೆಯ ವಿಷಯ ಸಾಮಾನ್ಯವಾಗಿ ಇಲ್ಲಿ ಎಲ್ಲರಿಗೂ ತಿಳಿದಿಷೆ.-

ಈ ಸಾವಿರಾರು ಮಂದಿಯಲ್ಲಿ ಯಾಕೆ ವಿಚಾರಿಸಬೇಕು ? ಮಂದುವೆ ಕಳಿಯಲ್ಲಿ ಸೋಡೊಎಂದುಕೊಂಡರು.

ಆದರೂ ಅವೇ ಕಣ್ಣಾಗಳು ಅವಳ ಹಿಂದೆ ಹಿಂದೆ ತಮ್ಮ ಯಜಮಾನರು ಬಿಂದೂರಾಯರು ಆಕಸ್ಮಿಕವಾಗಿಯಾದರೂ ಆ ಹುಡುಗಿಯನ್ನು ಗಮನಿಸಬಹುದೆ ? ಎಂದು ಹತ್ತಾರು ಬಾರಿ ಅವರತ್ತ ಸ್ವೀಡಿದರು.

ಇಲ್ಲ, ಬಿಂದೂರಾಯರು ಹಿರಿಯರ ಗುಂಪಿನಲ್ಲಿ ಸೇರಿ ಹೋಗಿದ್ದಾರೆ. ಅವರ ವಯಸ್ಸಿನವರೇ ಆದ ನೂರಾರು ಮಂದಿ ಪರೋವೃದ್ಧರ ಗುಂಪಿನಲ್ಲಿ ಅವರು ಗಣ್ಯವೃಕ್ಷಿಗಳು. ರೈಲ್ವೈ ಡಿಸಾಟ್‌ಎಂಬೇಂಬೆನಲ್ಲಿ ಉನ್ನತಾಧಿಕಾರಿಗಳಾಗಿದ್ದ ನಿವೃತ್ತರಾದ ಅವರು ನೊದಲಿಸಿಂದಲೂ ಗಣ್ಯರೇ. ಅವರು ಅಧಿಕಾರದಲ್ಲಿದ್ದಾಗ ಯಾವ ಸೆಂಟರಿಷ್ಟ್ರರ ಮನೆಗೇಗೂ ಹೋದವರಲ್ಲ. ಮಂದುವೆ ಮಂಜಿಗಳಂತಹ ಶಂಭ ಕಾರ್ಯಗಳಿಗೂ ಡೋಗಲು ಸಾಧ್ಯವಾಗುತ್ತಿರಲಿಲ್ಲ. ಈಗ ನಿವೃತ್ತರಾದ ವೇಲೆ ತೀರಾ ಆಗ್ರಹಣಿಸಿದವರ ಮನೆಗೆ ಒಂದು ಗಳಿಗೆ ಹೋಗುವುದುಂಟು. ಒಂದೊಂದು ಸಲ ಅವರಿಗೆ ಅದೂ ಬೇಡವಾಗುತ್ತಿತ್ತು. ಎಲ್ಲಾದರೂ ಮಂದುವೆ ಎಂದರೆ ಅವರ ಜೀವಕ್ಕೆ ಮುಳ್ಳು ಮುರಿದಂತಾಗುತ್ತದೆ. ಆದರೆ ಅವರದು ಧೀಮಂತ ಜೀವ. ಮರುಗಳಿಗೆ ಸಾವರಿಸಿಕೊಳ್ಳುತ್ತಾರೆ.

ಈಗ ಬರುವುದಿಲ್ಲವೆಂದರೆ ತಂಗಿ ಬಿಡುತ್ತಾಳೆಯೇ ಗಂಡ-ಹೆಂಡ ಬಂದು ದುಂಬಾಲು ಬಿದ್ದು ಅಣ್ಣಾನನ್ನು ಕರೆತಂದಿದ್ದರು ರುಕ್ಕಿಣಿಬಾಯಿ. ಅವರಿಗಾದರೂ ತಾವು ಅಪರೂಪಕ್ಕೆ ಬಂದದ್ದೀರಿಂದ ತಮಗೆಷ್ಟು ಗೌರವವಿದೆ ಎನ್ನುವುದು ಅರ್ಥವಾಗುತ್ತಿತ್ತು. ಮಂದುವೆಯ ಮನೆಗೆ ಒಂದ ಶ್ರೀಮಂತರೀಲ್ ಆ ದಂಪತಿಗಳನ್ನು ಮುತ್ತಿಕೊಂಡಿದ್ದಾರೆ. ಆದರೆ ಅವರಿಬ್ಬಿಗೂ ಮನದಲ್ಲಿ ಒಂದು ಬಗೆಯ ಈಸ್ವಿ. ಅದು ಯಾಕೆ ? ಹೇಗೆ ಎಂದು ಅವರಿಗೇ ತಿಳಿಯಿದು. ಅದನ್ನು ಯಾರ ಎದುರಿಗೂ ಪ್ರಕಟಿಸುವಾಡಲಾರರು.

ಎಲ್ಲ ಕೆಲಸಗಳಿಗೂ ಗಾಳಿಯಂತೆ ನುಸಿನುಸಿದು ಓಡಾಡುವ ಬೃಂದಾಳ ವೇಲೆ ಸೀತಾಬಾಯಿಯವರ ಕಣ್ಣಾ.

ದಪ್ಪವಾಗಿ ಉದ್ದೇಶಾದ ಜಡೆ; ಸುಮಾರು ಇಪ್ಪತ್ತುಮಾರು-ಇಪ್ಪತ್ತುನಾಲ್ಕು ವರ್ಷಗಳಿಗೆ ತಕ್ಕಂತಹ ಸಮಶೀಲಾದ ನಿಲುವು; ಕಣ್ಣಿಗೆ ಅಪ್ಪಾಯ ಘಾನವಾಗುವೆಂತಹ ಹದನಾಡ ಗೌರವಣಿ; ವರೇಕಯುತವಾದ ಸೋಣವನು

ತುಂಬಿಕೊಂಡೆ ಬಟ್ಟಲುಗಳ್ಳೂಗಳು ; ಯಾವುದೋ ಮಹತ್ತರ ಕಾರಣ ಗಳಿಂದಲೋ ಹೆಚ್ಚು ನಗಲಾರದೆ ಸಂಖೇಯ ತಳೆದ ತುಟಿಗಳು, ಪ್ರತಿಕ್ಷೇಣಗಳೂ ಜೆರುಕು-ಚಟುವಟಿಕೆಯನ್ನು ಸರಿದಾಡಿಸುವ ಅವರುವರು. ಹೊರಗೆ ಎಲ್ಲ ರೊಡನೆ ಮಾತಿನಲ್ಲಿ, ಮದುವೆಯು ಕೂಪಗಳಲ್ಲಿ ಬೆರತಿದ್ದ ರೂ ಸೀತಾಬಾಯಿ ಯವರ ಮನ ಬೃಂದಾನ ಸುತ್ತಲೇ ಆಲೆದಾಡುತ್ತಲಿದೆ.

‘ಇವಳು ಬಡವರ ಮನೆಯ ಹುಡುಗಿ ಇರಬಹುದು. ಆದರೆ ಬಡವೇ ಸೀರೆಗಳಿಂದರೆ ಒಂದಿವ್ವು ಆಸೆಯೇ ಇಲ್ಲವೇ ?’

ಯಾರೋ ಇನ್ನೊಬ್ಬಿಳು ಹುಡುಗಿ ತನ್ನ ರೇಷಿಮಿಯ ಸೀರೆಯನ್ನು ಉಟ್ಟುಕೊಂಡು ಎಂದು ಎಷ್ಟು ಒತ್ತಾರುಪಡಿಸಿದರೂ ಬೃಂದಾ ಉಪಾಯವಾಗಿ,

“ಶಿಂಡಿತಾ ನನಗೆ ಬೇಡಾವ್ಯಾ. ಏನೂ ತಪ್ಪು ತಿಳುಕೊಂಡಿದ್ದಿರು. ಉಡಬಾರದು ಅಂತ ಶಿಂಡಿತಾ ಯಟ ಅಲ್ಲ ನನಗೆ. ವಂದಿನಿ ಮನಿ ಒಳಗೆ ಏನಾದರೂ ಎಣ್ಣೆ-ಹಣ್ಣೆ ಬಿದ್ದರೆ ಅಂಥ ರೇಷನು ಸೀರಿ ನಾ ಎಲ್ಲಿಂದ ತಂದು ಕೊಡಲ ನಿಮಗೆ ? ನಾವು ಹೇಳಿ ಕೇಳಿ ಬಡವರಿದ್ದೀರಿ. ನನಗೇನೂ ಅವ ಮಾನ ಇಲ್ಲಿ ಈ ಸೀರಿ ಉಟ್ಟರೂನೂ. ಇವತ್ತೊಂದಿನ ನಿಮ್ಮ ಸೀರೆ ಉಟ್ಟರೆ ನನಗೆ ಬರೂ ಭಾಗ್ಯ ಏನದ ಹೇಳಿ ? ಸಂಜಿ ಮುಂದೆ ಬೇಕಾದರೆ ಒಂದು ಗಳಿಗೆ ಉಟ್ಟುಕೊಂಡಿಸಿ”

— ಎಂದು ಅಂದಿದ್ದನ್ನು ಸೀತಾಬಾಯಿ ಕೇಳಿದ್ದರು. ಅಂತೂ ಒಟ್ಟು ನಲ್ಲಿ ಅವರು ಬಡವರೆಂಬುದಂತೂ ಖಾತ್ರಿಯಾಗಿತ್ತು ಅವರಿಗೆ.

ಧಾರೆಯ ಗದ್ದಲ ಕಳೆಯುವವರೆಗೂ ಬೃಂದಾಳ ಸುದ್ದಿ ತಿಳು ಕೊಳ್ಳಲು ಅವರಿಗೆ ಬಿಡುವು ಸಿಗಲಿಲ್ಲ. ಮಧ್ಯಾನ್ನ ಕರಿಫೂಮುದ ಉಟಕ್ಕೆ ಕುಳಿತಾಗ ನಾಲ್ಕುರುಮಂದಿ ಹೆಣ್ಣು ಮಕ್ಕಳ ಜೊತೆಯಲ್ಲಿ ಬೃಂದಾಳೂ ಬೀಗರ ಎಲೆಗಳ ಮುಂದೆ ರಂಗವಲ್ಲಿ ಎಲೆಯುತ್ತಾ ಬಂದಳೇ.

ಸೀತಾಬಾಯಿಯವರು ಯಾವಾಗಲೂ ತಮ್ಮ ಸ್ಥಾಲಕಾರು ಹೊತ್ತು ಓಡಾಡಿದವರಲ್ಲ. ಓಡಾಡಬೇಕಾದ ಪ್ರಮೇಯವೂ ಅವರಿಗಿರಲಿಲ್ಲ.

ಬಿಂದೂರಾಯರು ನೊಕರಿಯಲ್ಲಿದ್ದಾಗಿನಿಂದಲೂ ಸದ್ರಾಕಾಲ ಆವರ ಮನೆಯಲ್ಲಿ ಅಡಿಗೆಯೆವರು, ಅಳು-ಕಾಳುಗಳು ತೆಂಪುದಿದ್ದಿಲ್ಲ. ಏನಿದ್ದರೂ ದರ್ಶಾದಿಂದ ಮೇಲ್ಮೈಕಾರಣಕ್ಕೆ ಮಾಡುವುದು ಮಾತ್ರ ಆಕೆಗೆ ಗೊತ್ತು. ದುಡ್ಯುಕಾಸಿನ

ವಹಿವಾಟು ಎಂದೂ ಆಕೆಯೇದೇ. ಆ ತಾಪತ್ರಯೆವನ್ನು ಎಂದೂ ಬಿಂದೂ ರಾಯರು ತಲೆಗೆ ಅಂಟಿಸಿಕೊಂಡೆವೆಲ್ಲ. ಶೈವನ್ನು ಸಂಪಾದನೆಯು ಹಣವನ್ನೇನ್ನಿಂದಿಂದ ಕ್ಷೇತ್ರದಲ್ಲಿ ನಿಶ್ಚಯಿಸಿಕೊಂಡಿರುತ್ತಿರು. ಮನೆಯ ಸಕಲ ದಬಾರುಗಳೂ ಸೀತಾಭಾಯಿಯವರದೆ. ಆದರೆ ಇತ್ತೀಚೆಗೆ ಸೀತಾಭಾಯಿಯವರ ಎನ್ನೆಯಿಲ್ಲದ ಒಂದು ಆಕಸ್ಮೀಕ ಕಡಿವಾಣ ಬಿದ್ದಿತು.

ಹರಿಭೂವನದ ಪಂಜ್ಯಾಗೆ ಸೀತಾಭಾಯಿಯವರೂ ಉಟಕ್ಕೆ ಕುಳಿತರು. ಅವರ ಪಕ್ಷದಲ್ಲಿಂದೀರ್ಥಿ ಅವರ ಪರಿಚಯದವರೊಬ್ಬರು ಕುಳಿತರು.

ಬೀಗರ ಕಡೆಯವರನ್ನು ಕರೆದು ಉಪಜರಿಸ ಕೂರಿಸುತ್ತಿದ್ದ ಬೃಂದಾಳ ಕಡೆ ಕೈತೋರಿಸಿ ಸೀತಾಭಾಯಿ ಕೇಳಿದರು —

“ಈ ಹೆಣ್ಣು ಮಗಳು ಯಾವಾಕೆ ಹಂಗಿ ತಿಳಿಲಿಲ್ಲರಿ. ನಿಮಗೇನಾರ್ಗೊತಾತ್ತ?”

ಈ ಶ್ರೀಮಂತಿ ಮಾತನಾಡಿಸಿದ್ದೇ ಆಕೆಗೊಂದು ಸಂಭ್ರಮ, ಯಮುನಕ್ಕೆ ಸದಗರದಿಂದ ಹೇಳಿದರು —

“ಈ ನಿಮಗೆ ಗೊತ್ತಿಲ್ಲಿನ್ನಿ? ಅಡಿಗೆ ಸುಭ್ರಣ್ಣಾಚಾರ್ಯ ಮಗಳು ಆಕಿ. ಆತನೂ ಬಂದಿದ್ದಾರ್ಥಿ ಅಡಿಗೇಗೆ. ಉಗ್ರಾಳ ಮನೇಲಿ ಇದ್ದಾರಲ್ಲ ಆಕೇನೇ ಈ ಬೃಂದಾನ ತಾಯಿ ರಂಗೂಭಾಯಿ.”

ಎಲೆಯ ತುದಿಯ ಶ್ಯಾವಿಗೆಯ ವಾಯಸ ಬಾಯಿಗಿದುತ್ತ ಶೀರಾ ಸಹಜ ವೆಂಬಂತೆ ಕೇಳಿದರು ಸೀತಾಭಾಯಿ —

“ಇನ್ನೂ ಈ ಹುಡುಗಿಗೆ ಮದುವಿ-ಗಿದುವಿ ಏನೂ ಇಲ್ಲಾಂತ ಕಾಣಿಸ್ತುದೇ?”

ಯುಮುನಕ್ಕೆ ಕನಿಕರಪಟ್ಟಿರು —

“ಪಾಪ ಮದುವೆಲ್ಲಿ ಬಂತು. ಒಂದು ಕಾಲದಾಗೆ ಶ್ಯಾಚಂದಾಗಿ ಬದುಕಿದ ಮನುಷ್ಯ ಸುಭ್ರಣ್ಣಾಚಾರ್ಯ. ಈಗ ‘ಕೆಟ್ಟಿ ಹಣ್ಣಿ ಸೇರು’—ಅಂತ ಉರು ಮನೆ ಬಿಟ್ಟು ಇಲ್ಲಿಗೆ ಬಂದು ಅಹನ್ಯಹನಿ ನಡೆಸ್ತಾನೆ ಪಾಪ. ಇನ್ನು ಮದುವಿ ಎಲ್ಲಿಂದ ಮಾಡ್ತಾನು?”

ಅವರ ನಿಷಯಕ್ಕೆ ಹೆಚ್ಚು ತೆನಿಖಿ ಮಾಡುವುದು ಸೀತಾಭಾಯಿಯವರಿಗೆ ಇಷ್ಟವಿಲ್ಲ. ಆದರೆ ಮಾಡಿದೇ ಇರಲೂ ಮನವಿಲ್ಲ. ತನ್ನಂಥ ಶ್ರೀಮಂತಳಃ

ಆ ಬಡವರ ಬಗ್ಗೆ ವಿಚಾರಿಸಿದರೆ ಯಾವುನಕ್ಕು ಏನು ತಿಳಿದುಕೊಳ್ಳುತ್ತಾರೋ ಎಂಬ ಕುಟುಂಬ ಮನದಲ್ಲಿ. ಆದರೂ ಸರಜವೇಷಂತೆ ಕೇಳಿದರು—

“ಯಾಕೆ ? ಉಂಟ್ಲೇ ಇನು ಅವರದ್ದು ?”

ಎಲ್ಲಾ ಗೊತ್ತಿದ್ದರೂ ಮುಚ್ಚಿಟ್ಟು ಕೇಳುವವರಂತೆ ಹೇಳಿದರು ಯಾವುನಕ್ಕು—

“ಯಾವುದೋ ಹಳ್ಳಿನಂತ ಪಾಪ ! ಧುಡಿಯಾಗಿ ಆಸ್ತಿ, ಮನೆ, ಬಾಗ್ನು ಇತ್ತಂತೆ. ಬೇಕಾದ್ದೂಂಗೆ ಬಾಳಿ-ಬಂದುಕಿದ್ದೀರು, ಏನೋ ಗ್ರಹ ಚಾರ, ಏನು ಮಾಡಿಕ್ಕೆ ಒರ್ತದೆ ಯೇಳಿ ? ದಾಯಿಪ್ರ ಜಗತ್, ಮನಸ್ತಾಪ ಇರ್ತದಲ್ಲ. ಬರಿ ಕೈಲಿ, ಉಟ್ಟಿಬಟ್ಟೀಲಿ ಇಮು ಮಕ್ಕಳನ್ನು ಕಟ್ಟಿಗೊಂಡು ಬಂದ್ರು ನೋಡಿ ಈ ಉರಿಗೆ. ಅಡ್ಡೀ ಪೂಡೂಪೂ ನ್ನೇ ಮಹಾರಾಯಂಗೂ ತಪ್ಪಲಿಲ್ಲಂತೆ. ಇನ್ನು ನಮ್ಮಾಂಥೋರು ಪಂಡೀನು ಬಿಡ್ಡಿ, ಆತನೂ ಅಲ್ಲಿ ಇಲ್ಲಿ ಅಡಗಿ-ಪಡಗೀಗೆ ಹೋಗಾರ್ತಿರೆ. ಆಕೇನೂ ಒಳ್ಳೆಯಾಕೇನೇ. ಪ್ರಾಣಿ-ಸದಿ ಮಾಡಿ ಕೊಡೂರೆ, ಸಮಯಾ ಅಂದ್ರೆ ಅಡಗೀಗೂ ಒರಾರ್ತಿರೆ. ಏನಾದರೇನು ಬಿಡ್ಡಿ. ಮನಿತುಂಬ ಸಣ್ಣ-ಸಣ್ಣ ಮಕ್ಕಳು. ಈ ಪ್ರಾಣಿಕಾಣು ಯಾ ಮಾಲೀಗೆ ಎಟಕ್ಕದೆ ಹೇಳಿ ? ಪಾಪ ಈಗ ಆ ಬೃಂದಾವನ ಒಂದು ನರ್ಸರಿ ಸ್ವಾಲಿನಾಗೆ ಕೆಲಸಕ್ಕೆ ಸೇತಾಯಾಳಿ. ಒಂದು ಮಾವತ್ತಿಲ್ಲ, ನಲವತ್ತಿಲ್ಲ ಕೊಟ್ಟಾರು, ಆದರೂ ಅಹನ್ಯಹನ್ನಿ ಕಾಲಕ್ಕೇವ ತಗೀರಿ.”

ಎಲ್ಲವನ್ನು ನಿಧಾನವಾಗಿ ಕೇಳುತ್ತಾರು. ಉಂಟ ಮಾಡುತ್ತಿದ್ದರು ಸಿತಾ ಬಾಯಿ. ದೊಡ್ಡ ಬೆಳ್ಳಿಯ ತಂಬಿಗೆಯಲ್ಲಿ ಸೀರು ಬಡಿಸುತ್ತಾರು ಬಂದಳು ಬೃಂದಾ. ಯಾವುನಕ್ಕು ಲೋಟೆ ನುಂದಿಡುತ್ತಾರು ಕೇಳಿದರು—

“ಯಾಕವ್ವೆ ಬೃಂದಾ ನೀನು ಉಂಟಕ್ಕೆ ಕೂಡಿಸ್ತಿಲ್ಲ ?”

ಬೃಂದಾ ನೀರು ಬಡಿಸುತ್ತಾರು ಅಂದರೆ.

“ನನಗೇನು ಅವಸರ ಬಿಡ್ಡಿ. ಬೀಗರ ಕೆಡಿಗೇ ಸೀರು ಬಡಸ್ತಾ ಇದ್ದಿನಿ. ಇನ್ನೂ ಬೇಕಾದವ್ಯಾ ಜನ ಇದ್ದಾರೆ ಎಡಂತನೇ ಪಂಕ್ತಿಗೆ ಕೂರಿಕೊರು, ಆಗ ನಾನೂ ಕೂರಿಸ್ತೀನು.”

ಸಿತಾಬಾಯಿಯವರೂ ಲೋಟೆ ನುಂದಿಡುತ್ತಾರು ಬೃಂದಾನ ಮುಖ. ಸೈರಿಡರು, ಕೆಲಸದ ಆಯಾಸದಿಂದ ನಸುಬೆವಿದ ಮುಖ, ನಿಶಾಲಷಾಲಕ್ಷ್ಯ

ಇಟ್ಟಿ ಕುಂಕುನು, ಮುಡಿತುಂಬ ಮುಡಿದ ಹೂನೇ ಅವಕೆ ವಿಶೇಷ ಅಲಂಕಾರ. ಯಾವುದೋ ಬಳ್ಳಿಹೂನಿನ ನಾಯಿಲ್ ಸೀರೆ ಉಪ್ಪಿದ್ದಾಳೆ, ಕೈಯಲ್ಲಿ ಎರಡೆ ರಡು ಸಾದಾ ಬಳೆಗಳು.

ಸೀರೆಯು ನೆರಿಯನ್ನು ಮುದುರಿ ನೀರು ಬಡಿಸುತ್ತಾ ಮುಂದೆ ಹೊಡಿಕು ಬೃಂದಾ.

ತಮ್ಮಲ್ಲೇ ಎಂಬಂತೆ ಅಂತುಕೊಂಡರು ಸೀತಾಬಾಯಿ.

“ಚೆಂದೋಳಿ ಹೊಸ್ಸು. ಪಾಪ ಮದುವಿಲ್ಲಿ ಕೂತದೆ”

ಯಾಮುನಕ್ಕೆನ ಹತ್ತಿರ ಸಿದ್ಧಾಗಿಯೇ ಇತ್ತು—

“ತುಗಿನ ಕಾಲಾದಾಗೆ ಚಂದ್ರಜಾರ ಯಾರು ಕೇಳತಾಕೆ ಬಿಡ್. ಹುಡುಗಿ ಏನು ಓದಾಗ್ಯಳೆ ? ಎನ್ನು ಸಾವಿರ ವರದಕ್ಕಣ ಕೊಡ್ಡಿರಿ? ಹುಡುಗಿ ಎನ್ನು ನಗ ಹಾಕ್ಕಿರಿ ? ಅಂತಾರೆ, ಇವರ ಹತ್ತಿ ಏನದೆ ಕೊಂಡೂಕೆ ಪಾಪ. ಕಂತಿಗೆ ತಕ್ಕ ಹೊಂತಿ ಅನ್ನೂ ಹಾಂಗೆ ಯಾರಾದರೂ ಅವರಂಥೀರೆ ಮದಿ ವ್ಯಾಗಬೇಕು ಆರೇನ. ಆರೇನಾದರೂ ಹೆಚ್ಚು ಓದಿದಾಕೆ ಅಲ್ಲವಾದರೂ ಹುಡುಗಿ ಆಗದಿಜಾಗ್ಯಣ ಇದ್ದಾಳೆ ಬಿಡ್, ತಂದೆ-ತಾಯಿ ಕಷ್ಟ ತಿಳಿತದೆ ತಾವು ಹೆಂಗಿದ್ದೊರು ಹೆಂಗಾದಿವಿ ಅನ್ನೊದು ತಿಳಿದದೆ, ಒಳ್ಳೇ ಅಭಿಮಾನ ಹುಡುಗಿ ಇದ್ದಾಳೆ. ಯಾವೇನು ಪುಣ್ಯ ಮಾಡಾಗ್ಯಾನೋ ಆರೆ ಕ್ಯೇ ಹಿಡಿಲೀಕೆ ಸಾವಿರ ಚಿತ್ತಾರ ಮಸಿನುಂಗ್ರ ಅಂತ ಈ ದರಿದ್ರ ಬಂದು ಮುಚ್ಚೊಂದೋ ಸಾಪ ಶವರಿಗೆ”

ಯಾಮುನಕ್ಕು ಈ ಮಾತುಗಳನ್ನು ಹೇಳುತ್ತಿರುವಾಗ ಹೆಂಗಸರೇ ಗೊಳ್ಳಿಂದು ನಕ್ಕೆದ್ದು ಕೇಳಿ ಸೀತಾಬಾಯಿ ವಧೂ-ವರೆರತ್ತ ನೋಡಿದರು.

ಭೂಮದ ಎಲೆಯ ಸುತ್ತ ಹೊಸ್ಸು ಮಕ್ಕಳು ಸುತ್ತಿಕೊಂಡು ವಧಿ ವರರನ್ನು ಗೇಲಿ ಮಾಡುತ್ತಿದ್ದಾರೆ. ಬೃಂದಾನೂ ಬೆಳ್ಳಿಯ ತಂಬಿಗೆ ಹಿಡಿದ ಅಲ್ಲಿಯೇ ನಿಂತು ನಗುತ್ತಿದ್ದಾಳೆ.

ಅವಕು ಹಾಗೆ ನಗುತ್ತಿದುದನ್ನು ಮೊದಲಬಾರಿಗೆ ನೋಡಿದರು ಸೀತಾ ಬಾಯಿ.

ಹಿಂದಿನ ದಿನದಿಂದ ಇವರು ಸೋಡುತ್ತಿದ್ದ್ದೂ ಅವಕು ನಕ್ಕಣನ ತುದಿನವೇ ಕಂಡೆದ್ದು. ಆ ನಗೆಯು ಹಿಂದೆಯೂ ಯಾರ ಎದುರಿಗೂ ಬಿಒ ಹೇಳಲಾರದಂತಹ ವ್ಯಧಿ ತುಂಬಿಕೊಂಡಿರುವಂತೆ ಶಂಡಿತು.

ಚಿರೋಟಿಯ ಗೂಡೆ ಎದುರು ಬಂದಿತು. ಸ್ವತಃ ರುಕ್ಖಿಣೀಬಾಯಿಯೇ ಉಪಚರಿಸುತ್ತ ಹೊರಟಿದ್ದಾರೆ. ಬೇಡನೆಂದರೆ ಕೇಳುವವರು ಯಾಶು, ಸೀತಾಬಾಯಿಯವರ ಎಲೆಗೂ ಚಿರೋಟಿ, ಬಾದಾಮಿಯ ಹಾಲು ಬಿತ್ತು. ಯಮುನಕ್ಕೆ ಚಿರೋಟಿಯನ್ನು ಪುಡಿ ಮಾಡುತ್ತ ಸಹಜನೆಂಬಂತೆ ಅದರು-

“ಸಿಮ್ಮೆ ಮಕ್ಕಳಿಗೆ ಮದಿನಿ ಮಾಡೂ ಯೋಚನಿ ಇಲ್ಲೋನಿ ?”

ಸೀತಾಬಾಯಿಗೆ ಬಾಯಿಗಿಟ್ಟು ಚಿರೋಟಿ ಕಹಿಯಾಗಿ ಕಂಡಿತು.

೭

- ತಮ್ಮ ಮುಂದಕ್ಕೇ ಕಾಫಿಯ ಲೋಟವನ್ನು ತಂದು ಹಿಡಿದ ಬೃಂದಾ ಇನ್ನು ಹತ್ತಿರ ಕರೆದು ಸೀತಾಬಾಯಿ—

“ಯಾಕವ್ವೆ ಮದನಿ ಮನೀಲಿ ಹೀಗೆ ಓಡಾಡ್ತಿದ್ದಿ. ಒಂದು ಭರೋ ಸೀರಿ ಉಡಬಾರದಾ ?”

ಬೃಂದಾ ಸ್ವಲ್ಪ ನಾಚಿ ಉತ್ತರವಿತ್ತಳು—

“ನನ್ನತ್ತೆ ಭರೋ ಸೀರಿ ಇಲ್ಲಿ. ಯಾರದ್ದಾದರೂ ಭರೋ ಸೀರಿ ಉಟ್ಟು ಹಾಕು ಮಾಡಿದರೆ ನಾವೇನು ತಿಗೆದುಕೊಡೂ ಹಂಗಿದಿವಾ ? ನನಗೆ ಸಾಕು ಇದೇ ಸೀರೆ”

ಅವಳ ಮುಖ ನೋಡಿ ಅವರಂದರು—

“ನನ್ನದೊಂದು ಸೀರೆ ಕೊಡ್ತಿನಿ ಉಟ್ಟಿಷ್ಟಿಯೂ ?”

ಬೃಂದಾಗ ನಗು ಬಂದಿತು, ಆದರೂ ತಡೆದು ಹೇಳಿದೆ, “ಬ್ಯಾಟ್ರಿ. ನಿಮ್ಮದೆಲ್ಲಾ ಹದಿನೆಂಟು ಮೋಡ ಸೀರಿ, ನಾನು ಉಡ್ಲಾದು ಹನ್ನೆಡು ಮೊಳದವು, ಅಮ್ಮೆ ದೊಡ್ಡೆ ಸೀರಿ ನಾನು ಯಾವತ್ತೂ ಉಟ್ಟಿಲ್ಲ.”

ಅವರು ನಕ್ಕರು—

“ಹೊಗಲಿ ಬಿಡವ್ವೆ ಸಂಜಿ ಆರತ್ತಕ್ಕೂ ಹೊತ್ತಿಗಾರಾ ಯಾರದಾದ್ದೂ

ಒಂದು ಭಲೋ ಉಟಗೊಂಡು ಓಡಾಡು. ಎಲ್ಲರೂ ಹೊಸಸಿರಿ ಉಟ್ಟಾದ್ದಿನೀ ಒಬ್ಬು ರು ಹಿಂಗಿದ್ದೇ ಚಂದ ಕಾಣಾದಿಲ್ಲ”

ಬೃಂದಾಳ ಮುಖ ಸ್ವಲ್ಪ ಕಂದಿದಂತೆ ಕಂಡಿತು. ಆದರೂ ನಗುಳಿ ಮುಂದೆ ಸರಿದಳು.

ಮತ್ತೆ ಸಂಜೀ ಆರತ್ಯಕ್ಷತೀಯ ಸಂಭ್ರಮ, ಗದ್ದಲವ್ವೇ ಗದ್ದಲ, ಹುಡು ಯೆರ ಗುಂಪಿನಲ್ಲಿ ಬೃಂದಾಳನ್ನು ಹುಡುಕುತ್ತಿತ್ತು ಸಿತಾಬಾಯಿಯವ ಕಣ್ಣಾಗಳು.

ಅಂತೂ ಯಾರೋ ಬಲವಂತ ವರಾಡಿ ಬೃಂದಾಗೆ ಒಂದು ಒಳ್ಳೆ, ಸಿರೆ ಉಡಿಸಿದ್ದರು. ಜಡಿ ಹೇಳಿದು ಮುಡಿತುಂಬ ಹೂಮುಡಿದ ಬೃಂದ ನಿಜಕ್ಕೂ ರಾಧೇಯಂತೆ ಕಂಡಳು ಸಿತಾಬಾಯಿಯವರ ಕಣ್ಣಾಗಿ. ಅಪ್ಪರೆಯಂ ಅಲಂಕರಿಸಿಕೊಂಡ ನೂರಾರುಮಂದಿ ಹೆಣ್ಣು ಮಕ್ಕಳ ನಡುವೆಯೂ ಬೃಂದ ಆರಿಸಿ ತೆಗೆಯುವಂತೆ ಕಂಡುಬಂದಳು. ಸೂರಾರು ಮಂದಿ ಉಪವಕರ ಕಣಗಳು ತರುಣೀಯರ ಗುಂಪಿನ ಮೇತೆ ಪರಿದಾದುತ್ತಿತ್ತು. ಬಾಗಿಲಲ್ಲಿ ಈ ತಾಂಬೂಲ ಕೊಡುವ ತರುಣೀಯರ ಸಾಲಿನಲ್ಲಿ ಸಿಂಕಿದಾಳಿಳಿ. ಆದರೆ ಅಂತಾಲ್ಪುಜನ ತಂಗಿಯರು ಮಾಮೂಲಿನ ಸಾಧಾರಣ ಬಟ್ಟಿಗಳನ್ನು ತೊಳೆ ಮಕ್ಕಳ ಗುಂಪಿನಲ್ಲಿ ಓಡಾಡುವುದನ್ನು ಕಂಡಾಗ ಅವಳ ಜೀವ ನೊಯಿತ್ತಿತ್ತು. ಮಕ್ಕಳೆಲ್ಲಾ ಮಿರುಗುವ ಬಟ್ಟಿಗಳನ್ನು ತೊಟ್ಟಿ ಕುಣಿಯುತ್ತಿವಾಗ ಇವಳ ತಂಗಿಯರು ಅವರ ಬಟ್ಟಿಗಳನ್ನೇ ಆಸೆಗಣ್ಣಾಗಳಿಂದ ನೋತ್ತವೇ. ಆ ಗದ್ದಲದಲ್ಲಾ ಬೃಂದಾಳ ಕಣ್ಣಾಗಿ ಅದನ್ನು ಗಮನಿಸುತ್ತಿದೆ.

ವೃದ್ಧತಂಡೆ ಅತ್ತ ಅಡಿಗೆ ಇತ್ತೀಯೆ ಮುಂದೆ ಬೇಯುತ್ತಿದ್ದಾರೆ. ತಾಂಬೂಳಿದ ಬಾಗಿಲು ಬಿಟ್ಟು ಬರುವಂತಿಲ್ಲ. ಲಾಡು, ಚಿರೋಟಿಗಳ, ಉಚಕ್ಕಳಿಗಳ, ಸಾಮಾನು ಸರಜಾಮುಗಳ ಕಾವಲು ಆಕೆಗಾಗಿತ್ತು.

ಅವಳ ತಂಗಿಯೊಬ್ಬು ಅವರ ಹತ್ತಿರ ಬಂದು ನಿಂತು—

“ತು ಸೀರೆ ಯಾರದ್ದೀ ಇಂಪಕ್ಕ, ಎತ್ತು ಚಂಡಾಗಿದೆ? ಇದನ್ನು ನಿಂಗೇ ಕೊಟ್ಟು ಬಿಂಬಿ?”

ಎಂದು ಕೇಳಿದ್ದು. ಬೃಂದಾಗೆ ಮತ್ತೂ ಬೇಸರಪೆಸಿತು. ಮೇ ತಂಗಿಯ ಕೈಸವರಿ ಅಂದಳು—

“ಇಲ್ಲಿ ಸುಭದ್ರಿ ಶ್ಯಾಮಲಾನ್ನ ಸೀರಿ ಇದು. ಇನ್ನು ಸ್ವಲ್ಪ ಹೋತ್ತಿ
ನಾಗೆ ಮತ್ತೆ ಅವಳಿಗೆ ಕೊಟ್ಟು ಬಿಡತ್ತಿಸಿ. ಹೋಗು ಸೀನೂ ಒಂದು ಕಡೆ
ಕೂಡು ಸುಮೃಗೆ”

ಹರಕು ಚಡ್ಡಿ ಹಾಕಿಕೊಂಡ ಅವಳು ಏಕು ವರ್ಷದ ತಮ್ಮ ಆಕ್ಷನ
ಸೆರಗು ಜಗ್ಗಿ ಗೋಗರೆದ—

“ಅಕ್ಕೆ ನಂಗೊಂದು ಬಾಳೇಹಣ್ಣು !”

ಅವಳು ತಿರುಗಿ ನೋಡಿದಳು. ಆಗಲೇ ಮುಂದುಗಡೆ ಶ್ರೀಮಂತ
ದಂಪತಿಗಳ ಹಿಂಡು ಹಿಂಡೇ ಬರುತ್ತಿತ್ತು.

ಒಂಟು—ಕಾಲುಚೀಲ, ಟರಿಲಿನ್ ಉಡುಗೆ ತೊಟ್ಟು ತಂದೆಯ ಕೈಹಿಡಿದ
ಪ್ರಸನ್ನವದನದಿಂದ ಬರುತ್ತಿದ್ದ ಹುಡುಗನನ್ನು ಆಸೆಯ ಕಣ್ಣಗಳಿಂದ
ನೋಡುತ್ತಿದ್ದ ಅವಳ ತಮ್ಮ.

ಅವಳ ಗಂಟಲು ಬಿರಿಯಂತಾಗುತ್ತಿತ್ತು. ಬಂದವರಿಗೆ ತಾಂಬಾಲ
ಕೊಟ್ಟು ಸ್ವಲ್ಪ ಬಗ್ಗೆ ತಮ್ಮಸ್ಥಿಗೆ ಹೇಳಿದಳು.

“ಹಾಂಗೆಲ್ಲ ಗಳಿಗೂಂದು ಸೆಲ ಬಾಳೇಹಣ್ಣು ತಗೊಂಡರೆ ರುಕ್ಕೆಣ್ಣೇ
ಬಾಯಿ ಬಯಾತ್ತಾರೆ, ಹಾಗೆ ತಿಂದರೆ ಸಿನಗೆ ವೆಚ್ಚಿಗೂ ಆಗೊದಿಲ್ಲ, ರಾತ್ರಿ ಮತ್ತೆ
ಲಂಡೂ ಯಾಕಾರೆ, ಹೋಗು ಕಮಲಿ ಜೊತೆಿಲೇ ಇರು.”

ಅಲ್ಲಿ ತಾಯಿ ಕ್ಕೆಲಿ ಕೇಳಿ ಇಲ್ಲವೆನ್ನಿಸಿಕೊಂಡು ಬಂದಿದ್ದ ಅವನು ಈಗ
ಆಕ್ಷನೂ ಹಿಗೆ ಹೇಳಿದ್ದರಿಂದ ಪ್ರಯೋಜನವಿಲ್ಲವೆಂದು ಹಾಗೇ ಹೊರಟ್. ಮಧ್ಯಾಹ್ನದಿಂದ ರುಡುಗಳು ಗಂಡು
ಅವರ ಸ್ವಭಾವವಾಗಿತ್ತು.

ಬೃಂದ ಆ ಮಟ್ಟಿಗೆ ತನ್ನ ದಿನನಿತ್ಯದ ಚಿಂತೆಯನ್ನು ಮರೆಯಲೇ
ಚೇಕಾಗಿತ್ತು. ರಾತ್ರಿಯ ಉಂಟವಾಗಿ ಎಲ್ಲರೂ ಮಲಗುವಾಗ ಹನ್ನೆರಡು
ಗಂಟೆಯೇ ಕಳೆದಿತ್ತು.

ಸೀತಾಬಾಯಿ ಮನರು ಹಾಸಿಗೆಯ ಮೇಲೆ ಕುಳಿತು ಸುತ್ತಲೂ
ಕಣ್ಣಾಡಿಸಿದರು. ಬೃಂದಾ ಎಲ್ಲಾ ಕಾಣಲಿಲ್ಲ. ಅವಳು ಮನೆಗೆ ಹೋಗಿರ
ಬಹುದೇ ಎಂದು ಯೋಚಿಸಿದರು. ಆದರೆ ಯಾರನ್ನೇ ಕೇಳುವುದು ಅವರಿಂದ
ಆಗಲಿಲ್ಲ.

ಮರುದಿನ ಬೆಳಿಗ್ಗೆ ಸೀತಾಭಾಯಿಯವರ ಕಣ್ಣು ಬಿಡುವುದರಲ್ಲಿ ಬೃಂದಾ ಓಡಾಡುತ್ತಿರುವುದು ಕಾಣಿಸಿತು. ಅವರ ಮನಸ್ಸಿಗೆ ಏನೋ ಹಿತ.

ಮಙುನೆ ಕಳೆದ ಮರುದಿನ, ಎಲ್ಲರಿಗೂ ಏನೋ ಹಗುರ. ಗಡಿಬಿಡಿಯೂ ಕಡಿಮೆ. ಬಿಂದೂರಾಯರೂ ಬಂದು ಹೆಂಡತಿಯ ಮಗ್ಗುಲಲ್ಲಿ ಕುಳಿತ್ತದ್ದರು. ಬಂದಿದ್ದ ನೆಂಟಿರಷ್ಟುರೆಲ್ಲ ಒಂದು ಕಡೆ ಸೇರಿ ಕಾಫಿ ಸೇವನೆಯಲ್ಲಿ ತೊಡಗಿದ್ದಾರೆ.

ಆಗ ಬೃಂದಾ ಕೆಟಲಿನಲ್ಲಿ ಕಾಫಿ ತಂಡಳು ಹೆಂಗಸರಿದ್ದ ಕಡಿಗೆ. ಬಿಂಡೂರಾಯರೂ ಅವಳನ್ನು ನೋಡಿ ಹೆಂಡತಿಯನ್ನು ಕೇಳಿದರು—

“ಈ ಹೆಣುಮಗಳು ಯಾರು? ನವ್ಯು ರುಕ್ಕೆಣಿ ಮನಿಯವರ ಸ್ವೇಕಿ ಯಾರೂ ಇದ್ದಾಂಗ ಕಾಣಾದಿಲ್ಲಲ್ಲ?”

ಬೃಂಡ ಒಳಗೆ ಹೋದೊಡದೆ ಸೀತಾಭಾಯಿಯವರು ಮೆಲ್ಲಮೆಲ್ಲನೆ ಹುಡುಗಿಯ ವೃತ್ತಾಂತ ಅಷ್ಟಿರ್ಪು ಹೇಳಿದರು. ಬಿಂದೂರಾಯರಿಗೆ ಆಶ್ಚರ್ಯ ವೆನಿಸಿತು, ಅವರು ನಕ್ಕು ಹೇಳಿದರು—

“ಪರವಾಗಿಲ್ಲ ಬಿಡು, ಈ ಗದ್ದಲದಾಗ ಸೀನು ಎಲ್ಲಾರ ಸುದ್ದೀನೂ ಸಾಕಷ್ಟು ಸಂಗ್ರಹ ಮಾಡಿದ್ದಿ”

ಸೀತಾಭಾಯಿಯವರಿಗೆ ಮನ ತುಸು ಅಳುಕಿತು—

“ನಾನು ಯಾಕೆ ಸಂಗ್ರಹ ಮಾಡಲಿಕ್ಕೆ ಹೋಗಲಿ. ನೇನ್ನ ನನ್ನ ಪಕ್ಕದಲ್ಲಿ ಉಟಕ್ಕೆ ಕೂತಾರೆಯೊಬ್ಬರು ಹೇಳಿದರು. ಬಿಂದೂರಾಯರ ಮಾತ್ರ ಪೂರ್ವೆಸುವವರಂತೆ ಸಹಜ ಮೆಚ್ಚುಗೆಯಿಂದ ಅಂದರು—

“ಯಾರಾದರೇನು ಬಿಡು. ಬಡವಶವನ್ನಿ ಹುಡುಗಿ ಆದರೇನಾತು ಭತ್ತೋ ಇದ್ದಾಳಿ ಹೆಣ್ಣುಮುಗಳು ಪಾವ”

ಮತ್ತೆ ಎಲ್ಲರೆಡುರಿಗೆ ಆ ಪೂತು ಬೆಳೆಸುವುದು ಸೀತಾಭಾಯಿಯವರಿಗೆ ಹೀಕೆರಲಿಲ್ಲ. ಮತ್ತೆ ಯಾರೋ ಗಂಡಸರು ಬಿಂದೂರಾಯರನ್ನು ಕೇಳುತ್ತಿದ್ದರು.

“ವಸಂತ ಹ್ಯಾಂಗಿದಾನೆ ಈಗ?”

ಎಲ್ಲ ಖಚಿತವಾಗಿತ್ತು ಅನ್ನವ ರೀತಿಯಲ್ಲಿ ಅಂದರು ಬಿಂದೂರಾಯರು.

“ಇನ್ನು ಹ್ಯಾಂಗಿರೂದೇನು ಒಂತು? ಶದೀತನಕ ಒಂದೇರೀತಿ ಪೆಟ್ಟೀಲು ಒಂಕು ರಚ್ಚಿಕೊಟ್ಟೀನಲ್ಲ. ಭತ್ತೋ ನಡೀತದೆ, ದಿನಾ ಕಾರಿನಾಗೆ ಹೋಗಿ ಬರ್ಥಾನೆ.”

“ಡ್ರೈವ್ ಮಾಡ್ಲಿಕೆ ಏನೂ ತೊಂದರಿ ಇರ್ಲೀಕೆಲ್ಲ ಹೌದಲೊಲ್ಲೀ ?”

“ಹಾಂಗೇಸ್ಲ್ಲ. ಡ್ರೈವ್ ಮಾಡತಾನೆ, ಸುಮಾರು ಅಷ್ಟುಮ್ಮು ಓಡಾಡ ತಾನೆ. ಮತ್ತೆಲ್ಲ ಅವನ ಕೆಲಸ ಅವನೆ ಮಾಡಿಕೊಂಬೋದು.”

ಅದಕ್ಕೆಂತ ಹೆಚ್ಚು ಆ ಸಮಯದಲ್ಲಿ ಕೇಳುವುದು ತರವಲ್ಲ ಎಂದೋ ಏನೋ ಆತ ಆ ವಿಷಯ ಹೆಚ್ಚು ಕೆದಕಲಿಲ್ಲ.

ಬೇರೆ ಯಾರಾದರೂ ಹಾಗೆ ಕೇಳಿದ್ದರೆ ಸೀತಾಬಾಯಿಯವರಿಗೆ ಅಸಮಾ ಧಾನವೇ ಆಗುತ್ತತ್ತು. ಆದರೆ ಕೇಳಿದವರು ಅವರ ಹಿರಿಯ ಮಗಳ ಮಾವಂದಿರು. ಎಲ್ಲವನ್ನು ತಿಳಿದ ಅವರ ಮುಂದೆ ಯಾವುದನ್ನು ಮುಚ್ಚು ಮರೆ ಮಾಡುವಂತಿರಲಿಲ್ಲ.

ಆ ದಿನ ಬೀಗರ ಛೈತನವಿದ್ದುದರಿಂದ ನುತ್ತಿ ಗದ್ದಲ ಪ್ರಾರಂಭವಾಗಿತ್ತು.

ಸೀತಾಬಾಯಿಯವರು ಆಗ-ಈಗ ಓಡಾಡುತ್ತಾ ಬೃಂದಾಳ ತಾಯಿಯ ಪರಿಜಯ ಮಾಡಿಕೊಂಡರು. ಡಿಆ ಗೆಯ ಶಾಲೆಗೆ ಹೋಗಿ ಹತ್ತು. ಹದಿನ್ಯೇದು ಜನ ಅಡಿಗೆಯವರೇಂದಿಗೆ ಸೇರಿಕೊಂಡು ಹೊಗೆ ನುಂಗುತ್ತಿದ್ದ ಬೃಂದಾಳ ತಂಡಿ ಸುಭೃಣ್ಣಾಳಾಯರನ್ನು ಯಾರೋ ಎಂಬಂತೆ ಮಾತನಾಡಿಸಿದ್ದರು. ಬೃಂದಾಳ ತಾಯಿ ತುಂಗಾಬಾಯಿಯವರಿಂದ ಅವರಿಗೆ ಹೆಚ್ಚು-ಕಡಿಮೆ ಅವರ ಮುಖ್ಯ ಜೀವನ ವರಿಜಯವಾಗಿತ್ತು. ಅವರಿಗೆ ಐದುಜನ ಹೆಣ್ಣು ಮಕ್ಕಳು, ಒಬ್ಬನೇ ಮಗ. ಅದರಲ್ಲೂ ನಾಲ್ಕು ಜನ ಹೆಣ್ಣುಮಕ್ಕಳ ನಂತರ ಹುಟ್ಟಿದವನು. ಒಬ್ಬನೇ ಮಗನೆಂದು ತಾಯಿಗೆ ಅವನ ಮೇಲೆ ಹೆಚ್ಚು ಪ್ರೇಮ ವೆಂಬುದು ಸೀತಾಬಾಯಿಗೆ ಆಕೆಯ ಮಾತಿನ ಮೇಲೆಯೇ ತಿಳಿಯಿತು.

ಈಗ ವಸಂತನ ಮೇಲೆ ತಮಗಿಲ್ಲವೇ ? ಮೂರುಜನ ಹೆಣ್ಣು ಮಕ್ಕಳ ಮೇಲೆ ವಸಂತ ಹುಟ್ಟಿದಾಗ ಅವರ ಸಂಭ್ರಮವೆಷ್ಟುತ್ತು !

ಮೂರು ಹೆಣ್ಣುನ ಮೇಲೆ ಒಂದು ಗಂಡು ! ಹೊನ್ನುಕಳಿ ! — ಎಂದು ಉರವರು, ಸೆಂಟರಿನ್ನರು ಸೀತಾಬಾಯಿಯ ಹೊಟ್ಟಿಯ ಪುಣ್ಯವನ್ನು ಹೊಗಳಿದವರೆಮ್ಮು ಮಂದಿ !

ನಿಜಕ್ಕೂ ಅವರ ಹೊಟ್ಟಿಯ ಪುಣ್ಯ ಒಳ್ಳೆಯದೇ. ಮೂರು ಹೆಣ್ಣು ಮಕ್ಕಳು ಒಳ್ಳೆಳ್ಳಿಯ ಮನೆತನ ಸೇರಿ ಸುಖವಾಗಿದ್ದಾರೆ. ವಸಂತಮಾಧವ ನೇನು ಕಡಿಮೆ ಇಣ್ಣನೇ ?

ನಕ್ಕರೆ ದೃಷ್ಟಿ ತಾಗುವಂತಹ ಹುಡುಗ. ಈಗ ತಾನೇ ಅವನೇನು ಕಡಿಂ
ಇದ್ದಾನೆ?

ವಿದ್ಯೆಯಲ್ಲಿ, ಬುದ್ಧಿಯಲ್ಲಿ, ಗುಣದಲ್ಲಿ, ರೂಪದಲ್ಲಿ, ಯೋಗ್ಯತೆಯ
ಅವನ ಸಮಾನ ಯಾರೂ ಇರಲಿಲ್ಲ. ವಸಂತ ಹುಟ್ಟಿದ ಮೇಲಂತೂ ಸೀರೆ
ಬಾಯಿಯವರನ್ನು ಹಿಡಿದು ನಿಲ್ಲಿಸುವವರೇ ಇರಲಿಲ್ಲ.

ಅವರಿಗೆ ಯಾವುದಕ್ಕೆ ಕಡಿಮೆ? ಕೈತುಂಬ ಸಂಬಳ ತರುವ ದೇವರಂ
ಗಂಡ; ಬಂಗಾರದಂಥ ಮೂರು ಹೆಣ್ಣು ಮಕ್ಕಳು. ಮುತ್ತಿನಂಥ ಒಬ್ಬ ಮೂ

ಸೀತಾಬಾಯಿಯವರ ಸೌಭಾಗ್ಯಕ್ಕೆ ಜನತೆಯ ದೃಷ್ಟಿ ತಗುಲಿ
ಬಹುದು. ಅಥವಾ ದೇವರ ಮನಕ್ಕೇ ಅದು ಬಾರದೇ ಇರಬಹುದು. ಅವ
ಭವ್ಯವಾದ ಬಾಳುವೆಗೆ, ಅಥವಾ ಅವರ ಮಿತಿಮಾರಿದ ತೃಪ್ತಿಗೆ ಒಂದ
ಉನ್ನತಂದು ಕೂರಿಸಿದ.

ನಾಲ್ಕೆ ದು ವರ್ಷಗಳಕಾಲ ಅವರ ಜೀವನವನ್ನು ಹೆಣ್ಣು ಮೂ
ಹಾಕಿತು ವಸಂತನ ಪ್ರಕರಣ. ಇದಿಗ ಮನಸ್ಸು ಸುಮಾರಾದ ಸ್ಥಿರಿಕ್ಕಾ
ಬರುತ್ತಿದೆ. ಮನೆಯಲ್ಲಿ ಕಾರಿದ್ದರೂ ಆ ದಂಪತ್ತಿಗಳು ಎಲ್ಲಿಗೂ ಹೋಗು
ದನ್ನು ಬಿಟ್ಟಿದ್ದರು. ಆದರೆ ಈಗ ತಂಗಿ ರುಕ್ಕಿಣಿಬಾಯಿ ಏನೂ ಮೂ
ದರೂ ಬಿಡದೆ ಅಳುತ್ತಾ ಕುಳಿತ್ತದ್ದರಿಂದ ಬರಲೇಬೇಕಾಯಿತು. ತನ
ಮನೋವ್ಯಧಿಯನ್ನು ಅತಿಯಾಗಿ ಹೊರಗೆ ತೋರಿಕೊಳ್ಳುವುದು ಅವ
ಜಾಯಮಾನಕ್ಕೆ ಬಂದದ್ದಲ್ಲಿ. ಹಸೆಯ ಮೇಲೆ ಕುಳಿತ ವಧೂವವರನ
ಕಂಡಾಗ ಬಿಂದೂರಾಯರ ಗಂಡೆದೆಯೂ ಕೆಲವು ಗಳಿಗೆ ನೋವನ್ನನುಭವಿಸಿತ್ತ

ಮತ್ತೆ ಎರಡನೆಯ ದಿನನೇ ಬಿಂದೂರಾಯ ದಂಪತ್ತಿಗಳು ತಂಗಿಂ
ಉಪಚಾರ ಸ್ವೀಕರಿಸಿ ಉರಿಗೆ ಹೊರಟಿರು.

ಅಪರೂಪಕ್ಕೆ ತನ್ನ ಮನೆಗೆ ಅಣ್ಣು-ಅಶ್ರಿಗೆ ಬಂದು ಹೋದದ
ರುಕ್ಕಿಣಿಬಾಯಿಗೆ ಬಹಳ ಸಂತೋಷವಾಗಿತ್ತು.

ಮದುವೆ ಕಳಿದು ಹದಿನ್ನೆದು ದಿನಗಳನಂತರ ಆಕಸ್ಮಾಕವಾಗಿ ಸೀರೆ
ಬಾಯಿಯವರ ಪತ್ರ ನೋಡಿ ರುಕ್ಕಿಣಿಬಾಯಿಗೆ ವಿಸ್ತೃಯವಾಯಿತು.

ಮತ್ತೆ ಒಂದು ವಾರದಲ್ಲಿ ಸೀತಾಬಾಯಿಯವರು ಬರುವವರಿದ್ದರೆ
ಬರುವ ಕಾರಣವನ್ನು ಮಾತ್ರ ಅವರು ತಿಳಿಸಿರಲಿಲ್ಲ.

ರುಕ್ಕಣೇಬಾಯಿಗೆ ಇದರ ಅರ್ಥವೇ ಆಗದೆ ಚಡಪಡಿಸಿದೆಳು—

“ಬಂದ ಮೇಲೆ ತಾನೇ ತಿಳಿತೆದಲ್ಲ. ಯಾಕೆ ಬದ್ದಾಡ್ತಿ ?” ಎಂಬ ಬಂದೇ ಮಾತಿನ ಸಮಾಧಾನ ಹೇಳಿದರು ಆಕೆಯ ಗಂಡ.

ಮೊಮ್ಮೆಗಳು ಮತ್ತು ಡ್ರೈವರ್ ಇಬ್ಬರೇ ಸೀತಾಬಾಯಿಯ ಜ್ಞಾತಿಗೆ ಬಂದವರು.

ಎಲ್ಲಾ ಬಗೆಯು ಕ್ರೇಮ-ಕುಶಲ ನಡೆದರೂ ರುಕ್ಕಣೇಬಾಯಿಯ ಗಂಡ ಮನೆಬಿಟ್ಟು ಹೊರಡುವವರಿಗೂ ಸೀತಾಬಾಯಿ ಬಾಯಿ ಬಿಡಲಿಲ್ಲ.

ಆತ ಆಫೀಸಿಗೆ ಹೋದರು. ಮಕ್ಕಳು ಸ್ನಾಲುಗಳಿಗೆ ಹೋದರು. ಅತ್ಯಿಗೆ ನಾದಿನಿಯರು ಆರಾಮವಾಗಿ ಕುಳಿತಮೇಲೆ ರುಕ್ಕಣೇಬಾಯಿ ಕುಶೂ ಹಲ ತಡೆಯಲಾರದೆ ಕೇಳಿಬಿಟ್ಟಳು —

“ಇದೇನು ವೈನಿ ಇದ್ದಕ್ಕಿದ್ದಂಗೆ ಬಂದುಬಿಟ್ಟು ? ನೀವು ಸುಮ್ಮನೆ ಬರೋವರಂತೂ ಅಷ್ಟು.”

ಸೀತಾಬಾಯಿಯವರು ಆತುರ ಪಡೆದ ಅಂದರು —

“ನಿನ್ನಿಂದ ಒಂದು ಕೆಲಸ ಆಗಬೇಕವ್ವ ರುಕ್ಕಣೇ ಅದಕ್ಕೆ ಬಂದೆ.”

ಇ

ರುಕ್ಕಣೇಬಾಯಿ ಕಣ್ಣರಳಿಸಿ ಅತ್ಯಿಗೆಯ ಮುಖ ಮುಖ ನೋಡಿದೆ. ಸೀತಾಬಾಯಿ ನಗಲಿಲ್ಲ. ಗಂಭೀರವಾಗಿಯೇ ಅಂದರು —

“ಹೂದವ್ವ ರುಕ್ಕಣೇ. ನಿನ್ನಿಂದ ಒಂದು ಕೆಲಸ ಆಗೂದದೆ. ಶ್ರವಣ ಮಾಡಿನೋಡು. ಮುಂದಿನದು ದೃವ ಇಚ್ಛಾ.”

ರುಕ್ಕಣೇಬಾಯಿ ನಿಧಾನವಾಗೆ ಅಂದರು —

ಇ

“ಎನಿದ್ದರೂ ಸ್ವಷ್ಟ ಹೇಳಿ ವ್ಯೇಸಿ. ನನಗೊಂದು ತಿಳಿದು.”

ವಜ್ರದ ಓಲೆ, ಮೂಗುಬೋಟ್ಟು. ಅರಸಿನ-ಕುಂಕುಮಗಳು ಶೋಭಿಸಿ ಬೆಳ್ಗುತ್ತಿದ್ದ ಸಿತಾಬಾಯಿಯವರ ಪೌಡಬೆಳೆಯ ಮುಖಿ ಒಂದುಗಳಿಗೆ ಕಾಂತಿಹೀನವಾಯಿತು. ಹಗುರವಾಗಿ ಸಿಟ್ಟುಸಿರು ಕಡೆ ಅವರಂದರು—

“ನಮ್ಮ ವಸಂತನಿಗೊಂದು ಮದುವಿ ಮಾಡಬೇಡವೇನೆ ರುಕ್ಕಣಿ? ತನ್ನ ದರ್ಶಕ ಅತ್ತಿಗೆ ಇನ್ನು ಹಣ್ಣಾಗಿದ್ದಾರೆಯೇ ಎಂದು ಆಶ್ಚರ್ಯ ವಾಯಿತು ರುಕ್ಕಣಿಬಾಯಿಗೆ ಮತ್ತು ವಸಂತನಿಗೆ ಮದುವೆಮಾಡಬೇಕೆಂ ಯೋಚನೆ ಈ ಸಾಲ್ಕ್ಯಾದು ವರ್ಷಗಳ ನಂತರ ಈಗ ತಟ್ಟನೆ ಏಕೆ ಬಂತೆಂಬುದು ಆಕೆಗಂತೂ ಹೊಳೆಯಲ್ಲ.

ಕೆಲವು ಗಳಿಗೆ ಯೋಚಿಸಿದನಂತರ ಹೀಗುಸಿತು. ತನ್ನ ಮಗಳ ಮದುವಿಲ್ಲಿ ಮದುಮಕ್ಕಳು ಹಸೆಯ ಮೇಲೆ ಕುಳಿತು ನಲಿಯುವುದನ್ನು ನೋಡಿಲಿಲ್ಲವೇ? ಏನೇ ಆದರೂ ಹೆತ್ತಕರುಳು, ಇದ್ದ ಒಬ್ಬನೇ ಗಂಡು ಮಗನಿ ಮದುವೆ ಮಾಡಬೇಕೆಂಬುದು ತಂದೆತಾಯಿಯಿಗೆ ಸಹಜವಾಗಿ ಇರುವ ಆಸೆ

ಸಿಜವಾಗಿ ವಸಂತನ ಸ್ಥಿತಿ ಸರಿಯಾಗಿದ್ದರೆ ಅವನಿಗೆ ಎಂತಕ ಹೆಣ್ಣಬರುತ್ತಿತ್ತೊ! ಎಷ್ಟು ವರದಕ್ಕಣೆ ಕೊಡುತ್ತಿದ್ದರೋ! ಎಷ್ಟು ವ್ಯಾಖ್ಯಾದಿಂದ ಮದುವೆಯಾಗುತ್ತಿತ್ತೊ!

ಅತ್ತಿಗೆಯ ಸ್ಥಿತಿ ಆರಿತು ರುಕ್ಕಣಿಬಾಯಿಯ ಕಣ್ಣಗಳು ತುಂಬಿಬಂದವು. ಆಕೆ ಗದ್ದಿತಳಾಗಿ ಅಂದರು—

ಹೊದು ವ್ಯೇಸಿ. ಹೆಂಗಾದರೂ ಗಂಡು ಮಗ. ಮದಿನಿ ಮಾಡಲೇ ಬೇಕು. ಆದರೆ ಹೆಂಗೆ ಮಾಡ್ತಿರಿ ವ್ಯೇಸಿ?”

ಈ ಮಾತು ಹೇಳುತ್ತಿರುವಾಗ ರುಕ್ಕಣಿಬಾಯಿಗೆ ಮತ್ತೊಂದು ಯೋಚನೆಯೂ ಮನದಲ್ಲಿ ಸುಳಿಯುತ್ತಿತ್ತು. ತನ್ನ ಮಗಳ ಮದುವೆಗೆ ಬಂದಾಗ ಯಾವುದಾದರೂ ಕನ್ನೆ ಅತ್ತಿಗೆಯ ಕಣ್ಣಿಗೆ ಬಿದ್ದಿರಬಹುದು.

ಮದುವೆಯ ಮನಿಗೆ ನೂರಾರು ಹುಡುಗಿಯರು ಬಂದಿದ್ದರು. ಆದರಲ್ಲಿಯೂ ನಾನಾ ಬಗೆಯ ಹುಡುಗಿಯಿರ್ದ್ದರು. ತನ್ನ ಮಗಳ ಗೆಳತಿಯರದು ಒಂದು ಹಿಂಡೆ ಇತ್ತು. ಗದ್ದಲದಲ್ಲಿ ತಾನೇ ಯಾರನ್ನೂ ಗಮನಿಸಲು ಸಾಧ್ಯ

ವಾಗಲಿಲ್ಲ. ಬಂದದ್ದರಲ್ಲಿ ಮುಕ್ಕಾಲು ಭಾಗವೆಲ್ಲ ಶ್ರೀಮಂತರ ಮನೆಯು
ಹೆಣ್ಣು ಮಕ್ಕಳಿ. ಒಬ್ಬರಿಗಿಂತ ಒಬ್ಬರು ಜೆಲುವೆಯರೇ. ಆದರೆ ಅವರಲ್ಲಿ
ತನ್ನ ಮಗನನ್ನು ಒಪ್ಪುವುದಿಲ್ಲವೆಂದು ತನ್ನ ಅತ್ತಿಗೆಗೆ ತಿಳಿಯಲಿಲ್ಲವೇ?

ವಿದ್ಯೇ-ರೂಪುಗಳೆಲ್ಲಿ ಜೆನ್ನಾಗಿರುವ ಹೆಣ್ಣು ಮಕ್ಕಳನ್ನು ಯಾವ ತಂಡೆ-
ತಾಯಿ ತಾನೆ ವಸಂತನಂಥವಸಿಗೆ ಕೋಟ್ಟಾರು?

ಈಗಿನ ಹೆಣ್ಣು ಮಕ್ಕಳು ಒಡವೆ-ವಸ್ತ್ರ, ಏಕ್ಕರ್ಯಾ ಒಂದೂ ನೋಡು
ವವರಲ್ಲ. ಗಂಡನೆ ವಿದ್ಯೇ, ರೂಪ್ ನೋಡುವವರು.

ವಸಂತನಂಥ ಎಂತಹ ರೂಪ್ ! ತನ್ನ ಅಣ್ಣಾನದೇ ಪಡಿಯಚ್ಚು. ಏನು
ಬಣ್ಣ ! ಎಂತಹ ಸೀಲುವು !

ಅವನು ವೊದಲಬಾರಿಗೆ ವಿಮಾನ ಏರುವಾಗ ತಮ್ಮ ಲ್ಲಿರ್ಗೂ ನಮಸ್ಕೃ
ರಿಸಿ ಧೀರನಗೆ ನಗುತ್ತ ಹೊರಟ್ಟಿದ್ದ. ಅವನೆ ಬಗ್ಗೆ ಎಂತಹ ಝಕವಸೀಯ
ಕನಸು ಕಟ್ಟಿದ್ದವು ನಾವೆಲ್ಲ.

ಆಗ ನಾ ಮುಂದು, ತಾ ಮುಂದು ಎಂದು ಬಾಚಿ ಬಂದ ಹೆಣ್ಣುಗಳೆಲ್ಲ
ಮತ್ತೆ ಎರಡು ವರ್ಷಗಳೆಲ್ಲಿ ಮಂಜನಂತೆ ಕರಗಿ ಸರಿದು ಹೋಗಿದ್ದವು.

ಆಗಲೇ ಮದುವೆ ಮಾಡಿದ್ದರೆ ಎನ್ನು ಜೆನ್ನಾಗಿತ್ತು ? ಕಟ್ಟಿಕೊಂಡ
ವಳು ಬಿಟ್ಟೀನೂ ಹೋಗುತ್ತಿರಲಿಲ್ಲ. ಈಗ ಆ ನುನ್ನಾಧನಂಥ ಮಂದುಗ ಉನ
ವಾಗಿ ಕುಳಿತಮೇಲೆ ಮದುವೆಯ ಯೋಚನೆ ಮಾಡುತ್ತಿರುತ್ತಾಕ್ಕಲ್ಲ !

“ರುಕ್ಕಿಣಿ, ಸೀನು ಒಂದಿಷ್ಟು ಮನಸು ಮಾಡಿದರೆ ಆದಿತೋ ಏನೋ
ಈ ಕೆಲಸ.”

ರುಕ್ಕಿಣಿಬಾಯಿ ಕಣ್ಣೀರು ತುಂಬಿದರು—

“ವೈನಿ ! ನಮ್ಮ ವಸಂತನಿಗೊಂದು ಲಗ್ಗು. ಲಗ್ಗು ಶಾಂತಿಕಾಳಿ ನಾನು
ಏನುಬೇಕಾದರೂ ಮಾಡಿಯೇನು, ಹೇಳಿರಲ್ಲ ಮತ್ತೆ”

ಸೀತಾಬಾಯಿಯವರು ಅತ್ತಿತ್ತ ನೋಡಿದರು. ಯಾರೂ ಇಳಿ ಮನೆ
ಯಲ್ಲಿ. ಬಿಡಿಬಿಡಿಯಾಗಿ ಅಂದರು—

“ನಿನ್ನ ಮಗಳ ಮದುವೀಲಿ ಒಂದು ಹುಡುಗಿ ಓಡಾಡಿತ್ತಲ್ಲ ಅದನ
ವಿಚಾರಿಸ್ತೀಯೇನು ನೀನು ?”

ಒಂದು ಗಳಿಗೆ ಕಣ್ಣು ತೇಳಿಸಿದರು ರುಕ್ಕೆ ಹೇಬಾಯಿ. ಅಕೆಗೆ ಆ ಗೀಬೃಂದಾಳ ಸೆನಪ್ಪ ಬಂದರೂ, ಅಂಥ ದಂಡ್ರರ ಮನೆಯ ಹೆಣ್ಣುನ್ನು ಅತ್ತಿಗೆ ಮಾಡಿಕೊಂಡಾರೆ? ಎಂಬ ಯೋಚನೆ ಬಂದಿತು. ಆದರೆ ಆದ ತೋರಗೊಡದೆ ಸೆನಸಿಕೊಳ್ಳುವಂತೆ ಅಂದರು—

“ನಮ್ಮನೆ ಮದುವೀಲ ನೂರೆಂಟು ಹೆಣ್ಣು ಮಕ್ಕಳು ಓಡಾಡಿದ್ದ ಅವರ ಹೆಸರು ಸಹ ನನಗೆ ಸೆನಪ್ಪಿಲ್ಲ, ಏನಾದರೂ ಒಂದು ಗುರುತು ಹೇಗೆ ಗೊತ್ತಾದೀತ್ರವ್ಯಾ”

“ಉದ್ದನೆ ಜಡಿ ಹೆಣ್ಣು ಮಗಳು ಕಣವ್ಯ, ಯಾರೋ ಬೃಂದಾ ಈ ಕರದ್ದಂಗಿತ್ತು. ಸೋಡ್ಡೀಕ ಬಡವರ ಮನ ಹುಡುಗಿ ಹಂಗೆ ಕಾಣಿ ಮತ್ತೀನೂ ತಿಳೀದು ನನಗೆ”

ರುಕ್ಕೆಹೇಬಾಯಿ ಸರಯಾಗೆ ಅತ್ತಿಗೆಯ ಮುಖ ಸೋಡಿತರು—

“ನಿಜವಾಗೂ ನೀವು ಆ ಹುಡುಗಿನ ಸೊಸಿಯಾಗಿ ಕರಕೊಂತಿ ವೆನ್ನಿ?”

“ಆ ಸಂಗ್ರಹ ನನಗೆನವ್ಯ ಗೊತ್ತು? ಅದಕ್ಕೇ ನಿನ್ನ ಕೇಳಲಿಕ್ಕೆ ವಿಲೀತನೆಕ ಬಂದಿನಿ. ಆ ಮದಿನಿಮನಿ ಗದ್ದಲದಾಗ ನಿನ್ನ ಏನು ಕೇಳು ಸಾಧ್ಯ ಇತ್ತವ್ಯ? ಅದಕ್ಕೆ ಈಗ ಬಂದಿನಿ. ನಿನಗೆ ಅವರ ಮನಿ, ಈ ಗೊತ್ತೆ ಗೊತ್ತಿದ್ದಿರ್ತು ಅವರ ಸ್ಥಿತಿ-ಗತಿ ಗೊತ್ತಿದ್ದಿರ್ತು ಅಂತ.”

“ಅವರ ಸ್ಥಿತಿ-ಗತಿ ಎಲ್ಲಾ ನನಗೆ ಗೊತ್ತದೆ ವೆನ್ನಿ, ಸ್ಥಿತಿ-ಗತಿ ಸೇಲಿಕ್ಕೆ ಹೋದರೆ ನಿಮಗೂ-ಅವರಿಗೂ ಭೂಮಿ-ಆಶಾಶದವ್ಯ ಅಂತರ ಬರ್ತ ವಸಂತ ಭಲೋ ಇದ್ದಿದ್ದರೆ ನಿಮಗೆ ಎಂಥಾ ಬಿಗರು ಬರಬೇಕಾಗಿತ್ತು ವೆ ಎಂಥಾ ಸೊಸಿ ಬರಬೇಕಾಗಿತ್ತು ನಿಮಗೆ!”

ರುಕ್ಕೆಹೇಬಾಯಿ ಸೇರಗಿನಿಂದ ಕಣ್ಣು ರಸಿಕೊಂಡು ಬಿಕ್ಕಿಡಳು. ಸಿಂಬಾಲಿಯವರಿಗೂ ದುಃಖಾದಿಂದ ಕಣ್ಣು ತುಂಬಿ ಬಂದರೂ ತುಪ್ಪಿ ಬೀರ ಸಹಿಸಿಕೊಂಡು ಹೇಳಿದರು—

“ಇನ್ನು ಆ ಕಢಿ ಯಾಕವ್ಯ? ಸೆನ್ಸರ್ಕೆಹಂಫರೆ ಹೊಟ್ಟಿಗೆ ಜೀ ಬಿಧಾಳಂಗೆ ಆಗ್ರದೆ. ಕೆಟ್ಟ ಅಡಿಗಿ ಅಟ್ಟುಕೆ ಜಾಣಿ ಅಂತ”

ಈಗ ಇದನ್ನು ಸರಿ ಮಾಡುವುದು ಹೀಳುವ್ಯ?"

ರುಕ್ಕಿಣೀಬಾಯಿ ನಿತಿಯುಸಿರು ಕಡೆದರು—

“ಬೃಂದ ಅಪರಂಜಿ ಅಂಥ ಹೆಣ್ಣು ಮಗಳು ಕಣ ವೈನಿ. ಚೆಲುವಿನಾಗೂ ಏನೂ ಕಮ್ಮಿ ಇಲ್ಲ. ಒಳ್ಳೇ ಚಲೋ ಮನಸೆತನದವರು. ಆದರೆ ವೈನಿ; ಆಡಿಗಿ ಸುಬ್ಬಣ್ಣಾ ಜಾರು ನಿಮ್ಮ ಬೀಗರು ಅಂಚೋಕೆ ಹೆಂಗಿಂಗೋ ಆಗ್ರಹ ಮನಸಿಗೆ ವಸಂತನ ಮಾನ ಅಡಿಗಿ ಮಾಡ್ರೋಕೆ ಹೋಗ್ತಾರೆ ಅಂದರ ಅವನಿಗಾರಾ ಹೆಂಗನಿಸಿತು ಹೇಳಿ. ಈ ಮಾತು ನನ್ನ ಮನಸಿಗೆ ಬರಲೊಳ್ಳದು ವೈನಿ” ಸೀತಾಬಾಯಿಯವರು ಒಂದು ಗಳಿಗೆ ಚಿಂತಿತರಾದರು. ಆದರೆ ಅವರ ಮನ ಕ್ಷೇಮೋ ಒಂದು ಭರವಸೆ ಮೂಡಿಬರುತ್ತತ್ತು.

“ಯಾಕೆ ರುಕ್ಕಿಣಿ, ಸಂಪಾದನೆ ಮಾಡು ಗಂಡು ಮಕ್ಕಳು ಇಲ್ಲೇನು ಆತಂಗೆ ?”

“ಎಲ್ಲಿ ಒಂತರಿ. ಇರೋದು ಒಂದೇ ಗಂಡು. ಅದೂ ಒಂದು ಜೋಟುದ್ದು ಅದೆ ಇನ್ನೂ. ಬರೇ ಹೆಣ್ಣು ಮಕ್ಕಳು ಅವೆ ಮನಿತುಂಬ. ದುಬ್ರಿಕ್ಕೊದ್ದಾಗೆ ಅಧಿಕವಾಸಿ ಅನ್ನೊ ಹಂಗೆ. ಪಾಪ ! ಕೈಲಾಗದ ತಂದೀ ಒದ್ದಾಟ ನೋಡೆ ಲಾರದೆ ಆ ಹುಡುಗಿ ಇಲ್ಲೇ ಒಂದು ನಸರಿ ಸ್ವಾಲಿನಾಗೆ ಕೆಲಸಕ್ಕೆ ಸೇರಾಗ್ಲ. ಒಂದು ಮೂವತ್ತೊಂದು ನಲವತ್ತೊಂದು ಕೊಡ್ತಾರೆ. ಅದು ಯಾವ ಮೂಲಿಗಾತ್ಮ ಪಾಪ ! ತಾಯಿನೂ ಕೂಲಿನಾಲಿ ಮಾಡ್ತಾಳಿ. ತಡಿ ಬಲ್ಲದೇ ಬಡತನಾನ ? ಮುಶರುಮುಂದಿ ಸಂಪಾದಿಸಿದರೂ ಸಾಲದು ಹೊಟ್ಟಿ-ಬಟ್ಟೀಗೆ”

“ಹಂಗಾದರೆ ಆ ಹುಡುಗಿಗೆ ಮದಿವಿಮಾಡೂ ಯೋಚನಿ ಇಲ್ಲಾರ್ತಿಯೂ ಅವರಿಗೆ ?”

“ಇಲ್ಲಿ ಇತ್ತದಾ ವೈನಿ ? ಹುಡುಗಿ ಚೆಲುವಿ ಇದ್ದಾಳಿ. ಯಾರಾದರೂ ಮಾಡಿಕೊಂಡಾರು ಎನಲಿಕ್ಕೆ ವರದಕ್ಕಿಣಿ ಕೊಟ್ಟಿ ಮದಿವಿ ಮಾಡೂ ಜೈತನ್ನೀ ಈ ನುಂದಿಗಿಲ್ಲವಿಲ್ಲ. ಅದಕ್ಕೆ ಆಕೇನೇ ನಾ ಮದಿವಿ ಒಲ್ಲೇ ಅಂತಾಳಿ. ತಾನೂ ಮದಿವಿಯಾಗಿ ಹೊರಟ್ಟು ಹೋದರೆ ತನ್ನ ತಂದಿ-ತಾಯಿ ಗತಿಯೇನು ? ಎಂದು ಚಿಂತ ಮಾಡ್ತದಿ ಪಾಪ ಅದು. ಒಳ್ಳೇ ತಿಳವಳಿಕೆ ಹುಡುಗಿ, ಒಂದು ಚಲ್ಲಿಲ್ಲ-ಪಲ್ಲಿಲ್ಲ, ಬಟ್ಟೀ ಹೊಲಿಯೋಷಾ, ನಿಟ್ಟಿಂಗ್ ಹಾಕೋಣ, ಶಸ್ಯತ ಹಾಕೋಣ, ಹೀಂಗೆ ಏನೇನೋ ಮಾಡ್ತದೆ ಪಾಪ !”

“ಆಸ್ತಿ-ಮನಿ ಎಂತದೂ ಇಲ್ಲೇನು ಆತಗೆ ?”

“ನಂತ ಮಣ್ಣು ಇಲ್ಲ ಈಗ. ಇರೂ ಕಾಲದಾಗೆ ಬೇಕಾದ್ದಂಗೆ ಇತ್ತುಂತೆ. ಹೋಗ್ನಾ ಕಾಲದಾಗೆ ಎಲ್ಲಾ ನುಣ್ಣಿಗೆ ಹೋತೆಂತೆ ಪಾಪ! ಆ ತುಂಗಾಬಾಯಿ ಹಾಯಂಗೆ ಮರತಾರು. ಈಗ್ನಾ ಹೇಳೇಕೊಂಡು ಅಳತಾರೆ.”

“ಹಂಗಾದರೆ ಈ ಪ್ರಸ್ತಾವ ಭಾಯಂಡಂತೀಯೇನು ಸೀ ಏ?”

ರುಕ್ಕಿಣೀಬಾಯಿ ಆತೆಂಕಪಟ್ಟರು—

“ಅದನ್ನು ನಾನು ಹಾಯಂಗ ಹೇಳಿಲಿ ವೈನಿ? ನಿಮ್ಮ ಮನಿ ಬಾಗಿಲಿಗೆ ಬಂಗಾರದಂತ ಹೆಣ್ಣುಗಳು ತಾಕಲಾಡುತ್ತಿದ್ದನ್ನು ಮೊದ್ದು. ಈಗ ನೀವೆ ಇಂಥವರ ನುಸೀ ಬಾಗಿಲಿಗೆ ಬಂದು ಹೆಣ್ಣು ಕೇಳೂದಂದರೆ ಮನಸ್ಸಿಗೆ ಬಹಳ ಕೆಳ್ಳಿಸ್ತುದೆ”

ಸೀತಾಬಾಯಿ ವಿಷಾದದಿಂದ ನಕ್ಕರು—

“ಇನ್ನು ಮತ್ತೆ ಆ ಘಾನ್ನು ನಮಗೆ ಬರೂ ಹಂಗಿಲ್ಲಲ್ಲ ರುಕ್ಕಿಣಿ. ನಾವಂತರ ನಾವೇ ಹುಡಕಿದರ ಉಂಟು, ಇಲ್ಲಂದರ ಇಲ್ಲ.”

ರುಕ್ಕಿಣೀಬಾಯಿ ಈಗ ಅತ್ತಿಗೆಗೆ ಎಚ್ಚರಿಕೆ ಕೊಡುವಂತೆ ಹೇಳಿದರು—

“ವೈನಿ, ಒಂದು ಮಾತು ನಾನು ಸ್ವಷ್ಟಿ ಹೇಳಿತೀನಿ. ಸೀವು ಮತ್ತು ತಪ್ಪಿ ಶಳಿಬಾರದು ನೋಡಿ....”

ಸೀತಾಬಾಯಿ ಏನು? ಎನ್ನುವಂತೆ ತಲೆ ಎತ್ತಿ ನೋಡಿದರು—

“ನಾವು ಆವರನ್ನು ಕರೆದು ಕೇಳೂದಂತೂ ಸುಲಭದ ಮಾತದೆ. ಅದರಿಂದರು ಇದಕ್ಕೆ ಒಪ್ಪಾರಂತ ಭರವಸೆ ಅದೆ ನಿಮಗೆ? ಒಂದು ಹಕ್ಕೆ ಹುಡುಗಿನೆ ಭಾಯಂದ್ದು! ಸುಮ್ಮಿಗೆ ಅಂಗ್ರೇಸೀ ಅವಲಕ್ಷಣ ಅನ್ನಿಸಿ ಕೊಂಡ ಹಂಗಾಗ್ರಹಿದೆ. ಈಗಿನ ಕಾಲದ ಹೆಣ್ಣು ಮಕ್ಕಳ ಮನಸು ನಮಗೆ ಹಂಗಿ ಶಳಿತದೆ?”

ರುಕ್ಕಿಣೀಬಾಯಿ ಹೇಳಿದ ಮಾತನ್ನು ತೆಗೆದು ಹಾಕುವಂತಿರಲ್ಲ. ಅದು ಯೋಚಿಸಬೇಕಾದ ಸಂಗತಿಯೇ. ವಸಂತನ ವಿವಯವನ್ನು ಮುಚ್ಚಿಟ್ಟು ಮಾಡುವಂಥದಲ್ಲ. ಎಲ್ಲವನ್ನೂ ಮೊದಲೇ ಹುಡುಗಿ ಹೇಳಬೇಕಾಗುತ್ತದೆ. ಎಲ್ಲ ಶಿಳದನಂತರ ಅವಳು ತನಗೆ ಬೇಡವೆಂದರೆ ಎಷ್ಟು ಅವಮಾನ.

ಶಿಳಸಿ ಮದುವೆ ಮಾಡುವಂತಿಲ್ಲ. ಶಿಳದರೆ ಅವಕು ಒಪ್ಪಾತ್ತಾಳಿಂದು ಯಾವ ಗ್ರಾಹಂಟಿ?

ಸಿತಾಬಾಯಿ ತಮ್ಮ ಯೋಗ್ಯತೆಗೆ ಸಹಜವಾದ ಧೈಯರು—

“ಪೀಂಗ ನೋಡು ರುಕ್ತಿಷ್ಠಿ, ಈ ಸಂಗತಿನೇಲ್ಲ ವಸಂತನ ಮುಂದು ಹೇಳಿದರೆ ಅವ ಸುತರಾಂ ಒಪ್ಪುವವನಲ್ಲ. ನನಗ ಮದುವೀ ಮಾಡಿ ಕಂಡವರ ತಲೀಮ್ಯಾಲೆ ಕಲ್ಲಿಹಾಕಬ್ಯಾಡಿ ಅತ ಮನಸು ಯೇದ ಮಾಡಿ ಕೊಳ್ಳತಾನೆ. ಈಗ ನಾನು ಇಲ್ಲಿಗೆ ಬಂದಿರೂದು ಅವಸಿಗೆ ಗೊತ್ತಿಲ್ಲ. ತಾರಾನ್ನ ನೋಡಿ ಕೊಂಡು ಬರ್ತೀನಂತ ಹೇಳಿ ಬಾದಿನಿ. ಇಲ್ಲಿದ ಹೋಗೂವಾಗ ತಾರಾನ ನೋಡಿಕೊಂಡೇ ಹೋಗೂದದೆ ಅನ್ನು ಆದು ಹಾಣಿಗೂ ಇರಲಿ, ಮೊದಲ್ಲ ಹುಡುಗೀನ ಬಾದು ಪಾತು ಕೇಳಿನರಾಗೆ ಏನ ಶಪ್ಯಂದೆ ಅಂತಿ? ಕೇಳಿರೂದು ಸಮ್ಮದು. ಒಪ್ಪುದು ಬಿಡೂದು ಅವರದ್ದು. ಆದರೆ ಎಲ್ಲರಿಗೂ ತಿಳಿತದೆ. ಆಗದಿದ್ದರೆ ಯಾರಿಗೂ ಹೇಳಿರೂದು ಬಾಡು, ಇಷ್ಟೇ ಸ್ವೀಯಲ್ಲವು?”

ರುಕ್ತಿಷ್ಠಿಬಾಯಿ ತರೆಯಾಡಿಸಿದರು—

“ಇದಕ್ಕೆ ಯಾರದೇನೂ ಅಡ್ಡಿಲ್ಲ ಬಿಡ್ಡಿ ವೈನಿ. ಯಾರನ್ನ ಮೊದಲ್ಲ ಕರಿಸಿ ಹೇಳಿ? ಮೊದಲ್ಲ ಸುಭೂತಾಚಾರ್ಯನ್ನು, ತುಂಗಾಬಾಯಾರನ್ನು ಕೇಳಿರೂದೇ ಭಲೋ ಅಸಿಸ್ತದ ನನಗ”

“ಅದೂ ಖರೇ ಅನ್ನು. ಮೊದಲ್ಲ ಅವರ ಗೋತ್ತು-ಸೂತ್ರ ಕೇಳಿಕೊಂ ಬೋಡೊಂದು ಅದೆಯಲ್ಲ. ಏನಿಲ್ಲಂದರೂ ಮಾಂಗಲ್ಯಭಾಗ್ಯ ಒಂದು ನೆಟ್ಟಿಗೆ ಬಂದರೆ ಸಾಕು. ಆಮ್ಯಾಲೆ ಅವರು ಒಪ್ಪುದು-ಬಿಡೂದು. ನಾವಂತೂ ಇದ್ದದ್ದು ನೆಟ್ಟಿಗೆ ಹೇಳಿಲಿಕ್ಕೆಬೇಕು. ಮುಂದೆ ಅವರ ಇಚ್ಛಾ! ತಂದೆ-ತಾಯಿ ಹೂಂ ಅಂದರ ಆಮಾಲ್ಯೆ ಹುಡುಗೀನ ಕೇಳಿರೂದು. ಏನಂತಿ?”

“ಅದೇ ನನಗೂ ಸರಿ ಕಾಣುದ ವೈನಿ. ಹುಡುಗಿ ಒಳ್ಳೀ ಧೈಯರ್ಶಾಲಿ ಹಾಂಗ ಅಭಿಮಾನಿ ಇದ್ದಾಳ. ತಂದಿ-ತಾಯಿ ಅಂತ ಹಗಲು-ಸಂಜಿ ಒದ್ದಾಡ ತಾಳ. ಎಲ್ಲಾ ಹುಡುಗೀರ ಹಂಗ ಬಾಲಂಗೋಚಿತನ ಸಾಸಿನಿ ಅಪ್ಪು ಇಲ್ಲ ಬಿಡ್ರಿ ಈರೀಗೆ. ಅಂದರೆ ವಸಂತನ್ನ ಮಾಡಿಕೊಳ್ಳಲೀಕೆ ಆರೀಗೂ ಒಂದು ನೆಸಿಬ ಬೇಕು ಅನ್ನಿ!”

“ಹಂಗಾರೆ ಇವತ್ತು ಗುರುವಾರ ಒಳ್ಳೀದಿನ ಅದೆ. ಸಂಜಿ ಮುಂದ ಹೇಳಿ. ಕಳಿಸು ಅವರಿಗೆ. ರಾತ್ರಿ ಕೂತು ನಾತಾಡಿದೂತು. ಉಂಂಗ ಮುಂಜಿ ಮಂದಿ ಮುಂದೆಲ್ಲ ಯಾಕ ಹಲ್ಲಾಚಲ ಮಾಡಬೇಕು? ಅಲ್ಲಂತಿಯೇನು?”

“ಅದು ಖರೇ ಬಿಡ್ಡಿ. ಗಣೇಶ ಸ್ತೋಲಿಂದ ಬಂಗವಾಯಲೆ ಹೇಳಿಕಳಿಸ್ತೀನಿ ರಾತ್ರಿ ಅವರೂ ಮನೆಯಾಗೆ ಇರತಾರಲ್ಲ.”

೫

ಆ ದಂಪತಿಗಳನ್ನು ಪ್ರತ್ಯೇಕವಾಗಿ ಕರೆಮಳೊಂಡು ಹೋಗಿ ಎಲ್ಲಾ ವಿಷಯವನ್ನು ತಿಳಿಸಿಬಿಟ್ಟರು ರುಕ್ಖಿಣೀಬಾಯಿ. ಎಲ್ಲರಿಗೂ ತಿಳಿದ ವಿಷಯವೇ ಅದು. ಆದರೆ ಬೃಂದಾಳ ಮನೆಯವರಿಗೆ ಇಂದಿರಲಿಲ್ಲ. ಎಂದಾದರೂ ತಿಳಿಯು ವುದೇ ಆದ್ದರಿಂದ ಇವರೇ ತಿಳಿಸಿಬಿಟ್ಟರು.

ಈ ದಂಪತಿಗಳು ಮಗಳನ್ನು ನೆನೆದು ಕಂಬಿಸಿದುಂಬಿದರು. ಅವರ ಮನಸ್ಸು ತುಯ್ಯಲಾಡುತ್ತಿದೆ.

ಮೊಟ್ಟೆಮೊದಲ ಚಲುವೆ ಮಗಳು, ಮೊದಲು ಹಳ್ಳಿಯಲ್ಲಿದ್ದುದರಿಂದ ಅವಳಿಗೆ ಹೆಚ್ಚು ವಿದ್ಯೆ ಕಲಿಸಲೂ ಸಾಧ್ಯವಾಗಲಿಲ್ಲ. ತಮ್ಮ ಬದುಕಿನ ಇತಿಹಾಸವನ್ನೆಲ್ಲ ತಿಳಿದ ಅವಳು ಈಗ ತಂಡೆ-ತಾಯಿಗಳಿಗಾಗಿ ಅದೆಷ್ಟು ಒದ್ದಾಡುತ್ತಾನೆ. ತನ್ನ ತಂಗಿಯರು, ತಮ್ಮನಾದರೂ ಚೆನ್ನಾಗಿ ವಿದ್ಯೆ ಕಲಿಯಲಿ ಎಂದು ಹಂಬಲಿಸುತ್ತಾನೆ. ತನ್ನ ತಂಡೆಗೆ ವರದಕ್ಕಿಣಿ ಕೊಡುವ ಜೀತ್ಯನ್ಯೇವಿಲ್ಲವೆಂದು ಅವಳು ಮದುವೆಯ ಸುದ್ದಿಯೇ ಬೇಡವೆನ್ನುತ್ತಾನೆ. ಅಂಥಾ ಹುಡುಗಿಯ ಏದುರಿಗೆ ಈ ಸಂಗತಿಯನ್ನು ಹೇಳುವುದಾದರೂ ಹೇಗೆಿ?

ಗೋತ್ರ-ಸೂತ್ರಗಳು ಕೂಡಿ ಬಂದಿವೆ. ಆದರೆ ಆ ಮಗಳಿಗೆ ಈ ಉನೆ ಸುದ್ದಿಯನ್ನು ಯಾವ ಬಾಯಿಂದ ಹೇಳಿಯಾರು ಆ ಹೆತ್ತವರು.

ಹುಡುಗರೆಲ್ಲ ಉಟ ಮಾಡಿ ಹಜಾರದಲ್ಲಿ ಓದಿಕೊಳ್ಳುತ್ತಿದ್ದಾರೆ. ಅಡಿಗೆ ಮನೆಯಲ್ಲಿ ಈ ನಾಲ್ಕು ಮಂದಿಯ ವಿಾಟಿಂಗು ನಡೆದಿತ್ತು. ಕಡೆಯಾಗಿ ಸುಭೂತಾಚಾರ್ಯ ಅಂದರು—

‘ನಿಮ್ಮ ಮನಿಸೆರಲಿಕ್ಕೆ ಯಾವ ಹೆಣ್ಣು ಮಗಳಾದರೂ ಪುಣ್ಯಮಾಡಿರಲಿಕ್ಕೇ’

ಬೇಕು. ಆದರೆ ಬೃಂದಾನ ಮನಸು ಹ್ಯಾಗೆಂದು ನಾನು ಹ್ಯಾಂಗೆ ಹೇಳಲಿ ? ಆಕೆನ್ನು ಒಪ್ಪಿಸೋ ಭಾರ ನಿಮ್ಮದು. ಮತ್ತೆ ಯಾವುದಕ್ಕೂ ನಮನ್ನ ಕೇಳಾದು ಬಾಗೆದ ನಿಷ್ಠೆ.”

ಮರುದಿನ ಬೃಂದಾನನ್ನು ಕೇಳುವುದು ಎಂದಾಯಿತು. ತುಂಗಾ ಬಾಯಿಗೆ ಕುಂಕುನು ಕೊಟ್ಟರು ರುಕ್ಕಿಣೀಬಾಯಿ. ಸೀತಾಬಾಯಿಯ ಅನು ಮತಿ ಪಡೆದು ಹೊರಟ ತುಂಗಾಬಾಯಿ ಬಾಗಿಲುದಾಟಿ ಹೊರಬಂಡಾಗೆ ರುಕ್ಕಿಣೀಬಾಯಿಯೊಡನೆ ವೆಲ್ಲನೆ ಅಂದರು —

“ಒಂದು ಪಕ್ಕ ಬೃಂದಾನೂ ಒಪ್ಪಿಕೊಂಡಳೂ ಅಂತಾನೇ ಇಟ್ಟು ಕೊಳ್ಳಾಣ. ನಾವೆಂತ ಮದಿನಿ ಮಾಡಿಲ್ಲಿ ಬಾಯಾರೇ ? ಅವರ ಯೋಗ್ಯತಿ ಏನದೆ ? ನಮ್ಮ ಯೋಗ್ಯತಿ ಏನದೆ ಅವರ ದೊಡ್ಡಸ್ತಿ ಏನು ! ನಮ್ಮ ಬಡತನ ಏನು ?”

ರುಕ್ಕಿಣೀಬಾಯಿ ಧೈರ್ಯದ ದಸಿಯಲ್ಲಿ ಅಂದರು —

“ಅದನೆಲ್ಲ ಈಗಲೇ ಯಾಕೆ ಯೋಚಿನೀ ಮಾಡಿಲ್ಲಿ ಬಿಡ್ರಿ. ಬೃಂದಾ ಒಪ್ಪಿದ ಮೇಲಲ್ಲವಾ ಉಳಿದ ಸಂಗ್ರಹಿ ? ನಾಳೆ ಶಾಲೆಯಿಂದ ಬಂದೆಕೂಡ್ದು ನಮ್ಮನಿಗೆ ಕಳಸಿಕೊಡ್ರಿ. ನಿಷ್ಠ ಯಾರೂ ಬರಬ್ಯಾಡಿ ಜೊತೀಗೆ. ನೋಡೋಣಂತೆ ದೇವರ ಇಚ್ಛಾದಾಗ ಏನದೆ ಅಂತ. ಈಗ ನಿಶ್ಚಂತೀಲ ಹೋಗಿ ಬನ್ನಿ.”

ರುಕ್ಕಿಣೀಬಾಯಿಯ ಗಂಡನೂ ಸುಭ್ರಾಚಾರ್ಯರಿಗೆ ಧೈರ್ಯ ಹೇಳ ಕಳಿಸಿದರು.

ಮರುದಿನ ಬೃಂದಾ ನಿಧಾನವಾಗಿ ಮನೆಯೊಳಗೆ ಶಾಲಿಟ್ಟಾಗ ಮಧ್ಯಾನ್ತೆ ರನ್ನೆರಡು ಗಂಟೆ. ಅವಳಿಗೆ ಇದ್ದದ್ದು ಒಪ್ಪತ್ತು ಕಾಲುಸು: ಅದನ್ನು ಮುಗಿಸಿಕೊಂಡು ಬಂದಿದ್ದಳು.

ಬೃಂದಾ ನಿಧಾನವಾಗಿ ಹೆಚ್ಚಿಗೆಕ್ಕಿನ್ನಿಡುತ್ತಾ ಸೀತಾಬಾಯಿಯವರ ಮುಖವನ್ನೇ ನೋಡುತ್ತಾ ಒಳಬಂಡಾಗ ಅವರೂ ಅನ್ನಳ ಕಣ್ಣಗಳನ್ನೇ ನೋಡುತ್ತು.

“ಬಾವ್ಯ ಕೂಸು, ಕೂಡು ಇಲ್ಲೇ”

ಎನ್ನತ್ತು ತಾವು ಕುಳಿತ ಮಂಜದ ಮೇಲೆ ಕುಳಿತುಕೊಳ್ಳಲು ಹೇಳಿದರು. ಆದರೆ ಸೀತಾಬಾಯಿಯವರ ಜೈತನ್ಯ ಒಂದು ಗಳಿಗೆ ಸಂಡುಗೆತ್ತು.

ಬೃಂದಾಳ ಮೋಹಕ ಕಣ್ಣಗಳು ತನ್ನ ಸಹಜ ಮೋಹಕತೆಯನ್ನು ಕಳೆದುಕೊಂಡು ಈಗ ಬಲಿಪಶುವಿನ ಕಣ್ಣಗಳಂತೆ ಕರುಣಾಜನಕವಾಗಿದ್ದವು.

ನಾನು ಬಲಿಯಾಗಲು ತಯಾರಾಗಿದ್ದೇನೇ ಎನ್ನ ವ ಅರ್ಥವನ್ನು ಉಚುತ್ತಿದ್ದನೆ.

ಮತ್ತು ಎಲ್ಲಾ ವಿವರಗಳೂ ನನಗೆ ಗೊತ್ತಿದೆ ಎಂಬ ಭಾವವನು ಮುಂದೆ ಮಾಡಿದವು.

ಅವಳು ಸಿತಾಬಾಲಿಯಂತಹ ಪಕ್ಕದಲ್ಲಿ ಕೂರಲಿಲ್ಲ. ಬದಲಾಗಿ ಸೀಲಕ ಮೇಲೆ ಹಾಸಿದ ಮಂಡಲಿಗೆಯ ಮೇಲೆ ಕುಳಿತಳು.

ಮತ್ತೆ ಅವಳನ್ನು ಒತ್ತಾಯಿಸದೆ ತಾವೇ ಹೇಳಿನೆ ಮಂಚದಿಂದಿಳಿದು ಅವಳ ಪಕ್ಕದಲ್ಲಿ ಕುಳಿತರು. ಅವಳು ತಾನೇ ತಪ್ಪು ಮಾಡಿದವಳಂತೆ—

“ತಪ್ಪಾಯಿತ್ತಿ. ನೀವು ಯಾಕೆ ಕೇಳಿಗೆ ಕೂತಿ.”

ಎಂದು ಸ್ವಲ್ಪ ಅತ್ತಸರಿದಳು. ಅವರು ಮುಗುಳಿನಿಂದ ನಕ್ಕರು—

“ಪರವಾಗಿಲ್ಲ ಕೂಸು. ಕುಂದ್ರ ಇಲ್ಲೇ.”

ಮುದುವೆಯ ಗದ್ದಲದಲ್ಲಾ ಅವರು ಯಾಕೆ ತನ್ನ ಸೀರೆ-ರವಿಕೆಯ ಬಗ್ಗೆ ಬಹಳ ಇಚ್ಛೆಯಿಂದ ವಿಚಾರಿಸಿದರೆಂಬ ಅರ್ಥ ಈ ದಿನ ಅವಳಿಗಾಗಿತ್ತು.

ಅವಳ ಕಣ್ಣ, ಬುದ್ಧಿ ಮನಸ್ಸು ಎಲ್ಲಾ ಈಗ ಏಕಮುಖವಾಗಿದ್ದವು.

ತನ್ನ ಭವಿಷ್ಯ ಜೀವನದ ಇತ್ಯಾರ್ಥ ಈಗ ಅಗಲಿದೆಯಿಂದು ಅವಳಿಗೆ ತಿಳಿದಿದೆ.

ತಾನು ಕೆಲಸಕ್ಕೆ ಸೇರುವಾಗ ಆ ನರ್ಸರೀ ಸ್ನಾಲಿನ ಹೆಡ್‌ಮಿಸ್ಟ್‌ನ್ನು ಇವಳ ಇಂಟರ್‌ವ್ಯೂ ತೆಗೆದುಕೊಂಡಿದ್ದರು. ಅವರು ಕೇಳಿದ ಪ್ರಶ್ನೆಗಳಿಗೆ ನೇರ ವಾಗಿ ಉತ್ತರ ಹೇಳಿ ಗೆದ್ದಿದ್ದಳು.

ಇದಿಗ ತನ್ನ ಭವಿಷ್ಯಬಾಳಿನ ಇಂಟರ್‌ವ್ಯೂ ಆಗಲಿದೆ. ಅದಕ್ಕಾಗಿ ಅವಳು ಅಂಜದೆ, ಅಳುಕದೆ ಉತ್ತರಗಳನ್ನು ಸಿದ್ಧಮಾಡಿಕೊಂಡೇ ಬಂದಿದ್ದ ಇಂದರೂ ಅದನ್ನು ಮುಖದಲ್ಲಿ ತೋರಿಗೊಟ್ಟಿರಲಿಲ್ಲ.

ಅಷ್ಟರಲ್ಲಿ ರುಕ್ಖಿಣೀಬಾಯಿಯೂ ನಗುನಗುತ್ತ ಬಂದು ಕುಳಿತರು—

“ಏನ ಬೃಂದಾ ಸೀನೂ ನಮಗೆ ಲಗೂನ ಲಡ್ಡು ಹಾಕಿಸುವವಳಿದ್ದೀ.

ಅನ್ನ ಹೇಳಿದರಾ ಸಿನಗೆ ಇಲ್ಲಿ ಹೋಗು ಅಂತಾ.”

ಮುಖದಲ್ಲಿ ಯಾವುದೇ ಭಾವವನ್ನು ತೋರಿದೆ ಅವಳಿಂದಳು—

“ಹೌದರಿ, ನಿನ್ನೀ ರಾತ್ರಿನೇ ಹೇಳಿದಳು ಅಮ್ಮು”

ರುಕ್ಕೀಣೀಬಾಯಿ ಸಕ್ಕರು—

“ಎನಂತ ಹೇಳಿದರವ್ವು ?”

ಯಾವ ವಿನೋದದ ಫಾಯೆಯೂ ಬೃಂದಾಳ ಮುಖದಲ್ಲಿ ಹರಿದಾಡ ಲಿಲ್ಲ.

ಗಂಭೀರದ ಉತ್ತರ ಬಂತು—

“ಎನಿಲ್ಲ, ನೀವು ಬರಹೇಳಿದರಂತ.”

“ಮತ್ತೇನೂ ಹೇಳಲಿಲ್ಲವೇನವ್ವು ?”

ಬೃಂದಾ ಶೆಂಬಾಗಿದಳು. ಅವಳ ಮುಖ ಮೂಲನವಾಗಿತ್ತು.

“ಉಹುಂ, ಮತ್ತೆಲ್ಲ ನನಗ ಮೊದಲೇ ಗೊತ್ತಿತ್ತರಿ.”

ಇಬ್ಬಿಗೂ ಅಷ್ಟಯ್ದವಾಯಿತು. ಸೀತಾಬಾಯಿ ಅವಳ ತೆಗ್ಗಿಸಿದ ಮುಖ ಹಿಡಿದೆತ್ತಿ ಮೃದುವಾಗಿ ಕೇಳಿದರು—

“ಎನು ಗೊತ್ತಿತ್ತವ್ವು ನಿನಗೆ ?”

ವಾಕ್ಯಗಳು ತಡೆತಡೆದು ಬಂದವು—

“ನಿಮ್ಮ ಮಗನ ಸುಧ್ವಿ !”

ಸೀತಾಬಾಯಿ ಜಿಲ್ಲನೆ ಬೆವರೆತರು. ಸೇರಿಗಿನಿಂದ ಹಣೆಯ ಬೆವರೀಗೆ ಕೊಳ್ಳುತ್ತಾ ಕೇಳಿದರು—

“ನಿನಗೆ ಯಾರವ್ವು ಹೇಳಿದರು ?”

ಮಾಗು ಕೆಂಪಾದರೂ ಅಳುಕದೆ ಹೇಳಿದಳು ಬೃಂಡ —

“ನಿಮ್ಮಸ್ಥಿ ಮದುವೀಲಿ ನನ್ನ ಗೆಳತಿ ಒಬ್ಬಕೆ ಹೇಳಿದಳು.”

ಸೀತಾಬಾಯಿ, ರುಕ್ಕೀಣೀಬಾಯಿ ದಿಪ್ಪಾಂಕರಾಗಿ ಕುಳಿತರು ಬಂದು ಗಳಿಗೆ. ರುಕ್ಕೀಣೀಬಾಯಿ ಅಂದರು —

“ಹಂಗಾದರೆ ನಾವು ಯಾತಕ್ಕು ಹೇಳಿಕಳಿಸಿದ್ದೀಂತ ನಿನಗೆ ಗೊತ್ತದ ? ‘ಹೌದು’ ಎಂಬಂತೆ ತಲೆಯಾಡಿಸಿದಳು ಬೃಂದ. ಹಾಗೆ ಅವಳ ಮುಖಬಾಗಿ ಕಣ್ಣಿನಿಂದ ನೀರು ತೊಟ್ಟಿಕ್ಕೆತೊಡಗಿದವು.

ಸೀತಾಬಾಯಿಯವರು ದರೂ ನೊಂದು-ಬೆಂದ ಉಡಲು, ಅವರು ಗಢ್ಣತದಿತರಾಗಿ ಅವಳ ತಲೆ ಸವರುತ್ತಾ ಅಂದರು—

ಅಳಬಾರದವ್ವೆ ಕೂಸು, ನಿನ್ನನ್ನು ಕೇಳಲಿಕೆ ಮಾತ್ರಾ ನಾನು ಶರಿಸಿ. ಜುಲುಮಿ ಮಾಡೂದಕ್ಕಲ್ಲ. ನಿನ್ನಂಥ ಮಲ್ಲಿಗೆ ಹೂವಿನಂಥ ಹೆಣ್ಣು ಮಗಲಿಗೆ ಮೋಸಮಾಡಲಿಕ್ಕಾದಿಂಥೆನವ್ವು? ನಿನಗೆ ಎಷ್ಟು ಗೊತ್ತುದೆ ಅಂತಿ. ಏನು ಹೇಳಿ ಹೇಳು. ಅಳಬ್ಯಾಡ.”

ಬೃಂದಾ ಕೆನ್ನೆ ಒರೆಸಿಕೊಂಡು ಮೃದುವಾಗಿ ನಕ್ಕಳು—

“ಅದಕ್ಕಲ್ಲರಿ ನಾನು ಅತ್ತುದ್ದು”

ಸೀತಾಬಾಯಿಯವರಿಗೆ ಆಶ್ಚರ್ಯವಾಯಿತು—

“ಹಂಗಾದರ ಯಾಕವ್ವೆ ಅಳತ್ತೀ, ನಿನ್ನ ಕಷ್ಟ ಏನದ ಹೇಳು ನಾಚಿಕೆ ಮಾಡಿಕೊಂಬ್ಯಾಡ”

ಸಂಕೊಳೆಚದಿಂದ ಹೇಳಿದಳು ಬೃಂದ—

“ನನ್ನ ಆಪ್ನ ಬಹಳ ಸೋತು ಹೋಗ್ಯಾರೆ. ಅಮ್ಮಗೂ ಕೈಲಿ ಸಾಗೂ ದಿಲ್ಲ. ತಮ್ಮ ತೀರಾ ಚಿಕ್ಕವ. ಮನಿತುಂಬ ಹೆಣ್ಣು ಮಕ್ಕಳವೇ. ನಾನೂ ಮದಿನಿ ಆಗಿಹೊದರ ಅಪ್ಪ ಒಬ್ಬರೇ. ಈಪಾಟೆ ಮಂದಿನ ಸುದಾರಿಸೂ ದಾದರೂ ಹ್ಯಾಂಗಿ? ಮದವಿನಾರಾ ಹ್ಯಾಂಗ ಮಾಡುತ್ತಾರೋ ನನಗ ತೀಳೀದು!”

ಸೀತಾಬಾಯಿಯವರು ತಮ್ಮೆಲ್ಲ ಸಂಕಟವನ್ನೂ ವಾರಿತು ಜೋರಾಗಿ ಪಕಪಕನೇ ನಕ್ಕರು.

ಬೃಂದ ತಲೆ ಎತ್ತಿ ಸೋಡಿದಳು. ಅವರು ಇನ್ನೂ ನಕ್ಕರು, ‘ಅಯ್ಯೋ! ಹುಚ್ಚು ಹುಡುಗಿ, ನೀನು ಯಾಕ ಅದನ್ನೆಲ್ಲ ತಲೇಗೆ ಹಚಿಗೊಂಡಿದ್ದಿ. ನೀನು ಹೇಳಿ—ಕೇಳಿ ಹೆಣುಮಳ್ಳು ಕಡೆಗೂ ಗಂಡನ ಮನ್ನಿಗೆ ಹೋಗವೇ, ಇವು ವರ್ಷ ನೀನೆ ಸಾಕಿದಯೇನು ಸಿನ್ನ ಅಪ್ಪ—ಅಮ್ಮನ್ನು?’

ಬೃಂದ ಸ್ವೇಷ್ಟವಾಗಿ ಹೇಳಿದಳು.

“ನಾನು ಹಾಂಗನಲಿಲ್ಲರಿ, ಅಪ್ಪ, ಮೊದಲಿಗೆ ಭಲೋ ಬದುಕುಮಾಡಿದ ವರು. ಈ ಮುಪ್ಪಿನಾಗೆ ಉಪರೆಗೆ ಮಂಗಿದ ಕಷ್ಟ ಒರಿದದೆ. ನನ್ನ ತಮ್ಮ ಸಂಪಾದನೀ ಮಾಡೂ ಕಾಲ ಅಂದರೆ ಇನ್ನು ಹದಿಸ್ಯೆದು ವರ್ಷದ ಮಾತು. ಈಗ ಇಷ್ಟು ಮಂದಿ ಮಕ್ಕಳಿಗೆ ಪಿದ್ದಾ ರ್ಯಾಂಗ ಕಲಿಸ್ಯಾರು; ಮದುವಿ ಹ್ಯಾಂಗ ಮಾಡ್ಯಾರು; ಮನಿ ಹ್ಯಾಂಗ ನಡೆಸ್ಯಾರು? ಅವರ ಕೈಲಿ ಈಗ ಏನು ಕೂಡಾ

ದಿಲ್ಲಿ. ಮನಿಮಕ್ಕಳು ಉಪವಾಸ ಬೀಳ್ತಾವಂತ ಅಡಿಗೀ-ಪಡಿಗೀಗೆ ಹೋಗ್ತಾರೆ.”

“ಸೀನೂ ಒಂದು ಸಾಲಿ ಕೆಲಸಕ್ಕೆ ಹೋಗ್ತಿಯಂತೆ ತಿಳಿವ್ವು ?”

ಬೃಂದ ಜಾಪೆಯ ಬಣ್ಣದ ಗರಿಗಳ ಮೇಲೆ ಕೈಯಾಡಿಸುತ್ತ ಅಂದಳು—

“ಅದು ಯಂತ ಕೆಲಸ, ಆನ್ನೂದದೆ ? ಕೆಲಸದ ಹುಟ್ಟಿಲ್ಲ. ನನ್ನ ಓದೊಣಕ್ಕೆ ತಕ್ಕ ಹಂಗದೆ. ಸಿಂಬಳ ಸುರುಕ ಮಕ್ಕಳನ್ನು ನೊಡಿಕೊಂ ಚೋದು, ಅರವತ್ತು ರೂಪಾಯಿಗೆ ಸಹಿಮಾಡಿ, ಮೂವತ್ತು ರೂಪಾಯಿ ತಗೊಂಬೋದು ಮತ್ತೇನ ಮಾಡೂದದೆ. ದಿಕ್ಕೆಲ್ಲದೊರು ದೇವ್ವ ಸುತ್ತಿಕೊಂಡ ಹಂಗೆ”

ಬೃಂದ ತನ್ನ ವ್ಯಧೆಯನ್ನು ಹೇಳಿಕೊಂಡಳಾದರೂ, ಸೀತಾಭಾಯಿ ಯವರಿಗೆ ಮನ ಅಳುಕಿತು.

ಬಡವರ ಹುಡುಗಿಯೆಂದಳ್ಳವೇ ತಾವು ಇವ್ವು ಮುಂದುವರಿದು ಬಂದಿರುವುದು ? ಹೆಚ್ಚು ದುಡ್ಡ ಖಚುವಾಡಿ ಮಂದುವೆ ಮಾಡಲು ಅವಳ ತಂಡೆಗೆ ಸಾಧ್ಯವಿಲ್ಲ. ಅದರಿಂದ ತಮ್ಮ ಮಗನಿಗೆ ಕೊಟ್ಟುದೂ ಕೊಡಬಹುದು. ಎಲಾ ಬಗೆಯಲ್ಲಿ ಅನುಕೂಲವಿರುವವರು ಯಾರೂ ತಾನೇ ಕಂಡೂ-ಕಂಡೂ ವಸಂತನಿಗೆ ಹೆಣ್ಣು ಕೊಟ್ಟಾರು ?

“ದಿಕ್ಕೆಲ್ಲದವರು ದ್ವೇವ ಸುತ್ತಿ ಕೊಂಡ ಹಂಗೆ” ಎಂಬ ಮಾತು ಅವರಿಗೇ ಅಳುಕಿತು. ಆದರೆ ತಮ್ಮ ಏಕ್ಕೆಕವುತ್ತು ! ಮನವೊರೆಹಕ ಚೂಪಿನ, ಏರು ಜವ್ವನದ ಹುಡುಗ ಸುಖಿದ ಸುಪ್ತಿಗೆಯಲ್ಲಿದ್ದೂ, ಏಕಾಕಿ ಬದುಕನ್ನು ಭಣ ಗುತ್ತು ಕಳೆಯಬೇಕೆ ?

ಅವನ ವಿದ್ಯಾಭ್ಯಾಸ ಕಾಲದಲ್ಲಿ, ಲಾಂಗ್-ಜಂಪ್—ಹೈಜಂಪ್-ಗಳಲ್ಲಿ ಸೆಲಸಲಕ್ಕೂ ಗೆದ್ದು, ಸಾಲುಸಾಲು ಪ್ರೇರಿಜಂಗಳನ್ನು ತೆಗೆದುಕೊಂಡವ. ಶ್ರೀಕೆಟ್ ಆಟದಲ್ಲಿ ಮೊದಲಿಗನ್ನಿಸಿಕೊಂಡವ ! ಗಜಗಮನದ ಧೀರ ನಡಿಗೆಯಲ್ಲಿ ನೊಡಿದವರ ಕಣ್ಣ ತುಂಬಿತ್ತಿದ್ದ ಮಂಡುಗ. ಈಗ ಒಮ್ಮೆಮ್ಮೆ ತನ್ನ ಅಫೀಸು ರೂಪಿನಲ್ಲಿ ಒಬ್ಬನೇ ಕುಳಿತು ಯೋಚಿಸುವುದುಂಟು.

ಅವನು ಏನು ಯೋಚಿಸುತ್ತಿದ್ದಾದ್ದನೆಂದು ಯಾರಿಗೂ ತಿಳಿಯದು. ಆದರೆ ಈ ಹೆತ್ತಕರುಳಿನ ಆಥ್ರ ಒಂದೇ.

ಪ್ರಾಯುದ ಮಗ ಏಕಾಂಗಿಯಾಗಿ ಜೀವನ ತಳ್ಳಿಬೇಕೆ ? ಈ ಪ್ರಾಯು ದಲ್ಲಿ ತಮ್ಮ ಯಜಮಾನರು ಹೇಗಿದ್ದರು ?

ಎಲ್ಲಕ್ಕೂಂತಹ ಹೆಚ್ಚಾದ ಕೊರಗು ಇಸ್ಟೊಂದು. ಯಜಮಾನರು ಮಗ ಇದುವರೆಗೆ ಗಳಿಸಿ ಹಾಕಿದ ಅಶಿಂಡ ವಶ್ವಯುವನ್ನು ಅನುಭವಿಸುವ ಮತ್ತು ತಮ್ಮ ಪವಿತ್ರ ವಂಶವನ್ನು ಬೆಳಸುವ ಒಂದು ಕುಡಿ ಬೇಡವೆ ಮನೆತನಕ್ಕೆ ?

ಮೂರು ಜನ ಹೆಣ್ಣು ಮಕ್ಕಳಿಗೂ ಮನೆತೆಂಬ ಮಕ್ಕಳಿದ್ದಾರೆ. ಅವು ಗಳಲ್ಲಿ ಒಂದೆರಡು ಮಕ್ಕಳನ್ನು ತಮ್ಮ ಹತ್ತಿರ ಇಟ್ಟುಕೊಂಡಿದ್ದಾರೆ ಸೀತಾ ಬಾಯಿಯವರು. ಆದರೆ ಅವು ಈ ಮನೆಯಲ್ಲಿ ಉಳಿಯುವರಲ್ಲ. ಅವರೂ ದೊಡ್ಡವರಾದ ಮೇಲೆ ಅವರ ತಂಡೆ-ತಾಯಿ ಇಲ್ಲಿ ಯಾಕೆ ಬಿಟ್ಟಾರು ಅವರನ್ನು.

ಯಾವುದೂ ಬಗೆಕರಿಯದ್ದರಿಂದ ಅವರು ಹೇಗಾದರೂ ಮಗನಿಗೊಂದು ಮದುವೆ ಮಾಡಬೇಕೆಂದು ಸಂಕಲ್ಪ ಮಾಡಿದರು.

ಆದರೆ ವಸಂತ ಮಾತ್ರ ಆ ಯೋಚನೆ ಬಿಟ್ಟಿದ್ದ. ತಂಡೆ-ತಾಯಿಗಳ ವ್ಯಧಿ ಅವನಿಗೆ ಅಥವಾಗಿತ್ತಾದರೂ, ತನ್ನ ಸುಖಕಾಗಿ ಒಂದು ಹೆಣ್ಣು ಜೀವನವನ್ನು ಬಲಿಕೊಡುವುದು ಅವನಿಗೆ ಸುತರಾಂ ಇಷ್ಟವಿರಲಿಲ್ಲ. ಅಲ್ಲದೆ ತನ್ನನ್ನು ಒಲಿದು ನುಡುವೆಯಾಗುವಂತಹ ಹೆಣ್ಣು ತಾನೆ ಯಾರಿದ್ದಾರೆ ನಮ್ಮ ಸಮಾಜದಲ್ಲಿ ? ಎಂಬ ಒಂದು ನಿಶ್ಚಯದಿಯೂ ಇತ್ತು. ಹೇಳಿ-ಕೇಳಿ ಧೀರ ಯುವಕನವನು. ಆ ಧೀರನ ಮೇಲೆ ವಿಧಿಯ ಪ್ರಕಾರ ಬಿದ್ದಿತ್ತು. ಪ್ರಕೃತಿ ಕೊಟ್ಟ ಶಿಕ್ಷೆಗೆ ಅವನು ತಲೆಬಾಗಿ ಕುಳಿತ್ತಿದ್ದ.

“ಹಂಗಾದರೆ ಸೀನು ಇನ್ನು ಲಗ್ಗುಗುವಾಕೆಲ್ಲ ಅಂತಾತು ?”

ಬೃಂದಾ ಸೀತಾಬಾಯಿಯವರ ಕಡೆ ಸೋಡಿದಳು. ಅವಳ ತುಟಿಗಳು ನಡುಗಿದವು. ಸೀರಿನಲ್ಲಿ ಬಿದ್ದ ಸೀರಳೆ ಹಣ್ಣುಗಳಂತೆ, ಕಣ್ಣುಗಳು ಜಲದಲ್ಲಿ ತೇಲಿದವು. ಆವ್ಕು ಮೆಲ್ಲಗೆ ಹೇಳಿದಳು.

“ಇಲ್ಲರಿ, ಸಿಸ್ನಿನ ರಾತ್ರಿಯೆಂದು ನನಗೆ ಸಿದ್ದಿ ಬರಲಿಲ್ಲ. ಚಿಕ್ಕತನಕ ಯೋಚಿಸಿ ಒಂದು ನಿಧಾರಕಕ್ಕೆ ಬಂದಿದ್ದಿಸಿ.”

ಸೀತಾಬಾಯಿ ಆಶುರ ವಟ್ಟರು —

“ಎನವ್ವೆ ಅದು ? ಸ್ಪೃಚ್ಚೆ ಹೇಳಿಬಿಡಲ್ಲ ?”

ರುಕ್ಕಿಣೀಬಾಯಿಯೂ ಅವಸರ ಮಾಡಿದರು —

“ಬೃಂದಾ, ಸಮ್ಮ ವೈಸಿ ಅಂದರ ಅಪೂರ್ಣ ಸೀತಾದೇವಿನೇ ಇದ್ದಾರ. ಅವರ ಮುಂದ ಸೀನು ಮುಚ್ಚು—ಮರಿ ಮಾಡಬ್ಯಾಡ, ಏನಿದ್ದರೂ ಎಲ್ಲ ರುಖ—ರುಖ ಹೇಳಿಬಿಡವ್ವೆ.”

ಬೃಂದಾ ಶಾಂತವಾಗಿ ಅಂದಳು.

“ಎನಿಲ್ಲರಿ, ನಾನು ನಿಮ್ಮಸಿ ಸೋಸಿ ಆಗಿ ಬರೂದಂತ ನಿಧಾರ ಮಾಡೀನಿ, ಆದರೆ ನನ್ನದೊಂದು ಪ್ರಾರ್ಥನಾ ಅದ ನಿಮ್ಮ ಮುಂದ.”

ಸೀತಾಬಾಯಿ ಕರಿಹೋದರು. ಅವರು ಮತ್ತೂ ಅವಳ ಹತ್ತಿರ ಸರಿದು ಅವಳ ಮುಡಿಯನ್ನು ಸವರುತ್ತ ಕೇಳಿದರು—“ಎನಿದ್ದರೂ ಹೇಳಿ ಬಿಡವ್ವ ಕೂಸು. ಸುಮ್ಮಗ ಕಾಳಿಜಿ ಹಚ್ಚಿಕೊಬ್ಯಾಡ, ನಾನಿದ್ದೀನಿ ಹೇಳವ್ವ ??

ಬೃಂದ ಸೆರಗಿನ ತುದಿಯನ್ನು ಹೊಸೆಯುತ್ತಾ ನಿಧಾನವಾಗಿ ಅಂದಳು—

“ನನ್ನ ತೋರುಮನ್ನಿನ ನಾನು ಹಿಂಗೇ ಬಿಟ್ಟು ಬರಲಾರೆ. ಅಪ್ಪ ಮೊದ್ದೆ ಕೈ—ಸೋತಾರೆ, ನಾನೂ ಹೊರಟುಹೋದರೆ ಅವರು ಹಣ್ಣಂಗೆ ನಿಭಾಯಿಸಿ ಯಾರು ? ಅದಕ್ಕೆ ಈ ಸಂಸಾರಕ್ಕೆ ಒಂದು ನೇರವುಮಾಡಿ ನಿಲ್ಲಿಸಿದರೆ ಸಾಕು ನನಗ, ನಾನು ನಿಶ್ಚಯಿಂದ ಸಿಮ್ಮ ಮನೀಲಿ ಇಡ್ದೇನು. ನನಗೆ ಉಡವಿ.

ವಸ್ತು ಒಂದೂ ಕೊಡಬಾಗ್ಡಿ. ನನ್ನ ತೌರುಮನ್ನಿಗೆ ಒಂದಷ್ಟು ನೀರವು ಮಾಡಿ ಕೊಟ್ಟಿರ ನಾನು ಖಂಡಿತಾ ಅವರನ್ನು ಮಂದಿನಿಯಾಗ್ತಿನಿ.”

ಸಿತಾಬಾಯಿಯವರು ಪಕ್ಕನೇ ಬೃಂದಳನ್ನು ತಬ್ಬಿಕೊಂಡರು.

“ಅಯೋ ಕೂಸೆ ! ಎಂತಾ ಮಾತಾಡಿದಿಯೆ ನಮ್ಮವ್ವೆ ! ನಿಮ್ಮನ್ನಿಗೆ ನೀನು ಹೆಣ್ಣುಮಗಳಲ್ಲ ಕಣವ್ವೆ, ಗಂಡುಮಂಗ. ಈಗಿನ ಕಾಲದ ಗಂಡಸು ಮಕ್ಕಳಿಗೆ ಇಷ್ಟು ತಿಳುವಳಿಕೆ ಇದ್ದರೆ ಹೆತ್ತೊರ್ಲೆಹೊಟ್ಟೆ ತಣ್ಣಿಗೆರ್ತದೆ, ಆಯ್ತು ಬಿಡು ಕೂಸು. ನಿನ್ನ ತಾಯಿ-ತಂದೀ ಮುಂದೆ ಕಷ್ಟಪಡದ್ದಂಗೆ ನಾವು ನೋಡಿಕೊಂತೀನಿ ಆದರ ಮಗಳಿ ಈ ವಿವಯದಾಗೆ ನೀನು ಮತ್ತೊಮ್ಮೆ ಸಮನಾಗಿ ಯೋಚನಿ ಮಾಡಿ ಹೇಳಿವ್ವೆ, ಯಾಕಂದರೆ ಇದು ಉಂಡು-ಕ್ರೈತೊಳೆಯೂ ಕೆಲಸಲ್ಲ ನೋಡು. ಜೀವಮಾನ ಪೂರ್ತಿ ಅನುಭವಿಸೂ ಮಾತವ್ವೆ ?”

ಬೃಂದ ತಲೆ ತಗ್ಗಿಸಿದಳು—

“ಇನ್ನು ಯೋಚನಿ ಮಾಡೂದೇನೂ ಇಲ್ಲಿರಿ, ನನ್ನ ಕೋರಿಕೆ ಒಂದು ನೀವು ನಡೆಸಿಕೊಡ್ಡಿನಿ ಅಂತ ಭರವಸಿ ಕೊಟ್ಟೇರಲ್ಲ ನಿಮ್ಮನ್ನಿ ಸೋಸಿಯಾಗಿ ನಾನು ಹೆಂಗಿರಬೇಕೊ ಹಂಗೆ ಇರತ್ತಿನಿ. ನೀವೂ ನನ್ನ ಮ್ಯಾಲೆ ನಂಬಿಕೆ ಇಟ್ಟಿಕೊಂಡರ ಸಾಕು.”

ಸಿತಾಬಾಯಿಯವರು ಅವಳ ನೀಳವಾದ ಜಡೆಯನ್ನು ಸವರಿ ನಕ್ಕರು—

“ಹುಣ್ಣಿ ಹುಡುಗಿ. ನನಗ ಹಾಂಗ ನಂಬಿಕೆ ಇಲ್ಲಿದಿದ್ದರ ನಾನಾಗ್ಯಕ ಮತ್ತು ನಿನ್ನ ಹುಡುಕಿಕೊಂಡು ಬರ್ತಿದ್ದೆ ಅಂತಿ ? ಇವರ ಮನೆ ಮಂದಿವ್ಯಾಗ ನಿನ್ನ ಮೋಡಲ ಸಲಕ್ಕು ನಾನು ನೋಡಿದ್ದು. ನಾನೂ ನನ್ನ ಮಗನ ಮದವೀ ಹಂತಿ ಬಿಟ್ಟು ಸುಮ್ಮುಗ ಕುಳಿತಾರೆನೇ. ಆದರ ಯಾಕೋ ಮತ್ತು ನಿನ್ನಗೇಳು ಹತ್ತಿತ್ತು ನಷ್ಟಗೆ. ಯಾವ ಹೆಣ್ಣುಮಗಳು ತಾನೇ “ಹಗಲ ಕಂಡ ಭಾವೀಲಿ ಇರುಳು ಬಿದ್ದಾಂಗ” ನನ್ನ ಮನ್ನಿ ಸೋಸಿಯಾಗಿ ಬರಲೀಕೆ ಒವ್ಯಾಲು ಹೇಳು. ಏನೋ ನೀನೋಬ್ಬಾರಿ ಕೇಳಿಂದರಾಗಿ ಹೂಂ ಅಂದಿದ್ದಿ. ನನ್ನಮಂಗ ವಿದ್ಯಾ ದಾಗ, ರೂಪಿನಾಗ ಏನು ಕಡಿಮೆ ಇಲ್ಲವ್ವೆ, ಆದರ, ಆವನು ಪಡದ ನಸಿಬಕ್ಕು ಯಾರೇವು ಮಾಡೂಹಂಗದೆ ಹೇಳು, ಉಣಲೀಕೆ, ಉಡಲೀಕೆ ಮಸ್ತ ಅದೆ ಶು. ನಾನು, ಅವರು ಭಡುಕಿರೂ ತನಕ ಹ್ಯಾಂಗೂ ಅಡ್ಡಿಲ್ಲ, ಆ ಮ್ಯಾಲೆ ಅಮನ್ನ ಸೋಡಿಕೆಂಬ್ರಿಡ್ರೆರು ಯಾರವ್ವೆ ?”

ಇನ್ನು ಹೇಳುವಾಗ ಆವರ ಕರಳು ಕತ್ತಲಿಸಿ ಗಂಟಲು ಬಿಗಿಯಿತ್ತು.
ಉಗುಳುನುಂಗಿ ಕಣ್ಣೊ ರಸಿಕೊಂಡರು.

“ಎನ ಪೈನಿ. ಸೀವೂ ಹಿಂಗ ಮಾಡೂದ ? ನಮ್ಮ ಬೃಂದಾಗೆ ಇರೂ
ಧೈಯರು ನಿಮಗ್ಗಿಲ್ಲಿ. ಆ ಯಂತೇ ಹೆಣ್ಣುಮಂಗಳು ಹಂಗ ಮನಸು ಮಾಡ್ಯಾಳ.
ಅಕೇ ಮುಂದ ಸೀವು ಕಣ್ಣೊ ರು ಹಾಕೂದಾ ?”

ಬೃಂದಾಗೆ ಸ್ವಲ್ಪ ಸಲಿಗೆಯೂ ಆಗಿತ್ತು. ಆವು ಬಿಗಿದ ಕಂಠದಿಂದ
ಅಂದಳು—

“ನೀವಂದದ್ದು ಖರೆ ರುಕ್ಕಿಣಿಬಾಯೋರೇ. ಉಂರಾಗೆ ಕಕ್ಕು, ಕರ್ಕು
ಅಪ್ಪಗೆ, ಅಮ್ಮಗೆ ಅಂದ ಮಾತು ಕೇಳಿ ನಿಜಕ್ಕೂ ನನ್ನ ಎದಿ ಕಲ್ಲಾಗಿ ಕಾತಡಿ
ನಾವು ಈ ಉರಿಗೆ ಬರೂದಕ್ಕಂತಹೂರಟಾಗ ನನ್ನ ಕಕ್ಕು,

“ದೂಡ್ಡ ಉರಂತಹೂರಟು ಕೂತರಿ. ಅಲ್ಲಿ ನಿಮಗೆ ಇಕ್ಕೂದಕ್ಕು
ಯಾರು ಕೈಚಾಚಿ ಕೂತಾರ ? ಮನುಂದಲ್ಲಿ ಕೈಯಾಗೆ ಕರಟ ಹಿಡಿದು
ಮನಿ ಮನಿಗೆ ತಿರುಬಿ ಎತ್ತಲಿಕೆ ಹೋಗುತ್ತಿರಿ ಅಪ್ಪೆ !”—ಅಂತ ಹೀಗಿಸಿ
ಅಂದು ಕಳಿಸ್ಯಾನೆ. ಅದನ್ನು ಸೆನದರೆ ಸನಗಿ ಹೊಟ್ಟಿಗೆ ಬೆಂಕಿ ಬಿದ್ದಾಂಗ
ಆಗತದ. ನನ್ನ ಆಪ್ಪ-ಆವ್ಮಗ ಮಂದಿ ಎದುರಿಗೆ ಅದೊಂದು ಆವಸ್ಥೆ
ಬರದ್ದಾಂಗ ನೋಡಿಕೊಂಡರ ಸಾಕು.”

ಹೇಳ ಹೇಳುತ್ತ ಬೃಂದ ಮುಖಮುಟ್ಟಿಕೊಂಡು ಅಳತ್ತಿಡಗಿದಳು.
ಸೀತಾಬಾಯಿಯ ಕಣ್ಣಾಲ್ಲಿ ಸೀರು ಒಸರುತ್ತಿತ್ತು. ಆವರು ಆವಳ ಮೈದಡವಿ
ಸಂತ್ಯೇಸಿದರು—

‘ಇಕಾ ಬೃಂದಾ ಇನ್ನು ಅದನ್ನೆಲ್ಲ ಮರೆತುಬಿಡು ನೋಡೋಣಂತೆ.
ಇನ್ನು ನಿನು ನನ್ನ ಸೋಸಿ. ಇನ್ನು ಅಳಬಾರದು, ನಾನು ಭರವಸಿ ಕೊಟ್ಟೇ
ನಲ್ಲ. ಇನ್ನು ಯಾಕವ್ವ ಅಳ್ಟೀ ? ಇಕಾ, ಸೀನು ವಸಂತನ್ನ ನೋಡೋ
ದಿಲ್ಲೀನು ? ಆ ಮಾತ್ರ ಸನಗ ಮೊದಲ ತೋರಿಸಲಿಲ್ಲಂತ ನನ್ನ ಬೈಕೋ
ಬ್ಯಾಡ್.”

ಬೃಂದಾ ಕಣ್ಣೊ ರಸಿಕೊಂಡಳು—

“ನಾನು ಸೋಡೊದರೆ ಆವಶ್ಯ ಇಲ್ಲರಿ ಇನ್ನು. ಆವರು ನನಗಿಂತ
ಭಲೋ ಇದ್ದಾರಂತ ನನಗ ಗೊತ್ತದೆ. ಆದರೆ ಆವರು ನನ್ನ ನೋಡಬೇಕೂ
ಅಂತಾರನೋ, ಸೀವು ಕರಕೊಂಡು ಹೋದರ ಬರ್ತೀನಿ ನಿಮ್ಮಾಟ್ಟಿಗೆ ?

ರುಕ್ಕೆಣೀಬಾಯಿ ನಕ್ಕರು—

“ನೋಡಿದಿರಾ ವೈನಿ ? ಬೃಂದಾ ಆಗಲೇ ನನ್ನ ಮರಿತೇಬಿಟ್ಟು. ಹಾಂಗ ನನ್ನ ಅಶ್ರೀಮನೀಗೆ ಹೊರಡಲಿಕ್ಕೆ ತಯಾರು ! ಏನವ್ವಾ ಈಗೀಂಗಾದರೆ ಇನ್ನು ಮದಿವ್ಯಾದಮ್ಯಾಲೆ ದೇವರೇ ಗತಿ !

ವಿಷಾದಪೂರಿತ ನಗೆ ನಕ್ಕಳು ಬೃಂದ —

“ಅದಕ್ಕಲ್ಲ ರುಕ್ಕೂಬಾಯಾರೆ. ನನಗ ಇವರ ಮಾತಿನಾಗ ನಂಬಿಕೆ ಇದೆ. ಆದರೆ ಅವರಿಗೂ ನನ್ನ ಸೋಡಬೀಕೂ ಅಂತ ಅನಿಸ್ತ್ರದೋ ಏನೋ ನನ್ನೊಬ್ಬಳ ಒಪ್ಪಿಗಿ ಸಾಕೇನು ಮದಿವೀಗೆ. ಮಾಡಿಕೊಳ್ಳೂವರು ಅವರೇ ಸೈಯಲ್ಲ. ನಮ್ಮ ಕಥ್ಯ ಕೇಳಿದರೆ ಅವರು ಏನಂತಾರೋ ಹ್ಯಾಂಗೆ ಗೊತ್ತು ?”

ಈ ಮಾತುಗಳನ್ನು ಹೇಳುತ್ತಿರುವಾಗ ಬೃಂದಾಳ ಮುಖ ರಾಗರಂಜಿತ ವಾಗಲಿಲ್ಲ ; ಲಜ್ಜಾಯುತ್ತವಾಗಲಿಲ್ಲ ; ಅನುರಾಗದ, ಪ್ರೇಮದ ಭಾಯೆ ಕೂಡಾ ಮೂಡಿ ಬರಲಿಲ್ಲ. ಬದಲು ಕರ್ತೊರ ವ್ರತವನ್ನು ಕೈಕೊಳ್ಳುವವರ ಸಿಹಿಯಿತ್ತು.

ಸಿಹಿಬಾಯಿಯವರು ಅವಳ ಭುಜ ಸವರಿದರು—

“ನನ್ನವ್ಯಾ, ಈ ವರುಸಿನಾಗೆ ನಿನಗೆ ಎಂಥ ಸಂಕಟ ಬಂತೆ ಕೂಸು ? ಇನ್ನು ಮುಂದೆ ಯಾವ ಚಿಂತೀನೂ ಮಾಡಬ್ಯಾಡವ್ಯ. ನನ್ನ ವಸಂತ ಅಂದರ ಅಪರಂಜಿ ಅಂಥವ. ಸಿನ್ನ ಸೋಡಿದರ ಅವ ಬಂಡಿತ ಮದಿವೀಗೆ ಒಪ್ಪಿದಿಲ್ಲ ಬಿರೆ. ದೇಶ, ಲೋಕ ತಿಳಿದ ಹುಡುಗನವ. ಆದರೆ ನಾನು ಒಪ್ಪಸ್ತಿಂನಿ.”
ರುಕ್ಕೆಣೀಬಾಯಿ ಬೃಂದಾನನ್ನು ಉಪಚರಿಸಿದರು—

“ಎಷು ಬೃಂದ ಉಟ ಮಾಡುವಂತೆ.”

“ಇಲ್ಲಿರಿ, ಸುಖುಲಿನಿಂದ ಬಂದಾರೇನೇ ಉಟಮಾಡಿಕೊಂಡೇ ಬಂವಿಂನಿ.”

ಜೋಗಲಿ ಬಿಡು ಬಂದಿವ್ಯ ತಿಂಡಿನಾರಾ ತಗೋವಂತಿ.”

ರುಕ್ಕೆಣೀಬಾಯಿ ಒಳಗೆ ಹೋಗಿ ಬಂದು ತಟ್ಟಿಯಲ್ಲಿ ಕೊಬ್ಬಿರಯ ಬಹಿರ್, ಖಾರದ ಶಂಖಪಾಳಿ ತಂಡಿಟ್ಟಿರು.

“ತಗೋಳಿವ್ವಾ ಕೂಸು, ಸಿಹಿ ಸುದ್ದಿಹೇಳಿನಿ. ಸಿಹಿನ ಮೊದ್ದು ಬಾಯಿಗೆ ಹಾಕೊಂಡೇ ಇನ್ನು ಅಳಬಾರದು ತಾಯಿ. ಎಲ್ಲ ಒಳ್ಳೆದಾಗ್ತದೆ. ನಗ-ನಗ್ಗಾ ಇರು ಇನ್ನು ಮುಂದ.”

ಬೃಂದಾಳಿಗೂ ಮನ ಸ್ವಲ್ಪ ಹಗುರವಾಹಂತೆನಿಸಿತು. ಬಫೀಯನ್ನು ಬಾಯಿಗಿಟ್ಟುಕೊಳ್ಳುತ್ತಾ ಅಂದಳು—

“ನೀವು ತಕ್ಕೊಳ್ಳಲಿಲ್ಲ ಬಫೀನೆ”

“ಶಾಗಿನ್ನ ಉಟ್ಟಿ ಮಾಡಿನವ್ವು. ಮೂರುಫಳಂಟಿಂದ ತಿಂತೇನಿ ಬಿಡು, ಮಾಡುವಾಗಲೇ ರುಚಿನೋಡಿಯಾತವ್ವಾ ನಾನು”

ವರಕವಕನೆ ನಕ್ಕರು ಸೀತಾಬಾಯಿ,

ಈ ಹೊತ್ತು ಹಾಲು ಕೊಡ್ಡಿನಿ ಬೃಂದಾ, ಕಾಫಿ ಕುಡಿಯುವದು ದಿನಾ ಇರ್ತದೆ ಬಿಡು. ಅಮೃತ ಕುಡಿದು ಮನಸು ಅಮೃತಮಾಡಿಕೊಳ್ಳುವ್ವು, ಮತ್ತೆಲ್ಲ ಒಳ್ಳೇಡಾಗ್ತದೆ.”

ಬೃಂದಾ ತಿಂಡಿ-ತಿಂದು ಹಾಲು ಕುಡಿದಳು. ಸೀತಾಬಾಯಿಯವರು ಬೃಂದಾಳನ್ನು ತಮ್ಮಲ್ಲಿಗೆ ಯಾವಾಗ ಕರೆಸಿಕೊಳ್ಳುವುದು ಎನ್ನುವುದರ ಬಗ್ಗೆ ರುಕ್ಕಣೀಬಾಯಿಯವರೊಡನೆ ಮಾತಾಡಿದರು.

ಈಗ ನಾಳೆಯ ದಿನ ತಾವು ಉರಿಗೆ ಹೊಗಿ ಮುಂದೆ ಒಂದು ಒಕ್ಕೆಯ ದಿನದಲ್ಲಿ ಇವರನ್ನು ಕರೆಸಿಕೊಂಡು ಮುಂದಿನ ಏವಾರು ಮಾಡುವುದು ಎಂದು ತೀವ್ರಾನಿಸಿಕೊಂಡರು.

“ನಾನಿನ್ನ ಹೊರಡಲಾ ಅತ್ತಿಯವರೆ”

—ಎಂದು ಅವಳು ಎದ್ದುನಿಂತಾಗ ಸೀತಾಬಾಯಿಯವರ ವ್ರೇಮು ಉಕ್ಕಿಬಂದಿತು. ಅವರೂ ಎದ್ದು ನಿಂತು—“ಅಯ್ಯ ನನ್ನ ಬಂಗಾರವೇ, ಈಗಲೇ ಅತ್ತೀ ಅಂತ ಕರಿಷುಬಿಟ್ಟಿಯಾ ? ಭಲೋಡಾತು. ಹಿರೇರನ್ನ ಹಾಂಗ ಕರಿದರೆ ಭಲೋ.”

ಬೃಂದ ನಸುನಕ್ಕಳು—

“ಅದೂಜಾ ರೆನ್ನಿ. ನನಗೂ ಹಿರೇರನ್ನ ಹೇಸರು ಹಚ್ಚಿ ಕರೀಲೀಕೆ ಹೆಂಗೆಹೆಂಗೋ ಅನಿಸ್ತುದೆ. ಅದಕ್ಕು ನಾನು ಹೀಂಗೇ ಕರಿಯೂದು. ನಾನು ನಿಮ್ಮ ಸೊಸಿ ಆಗಲಿ-ಆಗದೆ ಇರಲಿ, ಅತ್ತ ಅಂತ ಕರಿನರೆ ಕೆಟ್ಟ ಏನೂ ಇಲ್ಲಿ ?”

“ಇನ್ನು ತಿಂಗಳಿಂದಾಗ ನಿನು ನನ್ನ ಸೊಸಿ ಆಗ್ನಿಬಿಡು. ಮತ್ತು ಸಂಶಯ ತಗೀಬ್ಬಾಡ ಮನದಾಗಿ.”

“ಹಾಂಗೇ ಆಗಲಿ ಅತ್ತಿ, ನಾನು ಬರಲಾ ರುಕ್ಕಿಣಿ ಬಾಯಾರೇ”

ರುಕ್ಕಿಣಿಬಾಯಿ ಹತ್ತಿರ ಬಂದು ನಿಂತು—

“ಬೃಂದಾ ನಿನ್ನ ಕಷ್ಟ ಹರಿತು ಬಿಡವ್ವ. ನನ್ನ ವೈನಿ ಅಂತ ಅತ್ತಿ ಸಿಗೂ ದಕ್ಕ ನೀನೂ ಪುಣ್ಯ ಮಾಡಿದ್ದಿ ಬಿಡು. ಇನ್ನು ನಮ್ಮ ವಸಂತನ್ನ ಈಗಲೇ ಯಾಕೆ ಹೋಗಳಿ, ಹ್ಯಾಂಗೂ ನಿನ್ನ ಕರಕೊಂಡೇ ಹೋಗ್ರೀನಳ್ಳಿ” ಎಂದರು.

ಬೃಂದಾ ಹೋರಣತ್ತ—

“ನಮ್ಮ ಅವಸ್ಥೆ ಎಲ್ಲ ನಿಮಗೆ ಗೊತ್ತದೆ. ನಾ ಇನ್ನು ಹೇಳಿದೇನದೆ? ಎಲ್ಲ ನಿಮಗೆ ಸೇರಿದ್ದು” ಎಂದಳು.

ರುಕ್ಕಿಣಿಬಾಯಿ ಅವಳ ಹಣಿಗೆ ಕುಂಕುಮವಿಟ್ಟು, ಒಂದು ಪ್ರೌಟ್ಟುಣ ವನ್ನು ಅವಳ ಕೈಗೆ ಕೊಡುತ್ತ—

“ಇಕಾ ಒಂಚೂರು ಬಧಿ ಅದೆ. ಇದನ್ನು ತುಂಗಾಬಾಯಿಗೆ, ಮಕ್ಕಳಿಗೆ; ಮತ್ತೆ ನಿಮ್ಮ ತಂದಿಗೂ ಒಂಚೂರು ಬಾಯಿಗೆ ಹಾಕೊಂಳ್ಳಿಕೆ ಹೇಳು. ಮದುವೀಲಿ ಮತ್ತೆ ಲಾಡೂ ತಿನ್ನಾದು ಅದೆಯಲ್ಲ.”

ಬೃಂದಾ ಪ್ರೌಟ್ಟುಣ ಹಿಡಿದು ಮತ್ತೆ ಸೀತಾಬಾಯಿಯವರ ಕಡೆ ತಿರುಗಿ—

“ಬರಲಾ ಅತ್ತೀ ರೀ?” ಅಂದಳು.

“ಹೋಗಿ ಬಾವ್ರ. ನಿಮ್ಮಮ್ಮಿಗೆ ಎಲ್ಲಾ ಹೇಳಿಬಿಡು. ತಿಳಿತಾ ?”

“ಹೂಂ....” ಎಂದು ತಲೆಯಾಡಿಸಿ ನಗುತ್ತ ಹೋರಟಿಳು ಬೃಂದಾ.

ಸೀತಾಬಾಯಿಯವರಿಗೆ ಒಂದು ದೊಡ್ಡ ದಿಗ್ಗಜಯ ಮಾಡಿದಂತಿತ್ತು. ರುಕ್ಕಿಣಿಬಾಯಿಗೆ ತಾನೇ ತನ್ನ ಅಣ್ಣನ ಮಗನಿಗೆ ಕನ್ನಾ ಹುಡುಕಿಕೊಟ್ಟೇ ನೆಂಬ ಹೆಮ್ಮೆಯುಂಟಾಗಿದೆ.

ಮರುದಿನ ಚೆಳಿಗ್ಗೆ ಯೀ ಸೀತಾಬಾಯಿ ಉರಿಗೆ ಹೋರಟರು. ಮತ್ತೆ ವಾರದಲ್ಲಿ ಬೃಂದಾ ಅವಳ ಶಂದೆ-ತಾಯಿ, ಮತ್ತೆ ರುಕ್ಕಿಣಿಬಾಯಿ ದಂಪತ್ತಿಗಳೂ ಸೀತಾಬಾಯಿಯವರಲ್ಲಿಗೆ ಹೋರಣವುದು ನಿಶ್ಚಯವಾಯಿತು.

ಆದರೆ ಬೃಂದಾ ರುಕ್ಕಿಣಿಬಾಯಿಗೆ ಒಂದು ಪ್ರಾರ್ಥನೆ ಇಟ್ಟಿದ್ದಳು.

ಈ ಮದವಿ ನಿಶ್ಚಯ ಆಗೂವರಿಗೂ ದಯವಿಟ್ಟು ಯಾರ ಮುಂದೂ ಈ ಸುದ್ದಿ ಹೇಳಬ್ಯಾಡಿ. ನಮ್ಮನೇಲ್ಲಾ ನಾವು ಯಾರ ಮುಂದೂ ಹೇಳಿಲ್ಲಿ ಸುಮ್ಮಗ ಉರಿಗೆ ಮುಂಚೆ ಯಾಕೆ ಇಲ್ಲದ ಗದ್ದಲ ?”

ನಿಜವೆಂದರೆ ಬೃಂದಾಳ ಮನೆಯಲ್ಲಿ ಅವಳ ತಂಡೆ-ತಾಯಿಗಳ ವಿನಿ:
ಅವಳ ತಮ್ಮ-ತಂಗಿಯರಿಗೆ ಸಹಾ ಈ ವಿವರ ತಿಳಿಯದು.

ಯಾರದೋ ಸೆಂಟರಮನೆಯ ಮದುವೆಗೆ ಹೋಗಿಬರುತ್ತೇವೆಂದು
ಮಕ್ಕಳಿಗೆ ಹೇಳಿ ಹೊರಟರು ಇವರೆಲ್ಲ.

ಆದರೆ ಆ ಮಕ್ಕಳು ನಂಬಿದರೂ ಸೆರಿಹೊರೆಯವರು ನಂಬಲಿಲ್ಲ.

ಬೃಂದಾನಿಗೆ ಗಂಡು ನೋಡುವ ಸಲುವಾಗಿಯೇ ಇವರು ಹೊರಟಿದ್ದ
ರೆಂದು ತಿಳಿದರೂ ಎಲ್ಲಿಗೆ ? ಯಾರಿಗೆ ? ಎಂದು ಮಾತ್ರಾ ತಿಳಿಯಲಿಲ್ಲ. ಆ
ಮಕ್ಕಳನ್ನು ಎಷ್ಟು ಹಿಚುಕೆದರೂ ಅಷ್ಟೇ. ಅವು ಹೇಳಿದ್ದು ಒಂದೇ ಮಾತ್ರ.

೪

ಮನೆಯ ಮುಂದೆ ಟ್ರ್ಯಾಕ್ಸ್ ನಿಂತಾಗ ಸೀತಾಬಾಯಿ ಮನರು
ಪ್ರೋಟ್ರೆಕೋ ಒಳಗೇ ಬಂದು ನಿಂತಿದ್ದರು, ಹಿಂದಿನಿಂದ ಬಿಂದೂರಾಯರೂ
ಬಂದುನಿಂತರು. ಸೀತಾಬಾಯಿಯವರು—

“ಬಸ್ತಿ, ಭಾಳ ತಾಸಾತರೇನು ಬರೂದರಾಗೆ ?”

ಎಂದರು ಎಲ್ಲರನ್ನೂ ಸೇರಿಸಿ ಕೇಳಿದಂತೆ ಉತ್ತರಕೊಟ್ಟಿದ್ದ ರುಕ್ಕಿಣೀ
ಬಾಯಿ—

“ಕಾರಿನಾಗೆ ಬರೂದರಾಗೆ ತಾಸಿನೆಂತದು ತಗೀರಿ ವೈನಿ. ಗಾಳೀಲಿ ಹಾರ
ಬಂದ್ದಂಗೆ ಬಂತು ಟ್ರ್ಯಾಕ್ಸ್.”

ಜವಾನ ಬಂದು ಇದ್ದದ್ದು ಬಂದೆರೆಡು ಸೂಟುಕೇಸನ್ನು ಕೇಳಿಗಳಿಸಿ
ಒಳಗೆ ತೆಗೆದುಕೊಂಡುಹೊಡೆ.

ಸುಬ್ಬಾಚಾರು, ತುಂಗಾಬಾಯಿ ಆ ಭವ್ಯವಾದ ಬಂಗಲೆ, ಆ
ವಿಸ್ತುರವಾದ ತೋಟ, ನೊಡಿ ದಂಗುಬಡಿದುಹೊಡರು.

ನಿಜವಾಗಿಯೂ ನಮ್ಮು ಬೃಂದಾ ಈ ಮನೆ ಸೇರುವಳೇ ? ಈ ಸಕಲ ಸಂಪತ್ತಿಗೂ ಒಡತಿಯಾಗುವಳೇ ?

ಆ ದಂಪತಿಗಳಿಗೆ ಕೆಲವು ಗಳಿಗೆ ಮೆದುಳು ಮರಗಟ್ಟಿಹೊರಿಯಿತು.

ಅದರಲ್ಲಿ ರುದ್ರಗಾಂಭೀಯರು ದಲ್ಲಿದ್ದ ವಳು ಬೃಂದಾ ಮಾತ್ರ. ಅವಳು ಸುತ್ತೆಲ್ಲ ಒಂದು ಬಾರಿ ಕಣ್ಣಾಡಿಸಿ ನಿಧಾನವಾಗಿ ಮೆಟ್ಟು ಲೇರಿದಳು.

ನಿಜವೆಂವರೆ ಅವಳ ಎದೆ ಧಂಡಗುಟ್ಟುತ್ತಿತ್ತು. ನಾನು ತಪ್ಪು ಮಾಡಿದೆನೇ? ಎಂದು ಅವಳ ಅಂತರಂಗ ತನಗೆ ತಾನೇ ಪ್ರಶ್ನೆ ಕೇಳಿಕೊಂಡಿರಬಹುದು.

ಬಾಗಿಲಲ್ಲಿ ನಿಂತ ಬಿಂದೂರಾಯರು ಸಾಪ್ತಭಾವಿಕ ಮಾತಿನಲ್ಲಿ ಯೋಗೆ ಕ್ಷೇಮೆ ವಿಚಾರಿಸಿದರು —

“ಬರಿ ಸುಬ್ಬಾಚಾರ್, ಮತ್ತೆಲ್ಲ ಸೆಟ್ಟಿಗೆವೈ ?”

ಸುಬ್ಬಾಚಾರ್, ಯಾಂತ್ರಿಕವಾಗಿ ಬಾಯಿ ಕರಿದು ಕರಜೊಡಿಸಿದರು.

ಆಚಾರ್ನ್ಯಾ ಒಳಕ್ಕೆ ಕರದೊಯ್ಯಾ ಬಾಪು”

ಎಂದರು ಬಿಂದೂರಾಯರು ರುಕ್ಕಿಣೀಬಾಯಿಯು ಗಂಡನನ್ನು ದ್ದೇಶಿಸಿ.

“ಬಲಗಾಲು ಮೊದಲು ಒಳಗಿಟ್ಟು ಬಾಪ್ಪ”

ಎಂದು ಸೀತಾಬಾಯಿ ಬೃಂದಾಳ ಬೆನ್ನು ಸವರಿದರು. ಬೃಂದಾ ನಿಧಾನವಾಗಿ ಬಲಗಾಲು ಒಳಗಿಟ್ಟಳು. ಒಂದುಗಳಿಗೆ ಅವಳ ಹೃದಯವೇ ಬಿರಿದು ಆಸ್ತ್ರೋಟವಾಗುವಂತಾಯಿತು. ಅದು ಹೇಗೋ ತಡೆದುಕೊಂಡಳು.

ಅವರ ಮನೆಯ ಪಾವುರೀ ನಾಯಿಗಳು ಒಂದೇ ಬಾರಿಗೆ ಎರಡೂ ಜೋಡಿಯಾಗಿ ಒಂದು ಸುಸ್ವರದಲ್ಲಿ ಬಗುಳಿದವು. ಬೃಂದ ಅವುಗಳ ಕಡೆಗೆ ನೋಡಿದರು.

ಮೈತುಂಬ ಸೋರಿನ ಸೋರಿಯಂತಹ ಬಿಳಿಯ ರಾತ್ರಿ ಕೂಡಲುಳ್ಳ ಆ ನಾಯಿಗಳು ಬೆಳೆದಿಂಗಳನಂತೆ ಕಣ್ಣಾ ಹೋರ್ಕಿಸಿದವು. ಸೇರಿಲೆಯ ಹಣ್ಣಾ ಸಂತಹ ನೀಲಿಯ ಕಣ್ಣಾಗಳನ್ನೆತ್ತಿ ಹೊಸ ಅಶಿಥಿಗಳನ್ನು ಪರೀಕ್ಷಿಸಿದವು. ಸೀತಾಬಾಯಿಯವರು ಮಕ್ಕಳಿಗೆ ಹೇಳುವಂತೆ ಅವುಗಳಿಗೆ ಹೇಳಿದರು —

“ಜೋಗ್ರೆ ಒಳಗೆ. ಬೃಂದಾ ಇನ್ನು ನಮ್ಮಾರೆ, ಯಾಕೆ ಬಗ್ಗೆ ಇಂತ್ರಿ ?”

ಅವರು ಹೇಳಿದ ಮಾತು ಅರ್ಥವಾದಂತೆ ಅವುಗಳು ಎಲ್ಲರನ್ನೂ ಬಿಟ್ಟು ಬೃಂದಾಳ ಕಾಲಬುಡದಲ್ಲಿ ಬಂದು ಅವಕ ಪಾದಗಳನ್ನು ನೇಕ್ಕು ಸೀರೆಯ ನೆರಿಯನ್ನು ಮೂಸಿ ಪರಿಚಯ ಮಾಡಿಕೊಂಡುವು.

ಬೃಂದಾ ತುಸು ಹಿಂದೆ ಸರಿದ್ದು, ತಮ್ಮ ಮನೆಯಂತೆ ಇವರ ಮನೆಯಲ್ಲೂ ಮನಿಯ ಅವಾಂತರ ಇದ್ದರೂ ಇರಬಹುದು ಎಂದು.

ಅವಕ ನ ನದಲ್ಲಿ ಆ ಯೋಚನೆ ಸುಳಿಯುವಾಗಲೇ ಅದನ್ನು ಕಂಡು ಕೊಂಡನರಂತೆ ಸೀತಾಭಾಯಿಯನರು ಆಂದರು—

“ನಮ್ಮ ಮನೀಲಿ ನನ್ನೊಬ್ಬುಕೀಗೆ ಕಣವ್ವ ಮಡಿ-ಹುಡಿ ಅವಾಂತರ, ಭಾಕಿಯೋರಿಗೆ ಎಂತದೂ ಇಲ್ಲ. ಆದರೂ ನಮಗಿಂತ ಶುದ್ಧ ಅವೆ ಅವುಗಳು.”

ಬೃಂದಾ ಆ ಗಳಿಗೆ ಮನದ ಗೊಂದಲವನ್ನು ಮರೆತು ಆ ಪಾರಮಾಣಿಕ ಜೀವಿಗಳನ್ನು ನೋಡಿದಷ್ಟು, ಮತ್ತು ಅವಕ ಕಣ್ಣಗಳು ಆ ವಿಶಾಲ ಹಜಾರದ ಸುತ್ತಲೂ ಒಮ್ಮೆ ಗೋಲಾಡಿತು.

ಎಲ್ಲೆಲ್ಲಿಯೂ ವೈವಿಧ್ಯಮಯ ಅಲಂಕಾರ, ಸುತ್ತಲೂ ಕಂಡ ನಾಶ್ವರು ಎತ್ತರದ ಬಾಗಿಲುಗಳಿಗೂ ಬಗೆಬಗೆಯ ಕಟ್ಟನ್ಬಗಳು ಇಳಿ ಬಿದ್ದು ನಿಧಾನ ವಾಗಿ ಒಲಿದಾಡುತ್ತಿವೆ. ಬಗೆಬಗೆಯ ಫ್ರಿಚರುಗಳು ಹಜಾರದ ತುಂಬಾ ಜೋಡಿಸಿವೆ.

ಸುತ್ತಲೂ ನೋಡಿದ ಬೃಂದಾಳ ಕಣ್ಣಗಳು ಆಶ್ಚರ್ಯಪಡುವುದಕ್ಕೆ ಬದಲಾಗಿ ನಿರಾಶಿ ಹೊಂದಿದಂತೆ ಕಂಡುವು.

ಮತ್ತಿ ಅವಕು ಯೋಚಿಸುವುದಕ್ಕೆ ಆಸ್ವದವೇ ಇರಲಿಲ್ಲ. ‘ಇವ್ವ ದೊಡ್ಡ ಮನೆಯಲ್ಲಿ ಯಾವ ಮೂಲೆಯಲ್ಲಿ ಅಡಗಿದ್ದಾರೋ’ ಎಂದುಕೊಂಡಜು ಮನದಲ್ಲಿ.

ಅವಕ ಕಣ್ಣಗಳು ತನ್ನ ಭಾವಿಪತಿ ವಸಂತ ಮಾಧವನನ್ನು ಹುಡುಕುತ್ತು ವೇಯಿಂದು ಸೂಕ್ಷ್ಮವಾಗಿ ಅರಿತ ರುಕ್ಕಿಣೀಬಾಯಿ ಮನದಲ್ಲೇ ನೆಕ್ಕು—

“ಬಾರವ್ವ ಬೃಂದ, ನೊದ್ದು ಕಾಲು ತೊಳಿದು ಬರೂವಂತ್ರಿ, ಬಸ್ತಿ ತುಂಗಾಭಾಯಾರೆ”

ಎಂದು ಬಚ್ಚುಲಮನೆಗೆ ಕರೆದೊಯ್ದಳು. ಕಾಲು ತೊಳಿದು ಬಂದು

ಎಲ್ಲರಿಗೂ ಒಕ್ಕೀಯ ಕಾಫಿಯಾದ ನಂತರ ಸಿತಾಬಾಯಿಯವರು ಅವರಿಗೆಯೇ ಒಂದು ಪ್ರತ್ಯೇಕ ರೂಪು ತೋರಿಸಿದರು.

ಅಲ್ಲಿ ನೆಲಕ್ಕೆ ಹಾಸಿದ ರತ್ನಗಾದಿಯ ಸೇರಿ ಕಾಲಿಡಲು ಅನುಮಾನಿಸಿದರು ಸುಬ್ಜಾಚಾರ್ಯರು.

ಬಣ್ಣ ಬಣ್ಣಗಳಲ್ಲಿ ಹೊಳೆಯುವ ಜನಾನೀ ರೇಷಿಸೆಯ ರತ್ನಗಾದಿಯನ್ನು ತುಳಿದು ಕೊಳೆ ಮಾಡುವುದೇ ಅನ್ನಿಸಿತು ಅವರಿಗೆ.

ಅಲ್ಲಿ ಒಂದಲ್ಲಿ ಮೂರು ಮಂಚ, ನಾಲ್ಕುಗು ಕುಚಿಂಗಳು. ಸೊಳ್ಳುವರದೆ ದೈಸಿಂಗ್ ಟೀಬಲ್, ವಿಸ್ತಾರವಾದ ಕನ್ಸ್ಟ್ರುಕ್ಷನ್.

ಅನೇಕ ಶ್ರೀನಂತರ ಮನೆಗಳಲ್ಲಿ ಇಂಗಳನ್ನೆಲ್ಲ ಅವರು ನೋಡಿದ್ದರೂ ಈಗ ಇವುಗಳ ಮೇಲೆ ಕುಳಿತುಕೊಳ್ಳುವುದೆಂದರೆ ಅವರಿಗೆ ಏನೋ ಮುಂಜುಗರ.

ಒಂದಾನೊಂದು ಕಾಲದಲ್ಲಿ, ಅವರು ಚೆನ್ನಾಗಿ ಬದುಕುತ್ತಿದ್ದ ಕಾಲದಲ್ಲಿ ಅವರ ಮನೆಯಲ್ಲಿಯೂ ಹಳೆಯಕಾಲದ ದೊಡ್ಡ ದೊಡ್ಡ ಮಂಚಗಳೂ, ಬೀರು—ಕುಚಿಂಗಳೂ ಇದ್ದವು. ಅದೆಲ್ಲ ಬೃಂದ ಹುಟ್ಟುವುದಕ್ಕೆ ಮುನ್ನ ಎನ ಬಹುದು.

ಹೊಲ—ಮನೆಗಳಿಂದ ನೆಮ್ಮೆದಿವಂತರಾಗಿದ್ದವರು. ಗೌರವದಲ್ಲಿ ಬಾಳಿಬದುಕಿದವರು.

ಗ್ರಹಚಾರದ ಕಾಲವಿದು. ಬರುಬರುತ್ತಾ ಎಲ್ಲ ಕರಗಿ ಹೋಗಿಕೊನೆಗೆ ದಾಯಾದಿಗಳಿಂದ ಹೀಯಾಳಿಸಿಕೊಂಡು ಸಿಗರ್ತಿಕರಾಗಿ ಉರುಬಿಟ್ಟುವರು. ಈಗ ಬಡತನವೇ ಶಾಶ್ವತವಾಗಿತ್ತು. ಇದಿಗೆ ಸಿತಾಬಾಯಿಯವರ ಮನೆ ಅವರ ಕಣ್ಣಿಗೆ ಹೊಸಲೊಕವಾಗಿತ್ತು. ಅವರು ಅಲ್ಲಿ ಕುಳಿತಿರ್ಲಂಗದೇ ಒಳಗೆ ಹೋಗಿ ಉಟ್ಟದ ಮನೆಯಲ್ಲಿ ಕುಳಿತುಬಿಟ್ಟರು.

ಬೃಂದಾ ಏಕಾಂಗಿಯಾಗಿ ರೂಪಿನಲ್ಲಿ ಉಳಿದಳು. ಒಳಗೆ ಬಂದರು ಹೈಕ್ವಾಚಾರ್ಯ—

“ಎರಡು ಗಳಿಗೆ ಸುದಾರಿಸಿಕೊಂಡಿ ಬೃಂದಾ, ಹತ್ತು ಗಳಿಗೆ ಬಿಟ್ಟು ಉಟ್ಟ ವೂದೊಂತೆ” ಅಂದರು.

ಅದೇಕೆಂದು ತಿಳಿಯದು ಬೃಂದಾಗೆ, ಇಲ್ಲದ ದುಃಖ ಒತ್ತರಿಸಿಕೊಂಡು ಭಂದಿತು. ಅವಳು ದೀನಭಾಗ ಕಣ್ಣು ತುಂಬಿ ಅವರ ಮುಖ ನೋಡಿದಳು—

“ಯಾಕವ್ವೆ ಕೊನು ?”—ಎಂದರು ಬಹು ಮೆಲ್ಲಗೆ.

ಅವಳು ತಡೆಯಲಾರದೇ ಹೋಡಕು. ರುಕ್ಷಿಣೀಬಾಯಿಯ ಭುಜದ ಮೇಲೆ ಮುಖವಿಟ್ಟು ಬಿಕ್ಕೆ ಬಿಕ್ಕೆ ಅತ್ಯಂಬಿಟ್ಟು.

ಆಕೆಗಾದರೂ ಕೊರಳು ಬಿಗಿದಿತ್ತು, ಸಿಸುವಾತಿನಲ್ಲಿ ಅಂದರು—“ಅಳಬಾರದು ಬೃಂದಾ. ಅಲ್ಲಿ ಮನಸ್ಸು ಗಟ್ಟಿನಾಡಿ ಬಂದು ಇಲ್ಲಿ ಅತ್ತರೆ ಅಣ್ಣಿ, ವೈನಿ ಏನು ಅಂದುಕೊಂಡಾರವ್ವ? ನಿನ್ನ ತುದಿ-ತಾಯಿನೂ ನೊಂದುಕೊಇ ತಾರೆ. ಮಾಡಿಕೊಂತೀನಂತ ನೀನೇ ಅಂದಿ ಪೊದಲು ಹಾಂಗೆ ನಿನಗೆ ಬ್ಯಾಡನಿ ಸಿದರೆ ಈಗಲೇ ಹೇಳಿಬಿಡು ಬೃಂದಾ, ನಿನ್ನ ಸಂಕಟ ನನಗೂ ತಿಳಿತದೆ ಬ್ಯಾಡೆಂದರೆ ನಿಲ್ಲಿಸಿಬಿಡೂಣ ಏನಂತೀಯವ್ವ?”

ಬೃಂದಾ ದುಃಖವನ್ನು ತಡೆದ್ದು—

“ಇಲ್ಲ ಬಾಯಾರೆ. ಸನಗೆ ಬಾಡೆನಿಸಿಲ್ಲ. ಯಾಕೋ ತಿಳಿದು, ಸುಮ್ಮಿಗ ದುಃಖ ಬರ್ತದೆ. ಏನುವಾಡಲಿ?”

ತಮ್ಮ ಸೇರಗಿನಿಂದ ಅವಕೆ ಮುಖ ಒರೆಸಿದರು ರುಕ್ಷಿಣೀಬಾಯಿ—

“ನೀನು ಈ ಮನಿ ಲಕ್ಷ್ಮೀದೇವಿ ಇದ್ದಾಂಗ. ನಗನಗತಾ ಇರು ನನ್ನವ್ವ ಈಗ ಉಟಕ್ಕೆ ಕರೀತಾರೆ. ಇಕಾ ಇತ್ತೀರಾ ಬೇಸನ್ನದೆ. ಚಂದಾಗೆ ಮುಖಾ ತೊಳೆದು ಕುಂಕುಮಾ ಹಚೆಕೊಂಡು”

ಬೃಂದಾ ಪಕ್ಕದಲ್ಲಿಯೇ ಇನ್ನು ಬಾತ್ ರಾವಿನಿಗೆ ಹೋಗಿ ಚೆನ್ನಾಗಿ ತಣ್ಣೀರಿನಲ್ಲಿ ಮುಖ ಶೊಳೆದು ಹೇಳಬೇಕೇವುದರಲ್ಲಿ ರುಕ್ಷಿಣೀಬಾಯಿ ಉಟದ ಮನೆಗೆ ಹೊರಟು ಹೋಗಿದ್ದರು. ಬೃಂದಾ ಅಲ್ಲಿಯೇ ಇದ್ದ ಪೌಡರನ್ನು ಸ್ವಲ್ಪ ಹಗುರವಾಗಿ ಲೇಸಿಸಿಕೊಂಡು. ಕುಂಕುಮವಿಟ್ಟು ಜಡೆ ಹೆಣೆದು ಕೊಂಡೆಳು.

ಮನೆಯಲ್ಲಾದರೆ ಒಂದು ಸಾಂಪರ್ ಪ್ರಾ ತರೋಣವೆಂದರೆ ಏದು ಜನಹುಡುಗರೂ ಕಿತ್ತಾಡುತ್ತಾರೆ. ಆಲ್ಲದೆ ಮನೆಯು ತಾಪತ್ರಯಗಳಲ್ಲಿ ಅದಕ್ಕೆಲ್ಲ ಹಣಸುರಿಯಲು ಮನವೂ ಇಲ್ಲ. ಹೀಗಾಗೆ ಅವಕೂ ಈ ಅಲಂಕಾರ ಸಾಧನಗಳಿಂದ ದೂರವಾಗಿದ್ದಳು. ಈಚೀಚಿಗಂತೂ ತಂದೆ-ತಾಯಿಯುರ ಒದ್ದಾಟ ನೋಡಿ ಅವಳಿಗೆ ಬಹಳ ಬೇಸರವೆನಿಸುತ್ತಿತ್ತು.

ಈ ಮನೆಯಲ್ಲಿ ಎಲ್ಲಲ್ಲಿ ನೋಡಿದರೂ ಇದೇ ಪ್ರಸಾಧನಗಳಿವೆ. ಇಲ್ಲಿ ಇರುವ ಹೆಂಗಸರಿಂದರೆ ಸೀತಾಬಾಯಿಯವರೊಬ್ಬರೆ.

ಬಹುವಿಃ ಹೆಣ್ಣು ಮಕ್ಕಳು ಅಗಾಗ್ಗಿ ಬರುತ್ತಿರಬಹುದು. ಅವರಿಗೆಲ್ಲಾಗ್ಗೆ ಮಕ್ಕಳಿದ್ದಾರೆ.

ಇನ್ನು ತನ್ನ ಗಂಡನಾಗುವ ಪ್ರಾಣಿ ಎಲ್ಲಿ ಅಡಗಿ ಕುಳಿತ್ತಿದ್ದಾರೋ. ಅವರಾದರೆ ತಾನೇ ಒಂದೇ ಬಾರಿಗೆ ನಮಗೆ ಹೇಗೆ ಮುಖ ತೋರಿಸುತ್ತಾರೆ?

ಬಹಳ ಒಳ್ಳೆಯವರಿಂದು ಇವರೆಲ್ಲ ಹೇಳಿಕೊಳ್ಳುತ್ತಿದ್ದಾರೆ. ಅವರವರ ಪದಾರ್ಥವನ್ನು ಅವರು ಹೊಗಳಿಕೊಳ್ಳುತ್ತೀರ್ಬೇಕಷ್ಟೆ.

ಹೇಳಿ ಕೇಳಿ ಶ್ರೀಮಂತರು, ಅವೇಲೆ ಏರಾಸ್ಯೈಲೀಟ್ ಆಗಿದ್ದವರು. ‘ಮನುಷ್ಯನಗುಣ ಇದ್ದನೋಡು. ಭಾವಿಯ ಆಳ ಇಳಿದು ನೋಡು’ ಅಂತ. ಯಾರಯಾರ ಸ್ವಭಾವ ಹೇಗಿದೆಯೋ ಯಾರಿಗೆ ತಾನೇ ಗೂತ್ತಿದೆ.

ಆದರೆ ಬೃಂದಾ ಮನಸ್ಸು ಕಲ್ಪಮಾಡಿಯೇ ಇಲ್ಲಿಗೆ ಬಂದಿದ್ದಳು. ಹೇಗಾದರೂ ಮಾಡಿ ತನ್ನ ತಂಡೆ-ತಾಯಿಗಳ ಈ ವನವಾಸವನ್ನು ತಪ್ಪಿಸಬೇಕು.

ಎಂತಹ ಕರಿಣ ಪ್ರಸಂಗಗಳಲ್ಲಿ ಕರಿಯಂತೆ ತಲೆಬಾಗುವ ಸ್ವಭಾವದ ತಂಡೆಯನ್ನು ಈ ನಿತ್ಯ ಜಂಜಡದಿಂದ ಪಾರುಮಾಡಬೇಕು. ಈ ಇಳಿನಯಸ್ಸಿನಲ್ಲಿ ಅವರಿಗೆ ಯಾರು ಕೆಲಸಕೊಟ್ಟಾರು? ಬದುಕಿನ ಜಂರ್ಪೂವಾತದಿಂದ ಸೋತುಹೋದ ಜೀವ ಆವರದು. ಅವರೂಪಕ್ಕೆ ಅಲ್ಲಿ-ಇಲ್ಲಿ ಅಡಿಗೆಯ ಕೆಲಸಕ್ಕೆಂದು ಹೋದರೆ ಕುಟ್ಟಿ, ರುಬ್ಬಿ ಒಲೆಯ ಮುಂದೆ ಬೆಂದು, ಸುಸ್ತಾಗಿಬಂದು ಮನೆಯ ಹರಕುಚಾವೆಯ ಮೇಲೆ ಮುದುರಿ ನರಳುತ್ತಿದ್ದ ತಂಡೆಯನ್ನು ಕಂಡಾಗ ಅವಳ ಕಣ್ಣಿನ ಸೆಲೆ ಒಡೆಯುತ್ತತ್ತು.

ಇರುವ ಒಬ್ಬ ತನ್ನ ವಿದ್ಯೆಕಲಿತು ಸಂಪಾದಿಸುವುದು ಇನ್ನು ಯಾವ ಕಾಲಕ್ಕೂ, ಅವನು ಮುಂದೆ ಹೇಗಾಗುತ್ತಾನೋ? ತಾಯಿಯಾದರೂ ಇನ್ನೆನ್ನುಧಿನ ದುಡಿದಾರು?

ಸೀತಾಬಾಯಿಯವರ ಉಪಕಾರ ಅವಳಿಗೆ ಸೆನಪ್ಪ ಬಂದಿತು. ‘ಮದುವೆಯ ಮನೆಯಲ್ಲಿ ಅವರು ಎಲ್ಲರನ್ನು ಬಿಟ್ಟು ತನ್ನನ್ನು ವಿಚಾರಿಸಿದ್ದು!

ನಿಜವಾಗಿಯೂ ಅವರ ಮಗ ಎಲ್ಲರಂತೆ ಸರಿಯಾಗಿಯೇ ಇದ್ದಿದ್ದರೆ ಈ ಜನ ನನ್ನನ್ನು ಕಣ್ಣಿತ್ತಿ ನೋಡುತ್ತಿದ್ದರೇ?

ಇವರೇನು ಸಣ್ಣ ಪುಟ್ಟವರಲ್ಲ, ಲಕ್ಷ್ಮಾಧಿಪತಿಗಳು. ತಂಡ ಸಂಪಾದನೆ ಮಾಡಿ ಗುಡ್ಡಿ ಹಾಕಿದ್ದಾರೆ. ಮಗನಿಗೂ ಈ ಅಪಘಾತವಾದಾಗ ಪರಿಹಾರವಾಗಿ

ಇವತ್ತು ಸಾವಿರ ಬಂತೆಂದು ರುಕ್ಷೀಣೇಬಾಯಿಯೇ ಹೇಳಿದ್ದಾರೆ. ಇನ್ನೂ ರೂ
ಒಂದು ಲಕ್ಷ್ಯ ಬಂದಿದೆಯಂತೆ.

ಅವರು ಸರಿಯಾಗಿದ್ದಿದ್ದರೆ ಇವರನ್ನು ವಿಾರಿಸುವವರ ಮನೆಯಂದಲೇ
ಹೆಣ್ಣು ತರುತ್ತಿದ್ದರು. ಕಡೆಯವ್ಯೇ ಆರೆಂಟು ಸಾವಿರವಾದರೂ ವರದಕ್ಷಿಣಿ
ಕೇಳುತ್ತಿದ್ದರು.

ಇವರನ್ನು ಹಿಡಿದು ನಿಲ್ಲಿಸುವವರು ಯಾರಿದ್ದರು? ಮಾತನಾಡಿಸುವವರು
ಯಾರಿದ್ದರು?

ಅಗಲಾದರೂ ಇವರಿಗೆ ಹಣದವುದವಿದ್ದೇ ಇದೆ. ಮಗನಿಗಾಗಿ ಒಂದು
ಶಾಶ್ವತ ಆಳನ್ನು ಕೊಂಡುಕೊಳ್ಳುತ್ತಿದ್ದಾರೆ. ಈಗ.

ನಾನಾದರೂ ಕೆಲಸಕ್ಕೆ ಬಾರದ ಒಣ ಆಸೆಗಳನ್ನಿಷ್ಟುಕೊಂಡು ಯಾಕೆ
ಒದ್ದಾಡಲಿ? ಹೇಗೂ ಒಳ್ಳೆಯ ಮನೆತನ, ಶ್ರೀಮಂತಿಕೆ.

ಒಟ್ಟಿನಲ್ಲಿ ನನ್ನ ತಾರಿನ ಕಷ್ಟ ಪರಿಹಾರವಾಗಲಿ, ಮೊದಲು ಇದರಲ್ಲಿ
ನಾನು ಮುಲಾಚು ಇಟ್ಟುಕೊಂಡರೆ ನಡೆಯುವುದಿಲ್ಲ.

ಬೃಂಡಾಳ ಚಿಂತನೆ ಕೆಡಿಯಿತು, ಫಿಯೋ-ಫಿಯೋ ಎಂಬ ಕೋಮಲ
ವಾದ ಸೀಟಿ ಕೇಳಬಂದಿತು. ಮರುಗಳಿಗೆ ಅವಕು ಬಾಗಿಲಿನ ಪರದೆ ಸರಿಸ
ಹಜಾರಕ್ಕೆ ಬಂದಳು. ಆ ಸೀಟಿ ಹೊಡಿದ ವ್ಯಕ್ತಿಯನ್ನು ಕಾಣುವ ತವಕ
ಅವಕಲಿತ್ತು. ಆದರೆ ಅವಳ ಕಣ್ಣಗಳು ಅತ್ಯಿತ್ತ ಹರಿದಾಡುತ್ತಿರುವಾಗಲೇ
ಕೋಮಲ ಧ್ವನಿ ವಾಕ್ಯದರೂಪ ಕಳೆದಿತ್ತು.

“ಲೈಲಾ.....ಮಜ್ಞಾ”

ಎಂದು ರಾಗವಾಗಿ ಬಂದ ಧ್ವನಿಯನ್ನನುಸರಿಸಿ ಅವೆರಡು ಪಾಮರಿ
ನಾಯಿಗಳೂ ತಮ್ಮ ಕೊರಳಿಗೆ ಕಟ್ಟಿದ ಕಿರುಗೆಜ್ಜೆಗಳ ನಾದ ಮಾಡುತ್ತಾರು
ಎದುರು ಬಾಗಿಲಿನ ಪರದೆಯ ಕೆಳಗೆ ನುಸುಳಿ ಹೋದವು.

ಎಲ್ಲರಿಗೂ ಬೆಳ್ಳಿಯ ತಟ್ಟಿಗಳನ್ನೇ ಹಾಕಿದ್ದರೂ ಸುಭೂತಾಚಾರ್ಯ ಕುಂಗಾಬಾಯಿ ಮುತ್ತುಗದ ಪತ್ರಾವಳಿಯನ್ನೇ ಹಾಕಿಸಿಕೊಂಡರು.

ಅವರ ಜನ್ಮದಲ್ಲಿ ಅವರು ತಟ್ಟಿಯಲ್ಲಿ ಉಂಡವರಲ್ಲ. ಮೊದಲಿಗೆ ಅಂಗಡಿಯ ಕೊಂಡ ಎಲೆಯಲ್ಲೂ ಉಂಡವರಲ್ಲ ಈಗ ಖಾರುಬಿಟ್ಟು ಬಂದ ಮೇಲೆ ಕೊಂಡ ಎಲೆಯ ಉಂಟ. ಮಕ್ಕಳಿಗೆಲ್ಲಾ ಎಲೆ ಕೊಳ್ಳಲಾರದೆ ಅಲ್ಲಾ ವಿಶಾನಿಯಂ ತಟ್ಟಿ ಹೊಂದಿಸಿದ್ದರು.

ಈಗ ಅವರ ಎದುರಿಗೆ ಕುಳಿತಿದ್ದು ಸ್ವಚ್ಛ ಬೆಳ್ಳಿಯ ತಟ್ಟಿಗಳಾದರೂ ಆ ದಂಪತ್ತಿಗಳಿಗೆ ತಟ್ಟಿಯ ಉಂಟನೆಂದರೆ ಹೇಣಿಗೆ.

ಇಲ್ಲಿ ಇವರ ಮನೆಯ ಅಡಿಗೆಯ ಪಾತ್ರಾಶೀಶ ಮಂಡಿಯಲ್ಲೇ ಅಡಿಗೆ ಮಾಡಿದ್ದಾನೆಂದು ಗೊತ್ತಿದ್ದರೂ ಈ ಶ್ರೀಮಂತರ ಮನೆಯಲ್ಲಿ ಬಡಿಸಿಕೊಂಡು ಉಂಟ ಮಾಡುವುದೆಂದರೆ ಅವರಿಗೆ ಬಹಳ ಸಂಕೋಚನೆ.

ಉತ್ಸವವಾದ ಅಡಿಗೆ, ವಸಂತ ಮಾಥವ ಒಬ್ಬ ವಿನಃ ಮಿಕ್ಕವರೆಲ್ಲ ಉಂಟದ ಮನೆಯಲ್ಲಿ ಉಂಟಕ್ಕೆ ಕುಳಿತಿದ್ದಾರೆ. ಬಿಂದೂರಾಯರು, ಸೀತಾ ಬಾಯಿ ಬೀಗರಿಗೆ ಉಪಚಾರ ಮಾಡುತ್ತಿದ್ದಾರೆ.

ಬೃಂದಾ ಕೊರಳೆಬಾಗಿ ಬೆಳ್ಳಿಯ ತಟ್ಟಿಯನ್ನೇ ನೋಡುತ್ತ ಉಂಟ ಮಾಡುತ್ತಿದ್ದಳು.

“ಬೃಂದಾ ನೀ ಇಲ್ಲಿ ಸಂಕೋಚ ಮಾಡಿಕೊಂಡರೆ ನಿನ್ನ ಹೊಟ್ಟೀಗೆ ಸೊನ್ನಿ. ನೆಟ್ಟಿಗೆ ಉಂಟಮಾಡವ್ವು”

ಎಂದರು ರುಕ್ಕಿಣಿಬಾಯಿ, ಅವಳು ನಗುತ್ತ ತಲೆವತ್ತಿ—

“ಉಂಟಾಗೆ ನನಗೇನೂ ಸಂಕೋಚ ಇಲ್ಲರಿ.”

ಎಂದಳು ಬಾಯಲ್ಲಿ, ಮನಸ್ಸು ಯೋಚಿಸುತ್ತಿದ್ದದ್ದು ಚೇರಿ—

ಆ ಕುಮಾರ ಕಂಠಿರವ ಉಟ್ಟದ ವೇಳಿಗಾದರೂ ಹೊರಗೆ ಮುಖ ತೋರಿಸಬಹುದು ಎಂದುಕೊಂಡಿದ್ದಳು ಅವಳು ಇಲ್ಲ ; ಅಡಿಗಿಯ ಪ್ರಾಣೀಶ ಬಡಿಸಿಕೊಟ್ಟು ತಟ್ಟಿಯನ್ನು ತಾಯಿಯೇ ಮಗನ ಕೋಣಿಗೆ ಒಯ್ದು ಬಂದರು. ರುಕ್ಷೀಭಾಯಿಯೂ ಅಲ್ಲಿಗೇ ಹೋಗಿ ಮಾತಾಡಿ ಕೊಟ್ಟು ಬಂದಿದ್ದರು.

ಇವರೆಲ್ಲ ಹೇಳಿದ್ದ ಕ್ಷೀಂತ ಹೆಚ್ಚಿನ ಮೋಸವೇನಾದರೂ ಇರಬಹುದೇ ?
— ಎಂದು ಯೋಚಿಸುತ್ತಿದ್ದಳು ಬೃಂದಾ.

ಎನಿದ್ದರೂ ಈ ದಿನ ಸಂಜೆಯೊಳಗೆ ತಿಳಿಯುತ್ತದಲ್ಲವೇ ? ಎಂದು ಕೊಂಡಳು.

ಅರಗಳಿಗೆ ಕೂರದೆ ಕೆಲಸ ಮಾಡುತ್ತಿದ್ದ ಮೂವರಿಗೆ ಈಗ ಕೆಲಸವಿಲ್ಲ. ಅವರಿಗೆ ಅದೂ ಒಂದು ಬಗೆಯ ಮುಂಜಗರವೇ.

ಉಟವಾಗಿ ಎಲೆ ಅಡಿಕೆ ಸೇವನೆಯಾದ ಮೇಲೆ ಮನೆಯನ್ನೆಲ್ಲಾ ತೋರಿಸಿಕೊಂಡು ಬರಲು ಹೊರಟರು ರುಕ್ಷೀಭಾಯಿ, ಸೀತಾಭಾಯಿ.

ಬೃಂದಾಗೆ ಬಂದಾಗ ಇದ್ದ ದುಗುಡೆ ಈಗ ಇರಲಿಲ್ಲ. ಬಿಂದೂರಾಯರು,
“ನಾನು ಸ್ವಲ್ಪ ಮಲಗೇನೇ. ಸೀವು ಹಾಂಗ ಸ್ವಲ್ಪ ವಿಶ್ರಮಿಸಿಕೊಳ್ಳು”
ಎಂದವರೇ ತಮ್ಮ ಕೋಣಿಗೆ ಸೇರಿದರು.

ವಿಸ್ತಾರವಾದ ಮಹಡಿಯ ಮೇಲೆ ನಾಲ್ಕು ದೊಡ್ಡ ದೊಡ್ಡ ಕೊಡ್ಡಿಗೆ ಗಳು. ಎಲ್ಲವೂ ಸುಸಜ್ಜತ್ತ.

ಪ್ರತಿಯೊಂದು ಕೋಣಿಗಳಲ್ಲಾ ಎರಡೆರಡು ಮಂಜೆಗಳು, ಹಾಸಿಕೆ ಸೊಳ್ಳಿ ಪರದೆ ಚಿತ್ರ - ವಿಚಿತ್ರವಾದ ಫರ್ನಿಚರ್‌ಗಳು, ಕನ್ನಡಿಗಳು. ಎಲ್ಲ ಕೋಣಿಗಳಿಗೂ ಸೇರಿದಂತೆ ಕಕ್ಷಸುಗಳು. ಮಹಡಿಯ ಮೇಲೊಂದು ಬಜ್ಜಲು ಮನೆ, ಬಾಯ್ಲರು.

ಇವೆಲ್ಲ ಸುಬ್ಜಿಕಾಚಾರ್ಯರಿಗೆ ತುಂಗಾಭಾಯಿಗೆ ಹಿಡಿಸಲಿಲ್ಲ. ಮನಸ್ಸಿನಲ್ಲಿ ಅವರಿಗೆ ಇದು ಹೇಸಿಗೆ ಎನಿಸಿದರೂ ಬಾಯಲ್ಲಿ ಆಡುವಂತಿಲ್ಲ.

ದುಡ್ಡ ಹೆಚ್ಚಿದರೆ ಹಿಂಗೆಲ್ಲ ಮಾಡ್ತರೋ ಏನೋ ? — ಎಂದು ಕೊಂಡರು ತುಂಗಾಭಾಯಿ.

ಬೃಂದಾ ಅವನ್ನೆಲ್ಲ ನೋಡಿ ಆಶ್ಚರ್ಯಪಡಲಿಲ್ಲ. ಹಿಗ್ಗಿಲಿಲ್ಲ, ಈಗಿನ ಕಾಲದ ಶ್ರೀಮಂತರ ಮನೆಗಳೇ ಹೀಗೆ. ಇದರಲ್ಲಿ ವಿಶೇಷತೆ ಏನೂ ಕಾಣಲಿಲ್ಲ ಅವಳಿಗೆ.

ಶ್ರೀಮಂತರ ಮನೆಗಳಲ್ಲಿ ಇರಬೇಕಾದದ್ದೆ ಲ್ಲಾ ಇದೆ ಇವರ ಮನೆಯಲ್ಲಿ.

ರೆಷ್ಟಿಜಿರೀಟರು, ಫೋನು, ರೇಡಿಯೋ. ಎಲ್ಲಕೂ ಎಲಕ್ಟ್ರಿಕ್ ವ್ಯವಸ್ಥೆ.

ಮಹಡಿಯ ಬಾಲ್ಯನಿಯಲ್ಲಿ ನಿಂತು ನೋಡಿದರೆ ಮನೆಯ ಸುತ್ತಲಿನ ವಿಸ್ತಾರದ ಹೂದೋಟ ಕಾಣಿತ್ತದೆ. ಹಿಂಭಾಗದಲ್ಲಿ ಎರಡು ಗ್ರಾಹಿಜು, ತರಕಾರಿಯ ತೋಟ.

ಒಂದು ಗ್ರಾಹಿಜು ಕಾರಿನದು ; ಮತ್ತೊಂದು ಎರಡು ಸೀವೆಯ ಹಸುಗಳನ್ನು ಕಟ್ಟಲು.

ಹೊರನೋಟಕ್ಕೆ ಇವರ ಬದುಕು ಎಷ್ಟು ಸುಂದರ. ಎಂತಹ ಸುಖ-ಸಾಲಭ್ಯ ! ಆದರೆ ಅಗೋಚರವಾಗಿ ಎಂತಹ ಉನ !

ಎಂದು ಚಿಂತಿಸುತ್ತ ಕೆಳಗಿಳಿದು ಬಂದಳು ಬೃಂದಾ. ತನ್ನ ಅಣ್ಣನ ಮನೆಯ ಬಾಷ್ಪಯವನ್ನು ನೋಡಿ ಈ ದಟ್ಟದರಿದ್ದರು ಹಿಗ್ಗಿ ಹಿರೇಯಾಗ ಬಹುದು....ಎಂದು ಎಣಿಸಿದ್ದ ರುಕ್ಕಿಳಿಬಾಯಿಯ ಕಲ್ಪನೆ ಸುಳಾಯಿತು.

ವಸಂತನನ್ನು ಕಾಣಿವ ಆತುರ, ಕಾತುರ ಬೃಂದಾಳ ಮುಖದಲ್ಲಿತ್ತು.

ಈ ಬಾಂಧವ್ಯದಿಂದ ಮುಂದೆ ಯಾವ ಗಂಡಾಂತರವೋ ಎಂಬ ಆಶಂಕ, ಗಾಬರಿ ಆ ದಂಪತ್ತಿಗಳ ಮುಖದಲ್ಲಿದೆ.

ಅವರು ಮಹಡಿಯ ಮೆಟ್ಟಿಲಿಳಿದು ಟೆಲಿಫೋನಿನ ಗಂಟೆ ಬಾರಿಸಿಟು ಕೇಳಿಸಿತು.

ಫೋನು ಎಲ್ಲಿರಬಹುದು ? - ಎಂದು ಬೃಂದಾ ಆತ್ಮತ್ತ ನೋಡುತ್ತಿರು ವಾಗಲೇ ಪಕ್ಕದ ರೂಪಿನಿಂದ —

“ಹಲೋ ವಸಂತಮಾಧವ”

ಎಂದು ಮಾತನಾಡಿದುದು ಕೇಳಿಸಿತು. ಬೃಂದಾ ರೋಮಾಂಜಿತ ಗೊಂಡು ಕೆಂಪಾಗಿ ಬೆವತ್ತಳು. ಎದೆ ಥಡಥವ ಎಂದಿತು. ಇನ್ನೂ ತಣಗೆ

ಕಣ್ಣಲೇಯಾಗಿ ಕುಳಿತ್ತರುವ ಆ ವಸಂತಮಾಧವನ ಮಧುರವಾಣಿಯನ್ನು ಅಲ್ಲಿನ ಆಸೆ.

ಒಂದುಗಳಿಗೆ ಅವಳು ಕೊರಳುಬಾಗಿ ಅಲ್ಲೇ ನಿಂತಳು. ಸಂಭಾಷಣೆ ಇಂಗ್ಲೀಷಿನಲ್ಲಿ ನಡೆದಿತ್ತು. ಬೃಂದಾಗೆ ಚೂರುಪಾರು ಅಥವಾಯಿತಾದರೂ ಅದು ನೀರಸವಾದ ಸಂಭಾಷಣೆ. ಬಹುನಃ ಹೆಚ್ಚೋಲ್ಲಾ ಒಂಕಿನಿಂದ ಯಾರೋ ಮಾತಾಡುತ್ತಿದ್ದಿರಬಹುದು. ಎಲ್ಲಾ ಬರೀ ವ್ಯವಹಾರದ ವಿಷಯ.

ಅದರೂ ಅವನ ಉಚ್ಛೃತಮು ಇಂಗ್ಲೀಷ್, ಮತ್ತು ಅದನ್ನಾಡುವ ಮಧುರತೆಯಿಂದ ಅವಳು ಅವನ ರೂಪನ್ನು ಕಲ್ಪಿಸಿಕೊಳ್ಳಲು ಯಶ್ವಿಸಿದಳು.

ಅವಳಿಗೇ ನಗು ಬಂದಿತು ಈಗ ಅವನಿಗೂ, ತನಗೂ ಮಧ್ಯೆ ಇರುವುದು ಒಂದು ಬಾಗಿಲು, ಒಂದು ಪರದೆ.

ಎನ್ನು ಹತ್ತಿರ ! ಎನ್ನು ದೂರ ! ಅವಳು ನಿಂತಲ್ಲೇ ಆ ವಿಸ್ತಾರವಾದ ಹಾಲಿನ ಗೋಡೆಯ ಮೇಲೆಲ್ಲಾ ಕಣ್ಣಾಡಿಸಿದಳು. ಎಲ್ಲಿಯಾದರೂ ಈ ಕಣ್ಣ ಮುಚ್ಚಾಲೆಯಾಡಿಸುತ್ತಿರುವನನ ಭಾವಚಿತ್ರ ಇರಬಹುದೇ ? ಎಂಬ ಆಸೀಯಿಂದ.

ಉಹಂ ! ಯಾವಯಾವದೋ ವಕ್ರ ವಕ್ರವಾದ ನವ್ಯಚಿತ್ರಗಳು. ಒಂದೂ ನೋಡಲು ಚಿನ್ನಾಗಿಲ್ಲ. ಇವುಗಳಿಗೆ ಈ ಫ್ಯಾನ್ ಫ್ರೇಮುಗಳಿಗೆ ಆದೆನ್ನು ದುಡ್ಡ ಹಾಳುಮಾಡಿದ್ದಾರೋ ?

ಒಂದು ದೇವರ ಪತ್ರಿಲ್ಲ. ಮನೆಯವರದೂ ಒಂದೂ ಇಲ್ಲ. ಅಪ್ಪರಲ್ಲಿ ರುಕ್ಷಿಣೀಬಾಯಿ, ತಂಡೆ-ತಾಯಿ ಮೆಟ್ಟಲು ಇಳಿಯುತ್ತಿದ್ದುದ್ದು ಗೊತ್ತಾಗಿ ಸರಸರ ತನ್ನ ಕೋಣೆಯತ್ತ ನಡೆದಳು. ಹಾಗೆ ನಡೆಯುವಾಗ ಮತ್ತೊಮ್ಮೆ ಹಿಂದಿರುಗಿ ನೋಡುವುದನ್ನು ಮರೆಯಲಿಲ್ಲ.

ಕೋಕಾಲಿಯಾಡುವ ಪರದೆಯ ಅಡಿಯಲ್ಲಿ ಕಂಡುಬ್ಬ ಬಣ್ಣ ಬಣ್ಣದ ಹೂಗಳ ಚಿತ್ರದ ಆಯಿಲ್ ಶಾಪೆಟ್.

ಒಂದು ಗಳಿಗೆ ಅವಳಿಗೆ ನಿರಾಶೆಯಾಯಿತು. ಮತ್ತೆ ಅವಳು ಮನಸ್ಸು ಸರಿಮಾಡಿಕೊಂಡಳು.

ಕೋಣೆಗೆ ಒಂದ ರುಕ್ಷಿಣೀಬಾಯಿ ಅಂತಹ—

“ಹಾಂಗೆ ಎರಡುಗಳಿಗೆ ಮಲಗ್ರಿ, ಆಮ್ಯಾಲೆ, ಕರೀತಿನಿ ಬಂದು.”

ಮತ್ತೆ ಮಾತಿಗೆ ಆಸ್ವದವಿಲ್ಲದಂತೆ ಹೊರಗೆ ನಡೆದರು ರುಕ್ಕಿಣಿಬಾಯಿ ಇವರು ಮೂವರೂ ಒಬ್ಬರ ಮುಖ ಒಬ್ಬರು ಸೋಡಿಕೊಂಡರು. ಆತ್ಮೀಯ ವಾಗಿ ಬಂದು ಮಾತನ್ನೂ ಆಡಿಕೊಕ್ಕುವಂತಿಲ್ಲ.

ತುಂಗಾಬಾಯಿಗೆ ಮಂಚೆದ ಮೇಲೆ ಮಲಗಲು ಮುಜುಗರ. ಕೆಳಗೆ ಮಲಗಿದರೆ ಅವರು ಏನು ಅಂದುಕೊಳ್ಳುತ್ತಾರೋ? ಮಲಗದೇ ಇರಲೂ ಆಗದು. ಬಂದು ಬಗೆಯ ಸುಖದ ಸಮಾಧಾನದ ಆಲಸ್ಯ. ಆ ಸಮಾಧಾನದ ನಡುವೆ ಅಗೋಚರವಾದ ಆತಂಕ.

ಏನಾದರೂ ಆಗಲಿ ಎಂದುಕೊಂಡು ತುಂಗಾಬಾಯಿ ತಲೆಯಡಿಗೆ ಕೈಯಿಟ್ಟು ಆ ಮೆತ್ತಿಗಿದ್ದ ರತ್ನಗಾದಿಯ ಮೇಲೆ ಮಲಗಿಟ್ಟಿಟ್ಟರು. ಸುಬ್ಬಣಾ ಚಾಯರಿಂದ ಆದೂ ಸಾಧ್ಯವಾಗದೆ ಅವರು ಮೆಲ್ಲಿಗೆ ಹೊರಗೆ ಹೊಡಟು ಮನೆಯ ಹೊರಗಿನ ತೋಟದಲ್ಲಿ ಸುಳಿದಾಡತೊಡಗಿದರು.

ಬರಿಯ ತೋಟದ ಕೆಲಸಗಳಿಗಾಗಿಯೇ ಸಿಯಮಿಸಲ್ಪಟ್ಟು ಆಳುಗಳು ಅಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಲ್ಲ ಸಿಂಶು ಅವರ ಕೆಲಸಗಳನ್ನು ಸೋಡುತ್ತಿದ್ದ ಸುಬ್ಬಣಾಚಾಯರಿನ್ನು ಆವರೂ ತಿರುತ್ತಿರುಗಿ ಸೋಡುತ್ತಿದ್ದರು.

ಸಾಮಾನ್ಯವಾಗಿ ಇವರ ಮನೆಗೆ ಬರುವವರೆಲ್ಲಾ ಸೂಟು-ಬಾಟೆ ನವರೇ. ಈ ಗಡ್ಡದ ಬ್ರಾಹ್ಮಣ ಯಾರಿರಬಹುದು ಎಂಬುದು ಅವರ ತರ್ಕ.

ಇವರಲ್ಲಿಗೆ ಬರುವಾಗ ಸುಬ್ಬಣಾಚಾಯರು ಇಡ್ಡದ್ದರಲ್ಲಿ ಉತ್ತಮ ವೇನಿಸುವ ಬಂದು ಪಂಚಿ, ಶರಟು ಧರಸಿ ಬಂದಿದ್ದರು. ಆಸ್ವರ್ಂ, ಕೌರೀಟನ್ ಗಿಡಗಳನ್ನು ಬೆಳಸಲು ಇಷ್ಟು ಹಣ ವ್ಯಯ ಮಾಡುವುದರ ಅಥ ಸುಬ್ಬಣಾ ಚಾಯರಿಗಂತೂ ಆಗಲಿಲ್ಲ.

ಅವರು ಸುಮ್ಮನೆ ಮನೆಯ ಸುತ್ತ ಬಂದು ಸುತ್ತುಹಾಕಿ ಹಸುವಿನ ಗ್ಯಾರೀಜು, ತರಕಾರಿಯ ತೋಟ ಸೋಡಿ ಸಂತೋಷವಟ್ಟರು. ಹಿತ್ತಲಬಾಗಿಲ ಅಂಗಳದಲ್ಲಿ ಸುಂದರವಾದ ಕಟ್ಟಿಯಲ್ಲಿ ಸೋಂಪಾಗಿ ಬೆಳೆದು ಪಲ್ಲವಿಸಿದ ತುಳಿಸಿಯ ಗಡವನ್ನು ಸೋಡಿ ಆವರಿಗೆ ಬರುತ್ತ ಸಮಾಧಾನವಾಯಿತು.

ತಮ್ಮ ಮಂಗಳು ಈ ಮನೆಯನ್ನು ಸೇರುತ್ತಾಳೀಯೇ ಎಂದು ಯೋಚಿಸಿ ಕೊಂಡರೆ ಅವರಿಗೆ ನಂಬುಗೆಯೇ ಬರುವಂತಿರಲಿಲ್ಲ.

ಮತ್ತೊಂದು ಯೋಚನೆಯೂ ಮೊದಲ ಬಾರಿಗೆ ತಲೆಹಾಕಿತು.

ನಾವು ಈ ಮನಿಗೆ ಬಂದ ನಾಲ್ಕೆಪ್ಪು ದು ಗಂಟಿಗಳ ಕಾಲದಲ್ಲಿ ಒಂದು ಸಲ ವಾದರೂ ಆ ಅಳಿಯನೆಂಬ ಪಾರಣೆ ನಮಗೆ ಮುಖ ತೋರಿಸಲಿಲ್ಲವಲ್ಲ! ಬೆಳ್ಳಿಗಿ ರುವುದೆಲ್ಲಾ ಹಾಲೆಂದು ನಂಬಿ ನಾವು ಇನ್ನೇನೇನು ಮೋಸಹೋಗಬೇಕೋ? ನಮ್ಮ ಯೋಗ್ಯತೆಗೆ ಏನೇನೂ ಹೊಂದುವ ಭಾಂಧವ್ಯವಲ್ಲ ಇದು. ಇವರ ಕನಿ ಕರದ ಮಾತಿಗೆ ಮರುಳಾಗಿ ಇಲ್ಲಿಯವರಿಗೆ ಬಂದಾಗಿದೆ. ಬೃಂದಾ ಆದರೂ ಯಾಕೆ ನೋಡಿದೆ—ಮಾಡಿದೆ ಹಾಗೆ ಒಪ್ಪಿಕೊಂಡಿತೋ. ನಾವಂತೂ ಒತ್ತಾಯಿ ಸಲಿಲ್ಲ. ಈಗ ಇಲ್ಲಿಯವರಿಗೆ ಬಂದು ಇನ್ನು ತಪ್ಪಿಸಿಕೊಳ್ಳುವಂತೆಯೂ ಇಲ್ಲ.

ಇದುವರಿಗೆ ನಡೆದುದೆಲ್ಲವೂ ಒಂದು ಯಶ್ವಿಯಂತೆ ಕಂಡಿತು ಅವರಿಗೆ. ತಮ್ಮ ಉಂಟಾಗಿದೆ ಪಡೆಬಾರದ ಪಾಡುವಟ್ಟು ತಮ್ಮನ ಕೈಲಿ ಅನ್ನಿಸಿಕೊಂಡು ಹೊರಟ ಆ ಸಂಕಟದ ಸಮಯವನ್ನು ನೇನೆದರೇ ಮತ್ತೆ ಸಂಕಟವಾಗುತ್ತದೆ.

ಈಗ ಅವರಿಗೆ ಬಾಪೂರಾಯರ ನೇನವು ಬಂದಿತು ಉಟವಾದ ಕೂಡಲೇ ಯಾರನ್ನೋ ಕಂಡು ಬರುತ್ತೇನೆಂದು ಹೊರಟವರು ಇನ್ನೂ ಬಂದಿರಲಿಲ್ಲ.

ಮನಿಯನ್ನು ಒಂದು ಸುತ್ತುಹಾಕಿ ಮತ್ತೆ ಅವರು ಒಳಗೆ ಬಂದಾಗ ಹಾಲಿನ ಸೋಪಾದ ನೇಲೆ ಕಾಲ ನೇಲೆ ಕಾಲುಹಾಕಿ ಸುಂದರ ಯುವಕ ನೊಬ್ಬಿ ಕುಳಿತಿರುವುದನ್ನು ಕಂಡು ಅವರು ತಬ್ಬಿಬ್ಬಿದರು, ಮತ್ತು ಪಿಳಿ ಪಿಳಿ ಕಣ್ಣು ಮಿಟ್ಟಿಕೊಂಡರು.

ಅವನು ಯಾರು? ವಸಂತನೇ ಆಗಿರಬಹುದೇ! ಅವರು ಅವನನ್ನು ಅಡಿಯಿಂದ ಮುಡಿಯವರಿಗೆ ನೋಡಿದರು.

ಸರಾಂಗ ಸುಂದರ! ಸುಬ್ಬಿಣಾಚಾರ್ಯ ಎರಡುಗಳಿಗೆ ದಂಗುಬಡಿದು ನಿಂತರು.

ಏನುಮಾಡಬೇಕೆಂದು ಅವರಿಗೆ ತಿಳಿಯದು ನಮಸ್ಕಾರ ಮಾಡೋಣ ವೆಂದರೆ ತಮಗಿಂತ ತುಂಬ ಕೀರಿಯ. ಮಾತನಾಡಿಸೋಣವೆಂದರೆ ಗುರುತಿಲ್ಲ, ಅಲ್ಲದೆ ಇವರನ್ನು ಹೇಗೆ ಮಾತನಾಡಿಸಬೇಕೋ ತಿಳಿಯದು.

ಆದರೆ ಅವನೇ ಇವರ ಮುಖ ಕಂಡೊಡನೆ ಸೋಪಾದಿಂದ ಎದ್ದು ನಿಂತು ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದ. ಆಗ ಇವರೂ ನಮಸ್ಕರಿಸಲೇಬೇಕಾಯಿತು. ಯಾಂತ್ರಿಕವಾಗಿ ನಮಸ್ಕರಿಸಿದರು.

ಆದರೆ ಅವರ ಮನದ ಗೊಂದಲ ತಪ್ಪಲಿಲ್ಲ. ವಸಂತ ಮತ್ತೆ ಸೋಫಾ ದಲ್ಲಿ ಕುಳಿತೆ. ಅವರು ಬಾಯಿ ಕಳೆದು ನೋಡುತ್ತಿದ್ದಾರೆ!

ಸೋಗಸಾದ ಟೆರಿಲಿನ್ ಸೂಟು, ತುಂಬಿ ತೋಳಿನ ಶರಟು, ನೆಕ್ಕಿಟ್ಟಿ ಧರಿಸಿದ್ದಾನೆ. ಪುರುಷರ ವಣಿನೇ ಅವರಿಗೆ ತಿಳಿಯಿದು. ಆದರೆ ಇಂತಹ ಸುಂದರ ಪುರುಷ ತಮ್ಮ ಆಳಿಯನಾಗುವನೇ ಎಂಬ ಸಂಶಯ—

ಮತ್ತೆ ಮತ್ತೆ ಅವರು ಅವನನ್ನೇ ನೋಡುತ್ತಿರುವುದು ನೋಡಿ ಅವನಿಗೆ ಅವರ ಮನದ ಗಲಿಬಿಲಿ ಅಥವಾಗಿ ಅವನು ಮುಗುಳುನಗೆ ನಕ್ಕು—

“ಕೂಡಿ”—ಎಂದು ಕುಚೀರು ಕಡೆಗೆ ಕೈತೋರಿದ. ಅಷ್ಟರಲೇ ಚಿಂಡೂರಾಯೆರೂ ಎದ್ದುಬಂದು ಸೋಫಾದಲ್ಲಿ ಕೂರುತ್ತಾ—ಸುಬ್ಬಿಣ್ಣಾ ಚಾಯರನ್ನು ಕಂಡು—

“ಯಾಕ್ಕು ಪಾ ನೀವು ಮಲಗಲಿಲ್ಲೇನು”—ಎಂದರು. ಸುಬ್ಬಿಣ್ಣಾ ಕಾರ್ಪು ಮೆಲ್ಲಿಗೆ ಅಂದರು—

“ನನಗೆ ನಿದ್ದಿ ಬರುದಿಲ್ಲ ಯಂತದಿಲ್ಲ, ಸುಮ್ಮಿಗಾ ಹಾಂಗ ಅಂಗಳದಾಗೆ ಇದ್ದೆ”

“ಪಾಪ ! ನಿಮಗೆ ಬೇಸರಾತೇನೋ ? ನಾನು ಮಲಗಿಬಿಟ್ಟಿ” ಎಂದರು.

ಮೈಸೂರು ಪಾಕು, ಬಟ್ಟಾಣಿ ಭಾತು, ನೋರೆ ಸಂಡಿಗೆಗಳ ಟಿಫನ್ ತಯಾರಾಗಿ ಎಲ್ಲರ ಕೈಗೂ ಬಂದಿತು. ಬೃಂದಾ ಇನ್ನೂ ತನ್ನ ಕೋಣೆಯೊಳಗೇ ಇದ್ದಳು. ತಾನು ಈಗ ಏನುಮಾಡಬೇಕು. ಹೇಗಿರಬೇಕು ಎಂಬುದು ಬಂದೂ ತಿಳಿಯಿದ್ದಿರಂದ ಆವಳು ರುಕ್ಕಿಣಿಬಾಯಿ ಹೇಳಿದಂತೆ ಕೇಳುತ್ತಿದ್ದಳು ಮಾತ್ರ.

ಅವರೆ ಲಕ್ಷ್ಮಣವಾಗಿ ಜಡೆಹೆಣಿದು ಮುಡಿತುಂಬ ಹೂ ಮುಡಿಸಿದ್ದರು. ಒಂದು ಮೇರುಗಿನ ಸೀರೆಯನ್ನು ತಂದುಕೊಟ್ಟರು. ಏನೋ ಒಂದರೆಡು ಆಭರಣವನ್ನು ಹಾಕಿದರು.

ಅವಳು ಸಂಕೋಚಪಟ್ಟುಕೊಂಡಾಗ ಅವರೆಂದರು....

“ನೀನು ಒಳ್ಳೇ ಚಲುವಿ ಇದ್ದೀ ಬೃಂದಾ. ನಿನಗೆ ಒಡವಿ-ವಸ್ತು ಇಟ್ಟು ನಿನ್ನ ಚಲುವೇನೂ ಹೆಚ್ಚುಮಾಡೂ ಅವಶ್ಯಕತೆ ಇಲ್ಲ. ಆದರ ನೋಡು. ಮೊದಲ ಸತ್ತಿ ಲಕ್ಷ್ಮಣವಾಗಿ ವರನ ಮುಂದೆ ಹೋಗೂದು ಯಾಕ ಚೋಳು ಚೋಳಾಗಿ ಹೋಗಬೇಕು ಅಂತ ಅಷ್ಟು. ಮದಿವೀಲಿ ನಿನಗೆ ಬಂಡುಗ ಚಿನ್ನ ಹೇರತಾರೆ. ಆ ಮ್ಯಾಲೆ ನಾ ಯಂತದ ಇಟ್ಟೀನು ನಿನಗ ?

ಅವರು ಹೇಳಿದ ಮಾತು ನ್ಯಾಯವೆಂದು ಅನಿಸಿತು ಅವಳಿಗೂ. ಈಗ ಮೊದಲಬಾರಿಗೆ ವಸಂತನ ಎದುರಿಗೆ ಹೋಗಬೇಕು ಅವಳು.

ಮುಖಕ್ಕೆ ವೌಡರು ಲೇಪಿಸಿಕೊಂಡರೂ ಲಲಾಟದ ಅಂಚಿನಲ್ಲಿ ತನಿಬೆವರು ಮಾಡಿ ನಿಂತಿತು.

“ನೀನೂ ಬಾವ್ಯ ಬೃಂದಕ್ಕು”

ಎಂದರು ಸೀತಾಬಾಯಿಯವರು. ಆವಳ ಕಾಲುಗಳು ಬಹು ಹಗುರ ವಾಗಿ ಕಂಪಿಸಿದವು. ನಿಥಾನವಾಗಿ ಫರದೆ ಸರಿಸಿ ಸುತ್ತಲೂ ನೋಡುತ್ತ ಹೊರ ಬಂಡಳು.

ಮನೆಯವರೆಲ್ಲ ಹಜಾರದೆಲ್ಲಯೇ ಕುಳಿತಿದ್ದಾರೆ. ವಸಂತ ಕುಳಿತ ದಿಕ್ಕು ಅವರಿಗೆ ಗೂತ್ತಿದೆ. ನಾಲ್ಕು ಜನ ಗಂಡಸರು ಒಂದೇ ಕಡೆ ಕುಳಿತಿದ್ದಾರೆ.

ಕತ್ತಿತ್ತಿ ದಿಟ್ಟಿಸಿ ನೋಡಲಾರದ ಸ್ಥಾತ್ರ ಅವಳಿದು ; ಹೇಗೋ ನಾಲ್ಕು ಹೆಣ್ಣ ಇಟ್ಟಳು.

“ಇಲ್ಲೀ ಕೂಡು”

ಎನ್ನುತ್ತಾ ತಮ್ಮ ಪಕ್ಕದಲ್ಲಯೇ ಕೈಹಿಡಿದು ಕೂರಿಸಿಕೊಂಡರು ಸೀತಾಬಾಯಿಯವರು.

ಆಚೆ_ಆಚೆರುಕ್ಕೆಣೀಬಾಯಿ, ಸೀತಾಬಾಯಿ ಇಬ್ಬರು ಧಡೂತಿಯ ಹೆಂಗಸರು ಕುಳಿತಿದ್ದ ರಿಂದಲೋ ಏನೋ ಈಗ ಬೃಂದಾಗೆ ಸ್ವಲ್ಪ ಘೈಯ್ಯ ಕೂಡಿಕೊಂಡಿದೆ.

ತಿಂಡಿಯ ತಟ್ಟಿಗೆಗೆ ಎಲ್ಲರ ಕೈಗೂ ಬಂದಿತು. ಆದರೆ ತುಂಗಾಬಾಯಿ ಯವರಿಗೆ ಮಾತ್ರ ಕುಚಿರು ನೇರಿಲ್ಲಿ ಕುಳಿತು ತಟ್ಟಿಯಲ್ಲಿ ತಿಂಡಿ ತಿನ್ನುವುದು ಸಾಧ್ಯವೇ ಆಗಲಿಲ್ಲ.

ಅಲ್ಲದೆ ಅವರು ವ್ಯುಲಿಗೆಯಲ್ಲಿ ಒಂದೂದಿನವೂ ಏನೂ ತಿಂದವರಲ್ಲ. ಇಲ್ಲಿಯ ಉಪಚಾರ ಆವರಿಗೆ ಒಂದು ಬಗೆಯ ಹಿಂಸೆಯೇ ಆಗುತ್ತಿತ್ತು.

ಯಾರೂ ಏನಾದರೂ ಅಂದುಕೊಳ್ಳಲಿ ಎಂದು ಆಕೆ ಕುಚಿರುಂದ ಕೆಳಗಿಳಿದು ಸೋಫಾದ ಮರೆಯಲ್ಲಿ ಕುಳಿತುಬಿಟ್ಟರು. ಗಂಡಸರೆದುರಿಗೆ ಅದೂ ಸರೀ ಬೀಗರೆದುರಿಗೆ ಹಾಗೆ ಕುಳಿತುಕೊಳ್ಳಲು ಅವರಿಂದಾಗದು.

ಮತ್ತು ಅವರು ತಿಂಡಿಯನ್ನು ಹಾಗೇ ಬಿಟ್ಟು ಬರಿಯ ಶಾಫಿ ಕುಡಿದರು.

ಗಂಡಸರು, ಹೆಂಗಸರು ಎಲ್ಲಾ ತುಂಬಾ ಮಾತಾಡುತ್ತಿದ್ದರು. ಮೌನವಾಗಿ ಕುಳಿತವರೆಂದರೆ ಬೃಂದಾ, ತುಂಗಾಬಾಯಿ.

ವಸಂತ ಈಗಲೂ ಕಾಲುಮೇಲೆ ಕಾಲುಹಾಕೆ ಕುಳಿತು ಎಲ್ಲರೊಡನೆ ಹರಣುತ್ತಾ ತಿಂಡಿ ತಿನ್ನುತ್ತಿದ್ದಾನೆ.

ಅವನ ಮುಖವನ್ನು ಸೇರವಾಗಿ ದಿಟ್ಟಿಸುವ ಢ್ಯೆಯು ಅವಳಿಗಲ್ಲ. ಆದರೆ ಹಂಬಲ ತಡೆಯಲಾರೆದೆ ಒಂದೆರಡು ಬಾರಿ ನೋಡಿದಳು.

ತನಗಿಂತ ಹತ್ತುವಟ್ಟು ಚಲುವ ಅವನೆಂದು ಮನದಟ್ಟಾಯಿತು. ರುಕ್ಕಿಣೀಬಾಯಿ, ಸೀತಾಬಾಯಿ ಆ ವಿಷಯದಲ್ಲಿ ಸುಳ್ಳ ಹೇಳಿಲ್ಲವೆಂದು ತಿಳಿಯಿತು.

ಒಳ್ಳೀ ತೊಳೆದ ಆಣೀಮುತ್ತಿನ ಬಣ್ಣ. ತಾಯಿಯ ಬಣ್ಣ-ರೂಪು, ತಂದೆಯ ನಿಲುವು, ನಗೆಯನ್ನು ಅವನು ಬಜುವಳಿಯಾಗಿ ಪಡೆದಿದ್ದಾನೆ.

ದಟ್ಟವಾದ ಉಂಗರಕೂದಲನ್ನು ಅಮೇರಿಕನ್ ಕಟ್ಟ ಮಾಡಿಸಿದ್ದಾನೆ. ಆದು ಎಷ್ಟು ಜೆನ್ನಾಗಿ ಒಪ್ಪುತ್ತಿದೆ ಅವನ ಮುಕ್ಕೆ ! ಯಾರನ್ನೇ ಆಗಲಿ ಕೊಂಕೆಲ್ಲದೆ ಸೇರವಾಗಿ ನೋಡುವ ನೋಟ ಅವನಾದು. ಬೃಂದಾಳನ್ನು ಅಷ್ಟೇ ಸೇರವಾಗಿ ನೋಡಿ ಮಧರವಾಗಿ ನಕ್ಕೆದ್ದು. ಅವಳು ಕೂಡಲೇ ನೋಟ ಬಡಲಾಯಿಸಿದಳು.

ಅನ್ನು ರುಚಿಕಟ್ಟಾದ ತಿಂಡಿಯು ರುಚಿಯೂ ಅವಳಿಗೆ ಗೊತ್ತಾಗ ಲೊಲ್ಲಾದು.

ಸುತ್ತಲಿನವರ ಮಾತು ಕೆವಿಗೆ ಹಾಕಿಕೊಳ್ಳಬೇಕು. ಮತ್ತು ವಸಂತ ಮಾಧವನನ್ನು ಸರಿಯಾಗಿ ನೋಡಬೇಕು.

ಬೆಳಗನಿಂದ ಹೊರಗೆ ತಲೆಹಾಕೆದವರು ಯಾವಾಗ ಹೇಗೆ ಇಲ್ಲಿಗೆ ಬಂದು ಕುಳಿತರು ?

ಜವಾನ ತಂದು ಕೂರಿಸಿರಬಹುದು. ಅವನೊಬ್ಬ ಗಳಿಗೆಗೊಂದು ಸಾರಿ ಇ ರೂಪಿನೊಳಗೆ ಸುಸಿಯುತ್ತಿರುತ್ತಾನೆ.

ಅವನ ಶರೀರದ ಮೇಲೆಯೇ ಅವಕ ಕಣ್ಣಾ. ಜವಾನ ತಂದು ಕೂರಿಸಿರಬಹುದು. ಮತ್ತೆ ಅವನೇ ಕರೆದುಕೊಂಡು ಹೋಗಬಹುದು.

ಏನಿದು ಸ್ವಲ್ಪವೂ ಏಬು ಗೊತ್ತೇ ಆಗುವುದಿಲ್ಲವಲ್ಲ. ಹೀಗಿಡ್ಡಿ ಯಾಕೆ ಒಬ್ಬರೂ ಇವರಿಗೆ ಹೆಣ್ಣು ಕೊಡಲು ಬರಲಿಲ್ಲ.

ಬೀಗತಿಯರಿಬ್ಬರೂ ತುಂಗಾಬಾಯಿಗೆ ಉಪಚಾರ ಮಾಡಿ ಸಾಕಾಫರು. ಅಗ ಬೃಂದಾ ಮೆಲ್ಲಿಗೆ ಅಂದಳು—

“ಅನ್ನ ಯಾವತ್ತೂ ಮೈಲಿಗೇಲಿ ತಿಂಡಿ ತಿನ್ನೂದಿಲ್ಲರ. ಅದೂ ಅಲ್ಲದೆ ಮುಧ್ಯನ್ನದ ಹೊತ್ತು ತಿಂದು ಅಭ್ಯಾಸಾನೂ ಇಲ್ಲ. ಇನ್ನು ಜನತೆದುರಿಗೆ ಅನ್ನ ತಿನ್ನೂದಿಲ್ಲರ. ಯಾಕ ಸುಮ್ಮುಗ ಉಪಚಾರ.”

ಆ ಪಾಮರಿ ನಾಯಿಗಳೆರಡೂ ಬಂದು ಗಳಿಗೆಯೂ ವಸಂತನನ್ನು ಬಿಟ್ಟು ಕಡೆಲೊಲ್ಲಾವು. ಅವನ ಎಡಬಲಗಳಲ್ಲಿ ಕುಳಿತು ಸುತ್ತಲಿನ ಸಂಭ್ರಮ ನೋಡುತ್ತಿವೆ. ಮನೆಯಲ್ಲಿ ಈ ದಿನ ಏನೋ ವಿಶೇಷವಿದೆಯೆಂದು ಅವರಡೆಕೂಪು ತಿಳಿದಿರಬಹುದು. ಅತಿಥಿಗಳ ಮುಂದೆ ಬಂದು ನಿಂತು ಅವರನ್ನೇ ನೋಡುತ್ತಿವೆ.

ಕಾಫಿ ಕುಡಿದಾದ ನಂತರ ಸ್ವೋಫಾದ ಕಟ್ಟಿಲು ಮೇಲೆ ಕೈಯಾರಿ ಎದ್ದುನಿಂತ ವಸಂತ ತಾಯಿಗೆ ಹೇಳಿದ —

ಅಮ್ಮಾ ನಾನು ಬಂಕೆನ ಕಡಿಗೆ ಹೂಗಿಬರ್ತೀನು”

ಮತ್ತೆ ಬಾಪೂರಾಯರ ಕಡೆ ತಿರುಗಿ—

“ನೀವೂ ಬರ್ತೀರ ಬಾಪೂ ಮಾಮಾ ?”—ಎಂದ.

“ಇಕಾ ಬರ್ತೀನವಾ ನಾನೂನು. ನಾನು ಹೊರಡಾವ ಇದ್ದೆ. ಮತ್ತೆ ನಿನ್ನ ಜಠೀಗೇ ಬರೋವ.”

—ಎಂದು ಮೈ ಒದರಿ ಎದ್ದೀಬಟ್ಟರು. ರುಕ್ಷಣೆಬಾಯಿ ಗಂಡನನ್ನು ಆಕ್ಷೇಸಿಸಿದರು—

“ತಾವು ಬಂದ ಕೆಲಸೇನೂ ಅನ್ನುದ ವರತೇ ಬಿಟ್ಟಾರವ ಅವರೂ ಕಾಲಿನಾಗೆ ಚಕ್ರವೇ ಅವರಿಗೆ. ಬೆಳಗ್ಗೆಲ್ಲ ತಿರುಗೆ ಬಂದಾತು. ಒಂದು ದೊಕ್ಕುದ ಕೆಲಸಿಲ್ಲ. ಮತ್ತೆ ನೀ ಕರದೆಯಲ್ಲ ಬಿಡು. ಮಂಗಗ ಏಣಿ ಹಾರಿಕೊಟ್ಟಾಗ ಆತು. ಒಂದು ಕಡೆ ಒಂದು ಗಳಿಗೆ ಕೂತರೆ ಮೈ ಕಡೀತದೆ ಅವರಿಗೆ. ತಿರುಗೂದಂದರೆ ಬಹು ಇಷ್ಟು”

ಬಾಪೂರಾಯರು ಜೋರಾಗಿ ನಕ್ಕರು—

“ನನಗೆಂತ ಕೆಲಸಕೆ ಇಲ್ಲ, ಬಂದಿರೂ ಕೆಲಸಿಲ್ಲ ನಿನಗೆ, ನಿನ್ನ ವೈನೀಗೆ ಸೇರಿಹ್ಯಾ. ನೀನು ಕರದದ್ದಕ್ಕ ಸುಮ್ಮಾಗ ಬಂದೆ ನಾನು. ನನಗ ವಸಂತ ಏನು ದಿನಾ ಸಿಗತಾನೇನು ? ನಾನು ಅವನೊಟ್ಟಿಗೆ ಹೋಗಿಬರ್ತೆನಿ, ನೀವೆಲ್ಲ ಗಟ್ಟ ಮಾಡಿರಿ.”

ಇವರೆಲ್ಲ ಈ ಮಾತಾಡುವಾಗ ಬೃಂಡಾನ ಕಣ್ಣೆಲ್ಲ ವಸಂತನ ಮೇಲೆ. ಅವನು ರಾಜಗಾಂಭೀರ್ಯಾಕಿಂದ ಹೆಚ್ಚೆಯಿಟ್ಟು ನಿಥಾನವಾಗಿ ನಡೆದ. ಅವನ ಎರಡು ಕೈಗಳು ಆ ಟೆರಿಲನ್ ಪ್ರಾಯಂಟಿಸೊಳಗೆ ವಿಶ್ರಮಿಸಿದ್ದವು.

ಬೃಂಡಾ ವಿಗ್ರಹದಂತೆ ಕುಳಿತು ಅವನ ಪ್ರತಿಯೊಂದು ಹೆಚ್ಚೆಯನ್ನು ಗಮನಿಸಿದಳು.

ಇದೇನು ಸುಳ್ಳೀ, ಮೋಸವೇ, ಪವಾಡವೇ ! ಯಾಕೆ ಹೀಗೆ ಮಾಡು ಶ್ರದ್ಧಾರೆ ಈ ಜನರೆಲ್ಲ.

ಅವಳು ರುಕ್ಷಣೆಬಾಯಿಯ ಕಡೆಗೆ ಪ್ರಶ್ನಾಘಕವಾಗಿ ತಿತುಗಿ ಸೋಡಿ ದಳು. ಅವರು ಅವಳ ಕಣ್ಣೆನ ಪ್ರಶ್ನೆಯನ್ನು ಅಫ್ರಮಾಡಿಕೊಂಡಂತೆ ಹೇಳಿದರ

“ನೀ ಏನು ಅವ ಕೂತಲ್ಲಿ ಕೂತಿರತಾನೆ ಅಂತ ತಿಳಕೊಂಡಿದ್ದೇನವ್ವು ? ಒಂದು ಗಳಿಗೆ ಕೂಡು ಜೀವಲ್ಲ ಅವಂದು. ಬೆಳಗ್ಗಿಂದ ಸಂಜಿತನೆಕ ಇರ್ತದೆ ಕೆಲಸ ಅವಗೆ”

ಬೃಂದಾಳ ತಂದೆ-ತಾಯಿಯರಿಗೂ ಆಶ್ಚರ್ಯ ! ಅವರು ಮೂಕರಂತೆ ಮಗಳ ಮುಖ ನೋಡಿ ಕಣ್ಣು ಕಣ್ಣು ಬಿಟ್ಟರು.

ಸೀತಾಭಾಯಿಯವರ ಮುಖ ಬಿನ್ನವಾದರೂ ಅವರಂದರು—

“ದುಡಿಯೋ ಗಂಡಸುಮಗು ಸುಮೃಗ ಕೂತರ ಭಂದೇನವ್ವು. ಮೂರು ಹೊತ್ತೂ ಮನಿಯಾಗೆ ಕೂತರ ಬೇಸರಲ್ಲಿ ಏನು ಹೇಳು”

ಸುಭ್ರಜಾಚಾರಿಗೆ-ತುಂಗಾಭಾಯಿಗೆ ತುಸು ಸಮಾಧಾನವೇನಿಸಿದ್ದರೂ ಇದರ ರಹಸ್ಯವೇನೇಂದು ಮಾತ್ರ ಅರ್ಥವಾಗಲಿಲ್ಲ.

ರುಕ್ಕೀಣಿಭಾಯಿ ಆಣ್ಣನನ್ನು ವಿಚಾರಿಸಿದರು—

“ನಾಳೆ ಮಧ್ಯಾನ್ನಕ್ಕೆ ನಾವು ಹೊರಡೂವರವ್ವು. ಏನಿದ್ದರೂ ಅಷ್ಟರ ಒಳಗೆ ನಿಶ್ಚಯ ಮಾಡಿಬಿಡಿರಿ, ಸುಮೃಗ ಮಿಜಿನಿಜಿ ಬ್ಯಾಡ್”

ಬಿಂದೂತಾಯರು ಸೆಟ್ಟಿಗೇ ಅಂದರು—

“ಯಾಕೆ ಇಷ್ಟ, ಅವಸರ ರುಕ್ಕೀಣೀ, ನಾಳೆ ಮಧ್ಯಾನ್ನದವರಿಗಂತೂ ಸಮಯ ಅದಲ್ಲ. ವಸಂತ ಹೇಳಿಯನೆ, ಅವ ಬೃಂದಾನ ಹತ್ತರ ಮಾತನಾಡೂ ದದಂತೆ. ಆಮ್ಯಾಲೆ ಯಾವದೂ ಹೇಳಿತೀನಿ ಅಂದಿದಾನೆ. ಇವತ್ತು ಸಂಜ ಮುಂದ ಅವ ಈ ಹೆಣ್ಣುಮಗಳ ಹತ್ತರ ಅಡೇನು ಕೇಳತಾನೋ ಕೇಳಿಬಿಡ್ಲಿ. ಇದು ನನ್ನ-ನಿನ್ನ ಶಾಲಲ್ಲ. ಈಗೇನಂದರೂ ಲವ ಮಾರೇಜ್ ಮಾಡಿ ಕೊಂಬೂ ಕಾಲ. ಅವರವರ ಒಪ್ಪಿಗೊಂಡರಾತು. ಮದಿನೀ ಮಾಡೂಹೊಂದ ನನ್ನ ಕೆಲಸ.”

ಬೃಂದಾ ತಲೆಬಾಗಿ ಉಗುಳು ನುಂಗಿದಳು. ಅಷ್ಟರಲ್ಲಿ ಗ್ಯಾರೇಜೆನಿಂದ ಹೊರಬಂದ ಶಾರು ಗೇಟೆನಿಂದ ಹೊರಗೆ ಹೋದದ್ದು ಕಾಣಿಸಿತು.

ವಸಂತನೇ ಡ್ರೈವ್ ಮಾಡುತ್ತಿದ್ದಾನೆ. ಬಾಹೂರಾಯರು ಅವನ ಪಕ್ಕದಲ್ಲಿ ಕುಳಿತಿದ್ದಾರೆ. ಡ್ರೈವರ್ ಹಿಂದಿನ ಸೀಟಿನಲ್ಲಿ ಕುಳಿತಿದ್ದಾನೆ.

ಕಾರು ಆ ರಸ್ತೆಯನ್ನು ದಾಟಿಹೋಗುವವರಿಗೂ ಬೃಂದಾಳ ಕಣ್ಣಾ
ಅತ್ತು ಕಡೆಗೆ ಇತ್ತು.

ಮತ್ತೆ ಅವಲಿಗೆ ಅಲ್ಲಿ ಕುಳಿತಿರಲು ಸಂಕೋಚವಾಯಿತು. ಮೆಲ್ಲನೇ
ಎದ್ದು ತನುಗಾಗಿ ಬಿಟ್ಟು ಕೋಣೆಯೊಳಗೆ ಹೋದಳು—

ಸಂಜೀ ವಸಂತ ತನ್ನೊಂಟನೆ ಮಾತನಾಡಬೇಕಂತೆ ! ಮಂದುವೆಗೆ
ಮುಂಚೆಯೇ ನೆನ್ನೊಂಟನೆ ಮಾತನಾಡುವುದಾದರೂ ಏನಿದೆ ?

ಏನೇನು ವಿಲಕ್ಷಣ ಪ್ರಶ್ನೆ ಕೇಳುವರೋ? ಇದು ಎಂಥ ಸಂಪ್ರದಾಯವೇ
ಇವರ ಮನೆಯದು. ನಾನೇ ಮಂದುವೆ ಮಾಗಲು ಒಸ್ಪಿದ ಮೇಲೆ ಇನ್ನು ನನ್ನ
ಹತ್ತಿರ ಕೇಳುವುದಾದರೂ ಏನು ? ಈಗ ಅವಲಿಗೆ ನೆನಪು ಬಂದಿತು.

ಅವರು ತುಂಬಾ ವಿದ್ಯಾವಂತರು, ಸಿರಿವಂತರು, ನನ್ನ ವಿದ್ಯೆಯು ಬಗ್ಗೆ
ಕೇಳಬಹುದು ಅಥವಾ ತನ್ನ ಸ್ಥಿತಿ ಹೀಗಾಗಲು ಕಾರಣವನ್ನು ತಿಳಿಸಬಹುದು
ಈ ವ್ಯವಹಾರಗಳು ಇವರ ಮನೆಯವರಿಗೆ ಸರ್ವೇ ಸಾಮಾನ್ಯವಾಗಿರಬಹುದು.

ಉವಳು ಒಳಗೆ ಬಂದಮೇಲೆ ಬಿಂದೂರಾಯರು ಎದ್ದು ಹೊರಗಿನ
ಕಾಂಪೊಂಡಿನಲ್ಲಿ ತರುಗಾಡಲ್ಪೊಡಿದರು. ಅವರೆಡು ನಾಯಿಗಳೂ ಅವರ ಕಾಲ
ಬುಡುದಲ್ಲಿಯೇ ಸುಳಿದಾಡುತ್ತಿವೆ.

ಅಳುಗಳು ಗಿಡಗಳಿಗೆ ನೀರು ಹಾಕುತ್ತಿದ್ದರು. ವಸಂತನ ಕೋಣೆಯು
ಫೋನ್ ಕೂಗಿಕೊಂಡದ್ದು ಹೇಳಿತು. ಮಾತನಾಡಿದವರು ಸೀತಾಭಾಯಿ.

ಅವರು ಇಂಗ್ಲೀಷಿನಲ್ಲಿ ಮಾತನಾಡಿದ್ದ ಕೇಳಿ ಬೃಂದಾಗೆ ಆಶ್ಚರ್ಯ
ನಾಯಿತು.

ರುಕ್ಕಿಣಿಬಾಯಿ ತುಂಗಾಬಾಯಿ ಗೆ ಹೇಳುತ್ತಿದ್ದರು—

“ಆಗಿನ ಕಾಲದಾಗೆ ನಮ್ಮ ವೈನಿ ಬಿ. ಎ. ಪ್ರಾಸು ಮಾಡ್ಯಾಳಿ
ನೋಡಿ! ಅವರ ತಂದಿ ಪೇಶ್ವ ಮಾಡಿದೋರು. ಮೂರೂಮಂದಿ ಹೆಣ್ಣಾ
ಮಕ್ಕಳಿಗೆ ದಿಗ್ರಿ ಕೂಡಿಸ್ತಾರೆ. ಈಗಿನ ಕಾಲದಾಗೆ ಮಾಡಬಾಯಿ ಎಂತ
ವಿನ್ಯಾಸ ಅದೆ ಬಿಡಿಂ ?”

ಈ ದಂಪತೀಗಳು ಕಣ್ಣಾ ಬಾಯಿ ಬಿಟ್ಟು ಹೇಳಿದರು—

“ನಮ್ಮ ಬೃಂದಿಗೆ ಒಂದು ಮುಲ್ಲು ಪರೀಕ್ಷೆ ಕೂಡಾ ಮಾಡಿಸಲೀಕೆ
ಆಗಲಿಲ್ಲರಿ. ಇವರ ಮನಿಯಾಗೆ ಮನಿಮಂದಿಲ್ಲಾ ವಿದ್ಯಾ ಕಲಿತಾರೆ.”

ರುಕ್ಕಿಣಿಬಾಯಿ ಅವರಿಗೆ ಪುಷ್ಟಿ ಕೂಟ್ಟಿರು.

ತಗೀರಿ ಇದು ಯಾವ ದೊಡ್ಡ ಸುದ್ದಿ ? ನಮ್ಮು ವೈನಿ, ವಸಂತ ಮನಸ್ಸ ಮಾಡಿದರ ಬೃಂದಾವನ ಡಿಗ್ರಿ ಕಾಲ್ಸಿಗೂ ಕಳಿಸಿಬಿಡತಾರ. ಅವರಿಗೆ ಬೇಕಾದ್ರ ಓದಿಸಿಕೊಳ್ಳಲಿ ಬಿಡ್ರಿ, ನಮಗೇನ ?”

ಎಲ್ಲಾ ಸಂಭಾಷಣೆಯೂ ಬೃಂದಾಗೆ ಕೇಳಿಸುತ್ತಿತ್ತು. ಅವಳು ಶಿಟಕಿಯ ಹತ್ತಿರ ನಿಂತು ತನ್ನ ಮುಂದಿನ ಕಥೆಯ ಬಗೆಗೆ ಯೋಚಿಸುತ್ತಿದ್ದಳು.

ನೇಳಿ ಹೇಗೆ ಕಳೆಯಿತೆಂದು ಅವಳಿಗೆ ತಿಳಿಯದು. ಕಾರು ಮನೆಯ ಮುಂದಿನ ರಸ್ತೆಯಲ್ಲಿ ಹಾರನ್ ಮಾಡಿಕೊಂಡು ಬಂದಾಗ ಬೃಂದಾ ಎಚ್ಚಿತ್ತುಳು.

ಇನ್ನು ಯಾವಾಗ ವಸಂತ ಹೇಳಿಕೆಳಸುತ್ತಾನೋ ! ಅವನ ಪ್ರಶ್ನೆಗೆ ಉತ್ತರಕೊಡಲು ಅವಳು ಸಿದ್ಧಾಂತದಿಂದ ಬಿಡ್ರಿತ್ತು.

೬

ಅವಳ ಕಾಲ ಅಲ್ಲೇ ತಡೆದು ನಿಂತಿತು. ಮುಖ ಬೆವರುತ್ತಿದೆ. ಅವ ಇಗೆ ಭಯವಿಲ್ಲ. ಆದರೆ ಅದೇನೋ ಅವ್ಯಕ್ತ ಕಂಪನ ಎದೆಯ ಗೂಡಿನಲ್ಲಿ....

ಅವಳುಟ್ಟು ಕೇಸರಿ ಸೀರೆಯ ನೆರಿ ಪರದೆಯ ಕೆಳಗಿನಿಂದ ಕಂಡಿರಬಹುದು ಅವನಿಗೆ. ಮೃದುವಾಗಿಯೇ ಕರೆದ—

“ಒಳಗೆ ಬಾ ಬೃಂದಾ ?”

ತಾನು ಹುಟ್ಟಿದಾಗಿನಿಂದಲೂ ಎಲ್ಲರಿಂದಲೂ ಬೃಂದಾ ಎಂದೇ ಕರೆಸಿ ಕೊಳ್ಳುತ್ತಿದ್ದಾಳೆ. ಇದುವರೆಗೆ ಅದು ಅವಳನ್ನು ಕರೆಯುವ ಸಂಕೇತ ಮಾತ್ರ ವಾಗಿತ್ತು. ದಿನಕ್ಕೆ ಸಾವಿರ ಬಾರಿ ಕರೆಸಿಕೊಂಡರೂ ಅಧಿರಲ್ಲಿ ಯಾವ ಮಹ ತ್ವವೂ ಇರಲಿಲ್ಲ.

ಇದಿಗೆ ಅವನ ಸಂಬೋಧನೆ ವಿದ್ಯಾಜ್ಞಕ್ಕೆ ತಾಗಿದಂತಾಯಿತು. ಮುಂದಕ್ಕೆ ಹೆಚ್ಚು ಇಡಬೇಕೆಂದು ಅವಳು ಪ್ರಯತ್ನಪಟ್ಟರೂ ಕಾಲುನೇಲಕ್ಕೆ ಕೀಲಸಿದಂತಾಗಿದೆ

ಅವನಿಗೂ, ಅವಳಿಗೂ ಮೆಧ್ಯೆ ಒಂದು ಪರದೆ ಮಾತ್ರವಿದೆ. ಅವಳು ಹೆಚ್ಚೆ ಮುಂದಿಡಲು ಪ್ರಯತ್ನಿಸುವಾಗಲೇ ಆ ಪರದೆ ಸರಿಯಿತು.

ಅವಳ ಮೈ ಜುಂ ಎಂದಿತು. ಆದರೆ ವಸಂತನ ಪ್ರಸನ್ನವದನ ಅವಳ ಭೀತಿಯನ್ನು ಹಿಂದೆ ತಡ್ಡಿತು.

ಅವನು ಮುಗುಳುನಗುತ್ತ ಸೋಫಾದ ಕಡೆಗೆ ಕೈತೊರಿಸಿ ಹೇಳಿದ—
“ಕೂತುಕೋ ಬೃಂದಾ.”

ಅವನು ತೀರಾ ಹತ್ತಿರ ನಿಂತಿದ್ದ ರಿಂದ ಅವಳು ಲಜ್ಜೆ ತಳಾಗಿ ಮೆತ್ತುಗೆ ಅತ್ತ ಸರಿದು ಸೋಫಾದ ಹತ್ತಿರ ನಿಂತಳು. ಅವನು ಪರದೆಯನ್ನು ಬಿಟ್ಟು ಹಂಗೇ ರೂಪಿನ ಬಾಗಿಲನ್ನು ಮುಂದೆ ಮಾಡಿದ.

ಆಗ ಮಾತ್ರ ಬೃಂದಾ ತುಸು ಬೆದರಿದಳು. ಅವಳ ಮುಖಭಾವ ದಿಂದಲೇ ಅವಳ ಇಂಗಿತವನ್ನೂ ರಿತ ವಸಂತ ಮೃದುವಾಗಿ ನಗುತ್ತಾ—

“ಅಲ್ಲೇ ಕೂಡು ಬೃಂದಾ. ನಾನು ನಿನಗೇನೂ ಮಾಡುವದಿಲ್ಲ, ನಾವು ಅಡುವ ಮಾತ್ರ ಹೊರಗಿನವರಿಗೆ ಕೇಳಿದಿರಲಿಂತ ಬಾಗಿಲು ಮುಂದೆ ಮಾಡಿನಿ ಅಷ್ಟೇ. ಹೆದರಿಕೆ ಅಗ್ರದೇನು ನಿನಗ ?”

ಬೃಂದಾ ಸಾವರಿಸಿಕೊಂಡು ಅಂದಳು—

“ಹಾಂಗೇನಿಲ್ಲರಿ”

ಅವನು ಸೋಫಾದ ಹಿಂಬದಿಯ ಕಟ್ಟಿ ಹಿಡಿದು ಕೂರುತ್ತ ಮಂದಹಾಸ ದೊಡನೆ ಹೇಳಿದ—

“ನಿನು ಹೆದರಿಕೊಂಡಿ, ನನಗ ಗೊತ್ತುದ. ಇರಲಿ. ಇಲ್ಲೇ ಕೂಡು.”

ಅವನು ಕುಳಿತ ಸೋಫಾದ ಮತ್ತೊಂದು ಬದಿಯಲ್ಲೇ ಅವಳು ಕುಳಿತು ಕೊಳ್ಳಬೇಕಾಯಿತು. ಎಲ್ಲವೂ ಹೊಸಬಗೆ. ಆದರೆ ವಿಧಿ ಇಲ್ಲ.

ಅವಳು ತುಂಬು ಪಾರಿಯೆದ ಯುವತಿ. ಅವನೂ ಅಷ್ಟೇ ! ಅವಳಿಗಾದರೆ ಈಗ ಆರೆಂಟು ವರ್ಷಗಳಿಂದ ಗೃಹಕೃತ್ಯದಲ್ಲಿನ ಅನಂತ ಕೋಟಿಗಳಿಂದ ನೊಂದು-ಬೆಂದು ಮನಸ್ಸಿಗೆ ಯಾವದೇ ಬಗೆಯ ಆಹ್ಲಾದವಿರಲಿಲ್ಲ.

ತಾರುಣ್ಯ ದೇಹವನ್ನು ವ್ಯಾಸಿಸಿಕೊಂಡಿದ್ದರೂ ಮನಸ್ಸಿಗೆ ವೈರಾಗ್ಯದ ಭಾವ ತುಂಬಿಕೊಂಡಿತ್ತು.

ಈಗ ಒಮ್ಮೆಲೇ ಅವಳಿಗೆ ತನ್ನ ತಾರುಣ್ಯದ ನೆನಪು ಬಂದಿತು. ಒಬ್ಬ ಯುವ ಪುರುಷನ ಹತ್ತಿರ ತೀರ ಏಕಾಂತದಲ್ಲಿ ವೋದಲ ಬಾರಿಗೆ ಬಂದು ಕುಳಿತಿದ್ದಾಗಿ.

ಅವನು ಅವಳನ್ನು ಗೊಂದಲದಲ್ಲಿ ಕೆಡವಲಿಲ್ಲ. ನೇರವಾಗಿ ಸ್ವಷ್ಟವಾಗಿ ಮಾತನಾಡಿದ—

“ಬೃಂದಾ ನೀನು ನನ್ನ ಮದುವಿಯಾಗಲು ಒಸ್ಪಿದ್ದಿಂದು ಹೌದಾ?”

ಅವಳು ಒಮ್ಮೆ ಉಗುಳು ನುಂಗಿ ಧೈರ್ಯ ತಂದುಕೊಂಡು ನುಡಿದಳು—

“ಹೌದರಿ, ರುಕ್ಷಿಣಿಬಾಯಾರು ನಿಮ್ಮನಿ ವಿವರು ಎಲ್ಲಾ ಹೇಳಿದರ್ದಿ. ನಾನು ಒಸ್ಪಿಕೊಂಡಿನಿ ಖರೆ, ಆದರ ...”

“ಅಂಚಿಕಿ ಬೇಡ ಬೃಂದ, ಸ್ವಚ್ಛ ಹೇಳಿ. ನೀನು ಹೇಳಿತನಕ ನಾನು ಬಿಡೋವನೂ ಆಲ್ಲ”

ಅವಳು ಅವನ ಕಣ್ಣಗಳನ್ನು ನೋಡುತ್ತ ಅಂದಳು—

“ಅಂಥಾದ್ದೇನಿಲ್ಲರಿ, ನಮ್ಮ ತಂದಿ ಬಹಾಳ ಕಷ್ಟದಾಗ ಇದ್ದಾರ, ನಾನೂ ಒಂದು ಸಾಲೀಲಿ ನೌಕರಿ ಹಿಡಿದಿನಿ, ನಾನು ಕಲಿತಾರೆ ಅಲ್ಲ, ಒಂದು ನಲವತ್ತು ರೂಪಾಯಿ ಬರ್ತದ. ನಾವು ಮೂರು ಮಂದಿ ದುಡುಮಾನೂ ಯಾವ ಅಂಚಿಗೂ ಮುಟ್ಟುಹಾಂಗಿಲ್ಲ. ಇನ್ನು ನಾನೂ ಮದಿವಿ ಆಗಿ ಬಂದರ ನಮ್ಮ ತಂದಿಗೆ ಬಹಳ ತೋಂದರಿ ಆಗ್ತದ. ಆದಕ್ಕ....ಅವರ ಜೀವನಕ್ಕ ಏನಾರ ಒಂದು ಏಪಾಡ ಮಾಡೂಹಂಗಿದ್ದರ ನಾನು ಮತ್ತಿವಿ ಆಗತಿನಿ ಅಂದೆ”

ವಸಂತ ತಲೆಯಲ್ಲಾಡಿಸಿ ನಕ್ಕು ಹೇಳಿದ—

“ಐ.ಸಿ.ಈ. ಹಾಂಗಾದರೆ ನೀನು ಬಹಳ ಶಾಂತಿ ಇದ್ದಿ. ಆದರ ಹನ್ನು ವಿವರು ಎಲ್ಲಾ ನಿನಗ ಹೇಳಿಬ್ಬಾರ ನನ್ನ ಅತ್ತಿ ?”

ಅವಳ ಮುಖ ಗಂಭೀರವಾಯಿತು—

“ಹುಂ, ಎಲ್ಲಾ ಮೊದಲಿಗೇ ಹೇಳಿಬಿಟ್ಟಾರೆ”

“ಆದರೆ ಎಲ್ಲಾ ತಿಳಿದೂನೂ ನೀನು ಯಾಕ ಒಸ್ಪಿಕೊಂಡಿ ಬೃಂದಾ ?”

ಉತ್ತರವಾಗಿ ಅವಳು ಅವನ ಮುಖ ಸೋಡಿದಳು. ಅವಳ ಮುಖ ದೀನವಾಗಿತ್ತು. ಅವಳ ಶಾರಿಗಂಗಳು ನೀರಿನಲ್ಲಿ ತೇಲಿದವು.

“ನನಗ ಮದಿವಿ ಆಗೂ ವಿಚಾರವೇ ಇರಲಿಲ್ಲರಿ. ನನ್ನ ಅಪ್ಪಗ ಮದಿವಿ ಮಾಡೂ ಶಕ್ತಿನೂ ಇಲ್ಲ. ಆದರ ನನ್ನ ಕವ್ಯ ಅತ್ಯ ಮುಂದ ಹೇಳಬೋಂಡಿ. ಅವರು ನನ್ನ ತವರು ಮನಿಗೆ ಏನಾರ ಒಂದು ದಿಕ್ಕು ಮಾಡಿಕೊಡ್ತೇನಿ ಅಂತೆ ಭರವಸಿ ಕೊಟ್ಟಾರ. ನನ್ನ ಅಪ್ಪ-ಅಮೃ ಒಂದು ನೆಮ್ಮೆದಿಯಾಗ ಇದ್ದರ ನಾನು ಮತ್ತೆಲ್ಲ ಹೆಂಗಾರ ನಿಭಾಯಿಸೇನು. ಅದಕ್ಕೆ ಒಸ್ಪಿಕೊಂಡೆ”

ವಸಂತ ಅವಳ ಕಣ್ಣಾಗಳನ್ನು ನೋಡುತ್ತಾ ಎಚ್ಚರಿಕೆಯಿಂದ ಹೇಳಿದ—

“ಬೃಂದಾ ನೀನು ಒಸ್ಪಿಗೊಳಿಂಬಿಕೆ ಮುಂಚೀನೆ ತುಸು ವಿಚಾರ ಮಾಡಿದ್ದರೆ ಭಲೋ ಇರ್ತಿತ್ತು. ನೀನು ಒಸ್ಪಿಕೊಂಡರ ನಾನು ಒಸ್ಪಿಕೊಳ್ಳೇನಿ ಅಂತ ನಿನಗ ಭರವಸಾ ಇತ್ತೇನು ?

ಅವಳು ಕಣ್ಣಾ ಅರಳಿಸಿದಳು, ಉಗುಳು ನುಂಗಿದಳು. ಅವಳಿಗೆ ಅಳುವೇ ಬಂದಿತು.

ನಾವು ದರಿದ್ರರೆಂದು ಈ ಶ್ರೀಮಂತರು ನಮ್ಮನ್ನ ಹೀಗೆ ಒರೆ ಹಚ್ಚುತ್ತಿದ್ದಾರೆ. ನಾನು ಮೊದಲಿಗೆ ಒಸ್ಪಿಕೊಂಡದ್ದು ತಪ್ಪಾಯಿತು. ಇಷ್ಟಾದರೂ ಇವರು ನನ್ನ ಪರೀಕ್ಷೆ ಮಾಡುತ್ತಿದ್ದಾರಲ್ಲ. ಇವರ ಮನೆಯ ಸುಖಕ್ಕಿಂತ ನಮ್ಮ ಬಡತನವೇ ನಮಗೆ ಸುಖವಾಗಿತ್ತು. ಇನ್ನು ಸಾಯುವವರಿಗೂ ನನ್ನ ಅಪ್ಪ-ಅಮೃ ಇವರ ಹಂಗಿನಲ್ಲಿರಬೇಕೇ ? ಈಗ ಇವರು ಬೇಡವೆಂದರೆ ನನ್ನ ಅಪ್ಪ-ಅಮೃನಿಗೆ ಎಂಥ ಅವಮಾನ !

ಅವಳ ಮುಖದ ಮೇಲೆ ಆ ಭಾವವೆಲ್ಲಾ ಹರಿದುಹೋಯಿತು, ಅವಳು ಬಿಗಿದ ದನಿಯಲ್ಲಿ ಅಂದಳು—

“ಇಲ್ಲರಿ, ನಾನು ಅತ್ಯೇ ಹತ್ತರ ಅದನ್ನು ಕೇಳಿದೆ. ಅವರು ; ನೀವು ಮೊದಲು ಬೇಡ ಆಂತಿದ್ದು. ಈಗ ಬಲವಂತಮಾಡಿ ಒಸ್ಪಿಸಿನಿ ಅಂದರು. ಆದರ ನನಗ ಮಾತ್ರ ಅನುಮಾನ ಇತ್ತು, ಸೀವು ಹೀಂಗನ್ನಬಹುದು ಅಂತ. ನನಗ ಖಂಡಿತಾ ಮದಿವಿ ಬ್ಯಾಡಿತ್ತು. ಆದರ ನನ್ನ ಅಪ್ಪ-ಅಮೃಗ ಹಗಲು ರಾತ್ರಿ ಅದೇ ಚಿಂತಿ. ಅವರು ತಮ್ಮ ಕವ್ಯದ ಚಿಂತೀ ನಡುವೆ ನನ್ನ ಮದಿವಿ ಚಿಂತೀನೂ ಹಚ್ಚಿಕೊಂಡಾರೆ. ತಮಗೆ ಕವ್ಯಾದರೂ ಚಿಂತಿಲ್ಲ. ಮಗಳ ಮದಿವಿ ಆಗಬೇಕು ಅವರಿಗೆ. ಆದರ ಮಾಡೂ ಚೈತನ್ಯನೂ ಇಲ್ಲ. ಮೊದಲ ಸತ್ಯೇಗ

ರುಕ್ಕಿಟೀಬಾಯಾರು ನಿಮ್ಮನಿ ಸುದ್ದಿ ಎಲ್ಲಾ ಹೇಳಿದ್ದರು. ನನ್ನ ಅಪ್ಪ-
ಅನ್ನಗೂ ಹೇಳಾಯಾರೆ. ಆದರೆ ಯಾವ ತಂದೆ-ತಾಯಿಾಗೆ ಹಿರೇ ಮಗಳು
ಹಿಂಗೆ ಕೊಡ್ಡಿ ಇಕೆ ಮನಸು ಬರ್ತದೆ ಹೇಳಿ. ನಾನೇ ಬಲವಂತಮಾಡಿ ಒಪ್ಪಿಸಿನೀ.
ಬಡವರೂ ಅಂದ ಮಾತ್ರಕ್ಕೆ ಹೃದಯಾ ಇಲ್ಲೇನು ಅವರಿಗೆ. ನಾನು ಮದಿವಿ
ಆಗೂದಿಲ್ಲ ಅಂದರ ನನ್ನೇನೂ ಮನಿಯಿಂದ ಹೊರಗ ಹಾಕೂದಿಲ್ಲಿಂ ಅವರು.
ಬಳ್ಳಿಗೆ ಕಾಯಿ ಹ್ಯಾಂಗ ಹೊರಿ ಆದಿತು ?

ವಸಂತ ತಲೆದೂಗಿ ನಕ್ಕು-

“ಭೋಗೀ ಭಾವಣ ಮಾಡಿ ಬೃಂದಾ ನೀನು. ಲೆಕ್ಕಿರೂ ಆಗಿದ್ದರ
ಚಂದ ಇತ್ತು. ಇರ, ನನ್ನ ನೋಡೆದೇನೇ ನೀನು ಹ್ಯಾಂಗ ಒಪ್ಪಿಕೊಂಡಿ?”

ಅವನ ಪ್ರಶ್ನೆ ಸರಿಯಾಗಿ ಅಥವಾಗದೆ ಅವಳು ಕೇಳಿದಳು-

“ಯಾಕ ನೋಡಬೇಕಿತ್ತರಿ?”

ಅವನು ನಗುತ್ತಲೇ ಕೇಳಿದ-

ನೀನೂ ಭೋಗೀ ಆಕೇನೆ. ಈಗಿನ ಕಾಲದ ಹುಡಿಗೇರು ಎತ್ತ ನೆಟ್ಟಿಗಿದ್ದ
ರೇನೂ ನೂರು ಸೊಟ್ಟು ಹುಡುಕತಾರ. ನಿನಗ ನನ್ನ ಸುದ್ದಿ ಗೊತ್ತಿದ್ದರೂ
ನೋಡದೆ ಯಾಕ ಒಪ್ಪಿಕೊಂಡಿ?”

ಬೃಂದಾ ಮುಖ ತಗ್ಗಿಸಿದಳು-

“ಅದಕ್ಕೆ ಕಾರಣ ಬಹಳ ಅವೆ, ಅದನ್ನ ಹ್ಯಾಂಗ ಹೇಳಲಿ?”

“ನಿನಗ ತಿಳಿದ್ದಂಗ ಹೇಳಿ ಅಡ್ಡಿಲ್ಲ”

ಬೃಂದ ತಡೆದು ನಿಧಾನವಾಗಿ ಹೇಳಿದಳು-

“ನೀವು ಚಲುವರಿದ್ದೀರಂತ ತುಕ್ಕಿಟೀಬಾಯಾರು ಹೇಳಿದ್ದರು. ಮತ್ತ
ನಿಮ್ಮ ಸಿರಿವಂತಿರೇ ವಿಷಯ ನೋಡಲಿಂದ ತಿಳಿದದೆ. ನಿಮ್ಮನೀ ಸುದ್ದಿ ಎಲ್ಲ
ನಿಮ್ಮ ಅತ್ಯ ಯಾವಾಗಲೂ ಹೇಳತಾ ಇರತಾರೆ. ನಿಮಗ ಹೀಂಗಾದ ಸುದ್ದಿ
ಹೇಳಹೇಳ ಅತ್ತುಕೊಂಡಾರೆ. ಮತ್ತ ನೀವು ತುಂಬಾ ಮೆತ್ತಿಗಿನ ಮನಸಿ
ನವರಂತ ಸದಾ ಹೇಳತಿರತಾರೆ. ಮತ್ತ-

ಅವ ನೆಟ್ಟಿಗಿದ್ದಿದ್ದರೆ ಎಂಥಾ ಹೇಣ್ಣು ಬರುತ್ತಿತ್ತೊ೟ೀ?—ಆಂತ ಕಣ್ಣೀ ಈತು ಹಾಕತಿದ್ದರು. ದಿನಾ ನಿಮ್ಮನ್ನು ನೆನಸಿಕೊತ್ತಾರ ನಿಮ್ಮ ಅತ್ತಿ, ಹೀಂಗಿರೊ ವಾಗ ನಾನು ನಿಮ್ಮನ್ನು ನೋಡೂದು ಯಾಕ? ನನಗ ಯಾತಕ್ಕ ಕಡಿಮೆ ಆಗ್ತದ ನಿಮ್ಮನೀ ಒಳಗ?”

ವಷಾದೆದಿಂದ ನಕ್ಕೆ ವಸಂತ—

“ನನ್ನ ಚಲುವಿಕೀ ಕಟ್ಟಿಕೊಂಡು ಅಳಬೇಕು ಬೃಂದಾ. ಗಂಡಸಿಗೆ ಚಲುವು ಯಾತಕ್ಕ ಮಣ್ಣಿಗೆ. ಕ್ಯೊಲು ನೆಟ್ಟಿಗಿದ್ದರ ಗಂಡಸು. ನನ್ನ ಕಟ್ಟಿ ಕೊಂಡು ಜೀವಮಾನದುದ್ದ ನೀನು ಎಷ್ಟು ಹೆಣಗಬೇಕಾಗತದೆ ನಿನಗ ಅಂವ ದೇನು?”

ಬೃಂದಾ ಶಾಂತವಾಗಿ ಅಂದಳು—

“ನನಗ ಚೆನ್ನಾಗಿ ಅರಿವದೆ. ನೀವು ನೆಟ್ಟಿಗಿದ್ದರ ನಾನು ಇಲ್ಲಿತನಕ ಬರ್ತಿರಲಿಲ್ಲ ಮತ್ತಾವಚೋ ಪುಣ್ಯವಂತಿಯ ಪಾಲಾಗತಿದ್ದಿರಿ, ಹೀಂಗಾಗಲಿಕ್ಕೆ ನನ್ನ ಪಾಲಿಗೆ ಬಂದಿರಿ, ನಿಮಗ ಹ್ಯಾಂಗನಸ್ತದೋ ನನಗ ತಿಳಿದು ಆದರೆ ಇದು ನನ್ನ ಪುಣ್ಯ ಅನಸ್ತುದ ನನಗ ಎಲ್ಲ ನೆಟ್ಟಿಗಿದ್ದವರನ್ನ ಆಗೂದರಾಗ ಹೆಚ್ಚಿಗಾರಿಕೆ ಏನ್ನಿ? ನಾನೇನೋ ಬೇಸರಿಲ್ಲದೆ ನಿಮ್ಮ ಸೇವಾ ಮಾಡುವಾರೆ, ನಿಮ್ಮ ಇಚ್ಛಾ ಹ್ಯಾಂಗದೋ ನನಗ ತಿಳಿದು. ನೀವು ಬ್ಯಾಡಂದರ ನಾವು ಬಲವಂತ ಮಾಡಿಲ್ಲಿಕೇನೂ ಸಾಧ್ಯ ಇಲ್ಲಲ್ಲ. ನಮ್ಮ ಅಂಬಲಿ ಬದುಕು ನಮಗೆ ಯಾವಾಗಲೂ ಇದ್ದದ್ದೆ.”

ವಸಂತ ಅವಳ ಮಾತಿಗೆ ಕರಿಹೊಡೆ. ಅವನ ಮಾತು ಕುಚೋಡ್ಯ ವನ್ನು ಬಿಟ್ಟು ವಾಸ್ತವತೆಗೆ ಬಂದಿತು—

“ನನಗೆ ಯಾಕ ಹೀಂಗಾತು ಅನ್ನಾದು ನಿನಗೆ ಗೊತ್ತುದೆಯಾ ಬೃಂದಾ?

“ಎಲ್ಲಾ ಹೇಳಿದ್ದರು ನಿಮ್ಮ ಅತ್ತಿ ಪ್ಲೇನೆ ಅಪಫಾತದಾಗ ಹೀಂಗಾ ತಂತ. ಮತ್ತ ನೀವು ಇಷ್ಟುರಮಟ್ಟಿಗೆ ಆಗಜೀಕಾಢರೆ ಹತ್ತು ಸಾವಿರ ಖಚಾ ತಂತಾನೂ ಹೇಳಿದ್ದರು.”

“ಹೌದು ಬೃಂದಾ, ಪ್ಲೇನಿನಾಗ ಇದ್ದ ನಲವತ್ತು ಮಂದಿಲಿ ಮೂವತ್ತು ಮೂರು ಮಂದಿ ಸತ್ತು ನಾವು ಏಳುಮಂದಿ ಉಳಕೊಂಡಿವಿ. ಉಳಕೊಂಡವ ರಲ್ಲಿ ಹೀಂಗೆ ಒಮ್ಮೊಬ್ಬರದು ಒಂದೊಂದು ಅವಸ್ಥಿ. ಒಬ್ಬರು ನೆಟ್ಟಿಗಳು.”

“ಅದನ್ನು ಕೇಳಿದರ ನನಗೆ ಹೊಟ್ಟೇಲಿ ಸಂಕಟ ಆಗ್ತರ್ ನೀವು ಆ ನೌಕರಿಗೆ ಹೋಗಬಾರದಾಗಿತ್ತು”

ಆಗಲೂ ವಸಂತನಿಗೆ ನಗು ಬಂದಿತು—

“ಹುಣ್ಣು ಹುಡಿಗೆ ನೀನು. ನಾನು ಹಾಂಗ ಹೋಗಿದ್ದರ ನೀನು ಹೀಂಗ ನಮ್ಮು ಮನಿಗೆ ಬರತಿದ್ದಿಯೇನು ?

ಬೃಂದಾ ತಲೀವತ್ತಿ ಅವನ ಮುಖ ನೋಡಿದಳು. ಅವಳ ಕಣ್ಣುಗಳಲ್ಲಿ ಕನಿಕರನಿತ್ತು. ಅವಳು ಅನುಕಂಪದ ಸುಡಿಯಾಡಿದಳು—

“ಬಿಡ್ಡು ಅನ್ನಿ, ನೀವು ಹೀಂಗಾಗಿ ನಾನು ಬರಬೇಕಾಗಿತ್ತು ? ಆದರೆ ನಿಮ್ಮ ಅಶ್ಚಿತ್ತ ಎಷ್ಟೇ ಹೇಳಿದ್ದರೂ ನೀವು ಇಷ್ಟು ಚಂದ ಓಡಾಡಿತ್ತೀರಂತ ನನ್ನು ಎಣಿಕೆ ಇರಲಿಲ್ಲ. ನೀವು ಓಡಾಡೂದರಾಗೆ ಒಂದಿವರ್ಷ ನಕಲಿ ಕಾಣಿಸೂದಿಲ್ಲ. ನನಗ ಆಶ್ಚರ್ಯ ಅನ್ವಿಸ್ತುದೇ.”

ಒಂದು ವಿಧವಾಗಿ ನಕ್ಕೆ ವಸಂತ—

“ಕಾಣಿಸಬಿದ್ದ ರೇನು ಬೃಂದಾ ? ನನ್ನ ನಕಲಿ ನನಗೆ ಗೊತ್ತದಲ್ಲ. ಒಬ್ಬ ಬಡವಗೆ ಹೀಂಗಾಗಿದ್ದರ ಅವ ಬೀದಿಯ ಹೇಳವ ಆಗಿದ್ದ. ಹಣದ ಮುಂದ ಯಾವದದೆ ಹೇಳು ? ಹಣ ಎಲ್ಲ ಮುಣ್ಣಿಬಿಡ್ಡದ.

ಆದರ ಬೃಂದಾ, ಖರೇ ಅಂದರ ನನಗ ಮದಿವಿ ಅಂದರ ನೂರಕ್ಕೆ ನೂರು ಬ್ಯಾಡಿತ್ತು. ನನಗ ವೈರಾಗ್ಯ ಅಂತಲ್ಲ. ನಮ್ಮ ಸುಖ್ಯಂತ ಒಂದು ಅಟೋಧ ಹೆಣ್ಣು ಮಗಳ ಜೀವನ ಯಾಕ ಹಾಳಗಿಡವಬೇಕು ? ಆಂತಾ ಅಂಟೋದು ಎಲ್ಲಿರಿಸು ಒಂದೇ ಸ್ವೀಯಲ್ಲ, ನಮ್ಮ ಸಿರಿವಂತಿಕೇಗೆ ಬಡವರನ್ನ ಯಾಕೆ ಬಲಿಕೊಡಬೇಕು ? ಇದು ನನ್ನ ಮನಸಿಗೆ ಬರದ ವಿಚಾರ. ಆದಕ್ಕೆ ನಾನು ನನಗ ಮದಿವಿ ಬ್ಯಾಡಂತ ನೂರೂಬಾರಂ ಹೇಳಿದೆ ಅಮ್ಮಗೆ. ಆದರ ಆ ಜನ್ಮ ಕೊಟ್ಟ ಒಡಲಿನ ಸಂಕಟ ನಮಗೆ ಹ್ಯಾಂಗ ತಿಳಿತದೆ. ಹೇಳು. ನನ್ನ ದೆಸಿಂದ ನನ್ನ ತಂಡೆ-ತಾಯಿಗೆ ಇಷ್ಟು ಹಣ ಇದ್ದರೂ ನೆಮ್ಮೆದಿ ಇಲ್ಲ. ಅಮ್ಮ ಮನಸ್ಸಿನಾಗೇ ಕೊರಗತಾಳಿ. ಆದರೆ ಕಡೀಗೆ ನಾನು ಒಂದು ತಪ್ಪಿ, ಮೂಡಿ ಬಿಟ್ಟೆ ಬೃಂದಾ....”

ಕತ್ತು ಬಗ್ಗಿಸಿ ಅವನ ಮಾತು ಕೇಳುತ್ತಿದ್ದ ಬೃಂದಾ ಕೊರಳೆತ್ತಿ ಅವನ ಮುಖ ನೋಡಿದಳು. ಆ ನೋಟದಲ್ಲಿ ಸೀವು ಮಾಡಿದ ತಪ್ಪೇನು ?-ಎಂಬ ಪ್ರಶ್ನೆ ಇತ್ತು. ಮತ್ತೆ ಅವನೇ ಹೇಳಿದ—

ನನ್ನಂಥ ಹೆಳವಗೆ ಯಾರೂ ಹೆಣ್ಣು ಕೊಡೂದಿಲ್ಲ ಎಂದು ಭಾವಿಸಿ, ನನ್ನ ಒಸ್ಸಿ ಮದಿವ್ಯಾಗೂ ಅಂಥ ಬಂದರ ನಾನು ಮದಿವ್ಯಾಗ್ರಿನಮು—ಎಂದು ಹೇಳಿದೆ.

ಆದರೆ ಅದು ನಿಜವಾಗಬಹುದು ಎಂಬ ಎಣಿಗೆಕೆ ನನಗೆ ಖಂಡಿತಾ ಇರ್ತು ಲಿಲ್ಲ.

೧೦

ಹಜಾರದಲ್ಲಿ ಬೇರೆ ಯಾರೋ ಮಾತಾಡಿದಂತೆನಿಸಿತು. ಬೃಂದಾ ಬಾಗಿಲ ಕಡಿಗೆ ನೋಡಿದಳು. ಆ ನಾಯಿಗಳೇರಡೂ ಎರಡುಗಳಿಗೆ ಕವಕವನೆ ಬಗುಳಿ ಓಡಿಬಂದು ವಸಂತನ ರೂಪಿನ ಬಾಗಿಲನ್ನು ನೂಕತ್ತೊಡಗಿದವು.

ಬೃಂದಾ ಅವನ ಮುಖ ನೋಡಿದಳು. ಅವನಂದ—

“ಏನೂ ಗಾಬರಿಯಾಗಬೇಡ ಬೃಂದಾ. ಯಾರೋ ಬಂದಾರೆ ಅಪ್ಪನ ಕೂಡ ಮಾತನಾಡಲಿಕ್ಕೆ. ನನ್ನ ಹೋಲಿಗೆ ಯಾರೂ ಬರೂದಿಲ್ಲ. ಅವೂ ಹಾಂಗೇ ವಾಪನು ಹೋಗತಾವೆ, ಧೈರ್ಯವಾಗಿ ಕೂಡು”

ಎರಡು ನಿಮಿಷ ಕರಪರಮಾಡಿ ನಾಯಿಗಳು ಹೊರಟುಹೋದವು. ಅಪ್ಪರಲ್ಲಿ ಪ್ರೋನ್ ಬಂತು. ಮತ್ತೆ ಮೂರು ನಿಮಿಷ ಮಾತು. ಪ್ರೋನು ಕೆಳೆ ಗಟ್ಟ ವಸಂತ.

“ಆಯ್ತು ಬೃಂದಾ, ನಮ್ಮನೀ ಕಢಿ ಎಲ್ಲ ಈಗ ನಿನಗೆ ತಿಳಿದದೆ. ನನ್ನ ಪ್ರತ್ಯೇಕ ಕಂಡಿದ್ದಿ. ಇನ್ನು ನಿನ್ನ ನಿಣಾಯ ಉಳಿದದೆ, ಉರಿಗೆ ಹೋಗ ಮತ್ತು ನಾಲ್ಕು ಸಲ ಯೋಚನಿ ಮಾಡಿ ತಿಳಿಸು. ಇದು ಉದ್ದೇಗದಾಗೆ, ವ್ಯಾಸನ-

ಬೀದಿಗೆ ಚಂದ್ರಮು ದೊಂಕು

ಹಾಗೆ ಮಾಡೂ ಕೆಲಸಲ್ಲ. ಈ ಸ್ವರ್ವ ಸಂಕೋಚಿ ಹಾಕಿಕೊಂಡಮ್ಯಾಲೆ ಮತ್ತು ತೆಗೆಯೂಹಂಗಿಲ್ಲ. ನನ್ನ ಅಮ್ಮೆ ಆಗಿನ ಕಾಲಕ್ಕೆ ಗ್ರಾಮಜುಯೇಟು ಇದ್ದರೂ ತನು ಹಳೇ ವಿಚಾರದಾಕೆ. ಪಾಳೇಗಾರಿಕೆ ಮಾಡಿದ ವಂಶದಿಂದ ಬಂದಾಕೆ. ಮನಸ್ಸು ಸೋಲಿ ಒಪ್ಪದು. ಮೊದಲಿನಿಂದಲೂ ಡೋಲಿನಾಗೇ ಬೆಳ್ಳಿದುಬಂದಾಕೆ ಇನ್ನು ತನ್ನ ಮಗನ್ನ ಮದಿವಿಯಾಗೂವಾಕಿಯ ಮನಸ್ಸಿಗೆ ಹ್ಯಾಂಗಾದಿತು ಅನ್ನ ವಿಚಾರ ಆಕಿಯ ಮನಸ್ಸಿಗೆ ಬಂದದೆಯೋ ಇಲ್ಲೋ ?”

ಬೃಂದಾ ಕೆಲವು ಗಳಿಗೆ ಸುಮ್ಮನೆ ಕುಳಿತ್ತಿದ್ದ್ರು--. ಅವನೇ ನಿಧಾನವಾಗಿ ಕೇಳಿದ--

“ನಿನಗ ಬೇಸರಿಕೆ ಬಂತಾ ಬೃಂದಾ ?”

ಅವಳ ಕಣ್ಣಾಗಳು ಅರಳಿದವು. ನಗಲು ಪ್ರಯತ್ನಪಟ್ಟು—

“ಹಾಂಗೇಸಿಲ್ಲರಿ. ನಾನಿನ್ನ ಮನಸ ಬದಲಾಯಿಸೂ ಹಾಂಗಿಲ್ಲರಿ. ನಿಮಗ ಬ್ಯಾಡಾದರ ನಮ್ಮ ಜುಲುಮಿ ಏನದ ? ನಮ್ಮ ಸಂಸಾರ ಕೊರಳಿಗೆ ಕಟ್ಟಿ ಕೊಳ್ಳಾದಂದರ ನಿಮಗೂ ಬಹಳ ತ್ರಾಸಾಗ್ತಿದ. ಬ್ಯಾಡಾಂತ ನಿನ್ನ ತಾಯಿಗೆ ಸೀವೇ ಹೇಳಿಬಿಡಿರಿ”

ಅವಳು ಬಾಯಲ್ಲಿ ಹಾಗೆ ಹೇಳಿದರೂ ಮನಸ್ಸಿಗೆ ವ್ರಢಿಯೇ ಆಗಿತ್ತು. ಅದು ವಸಂತಸೀಗೆ ತಿಳಿಯಿತು. ಅವನು ತನು ನೆಟ್ಟಿಗ ಕುಳಿತ.

“ಹೀಂಗ ನೋಡೂ ಬೃಂದ ? ನೀನು ನನ್ನ ಮಾತೆ ಅವಾಫಮಾಡಿ ಕೊಂಡಿ. ನಿನ್ನದು ಒಂದಲ್ಲ, ಇನ್ನು ಹತ್ತು ಸಂಸಾರ ಕೊರಳಿಗೆ ಹಾಕಿ ಕೊಂಬೂ ಅಂಥ ಚೈತನ್ಯ ನಮಗದ. ಅದಕ್ಕೆ ನನಗೇನೂ ಹಿಂಜರಿಕೆ ಇಲ್ಲ. ಆದರ ನನ್ನ ಕಾಲು ಹ್ಯಾಂಗದ ನಿನಗೆ ಗೊತ್ತ ?”

ಅವಳು ಅವನ ಮೊಳಕಾಲ ಕಡೆಗೆ ನೋಡಿದಳು --

“ಇಲ್ಲರಿ ನಿಮ್ಮ ಅತ್ಯಿ ಹೇಳಿದ್ದವ್ಯ ನನಗ ಗೊತ್ತ”

ವಸಂತನ ಮುಖ ಕೆಂಪಾಯಿತು. ಅವನು ಉದ್ದೇಗಗೊಂಡು ಹೇಳಿದ-

“ಇಕಾ ನೋಡು ಬೃಂದಾ ಈ ಮೊಳಕಾಲವರಿಗೆ ನನ್ನ ತೊಡಿ ಇರೂದು. ಪ್ಲೇನು ಬಿದ್ದದ್ದು ಒಂದು ಬೆಟ್ಟಿದಮ್ಯಾಲೆ. ನನ್ನ ಎರಡು ಮೊಳಕಾಲ ಚಿಪ್ಪು ಒಡದು-ಸಿಡಿದು ಹೋಗಿದ್ದ ವಂತೆ. ಆದರ ಅವರೇಷನ್ ಮಾಡದೇ ಇದ್ದಿದ್ದರೆ

ಈಗ ನಾನು ಇರ್ತಿತಲ್ಲ. ಅದರ ಆರು ದಿನಗಳ ನಂತರ ನನಗೆ ಪ್ರಜಾಳ್ಳಾ ಬರುವ ಕಾಲಕ್ಕೆ ನಾನು ಎರಡು ಕಾಲಿಲ್ಲದ ಹೆಳವನಾಗಿ ಡೆಹರಾಡೂನಿನ ಹಾಸ್ಪಿಟಲ್ ಮಂಚದಾಗೆ ಮಲಗಿದ್ದೆ. ನನ್ನ ಮಂಚದ ಸುತ್ತ ಬರೇ ಅಳು ಮುಖದ ಪದಾರು ಮಂದಿ ಇದ್ದರು ಅಮ್ಮೆ ತುಂಬಾ ಅಳುತ್ತಿದ್ದಳು.

ಅವನೆ ಮಾತು ಮುಗಿಯುವುದರಲ್ಲಿ ಬೃಂದಾ ಎರಡು ಕೈಗಳಿಂದಲೂ ಮುಖಮುಚ್ಚಿಕೊಂಡು ಬಿಕ್ಕಿಬಿಕ್ಕಿ ಅಳುತ್ತಿದ್ದಾಗಿದ್ದಳು. ಅವನು ತಟ್ಟನೆ ಮಾತು ನಿಲ್ಲಿಸಿ ವಿಲಾಸಣವಾಗಿ ನಕ್ಕು—

“ಹುಚ್ಚು ಹುಡಗೆ. ಅಳತೀ ಅಳತೀ ಯಾಕ, ನಿಮ್ಮನೀ ಬಳಗ ಬಡತನ ಇದ್ದಿತು ಇಂಥ ಬವಣಿ ಇಲ್ಲಿ, ಅದಕ ನಿನಗ ತಿಳಿ ಹೇಳತ್ತಿದ್ದೀನಿ. ನನ್ನ ಎರಡು ಕಾಲುಗಳೂ ನಕಲಿ ಕಾಲುಗಳು ಪಾಲ್ಸಿಪ್ಪಿಕಿನವು. ಸೊಂಟಕ್ಕೆ ಬೆಲ್ಪ ಹಾಕಿ ಬಿಗಿದು ನಿಲ್ಲಿಸಿಯಾರ. ನರಕ ಅಂದರ ಏನೂ ಅಂಬೋಡರ ಅನುಭವ ನನಗೆ ಜೆನ್ನಾಗಿ ಆಗೇದ. ಆಪ್ರೇಷನ್ ಆಗಿ ಒಂದು ವರ್ಷ ಹಾಸಿಗಿಮ್ಮಾಲ ಇದ್ದೆ. ಆರ್ಫರ್ ಕೊಟ್ಟು ಮಾಡಿದ ಕಾಲುಗಳಿವು. ಇದರ ಪಬು ತಿಳಿತದ ನಿನಗೆ ? ನನ್ನ ಕಾಲಿಗಂತ ಹತ್ತು—ಹದಿನ್ನೆಡು ಸಾವಿರ ತೇಲಬಿಟ್ಟಾತು. ಏನಂದರೇನು ಬೃಂದಾ, ಕಡಿಗೂ ನಾನು ಕುಂಟನಾಗಿಯೇ ಉಳಿದೀನಿ....

ಬೃಂದಾ ಬಿಕ್ಕುತ್ತಾ ಹೇಳಿದ್ದಳು.

“ಸಾಕು ನಿಲ್ಲಿಸರಿ. ನಾ ಕೇಳಲಾರೆ. ಇನ್ನು ಏನೂ ಹೇಳಬ್ಬಾಡಿರಿ”
ಅವಳು ಮುಖಕ್ಕೆ ಸೆರಗು ಮುಚ್ಚಿ ಬೋರೆಂದು ಅಳುತ್ತಿದ್ದಳು.
ಅವನು ನಗುತ್ತಾ ಹೇಳ—

“ನಮ್ಮ ಮನೀ ಹೆಂಗಸರೆಲ್ಲ ಅತ್ತು ಮುಗಿಸ್ಯಾರ ಬೃಂದಾ ಮತ್ತ ನೀ ಯಾಕ ಅಳತೀ. ಅಳೂಡರ ಬದಲು ಯೋಚನೆ ಮಾಡು”

ಆದರೆ ಬೃಂದಾ ಮುಖದಿಂದ ಸೆರಗು ತೆಗೆಯಲಿಲ್ಲ. ಅವಳು ಹೊರಗೆ ಹೋಗಲೆಂದು ಎದ್ದಳು.

ಆದರವನು ಬಿಡಲಿಲ್ಲ. ಅವನೂ ಎದ್ದು ಅವಳ ಎದುರಿಗೆ ಅಡ್ಡ ನಿಂತ. ಅವಳು ಮುಖದ ಸೆರಗು ತೆಗೆದು ಬೇಡಿಕೆಯ ಸೋಣ ಬೀರಿದ್ದಳು.

ಅವಳ ನೇತ್ರಗಳು ಕಣ್ಣೀರಿನ ಕೊಳಗಳಾಗಿವೆ. ಆ ಗೌರವಣಿದ ಮುಖವೆಲ್ಲ ಕೆಂಪಡರಿದೆ. ಅವಳ ಅಂತರಂಗ ವೇದಸೆಯಲ್ಲಿ ದುಃಖದಲ್ಲಿ ತುಂಬಿನಿಂತಿದೆ.

ಅವನು ಬೆಣ್ಣೀಯಂತೆ ಕರಗಿದ. ಮತ್ತು ಯಾವದೇ ಹಿಂಜರಿಕೆಯಿಲ್ಲದೆ ಮಕ್ಕಳನ್ನು ಎತ್ತಿಕೊಳ್ಳುವಂತೆ ಬೃಂದಾಳನ್ನು ತನ್ನ ಶೋಖನಲ್ಲಿ ಬಿಗಿದು ಕೊಂಡು ಸಂತ್ಯೇಸಿದ—

“ಯಾಕ ಹೀಂಗ ಮಾಡತೆ ಬೃಂದಾ ? ನೀನು ಹೀಂಗ ಅತ್ತುಕೊಂಡು ಆಚಿಗೆ ಹೋದರೆ ಅವರಲ್ಲ ಏನ ತಿಳಕೊಂಡಾರು... ?”

ಬೃಂದಾ ಈ ಅಕ್ಷಿಕ ಆಕ್ರಮಣದಿಂದ ಒಂದು ಗಳಿಗೆ ಬೆಚ್ಚಿ ನಿಂತೆಳಾದರೂ ಆ ಹೊಸ ಅನುಭವ ಅವಳಿಗೆ ಬೇಡಿಸಿಸಲಿಲ್ಲ. ಆದರೂ ಗಾಬರಿಯಿಂದ ಹೊಸಕಾಡಿದಳಾದರೂ ಅವನ ಬಂಧನ ಬಿಗಿಯಾಗಿತ್ತು.

ತಟ್ಟುನೆ ಬಾಗಲು ನೂಕಿ ಸೀತಾಬಾಯಿಯವರು ಪರದೆ ಸರಿಸಿ ಒಳಬಂದು ಒಳಗಿನ ದೃಶ್ಯನೋಡಿ, ಮಗನನ್ನು ಗದರಿದರು—

ಬಾಳಾ! ಇದೇನ ಕೆಲಸ ನಡೆಸಿದ್ದಿ ಸೀನು ? ಯಾಕ ಅಳತಾಕ ಬೃಂದ? ಇದಕಾ ಏನು ನೀನು ಆಕೇನ ಕಳಿಸು ಅಂದದ್ದು ನಾಚಿಕ್ಕೇಡು .. !”

ಇನ್ನೂ ಏನೇನೋ ಬಳಬಡಿಸುವವರಿದ್ದರು ಸೀತಾಬಾಯಿ. ಅಷ್ಟರಲ್ಲೀ ಅವನು ಹೇಳಿದ—

ಯಾಕಮ್ಮೆ ಇಷ್ಟೊಂದು ಹಲ್ಲೀಮಾಡಿತ್ತಿ ? ನಿನ್ನ ಸೋಸಿಗೆ ನಾನು ಏನೂ ಮಾಡುದಿಲ್ಲ. ನನ್ನ ಕಾಲು ಮುರಿದದ್ದು ಹ್ಯಾಗಂತ ಹೇಳತ್ತಿದ್ದೆ. ಅದಕ್ಕೆ ಇಷ್ಟೊಂದು ಅಳಲಿಕೆ ಹತ್ಯಾಕಾಶ ನೋಡು, ನೀಹೋಗಮ್ಮೆ ಆಚಿಗೆ. ನಾನು ಒಂದಿಷ್ಟು ಸಮಾಧಾನ ಮಾಡಿ ಕಳಸ್ತೇನಿ”

ನೀನು ಹೋರಗೆ ಹೋಗು ಅನ್ನುವಂತೆ ಕಣ್ಣು ಸನ್ನೆ ಮಾಡಿದ ನಸಂತ. ಸೀತಾಬಾಯಿಯವರು ಮೆಲ್ಲಿಗಂದರು—

‘ತಾಯಿ ! ಇನ್ನು ಅಳಬ್ಯಾಡವ್ವ, ಹುಳ್ಳುಹುಡುಗ ಇವ, ಏನೇನಾರ ಗಾಂಜಾಲಿ ಮಾತು ಹೇಳಬ್ಯಾನು ? ಹೋರಗೆ ಬರೂವಾಗ ಮಾರೀನ ಸ್ವಜ್ಞ ಮಾಡಿಕೊಂಡು ನಗನಗ್ರ ಬಾವ್ವ ?’

ಬೃಂದಾ ಬಹಳ ನಾಚಿಕೊಂಡಳು. ಅವಳ ಜೀವ ಹೆಡರಿದ ಹಕ್ಕಿಯಂತೆ ಮುದುರಿತು.

ಮುದುವೆಗೆ ಮುನ್ನವೇ ಆತನ ಶೋಳನಲ್ಲಿ ತಾಸಿರುವುದನ್ನು ತನ್ನ ಅತ್ಯೇ ಕಂಡಾಗ ಅವಳ ಜೀವ ಹೇಗಾಗಿರಬಹುದು ?

ವಿಲಿವಿಲಿ ಒದ್ದಾಡಿತು ಅವಳ ಮನಸ್ಸು, ದೀನಳಾಗಿ ಕೊರಳೆತ್ತಿ ಬೇಡಿಕೊಂಡಳು.

‘ದಯಮಾಡಿ ಬಿಡರಿ ನನ್ನ ?’

ಅವನು ನಸುನಕ್ಕು ಹೇಳಿದ —

ನೀನು ಆಳೂದ ನಿಲ್ಲಿಸಿಬಿಡು ಬೃಂದಾ, ನಾನೂ ನಿನ್ನ ಬಿಡತೇನಿ. ಮದಿವಿಗೆ ಮುನ್ನ ಇದ್ದ ಸಂಗತಿ ರುಂಕರುಂಚ ಹೇಳಿಬಿಡೂದು ಒಳ್ಳೇದಂತೆ ಹೇಳಿದೆ ನನ್ನ ಅತ್ತಿ, ಅಮ್ಮೆ ಏನ ಹೇಳಿದ್ದರೋ ಬಿಟ್ಟೆದ್ದರೋ ನನಗೇನು ಗೊತ್ತು. ಅದಕ್ಕೆ ನಾನು ಸ್ವಷ್ಟ ಹೇಳಿದೆ. ನಿನ್ನ ಮನಸ್ಸು ಹ್ಯಾಗಂತ ತಿಳಿಕೊಂಬೊಣ ಅಂತ. ಇನ್ನು ನಿನ್ನ ಪರೀಕ್ಷೆ ಮಾಡುದಿಲ್ಲ ಬೃಂದಾ. ಇನ್ನು ಸಣ್ಣ ವರ್ಯಾಸ್ಮಿಗೆ ಬಹಳ ದೊಡ್ಡ ತಾಗ ಮಾಡಿದ್ದಿ. ಇನ್ನು ನೀನು ಬ್ಯಾಡೆಂದರೂ ನಾನು ಬಿಡೂದಿಲ್ಲ. ಎಲ್ಲಿ ಒಮ್ಮೆ ನಕ್ಕುಬಿಡು. ನೋಡೊಣ ?

ಅವಳಿಗೆ ಅವನ ಸ್ವಾಂತನದ ಸುಡಿಯಿಂದ ಬಹಳ ಸಮಾಧಾನವಾಯಿ ತಾದರೂ ಸಗುವುದಾಗಲಿಲ್ಲ. ಬದಲು ಅವನ ಎದೆಯಲ್ಲಿ ಮುಖ ಮುಚ್ಚಿ ಕೊಂಡಳು.

ಅವನು ಅವಳ ನೋಸಲು ಹಿಡಿದೆತ್ತಿ ತನ್ನ ಶಚ್ಚೇಸಿನಿಂದ ಅವಳ ಕಣ್ಣಿನ ರಸಿ ಕೊಮಲವಾಗಿ ನುಡಿದ.

‘ನಿಮಗೆ ಆಳೂ ಬ್ರತದೆ ಬೃಂದಾ. ಗಂಡಸರಿಗೆ ಅದು ಸಾಧ್ಯಪಿಲ್ಲ. ಈಗ ನಿನಗಂತ ಹೆಚ್ಚು ವೇದನೆ ಆಗ್ರಹದೆ ನನಗೆ. ಏನು ಮಾಡಲಿ ಹೇಳು ?’

ಅವಳು ಕೊರಳೆತ್ತಿದಳು, ಆದರೆ ತೀರು ಹತ್ತಿರದಲ್ಲಿದ್ದ ಅವನ ಮುಖ ಪನ್ನು ನೋಡುವುದು ಮಾತ್ರ ಅವಳಿಂದಾಗಲಿಲ್ಲ.

ಅವನ್ ಉಡುಪೆಲ್ಲಾ ಫೋಮಫೋನು. ಅವನ್ ಮುಖದ ಹತ್ತಿರವೂ ಒಳ್ಳೆಯೆ ಪರಿಮಳ. ಈ ಮಧುರ ವಾಸನೆ, ಆ ಅಪ್ಪುಗೆ ಎಲ್ಲವೂ ಸೇರಿ ಅವಳಿಗೆ ಏನೋ ಒಂದು ಬಗೆಯ ಅವ್ಯಾಯವಾನ ಇವ್ವರೂ, ಆ ಸ್ಥಳದಿಂದ ಸಾಧ್ಯವಾದಷ್ಟು ಜಾಗೃತಿ ಹೊರಟು ಹೋಗಬೇಕೆಂಬ ತವಕವಾಗುತ್ತಿತ್ತು. ಅವಳು ಬಹಳ ಮೆಲ್ಲಿಗಂದಳು—

“ಉಂಟಿದ ಹೊತ್ತಾತೋ ಏನೋ, ಮತ್ತು ಅತ್ತಿ ಬಂದಾರು ಕರೀಲಿಕೆ. ನಾನು ಹೋಗ್ತೇನಿ”

ಅವನು ಅವಳ ಗಲ್ಲ ಮೆತ್ತಿಗೆ ಹಿಂಡಿ ಹೇಳಿನ—

“ಎಂಥ ಉಪಾಯ ಮಾಡಿ ಬೃಂದ. ಸೀನು ನಾಳೆಯೇ ಉರಿಗೆ ಹೊರಡುವಾಕೆ. ಇನ್ನು ಮದುವೆಯು ಸಮಯಕ್ಕೇ ನಿನ್ನ ದರ್ಶನ. ನನ್ನ ಮನಸಿನ ಸ್ಥಿತಿ ಹೇಗೆಂಬುದನ್ನು ಸಿನಗೆ ಹೇಳಿದರೆ ಸೀನು ಮತ್ತು ಅಳಿಕ್ಕು ಶುರುಮಾಡಿ. ಈಗ ಏನೂ ಹೇಳಬಿಲ್ಲ ಹ್ಯಾಂಗೂ ಸೀನು ನನ್ನವಳಾಗಿ ಬರ್ತೀಯಲ್ಲ. ಆಗ ಎಲ್ಲಾ ಹೇಳಿಯೇನು”

ಅವನು ಮೆಲ್ಲಿಗೆ ಕ್ಯೆ ಸಡಲಿಸಿದ. ಆದರೆ ಹಾಲಿನಲ್ಲಿ ಬಾಪೂರಾಯರು, ಚಿಂದೂರಾಯರು ಮಾತನಾಡುತ್ತಿದ್ದದ್ದು ಕೇಳಿಸಿತು.

ಬೃಂದ ಅವನ ಮುಖ ನೋಡಿದಳು. ಅವರು ಹಾಲಿನಲ್ಲಿರುವಾಗ ನಾನು ನಿವ್ಯಾ ಕೊಣೆಯಿಂದ ಅವರ ಎದುರಿಗೇ ಹೇಗೆ ಹೋಗಲಿ? — ಎಂಬ ಪ್ರಶ್ನೆಯಿತ್ತು ಅವಳ ನೋಟದಲ್ಲಿ. ಅವನು ಅವಳನ್ನು ಎಡ ತೋಳಿನಿಂದ ಸುತ್ತಿ ಹಿಡಿದು ಹೇಳಿದ—

“ಹೀಂಗ ನೋಡು ಬೃಂದಾ, ಈ ಬಾಗಿಲಿನಿಂದ ಮತ್ತೊಂದು ರೂಪದೆ. ಅದರಿಂದ ಮನಿಯ ಮಗ್ಗಲಿಗೆ ಒಂದು ಬಾಗಿಲದೆ. ಅದರಿಂದ ಕೌಂಪೊಂಡಿಗೆ ಹೋಗಿ ಹೊರಗಿನಿಂದ ಮನಿಯ ಒಳಗೆ ಹೋಗುವಂತಿ ಬಾ”

— ಎಂದು ಅವಳನ್ನು ಕರೆಚೂರ್ಪು ಆ ಹೋಗೆ ಯಲ್ಲಿ ಇರಿ ಸೋಫ್ರಾ ಸೆಟ್ಟುಗಳು, ಹೂದಾನಿ. ಗೋಡೆಯ ಮೇಲೆ ಒಂದೆರಡು ವಿದೇಶಿ ಚಿತ್ರಗಳು

ಇದ್ದವು. ಗೋಡೆಗೆ ಅಂಟಿಸಿದಂತಿರುವ ಒಂದು ತಿಳಿನೀಲಿಯ ಬೆಳಕನ್ನು ಸೂಸುವ ಎಲೆಕ್ಟ್ರಿಕ್ ಲ್ಯಾಂಪ್ ಉರಿಯುತ್ತಿದೆ, ಒಂದು ಕ್ವಾಳಿ ಅಲ್ಲಿ ನಿಂತು ಅವನು ಹೇಳಿದ—

“ಇಡೂ ನನ್ನ ಖೋಲೀನೇ ಬೃಂದಾ. ನನ್ನ ಡ್ರಾರ್ಲಿಂಗ್ ರೂಮು ಇದು. ನನ್ನ ಕಾಣಲಿಕ್ಕು ಬಂದವರನ್ನು ಬೆಟ್ಟಿಯಾಗಲಿಕ್ಕು ಮಾತ್ರ. ಇದು ಸೋಡು, ವರ್ಷಾಂಡೆದ ಕಡೀಗೂ ಒಂದು ಬಾಗಿಲದೆ. ಮತ್ತು ಆ ಕಡೀ ಬಾಗಿಲೇ ಹೊರಗಡಿಗೆ ಹೋಗುವುದು”

ಬೃಂದಾ ತಾನೇ ಮುಂದಾಗಿ ಆ ಬಾಗಿಲಿನ ಬೋಲ್ಪು ತೆಗೆದಳು. ಹೊರಗಡೆ ಮಾಸಲು ಕತ್ತಲು. ಅದು ಶುಕ್ಲಪಕ್ಷದ ಪ್ರಾರಂಭದ ದಿನಗಳಾದ್ದೀರುದ ಸ್ವಚ್ಚವಾದ ಬೋಧಿತಿಯಲ್ಲಿ. ಮುಂದುಗಡೆಯು ಪೋರ್ಟ್‌ಕೋಡ್ ಬಲ್ಲಿನ ಬೆಳ್ಕು ಸ್ವಲ್ಪ ಮಾತ್ರ ಬೆಳಕಿನ ಭಾಯಿಯನ್ನು ಹರಡಿತ್ತು. ರೂಮಿನ ಬಾಗಿಲು ಎದುರಿಗೆ ಇದ್ದ ಅಂಜಾರದ ಮರವು ಭತ್ತಿಯಂತೆ ರೆಂಬೆಗಳನ್ನು ಚೂಚಿ ಅಲ್ಲಿ ಮತ್ತೂ ಅನ್ನು ಕತ್ತಲುಮಾಡಿತ್ತು.

ವಸಂತ ಅದರ ಕೆಳಗೆ ಹಾರಿದ ಸಿಮೆಂಟೆನ ಸೋಫಾದ ಮೇಲೆ ಅವಳನ್ನು ಕೂರಿಸಿಕೊಂಡು ಕುಳಿತೆ.

ಆ ಕತ್ತಲೆಯಲ್ಲಿ ಕುಳಿತದ್ದು ಅವಳಿಗೆ ಹಿತವೆನಿಸಿದರೂ ಮನೆಯು ಹಿರಿಯರು ಏನಂದುಕೊಳ್ಳುತ್ತಾರೋ ಎಂಬ ಆತಂಕ.

ರಸ್ತೆಯ ಕಡೆಯಿಂದ ತಣ್ಣಿಗನ ಗಾಳಿ ಬೀಸುತ್ತಿರುವಾಗ ಅವನ ತೋಳಿನಲ್ಲಿ ಅವಳು ಬೆಳ್ಳಿಗೆ ಆಡಗಿದ್ದಳು.

ಅವರು ಒಬ್ಬರೊಬ್ಬರ ಮನವನ್ನು ಅರಿತಾಗಿತ್ತು. ಈಗ ಮಾತಿಗಿಂತ ಮೋನವೇ ಹಿತವೆನಿಸಿತು.

ವಸಂತ ಮೋನವಾಗಿ ಅವಳ ಮುಂಗುರುಳು ನೇವರಿಸಿ ಹಿತ ಪಡೆದ. ಅವನ ಬೆರ್ಬುಗಳು ಅವಳ ಕದವುಗಳನ್ನು ಮ್ಹಾದುವಾಗಿ ಸವರುತ್ತಿತ್ತು.

ಆವು ಕೆಲವು ಗಳಿಗೆ ಕಣ್ಣಿ ಮುಚ್ಚಿ ಕುಳಿತು ಆ ಸಾಮಿಪ್ಯದ ಅಪೂರ್ವ ಮಾಯೆಯಲ್ಲಿ ಮುಳುಗಿದಳು.

ಅದರೆ ಬಹಳ ಹೊತ್ತು ಕುಳಿತಿರುವಂತಿರಲ್ಲಿಲ್ಲ. ಅವಳು ಅವನ ಬವೆ ಹಸ್ತವನ್ನು ಹಿಡಿದು ಎದ್ದು ನಿಂತುಕೊಂಡಳು. ಈಗ ಅವಳು ಹೊರಡುತ್ತಾ ಹಿಂದು ಅವನಿಗೂ ತಿಳಿಯಿತು.

ಅವನೂ ಎದ್ದು ನಿಂತು ಅವಳ ಕಿವಿಯ ಹತ್ತಿರ ಬಾಗಿ ಸಿಸು ನುಡಿದ—
“ಒಳಗೆ ಹೋಗ್ತೇಯಾ ಬೃಂದಾ ?”

“ಹೂಂ, ಹೋಗ್ತೇನರಿ”

ಅವನು ಮತ್ತೇನೂ ಮಾತನಾಡದೆ ಎರಡು ಕ್ರೂರುಲ್ಲಾ ಅವಳ ಮುಖ ಹಿಡಿದು ಬಲಗೆನ್ನೇಯ ವೇಲೆ ಒಂದು ಹೂ ಮುತ್ತನಿಟ್ಟು.

೮೮

ಬೃಂದಾ ಮುಖಬಾಗಿ ಪೋಟಿಕೊ ಮಾರ್ಗವಾಗಿ ಒಳಗೆ ಬಂದಾಗ ಅವೇರಡೂ ನಾಯಿಗಳು ಜೋಡಿಯಾಗಿ ಕವಾ, ಕವಾ, ಎಂದವು. ಮರುಗಳಿಗೆ ಅವು ಅವಳ ಸೀರೆಯ ನೆರಿಯನ್ನು ಮಾಸಿ ಜೋಡಿಯಾಗಿ ಬಂದ ವಸಂತನ ಕೋಣೆಯ ಬಾಗಿಲು ನೂಕಿದವು.

ಅವಳು ಒಳಗೆ ಹೋದಾಗ ಹಾಲಿನಲ್ಲಿ ಬಾಪೂರಾಯರು, ಸುಬ್ಜಾ ಚಾಯರು ಮಾತ್ರವಿದ್ದರು. ಹೆಂಗಸರು ಮೂನರೂ ಉಟ್ಟಿದ್ದ ಮನೆಯಲ್ಲಿದ್ದ ರಾದರೂ ಬೃಂದಾಗೆ ಬಹಳ ನಾಚಿಗೆ ಎನಿಸಿತು. ಬಾಪೂರಾಯರು ಅವಳನ್ನು ಕಂಡಕೊಡಲೇ ಕೇಳಿದರು.

“ನೀನು ಇಮ್ಮು ಹೊತ್ತೂ ಹೊರಗಡೆ ಇದ್ದೇನವಾ ? ನಾನು ಎಲ್ಲಿ ಹೋದ್ದೋ ಅಂದುಕೊಂಡಿನಿ ?”

ಅವಳ ಮುಖ ರಾಗರಂಜಿತವಾಗಿತ್ತು. ತನ್ನ ಮುಖದಲ್ಲಿ ಅವರು ಏನೇನು ಕಂಡುಹಿಡಿಯುವರೋ ಎದುಕೊಂಡು ಮುಖವೆತ್ತದೆ ಉತ್ತರ ಹೇಳುತ್ತಲೇ ತನ್ನ ಕೋಣೆಗೆ ನುಸಿದಳು—

ಹೌದರಿ, ತಣ್ಣಿಗೆ ಗಳಿ ಬರತಿತ್ತು. ಅಲ್ಲೇ ಹೂಗಿಡದ ಹತ್ತಿರ ಶಿರಗಾಡುತ್ತಿದ್ದೆ.

ವಾಸ್ತವವಾಗಿ ಬಾಪ್ಪಾರಾಯಂರಿಗೆ ಇನ್ನೇ ವರ್ಷಂತನ ಕೋಣೆಗೆ ಹೋದದ್ದು ತಿಳಿಯದು.

ಅವಳು ಒಂದು ಮಧುರ ಆಯಾಸದಿಾದ ಆ ಸೋಚ್ಚು ಶೆರಿಯ ಮಂಚದ ಮೇಲೆ ಉರುಳಿ ಕಣ್ಣು ಮುಚ್ಚಿದಳು.

ಒಬ್ಬ ಯುವ ಪುರುಷನ ಆಲಿಂಗನ ಮತ್ತು ಸಪ್ರೇಮು ಚುಂಬನಗಳಲ್ಲಿ ಇಂತಹ ಸುಖವಿದೆಯೆಂಬುದು ಅವಳಿಗೆ ಇದೀಗ ಅನುಭವವಾಗುತ್ತಿದೆ.

ಅವಳ ವಯಸ್ಸಿನ ಹದಿನಾರು ವರ್ಷಗಳು ಹೆಳ್ಳಿಯಲ್ಲಿಯೇ ಕಳೆಯಿತು. ನುತ್ತರ ದೊಡ್ಡ ಉರಿಗೆ ಬಂದ ಮೇಲೂ ಹಣತೆತ್ತು ನಾಟಕ, ಸಿನಿಮಾ ನೋಡಲು ಅವಳಿಂದ ಸಾಧ್ಯವಾಗುತ್ತಿರಲಿಲ್ಲ. ವರ್ಷಕ್ಕೆ ಒಂದು ಸಿನಿಮಾ ನೋಡಿದರೆ ಹೆಚ್ಚಾಗಿಯಿತು.

ಇನ್ನು ಪಶ್ಚಿಕೆಗಳಲ್ಲಿ ಬರುವ ಸಿನಿಮಾ ಸುದ್ದಿ, ಚಿತ್ರ ನೋಡುವುದಕ್ಕೆ. ದುಡ್ಡ ಕೊಟ್ಟು, ಪಶ್ಚಿಕೆ ಕೊಂಡು ಓದುವ ಚೈತನ್ಯವೂ ಇರಲಿಲ್ಲವಾದ್ದರಿಂದ ಆಕಸ್ಮಿಕವಾಗಿ ಎಲ್ಲಾದರೂ ಪಶ್ಚಿಕೆ ಕಂಡರೆ ಹಾಗೇ ಕಣ್ಣಾಡಿಸುವುದಕ್ಕೆ, ಕತೆ, ಕಾದಂಬರಿಗಳ ಮೇಲೆ ದೈತ್ಯವೇನೂ ಇಲ್ಲದಿದ್ದರೂ ಓದಲು ಸಿಗುವುದು ಕಷ್ಟ. ಒಂದು ನೇಳಿ ಸಿಕ್ಕಿದರೂ ಮನೆಯ, ಮನಸ್ಸಿನ ನೂರು ಕೋಟಿಗಳಲ್ಲಿ ಓದಿದ್ದ ತತ್ವಗೆ ಹತ್ತುತ್ತಿರಲಿಲ್ಲ.

ಹೀಗಾಗಿ ಅವಳ ತಾರುಣ್ಯ ಕನೆಸಿನ ಲೋಕದಲ್ಲಿ ಹಾರಾಡುವುದರ ಬದಲು ವಾಸ್ತವ ಜಗತ್ತಿನಲ್ಲಿ ಸಪ್ನೆಯಾಗಿ ಕುಳಿತಿತ್ತು.

ಇದೀಗ ವೊದಲ ಬಾರಿಗೆ ವಸಂತಮಾಧವನ ಸಾವಿಂಪ್ಯ, ಸ್ವರ್ಥ ಅವಳಿಗೆ ಅವಲು ಮುಚ್ಚಿಕೊಂಡಂತಾಗಿದೆ.

ವಸಂತಮಾಧವ ತಂದೆಯಂತೆಯೆ ಸುವಿಫೋರ್ಡೆಹಿ. ಹರವಾದ ಎದೆ, ಭುಜ, ಚೆನ್ನುಗಳು. ಅಜಾನುಬಂಧ ; ದಷ್ಟ ಪುಷ್ಟನಾದ ಕಟ್ಟಾಲು ; ವಿದ್ಯಾ ವಿನಾಯ ಸಂಭಾಸ ! ಹಾಗೇ ಧೈಯರೂತಿ ಕೂಡ. ಆದ್ದರಿಂದಲೇ ಅವನಿಗೆ ವಿಮಾನ ಖಾತೆಯವರು ಹಣ್ಣು ಆಯ್ದುಕೊಂಡಂತೆ ಆಯ್ದುಕೊಂಡಿದ್ದರು.

ತಂಡೆ_ತಾಯಿ, ಬಂಧು-ಬಳಗನೆಲ್ಲ ಅವನ ಭೇಸ್ಯ ಭವಿಷ್ಯದ ಬಗೆಗೆ ಬಲ ವಾದ ಭರವಸೆ ಇಟ್ಟುಕೊಡ್ಡಿದ್ದರು.

ಅದರೆ ವಿಧಿಯ ಆಟ ಬೇರೆಯಾಯಿತು. ವೇದನೆಯ ಆಭರಣ ತುಸು ಕಡಿಮೆಯಾಯಿತು.

ವಸಂತ ಮನದಲ್ಲಿ ನಿರ್ಧರಿಸಿಬಿಟ್ಟಿದ್ದ . ನನಗೆ ಜೀವನಕ್ಕೆ, ಕಡವೆ ಇಲ್ಲ. ವಿಮಾನ ಯಾತ್ರೆ ಸಾಕಷ್ಟು ಪರಿಹಾರ ಕೊಟ್ಟಿತ್ತು. ಇರುವತನಕ ಉಂಡು. ತಿಂದು ಸುಖವಾಗಿ ಕಾಲ ಕಳೆಯುವುದು. ಬೇಸರ ಕಳೆಯಲು ಒಂದೆರಡು ಹವ್ಯಾಸಗಳೂ ಇದ್ದವು.

ಹಗಲು ಒಂದೆಸಾರಿ ಹೆಚ್ಚೋಲ್ಲ ಬಂಕಿಗೆ ಹೊಗಿಬರುವದು. ಸಂಚೆ ವೇಳೆ ಬೇಕೆನಿಸಿದರೆ ರಾಯಲ್ಲ ಕ್ಷಾಬ್ಧಿಗೆ ಹೊಗಿಬರುವದು.

ಕಾರಿನಲ್ಲಿ ಎಲ್ಲೋ ಹೊದರೂ ಸದಾ ಒಬ್ಬ ಜವಾನ, ಡ್ರೈವರ್ ಇಬ್ಬರೂ ಜೂತೆಗೆ ಇದ್ದೋ ಇರುತ್ತಾರೆ. ಬದುಕು ಸುಗಮವಾಗಿ ಕಳೆಯಲು ಏನೂ ಅಡ್ಡಿಯಿರಲಿಲ್ಲ. ಇದಕ್ಕಿಂತ ಹೆಚ್ಚಿನ ಸುಖ ತನ್ನ ಹಣಿಯಲ್ಲಿ ಬರೆದಿಲ್ಲ- ಎಂಬುದು ಅವನ ಮತ.

ಆದರೆ ಯೋವನದ ಒಬ್ಬನೇ ಮಗ ಬದುಕನ್ನು ಬರಡಾಗಿ ತಳ್ಳುವುದು ಆ ಹೆತ್ತ ಕರುಳಿಗೆ ಕಹಿಸದು. ಇನ್ನು ತಾನಾಗಿಯೋ ಮಗಳನ್ನು ಕೊಡುತ್ತೇನೆಂದು ಬರುವ ಅವಕಾಶವಂತೂ ಇರಲಿಲ್ಲ. ಇಲ್ಲದೆ ಇವರಾಗಿಯೋ ಹೆಣ್ಣು ಹುಡುಕಿ ಕೊಂಡು ಹೊಗುವಂತೆಯೂ ಇರಲಿಲ್ಲ. ತೇಣೂ, ಕಂಡೂ ಯಾವ ತಂಡೆ_ತಾಯಿ ಈ ಹೆಳವನಿಗೆ ಹೆಣ್ಣು ಕೊಟ್ಟಿರು? ಈಗಿನ ಕಾಲದ ಹೆಣ್ಣು ಮಕ್ಕಳು ಗಂಡನ ಮನೆಯ ಸಿರಿ-ಸಂಪತ್ತು ನೋಡಿ ಮೆಚ್ಚಿಕೊಳ್ಳುವವರಲ್ಲ. ಅವರಿಗೇನಿ ದ್ದರೂ ಗಂಡ ಚೆನ್ನಾಗಿರಬೇಕು ಸಂಪಾದಿಸುವಂಥವನಾಗಬೇಕು.

ಈಗ ವಸಂತನ ಭವಿಷ್ಯದ ಗೋಪ್ಯರ ಉರುಳಿಬಿದ್ದದ್ದನ್ನು ಕಣ್ಣಾರೆ ಕಂಡವರು ಯಾರುತಾನೆ ಅವನನ್ನು ಮೆಚ್ಚಿಕೊಳ್ಳುತ್ತಾರೆ.

ಆದರೆ ಬ್ರೂಂದ ವಸಂತನನ್ನು ನೋಡುವ ಮೊದಲೇ ಮೆಚ್ಚಿಕೊಂಡಳು. ಒಸ್ಸಿಕೊಂಡಳು.

ಆ ಬಾಲೆಯ ಮನಸ್ಸು ಏಕೆ ಹಾಗಾಯಿತೆಂದು ಯಾರಿಗೂ ತಿಳಿಯೆದು
ವಸಂತನಿಗೆ ಕೊಡುವ ವುನ್ ಅವಳ ತಂಡೆ-ತಾಯಿಗಳಿಗೆ ಶಿಂಚಿತ್ತೂ
ಇರಲಿಲ್ಲ.

ಸೀತಾಬಾಯಿಯವರು ಬಂದು ಹೇಳಿ ಕೆಳಸಿದಾಗ ಸುಭೂತಾಚಾರ್ಯರು
ತುಂಗಾಬಾಯಿ ಬಹಳ ನೋಂದಿದ್ದರು

ಮಗಳು ಕುವಾರಿಯಾಗಿಯೇ ಉಳಿಯುವುದು ಅವರಿಗೆ ಹಿತವಲ್ಲ
ದಿದ್ದರೂ ಅಚೋಧ ಹುಡುಗಿಯನ್ನು ಈ ಹೆಚವನಿಗೆ ಕಟ್ಟುವುದು ಆ ಹೆತ್ತುವರ
ಮನಸ್ಸಿಗೆ ಬುದಿರಲಿಲ್ಲ

ರಂಕ್ಕೆಣ್ಣೇಬಾಯಿಯಪ್ಪೆ ಹೇಳಿಕೆಳಿಸಿದಾಗ ಅವರಾದರೂ ಬಂದೇ
ಯೋಚನೆ ಮಾಡಿದ್ದರು—

ತಮ್ಮ ಮಗಳು ಹೇಗೋ ಈ ಮದುವೆಗೆ ಒಪ್ಪುವುದಿಲ್ಲ ತಮ್ಮ
ಮೇಲೇಕೆ ಇಲ್ಲದ ಬಾದು ಅರ್ವಾವ. ಅವಳೇ ಹೋಗಿ ಬೇಡನೆಂದು ಹೇಳಿ
ಬರುತ್ತಾಳೆ—ಎಂದು ಭಾವಿಸಿದರು.

ಆದರೆ ಬಂದಾ ಸೀತಾಬಾಯಿಯವರೊಡನೆ ಮಾತಾಡಿ ಬರುವುದರೊಳಗೆ
ತುಂಬಾ ಬದಲಾಗಿದ್ದಳು ಹಿಂದಿನ ರಾತ್ರಿಯೇ ಮುಂಬರುವ ಫಟನೆಯ
ರೂಪುರೇಷಿಗಳು ಅವಳಿಗೆ ತಿಳಿದಿತ್ತು ತಟ್ಟನೆ ಅವಳ ತನ್ನ ಬದುಕಿನ ದಿಕ್ಕನ್ನೇ
ಬದಲಾಯಿಸಿದ್ದಳು

ಬೃಂದಾ ಹೆಚ್ಚು ವಿದ್ಯಾವಂತೆಯಲ್ಲ ಆದರೆ ಬುದ್ಧಿವಂತಕು ಅಡಂ
ಬರದ ನಾಗರಿಕತೆಗಳನ್ನು ಮಾಡಲು ಅವಳಿಗೆ ಸಾಧ್ಯವಿತ್ತಾದರೂ ಅವುಗಳೆಲ್ಲಾ
ತೀರು ಯಕ್ಕಿತ್ತೆ ಎಂದವಳು ತಿಳಿದಿದ್ದಳು ರುಕ್ಕಣ್ಣೇಬಾಯಿ, ಸೀತಾಬಾಯಿ
ಅವಳ ಎದುರಿಗೆ ಬಗೆ ಬಗೆಯಾಗಿ ತಮ್ಮ ಧನ-ದಾಲತ್ತು, ಸಿರಿ-ಸಂಪತ್ತು
ಗಳನ್ನು ವಣಿಸಿದಾಗ ಅವಳು ಹೇಳಿದ್ದು ಬಂದೇ ಮಾತು

“ತನ್ನ ತಾರಿಗೆ ನೆರವು ಬೇಕು”

ಮತ್ತೊಬ್ಬರಿಗಾಗಿ ತನ್ನ ಬದುಕನ್ನೇ ಬಲಿಕೊಡುತ್ತಿದ್ದೇನೆ ಎಂಬ
ಅಹಂಭಾವವೂ ಅವಳಿಗಿರಲಿಲ್ಲ.

ತನ್ನ ಮಣವೆಯಿಂದಾಗಿ ಎರಡು ಮನೆ ಉದ್ದಾರವಾಗುವುದಾಗೆ ಯೋಕಾಗಬಾರದು ?

ಮತ್ತೇನೂ ಅವಕು ಯೋಚಿಸಲಿಲ್ಲ. ಸಂಪೂರ್ಣವಾಗಿ ಮದುವೆಗೆ ಒಪ್ಪಿಕೊಂಡೇ ಅಲ್ಲಿಗೆ ಬಂದಿದ್ದಳು.

ಆದರೆ ದಾಂಪತ್ಯ ಎಂದರೆ ಇಂತಹ ಅಪೂರ್ವ ಸುಖವಿದೆ ಎಂಬುದು ಹೊದಲ ಬಾರಿಗೆ ಅವಳಿಗೆ ಅನುಭವವಾಗುತ್ತಿದೆ.

ನಾನು ಇಷ್ಟು ಬೇಗ ಅವರನ್ನು ಬಿಟ್ಟು ಬರಬಾರದಾಗಿತ್ತು ಅನಿಸಿತು ಅವಳಿಗೆ.

ಅವನ ಕೆಲವು ಗಳಿಗೆಳೆ ಅಪ್ಪಿಗೆಯಲ್ಲಿ ಅವಕ ಅಂತರಂಗದ ಅನಂತ ಯಾತನೆಗಳು ಮರಿತುಹೋಗಿದ್ದವು.

ಆಗ ತಾನೇನು ಮಾಡುತ್ತಿದ್ದೆ ? ಏನು ಯೋಚಿಸುತ್ತಿದ್ದೇ, ಎಂಬು ದೆಲ್ಲಾ ಈಗ ಮರಿತುಹೋಗಿದೆ.

ಎಷ್ಟು ಒಳ್ಳೆಯವರು ಅವರು. ಇಂತಹ ಗುಣಶಾಲಿಗೆ ಎಂತಹ ದುರವಸ್ಥಿ !

ಅವರು ಹೀಗೆಯೇ ಇದ್ದರೆ ಅವರ ಬದುಕು ಅಪೂರ್ಣ, ಏನಾದರೂ ಆಗಲಿ ನಾನು ಅವರನ್ನು ಮದುವೆಯಾಗಿ ಅವರ ಬದುಕನ್ನು ಪರಿಪೂರ್ಣ ಗೊಳಿಸಬೇಕು.

ತಾನಿನ್ನು ಅಳಬಾರದು. ಅವರ ಮುಂದೂ ಅಳಬಾರದು. ನಾನು ಹಾಗೆ ಅತ್ತರೆ ಮನಸ್ಸಿಗೆ ಅದೆಷ್ಟು ಸೋವಾಗುತ್ತದೆ.

ನನ್ನಂತ ಕುಂಟನನ್ನು ಮದುವೆ ಮಾಡಿಕೊಳ್ಳಲಾರದೆ ಇವಕು ಅಳು ಶ್ರದ್ಧಾಳೆ ಎಂದುಕೊಳ್ಳುವುದಿಲ್ಲವೆ ?

ಯಾಕೆ ಅಳಬೇಕು ? ಅವರಿಗೆ ನಕಲಿಯಾದರೂ ಲಕ್ಷ್ಯವಾಗಿ ಒಡಾಡಲು ಕಾಲುಗಳಿವೆ.

ನಾನು ಅವರ ಕಾಲುಗಳನ್ನು ನೋಡಬೇಕು. ಈಗಲೇ ಕೇಳಿದರೆ ಅವರು ಸೋಂದುಕೊಳ್ಳುತ್ತಾರೆ. ಮದುವೆಯಾದ ಮೇಲೆ ಹೇಗೂ ನೋಡುತ್ತೀನೆ.

ಅವರಿಗೆ ಕಾಲು ಒಂದು ಉನವಾರೆನಂತೆ ? ನೋಡಲು ಅವರಿಷ್ಟು ಕ್ಷೇತ್ರಾಗಿದ್ದಾರೆ. ಎಷ್ಟು ಕ್ಷೇತ್ರಾಗಿ ನಗುತ್ತಾರೆ, ಮಾತ್ರ ಎಷ್ಟು ಮೃದು. ನಂತಹ ದಾಸ್ಯಪ್ರಯರು !

ಕಡೆಗಳಿಗೆಯಲ್ಲಿ ಅವರಿತ್ತು ಚುಂಬನ ! ಅದರಲ್ಲಿ ಯಾವ ಮೋಡಿ ಇರಬಹುದು ? ಅದು ಯಾವ ಮಾಯಿ ?

ಬೃಂದಾ ಕಣ್ಣಾಬಿಟ್ಟುಕೊಂಡೇ ಹಗಲುಕನಸು ಕಾಣುತ್ತಿದ್ದಳು. ತುಂಗಾಬಾಯಿಯವರು ಮಂಚೆದ ಹತ್ತಿರ ಬಂದು ನಿಂತು—

“ಯಾಕವ್ವೆ ಬೃಂದೀ ಮಲಗಬಿಟ್ಟಿ ಉಟ್ಟದ ಹೊತ್ತಿನಾಗೆ ? ಎದ್ದೀಳು ನಿನ್ನ ಅತ್ಯಿ ಏನಂದುಕೊಂಡಾರು ?”—ಎಂದರು.

ಬೃಂದಾ ಬುಡಕ್ಕನೆ ಎದ್ದು ಕುಳಿತಜು. ಈಗ ಅವಳ ಮುಖ ಪ್ರಸನ್ನವಾಗಿತ್ತು. ತುಂಗಾಬಾಯಿ ಅತ್ತಿತ್ತ ನೋಡಿ ಪಿಸುಮಾತಿನಲ್ಲಿ ಕೇಳಿದರು—

“ಏನ ಮಾತಾಡಿದಿರೇ ಇಷ್ಟೇತ್ತನಕ ? ಏನ ಕೇಳಿದರು ನಿನ್ನಾ ?” ಬೃಂದಾಗೆ ಸಿಜವಾಗಿಯೂ ಸಂಚಿಕೆಯಾಯಿತು. ಅವನು ಏನೇನೋ ಕೇಳಿದ್ದ ಏನೇನೋ ಹೇಳಿದ್ದು. ಮತ್ತು ಏನೇನೋ ಮಾಡಿದ.

ಮಂದುವೆಗೆ ಮುನ್ನನ್ನೇ ಅಷ್ಟು ಸಲಿಗೆ ವಹಿಸಿದರೆಂದು ಹೇಳಲು ಸಾಧ್ಯವೇ ?

ಆ ಮಧುರ ಮುಹೂರ್ ಬಹಳ ಬೇಗ ಕಳಿದುಹೋಗಿತ್ತು. ಅದು ಯಾವುದನ್ನೂ ಅವಳು ಹೇಳಲು ಸಾಧ್ಯವೇ ಇರಲಿಲ್ಲ.

ಅದರೆ ಈಗ ಪ್ರಶ್ನಾರ್ಥಕ ಚಿನ್ನೆಯಂತೆ ಗದ್ದದಮೇಲೆ ಕೈಯಿಟ್ಟು ನಿಂತ ತಾಯಿಗೆ ಏನಾದರೂ ಉತ್ತರ ಹೇಳಲೇಬೇಕಾಗಿತ್ತು. ಅವಳು ನಾಚುತ್ತಲೇ ಮುಖಬಾಗಿ ಹೇಳಿದಳು—

“ಏನಿಲ್ಲಮ್ಮು, ನನ್ನ ಮದಿನಿ ಆಗೂ ವಿಷಯದಾಗೆ ಮತ್ತೆ ನಾಲ್ಕು ಸೆಲ ಯೋಚನೀ ಮಾಡಿ ಹೇಳು, ಮತ್ತೆ ನಿನ್ನ ತಂದಿ-ತಾಯಿನ ಸರಿಯಾಗಿ ಕೇಳಿ ಆಮೇಲೆ ಒಪ್ಪಿಕೊಂಡಿ ಅಂತ ಹೇಳಿದರು ಅಷ್ಟೇ.”

ತುಂಗಾಬಾಯಿ ಆಶ್ಚರ್ಯಪಟ್ಟರು—

“ಹಂಗಾದರೆ ಇಷ್ಟೇತ್ತನಕ ಏನ ಮಾಡತ್ತಿದ್ದಿ ?”

ಸಮಯಕ್ಕೆ ಜೋಡಿಸುವಂತೆ ಅವಳಿಗೆ ಒಂದು ಸುಳ್ಳಿ ನೇರವಾಗಿ ಬಂದಿತು—

“ನಾನು ಆಚೆ ಕಾಂಪೌಂಡಿನಾಗೆ ಆ ಹಾಗಿಡೆಗಳ ಹತ್ತಿರ ಸುಮ್ಮು ಅಡ್ಡಾಡತಿದ್ದೆ, ತಣ್ಣಿಗ ಗಾಳಿ ಬರತಿತ್ತು. ಆಚೇಲೆ ನಿಂತಿದ್ದೆ”

“ಹಾಂಗಾದರೆ ನೀನು ಯಾವಾಗ ಒಳಗೆ ಬಂದಿ ?”

“ನಾನು ಬಂದು ಬಹಳ ಹೊತ್ತು ತುಕಣವ್ಯು. ಅದು ಯಾರೋ ಹಜಾರದಾಗ ವಾತಾಡುತ್ತಿದ್ದರು. ಆಗಲೇ ನಾನು ಒಳಗೆ ಬಂದದ್ದು”

ರುಕ್ಕಣೇಬಾಯಿ ಉಟಕ್ಕೆ ಕರೆಯಲು ಬಂದರು—

“ಯಲೇ ಹಾಕ್ಕಿದೆ ಬಸ್ತಿ. ಈಕೇನೂ ಇಲ್ಲೇ ಇದ್ದಾಳೇನು ?

ಯಾವಾಗ ಬಂದ್ಯೆ ನನ್ನವ್ವ ? ವಸಂತ ಎಲ್ಲಿ ಇದ್ದಾನ ?”

ರುಕ್ಕಣೇಬಾಯಿಯವರ ಮುಖದ ಮೇಲೆ ಹಾಸ್ಯಲಾಸ್ಯ ಮಾಡುತ್ತು. ಬೃಂದಾ ಎತ್ತಲೋ ಸೋಡುತ್ತ ಮಾತು ಮರೆಮಾಚಿದಳು—

“ನಾನು ಹೊರಗ ಕಾಂಪೌಡಿನಾಗ ಇದ್ದೆ. ಆಗಲೇ ಒಳಗೆ ಬಂದೇ. ಅವರು ಎಲ್ಲಿದ್ದಾರೋ ನನಗೇನ ಗೂತ್ತರಿ ?”

ರುಕ್ಕಣೇಬಾಯಿ ಆವಳ ಕೆನ್ನೆ ಜವುಟಿ ಹಾಸ್ಯಮಾಡಿದರು—

“ಎಲ್ಲಾ ಮಳ್ಳಿ, ನಾನೇ ಸಿನ್ನ ಕರೆಕೊಂಡು ಬಂದಾಕಿ. ನನಗೇ ಬೆಟ್ಟು ಚೇಪಸ್ತಿಯನವ್ವ ? ಇರಲಿ ಈಗ ಉಟಕ್ಕೆ ನಡಿ”

ಬೃಂದಾ ನಾಚಿಕೆಯನ್ನು ಹತ್ತಿದ್ದೆ ಹೇಳಿದಳು—

“ಈಗ ಮೂರೂ ಮಂದಿ ಗಂಡಸರ ಉಟವಾಗಲಿ ಬಿಡಂ. ಆಮ್ಯಾಲೆ ನಾವು ಮಾಡಿದರಾತು.”

ತುಂಗಾಬಾಯಿಯವರಿಗೂ ಅದೇ ಬೀಕಿತ್ತು—

“ಅದೂ ಖರೇ ಬಾಯಾರೇ, ಗಂಡಸರ ಹಂತಿಗೆ ಕೂತರೆ ನನಗಂತೂ ಹೆಂಗ್ಗೆಂಗ್ಗೋ ಹಿಡಿದು ಬಿಟ್ಟಂಗ ಆಗತದ. ಅದೂ ಅಲ್ಲದ ಅವರ ಎದುರಿಗೆ ಕೂತು ಉಣಾಳ್ಳದಾದರೂ ಹ್ಯಾಂಗ ? ಉಂಡರೂ ಉಂಡಾಂಗ ಅನಿಸೂದಿಲ್ಲ ನನಗೆ”

ಅದೂ ಸಿಜಪೆಸಿಸಿತು ಅವರಿಗೆ. ತಮಗೆ ಮನೆಯವರಿಗೇನೋ ಸರಿ ಯಾಗುತ್ತದೆ. ಆದರೆ ಎಷ್ಟಾದರೂ ಅವರು ಬೀಗರಲ್ಲವೇ ?

ಬಿಂದೂರಾಯರು, ಬಾಪೂರಾಯರು ಇವರೆಡುರು ಉಟಕ್ಕೆ ಕೂರುವುದೆಂದರೆ ಅವರಿಗೆ ಜೀವದಸುತ್ತು.

ರುಕ್ಕಣೇಬಾಯಿ ಮತ್ತೆ ಒತ್ತಾಯಿಸಲಿಲ್ಲ. ಒಳಗೆ ಹೋಗಿ ಹೇಳಿರ ಬಹುಧು.

ಎರಡನೆಯು ಪಂಕ್ತಿಗೆ ಕುಳಿತುವರು ನಾಲ್ಕು ಮಂದಿ ಹೆಂಗಸರು. ಸೀತಾ ಬಾಯಿಯವರು ಬೃಂದಾಳನ್ನು ಏನೂ ಕೇಳದೆ ಸ್ವಾಭಾವಿಕವಾಗಿ ಹರಟಿ ಹೊಡೆಯುತ್ತಾ ಉಟ ಮಾಡಿದರು.

೧೨

ಮರುದಿನವೇ ಮನೆಗೆ ಅಚಾರ್ಜನ್ನು ಕರೆಸಿ ಲಗ್ನಪತ್ರಿಕೆಯ ಶಾಸ್ತ್ರವನ್ನು ಮುಗಿಸಿದರು.

ಸುಭೃಷ್ಟಾಳಾಳಾರು, ತುಂಗಾಬಾಲ್ಯು ಶೀರಾ ಬರಿಗೈಯಲ್ಲಿ ಬಂಡವರು. ಅವರಿಗೆ ಇದೆಲ್ಲಾ ಒಂದು ಪವಾಡದಂತೆ ತೋರುತ್ತತ್ತು.

ಉರಿನಿಂದ ಹೊರಟಿಲಾಗಾಯಿತು ಮೂರು ಕಾಸೂ ಅವರ ಖಚಿತಲ್ಲ. ಇದ್ದರಲ್ಲವೇ ಖಚ್ಚು ಮಾಡುವುದು? ಬೃಂದಾಳ ಕೈಯಾದರೂ ಬರಿದು. ಬರುವಾಗ ತನ್ನ ಜೊತೆಯ ಉಪಾಧ್ಯಾಯಿನಿಯಿಂದ ಏದು ರೂಪಾಯಿ ಸಾಲ ವಾಗಿ ತಂದಿದ್ದಳು. ಅದನ್ನು ಪರ್ಸಿನಿಂದ ತೆಗೆಯಬೇಕಾದ ಸಂದರ್ಭವೇ ಬರಲಿಲ್ಲ.

ಸಂಪುರ್ಣದಾಯಿ ಕವಾಗಿ ಗಂಡನ ಮನೆಗೆ ಹೋಗುವಾಗ ತೆಗೆದುಕೊಂಡು ಹೋಗಬೇಕಾದ ಮಂಗಳ ದೌರ್ವಾಗಳನ್ನು ರುಕ್ಖಿಣೀಬಾಯಿಯನರೇ ತಂದು ಬಿಟ್ಟಿದ್ದರಾದ್ದರಿಂದ ಬೃಂದಾ ತಂದ ರೂಪಾಯಿ ಮುರಿಯಿಂದ ಕುಳಿತ್ತತ್ತು.

ಅನೇಕ ವರ್ಷಗಳಿಂದ ಬೃಂದಾಳಿಗೆ ಇದ್ದ ಅಂತರಂಗದ ಆತಂಕವೆಲ್ಲ ಕರಗಿ ಮನಸ್ಸು ಹಂಗರವಾಗಿದೆ.

ಲಗ್ನ ಪತ್ರಿಕೆಯ ದಿನವೇ ಬೃಂದಾಳಿಗೆ ಒಂದು ನೆಕಾಲೀಸ್ ಮತ್ತು ಒಕ್ಕೊಯ ಸೀರಿ ಇಟ್ಟು ನಿಶ್ಚಿತಾರ್ಥ ಮಾಡಿಕೊಂಡರು.

ತ್ಯೇಲಾಭ್ಯಂಜನ ಮಾಡಿ ಹೊಸ ಸೀರೆಯಾಟ್ಟು ಮಲ್ಲಿ ಮಲ್ಲಿಗೆಯ ದಂಡ ಮುಡಿದು, ಕಣ್ಣಿಗೆ ಕಾಡಿಗೆಯ ಸೋಗೆ ತೆಗೆದು ಸಿಂಗರವಾದ ಬೃಂದಾಳನ್ನು ಕಂಡ ವಸಂತ ಅವಳನ್ನು ನೋಡಿ ಮುಗುಳು ನಗೆ ನಕ್ಕು.

ಎಂತಹ ಬರವಸೆಯ ನಗೆಯಾದು. ಆ ಗಳಿಗೆಯಲ್ಲಿ ಅವಳಿಗೆ ತನ್ನ ಭಾವೀ ಪತಿ ಕುಂಟನೆಂಬ ಅಂಶವೇ ಮರೆತುಹೋಯಿತ್ತಾ. ಲಜ್ಜಾ ಸ್ವಿತೆಯಾಗಿ ಕಣ್ಣ ತೇಲಿಸಿದಳು.

ಅವನು ಹಸೆಯ ಮೇಲೆ ಹಂಡಾಸನ ಹಾಕಿ ಕುಳಿತುಕೊಳ್ಳಲು ಸಾಧ್ಯ ವಿರಲಿಲ್ಲವಾದ್ದರಿಂದ ಆಚಾರ್ಯರು ಬೃಂದಾಳನ್ನು ಹಸೆಯ ಮೇಲೆ, ವಸಂತ ನನ್ನ ಸೋಫಾದ ಮೇಲೆ ಕೂರಿಸಿ ಶುಭ ಕಾರ್ಯ ಮುಗಿಸಿದರು. ಆ ದಿನವೇ ಸಿಹಿಯಾಟವೂ ಮುಗಿಯಿತ್ತು. ಮರುದಿನ ಇವರ ಪ್ರಯಾಣವಿತ್ತು.

ಹೊರಡುವ ಮನ್ನು ಇನ್ನೊಮ್ಮೆ ಬೃಂದಾಳನ್ನು ಭೀಟ್ಟಿಯಾಗಬೇಕೆಂದಿತ್ತು ವಸಂತನಿಗೆ. ಅವಕು ಹಾಲನಲ್ಲಿ ಓಡಿಯಾಡಿದಾಗ ಎರಡು-ಮೂರು ಬಾರಿ ಸನ್ನೆ ಮಾಡಿ ತನ್ನ ಕೋಣೆಗೆ ಬಾ ಎಂದು ಕರೆದ. ಅವಕೂ ಉತ್ತರ ವಾಗಿ—

ಅವರೆಲ್ಲ ಇದಾರ. ನಾನು ಬರುವುದಿಲ್ಲ, ಎಂದು ಸನ್ನೆ ಮಾಡಿದಳು. ವಸಂತ ಹುಟ್ಟು ಕುಷಾಲು ಸ್ವಭಾವದವನು. ಹಿರಿಯರೆಲ್ಲ ಹಜಾರದಲ್ಲಿರು ವಾಗಲೇ ಅವನು ನಗುತ್ತಾ ಹೇಳಿದ —

“ಅತ್ತೀ ಅವರ ಮನೀವಳಿಗ ಬಹಳೇ ಹಳೇ ಸಂಪ್ರದಾಯ ಇದ್ದಿರ ಬಹುದು ಈ ಹುಡುಗಿ ಅದೇನು ನಾಚಿಕೊಂತಾಳಿ? ನನ್ನ ಕಂಡರಂತೂ ಮುದುರಿ ಮೂಲೆ ಸೇರತಾಳಿ. ಈಗನ ಕಾಲದಾಗ ಹೆಣ್ಣುಮಕ್ಕಳು ನಾಚಿ ಕೊಂಚೋದೇ ನಾನು ಸೋಡಿರಲಿಲ್ಲ. ಈ ನಾಚಿ ಮುದ್ದೆ, ನಮ್ಮನಿಗೇ ಬಂದು ಬಿಡ್ಡಲ್ಲ ಈಗ....”

ರುಕ್ಕಿಣಿಬಾಯಿಗೆ ಈಗ ಬಹಳ ಹೆಮ್ಮೆ ಎನಿಸಿತ್ತು. ತನ್ನ ಅಣ್ಣನ ಮಗನಿಗೆ ತಾನೇ ಒಂದು ಒಳ್ಳಿಯ ಕಸ್ಯೆಯನ್ನು ಸೋಡಿಕೊಡಲಿಲ್ಲವೇ? ಇಷ್ಟೇಲ್ಲ ಐಶ್ವರ್ಯವಿದ್ದರೂ, ಈ ಕುಂಟ ಹುಡುಗನಿಗೆ ಇಂಥ ಚಲುವೆ ಹೆಣ್ಣುನ್ನ ಯಾರು ಕೊಡುತ್ತಿದ್ದರು?

ತಾನು ಎರಡು ಮನೆಗೆ ಉಪಚಾರ ಮಾಡಿದೆ ಎನ್ನುವ ಹೆಚ್ಚೆಳ ಆಕೆಗಿದೆ.

ಇವರ ಬಡತನ ನೀಗುತ್ತದೆ. ಅಣ್ಣನ ಮಗನಿಗೆ ಮದುವೆಯಾಗುತ್ತದೆ.

ಆಕೆ ಸೋಡರಳಿಯನನ್ನು ಹಾಸ್ಯ ಮಾಡಿದರು—

“ಏ ಮಾರಾಯ ಸುಮೃನಿರಪ್ಪ. ಸಧ್ಯ ನಿನಗ ಒಂದು ನಾಚಿಕೊಂಬೋ ಹೆಣ್ಣು ಸಿಕ್ಕಾಳೆಲ್ಲ. ಈಗನ ಕಾಲದಾಗ ಇರೋವೆಲ್ಲ ನಾಚಿಕ್ಕೆಟೊಫೋ ಎಂ ಸ್ಯೇ. ನಿನ್ನ ಹೆಣ್ಣೆ ನಾಚಿಕೆ, ಅಂಬೋ ವಸ್ತು ಇಟುಕೊಂಡಾಳೆ ಬಿಡು, ಮದುವೀ ಆಗೋತನಕ ನಾಚಿಕೆ ಪಾಚಿರೇ ಎಲ್ಲ. ಎಪ್ಪು ದಿನಾ ಅಂತ ಈ ನಾಚಿಕೆ ಪಟುಕೊಂಡಾಳು? ಏನು, ಈಗಲೇ ನಿನ್ನ ಮುಂದೆ ಕುಣೀಲಿಕೆ ಸಾಧ್ಯ ನಷ್ಟಾ?”

ಬೃಂದಾ ಅವನ ಮುಖ ನೋಡಿ ನಕ್ಕು ಕೋಣೆಯೋಳಕ್ಕೆ ಹೋಡಳು.

ರಾತ್ರಿಯ ಉಂಟವಾದ ಮೇಲೆ ಬಿಂದೂರಾಯರು ಮತ್ತೆ ಯಾವ ಗದ್ದು ಲಕ್ಷ್ಯ ಸಿಲುಕದೆ ಸುಖವಾಗಿ ಹೋಗಿ ತಮ್ಮ ಮಂಚದ ಮೇಲೆ ಉರುಳಿದರು. ಬೃಂದಾನೂ ತನ್ನ ಕೋಣೆಯಲ್ಲಿ ಮಲಗಿದಳು. ಸೀತಾಬಾಯಿಯವರ ಕೋಣ ಯಲ್ಲಿ ಒಂದು ಪುಟ್ಟು ಸಭೆ ಸೇರಿತ್ತು. ಸುಭೂತಾಚಾರು, ಶುಂಗಾಬಾಯಿ, ಬಾಹೂರಾಯರು, ರುಕ್ಷಣೀಬಾಯಿ, ಸೀತಾಬಾಯಿ, ಎಲ್ಲರೂ ಸೇರಿ ಮುಂದಿನ ಕಾರ್ಯಕ್ರಮ ನಿರ್ಣಯಿಸುವುದರಲ್ಲಿದ್ದರು.

ಬೃಂದಾಗೆ ಅವರಾಡುವ ಮಾತುಗಳನ್ನು ಕೇಳಬೇಕೆಂಬಾಸೆ. ಅದರೆ ಯಾವುದೋ ಅನಿರೀಕ್ಷಿತ ಸುಖಭಾವದಿಂದ ಅವಳಿಗೆ ಬುದ್ಧಿಯೇ ಸ್ಥಿರಿತ ವಿರಲಿಲ್ಲ ಎನ್ನಬಹುದು.

ಹಾಯಾಗಿ ಕಣ್ಣು ಮುಚ್ಚಿ ಮಲಗಿ ಏನಾದರೂ ಒಳ್ಳೆಯ ಯೋಚನೆ ಮಾಡಬೇಕು ಅನಿಸುತ್ತದೆ. ಮತ್ತೊಂದು ಗಳಿಗೆ ಒಳ್ಳೆಯ ಯೋಚನೆ ಎಂದರೆ ಯಾವದು? ವಸಂತ ಮಾಧವನ ವಿಷಯ ಬಿಟ್ಟರೆ ಮತ್ತೆ ಯಾವದೂ ಒಳ್ಳೆಯ ವಿಷಯವೇ ಅವಕ ಮಿದುಳಿಗೆ ಹೊಳೆಯದು.

ಅವಳು ಮಂಚದ ಮೇಲೆ ಉರುಳಿ ಕಣ್ಣು ಮುಚ್ಚಿಕೊಂಡಳು.

ಸೀತಾಬಾಯಿಯವರ ಕೋಣೆಯಲ್ಲಿ ಪಿಸುಪಿಸನೆ ಮಾತಾಡುತ್ತಿರು ವುದು ಕೇಳಿಸುತ್ತಿತ್ತು. ಅದು ಸ್ವಷ್ಟವಾಗಿ ಕೇಳಿಸುತ್ತಿರಲಿಲ್ಲವಾಗಿ ಅವಳು ಅದರ ಕಡಗೆ ಗಮನ ಕೊಡಲಿಲ್ಲ.

ನೆಲಕ್ಕೆ ಹಾಸಿದ ಗಾದಿಯ ಮೇಲೆ ಯಾರೋ ಮೃದುವಾಗಿ ಹೆಚ್ಚಿ ಯಿಡುತ್ತ ಬುದಂತೆ ಭಾಸವಾಗಿ ಅವಳು ತಟ್ಟುನೆ ಕಣ್ಣು ತೆರೆದು.

ವಸಂತ ಮಧುರವಾಗಿ ನಗುತ್ತ ಮಂಚದ ಎದುರಿಗೆ ನಿಂತಿದ್ದಾನೇ !
ಅವಕು ತಟ್ಟಿನೆ ಎದ್ದು ನಿಂತಳು. ಆಗಲೂ ಅವಳಿಗೆ ನಂಜಿಕೆ, ಗಾಬರಿ !
ಇವರೇಕೆ ಇಲ್ಲಿಗೆ ಬಂದರು ? ಈಗಲೇ ಇಷ್ಟು ಭ್ರಮೆಯಾದರೆ ಮುಂದೆ
ಹೇಗೋ ?

ಅವರೆಲ್ಲ ಅಲ್ಲಿ ಸೇರಿಕೊಂಡು ಏನು ಮಾಡುತ್ತಿದ್ದಾರೋ ? ಒಬ್ಬರೂ
ಇಲ್ಲವಲ್ಲ ? ಇಲ್ಲಿ ಏನೋ ಹೇಳಲು ಹೋಗಿ ಮತ್ತೀಡೋ ತಡವರಿಸಿದ್ದು.

“ಏನು ಬೇಕಾಗಿತ್ತು ನಿಮಗ್ ?”

ವಸಂತ ಬಾಯಿ ತುಂಬಾ ನಕ್ಕಬಿಟ್ಟು—

“ಯಾಕ ಹಾಂಗ ಕಕಮಕ ಮಾಡಿಕೊಂತೀ ಬಂದಾ ನನಗ ಇಲ್ಲಿ
ಏನೂ ಬ್ಯಾಡ. ಸೀ ಮಾತ್ರ ಬೇಕು”

ಅವಳಿಗೆ ಮತ್ತೂ ಗಾಬರಿಯಾಯಿತು. ಸ್ವಲ್ಪ ಕಂಗಾಲಾಗಿ ಶಣ್ಣ
ದೊಡ್ಡದಾಗಿ ಅರಳಿಸಿದ್ದು.

ತಾನು ವೊದಲಿಗೆ ಅಷ್ಟು ಸಲಿಗೆ ಕೊಟ್ಟಿದ್ದೇ ತಪ್ಪಾಯಿತೇನೋ ?
ನೆನ್ನೆ ಎಲಾಲ್ಲ ತಮ್ಮ ಕೋಣೆಬಿಟ್ಟು ಹೊರಬರದವರು ಈ ದಿನ ಇಲ್ಲಿಯವರಿಗೆ
ಬಂದಿದ್ದಾರೆ. ಈಗ ಅಕ್ಷಿಕವಾಗಿ ಅವರು ಯಾರಾದರೂ ಇಲ್ಲಿಗೆ ಬಂದರೆ
ಏನು ತಿಳಿದುಕೊಂಡಾರು ?

ಆದರೆ ಅಷ್ಟರಲ್ಲಿ ಮತ್ತೀ ಅವನೇ ಮಾತನಾಡಿದ—

“ಹೆದರಿಕೆ ಬಿಟ್ಟೀಯೇನು ಬೃಂದಾ ? ಇಕೋ ಹೋಗತೇನಿ ವಾಪಸ್ಸು.
ನಾಳಿ ಬೆಳಿಗ್ಗೇನೇ ಹೊರಡತಿರಂತ ನೀವು. ಮತ್ತೀ ನಿನ್ನ ಬಿಟ್ಟು ಅಂದರ
ಮದುವಿ ಆದ ಮ್ಯಾಲೆ ಸ್ಯೆಯಲ್ಲ. ಆದಕ ಹಾಂಗ ಬಂದೆ. ಅವರೆಲ್ಲ ಬಹಳ
ಗಹನ ವಿಚಾರದಾಗ ಮುಳುಗಿಯಾರ, ಮುಳಗಿರಲಿ. ನೀನು ಹಾಯುತ
ಮಲಗು. ನಾನು ಬರಲಾ ?”

ಅವನು ಕೋಣೆಯಿಂದ ಹೊರಟುಹೋಗುವವನಂತೆ ಅತ್ತ ತಿರುಗವರೂ
ಅವಳ ಮುಂದೆ ಬಂದು ತನ್ನ ಬಲಗ್ಗೆ ನೀಡಿ ಹೇಳಿದ—

“ಒಮ್ಮೆ ನಿನ್ನ ಕೈಕೊಡು ಬೃಂದಾ ?”

ಅವಳು ಹೇದುರುತ್ತ ಅವನ ಮುಖದ ಕಡೆಗೆ ನೋಡಿದಳು - ಅವನು ವಿಷಾದದಿಂದ ನಕ್ಕು ಬಿಟ್ಟು—

“ನನ್ನ ಬಗ್ಗೆ ನಿನಗೆ ಬಹಳ ಸಂಶಯ ಬಂದದ. ಪರವಾಗಿಲ್ಲ ಬಿಡು ಬೃಂದಾ. ಇಷ್ಟು ದಿವಸ ಹೀಗೇ ಇರಲಿಲ್ಲವೇನು? ಇನ್ನು ನಾಲ್ಕು ದಿನ ದಾಗ ಕೊಳ್ಳೇಯೋಗೂದೇನದ. ಸೀನು ಬಹಳೇ ವಿಶಾಲ ಮನೋಭಾವದವ ಇದ್ದೀ. ಹಾಂಗಂತ ಈ ಲಂಗಡನ್ನು ಮದುವಿಯಾಗುವಕ್ಕೆ ಒಸ್ಪಿದಿ. ಸೀನು ಕರುಣ, ನಿನ್ನ ಕ್ಷೇತ್ರದ ನನಗ. ಮತ್ತ ಯಾಕ ಆಶುರ?”

ಹಾಗೆ ಹೇಳುತ್ತಲೇ ಅವನು ನಿಧಾನವಾಗಿ ಬಾಗಿಲವರಿಗೆ ನಡೆದ. ಅವಳ ಬಿಂಕವೆಲ್ಲ ಒಮ್ಮೆಲೇ ಕರಿಯೋಯಿತು. ಎರಡು ಹೆಚ್ಚಿಗೆ ಅವನ ಹತ್ತಿರ ಸರಿದು ಅವನ ಬಲಗ್ಗೆ ಹಿಡಿದು ನಡಗುವ ದಸಿಯಲ್ಲಿ ಅಂಡೆ—

“ಕ್ವೇನಿಸಬೇಕರಿ ನನ್ನು. ಅವರು ಯಾರಾದರೂ ತಟ್ಟನೆ ಬಂದಾರು ಅಂತ ತುಸು ಹಿಂಜರಿದೆ, ತಪ್ಪು ತಿಳಿಬ್ಯಾಡರಿ”

ಅವನು ಮೃದುವಾಗಿ ನಕ್ಕು ಮೆಲುದನಿಯಲ್ಲಿ ಅಂದ—

“ಎಂಥಾ ಅಬೋಧಹುಡುಗಿ ಇದ್ದೀ ನಿನು ತಪ್ಪು ತಿಳಿಯಲಕ್ಕೆ ಏನಡೆ ಈಗ? ಅದರ ನಿನ್ನ ನಿನು ಶಳತಾ ಇದ್ದದ್ದರಿಂದ ಅಮ್ಮ ತುಸು ಗಾಬರಿ ಆದದ್ದೀ ಪೀವಾಯಿ, ಸುಮ್ಮಸುಮ್ಮಗ ತಪ್ಪು, ತಿಳಿಯೂ ಮಂದಿ ಅಲ್ಲ ನಮ್ಮಿ ಜನ, ತಿಳಿದರ ನಿಮ್ಮ ಶಂದಿ-ತಾಯಿ ತಿಳಿದಾರು ಅಷ್ಟೇ.”

ಅವಕು ಮುಖ ಬಾಗಿದಳು—

“ಅದೂ ಖರೀ ಅನ್ನಿ. ನಾನಾದರೂ ಹಳ್ಳಿಲಿ ಹುಟ್ಟಿ ಚೆಕ್ಕಿದಾಕಿ. ನಾಗರಿಕ ತಿಳಿದವರು. ನಮ್ಮನ್ನು ಅನ್ನೋವರಿಗೂ ಕಡಿಮಿ ಇಲ್ಲ ಅನ್ನಿ. ರಾಗನಲೆಕ್ಕೆ ಜೀವ ತುಸು ಅಂಜ್ತದೆ”

ಅವನು ಅವಳ ಕ್ಷೇತ್ರದುವಾಗಿ ಅದುವಿದ—

“ಇನ್ನು ನಾಕು ದಿನ ಈ ಅಂಜಿಕೆ ಬಿಡು. ನಮ್ಮನೀಗೆ ಬಂದ ಮೇಲೆ ನಿನಗೆ ಯಾರ ಅಂಜಿಕೆನೂ ಇರೂದಿಲ್ಲ”

ಅವನು ಅವಳ ಕ್ಷೇತ್ರದು ಕೆನ್ನು ಸವರಿ ಹೊಸ್ತಿಲು ದಾಟಿದ, ಅವಳ ಎಡ ವೇದನೆಯಿಂದ ಬಳಿತು—

“ಭೇ ಪಾಪ ! ಎಷ್ಟು ಆಸೆಯಿಂದ ಬಂದರೋ. ನಾನು ಸುಮೃನೇ ಪುಡಿಕಿದೆ”

ಅವನು ಹೊರಗೆ ದಾಟಿದೊಡನೆ ಬಾಗಿಲ ಪರದೆ ಆವನಿಗೆ ಮತ್ತಿ ಮಾಯಿತು. ಕೆಲವು ಗಳಿಗೆ ಅವಕು ಮರದಂತೆ ನಿಂತಿದ್ದಳು.

ಪಕ್ಕದ ಕೋಣೆಯಿಂದ ಎಲ್ಲಿರೂ ಒಟ್ಟಿಗೆ ನಕ್ಕಂತೆ ಕೇಳಿಸಿತು.

ಬೃಂದಾ ಮೆಲ್ಲಿಗೆ ಸಡಿದು ಏನೂ ಅರಿಯದವರುಂತೆ ಮಂಚದಲ್ಲಿ ಮಲಗಿ ದಳು.

ಹಿರಿಯರೆಲ್ಲಾ ನಗುನಗುತ್ತಾ ಹೊರಬಂದಾಗ ಪ್ರಾಣೀಶ ಎಲ್ಲಿರೂ ಬಿಸಿಯಾದ ಹಾಲು ತಂದ. ಹಾಲು ಕುಡಿದು ಆಭ್ಯಾಸವಿಲ್ಲದಿದ್ದರೂ ಕುಡಿಯು ಲೇಬೇಕಾಗಿತ್ತು. ಬೃಂದಾನೂ ನಿದ್ದೆ ಬಂದವಕು ಎದ್ದಂತೆ ಎದ್ದು ಕುಡಿದಳು. ರುಕ್ಕಿಣಿಬಾಯಿ ಹೇಳಿದರು—

“ಮಲಗಿರಿ ಇನ್ನು, ಮುಂಜಾನೆ ಅಹೋತ್ತಿಗೆ ಏಳಾದದೆಯ್ಲಲ್ಲ”

ಬೃಂದಾ ಒಂದೂ ಮಾತಾಡೆದೆ ಮಲಗಿದಳು. ಕಣ್ಣ ಮುಚ್ಚಿದರೂ ಅವಳಿಗೆ ವಸಂತನದೆ ಅಲುಪು. ಅದೇ ಕನೆಮೂ ಬಿದ್ದಿರಬಹುದು.

ತಾಯಿ ಹೈ ಅಲುಗಿಸಿದಾಗಲೇ ಅವಳಿಗೆ ಎಚ್ಚರ. ಬೆಳಗನ ಏಕು ಗಂಟಿಯವರಿಗೆ ಗಡಿಬಿಡಿ, ಸ್ವಾನ, ಶಿಂಡಿ, ಕಾಫಿ ಎಲ್ಲಾ ಮುಗಿದು ಆವರು ಸಿದ್ದರಾಗುವಂತೇ ಟ್ರಾಕ್ಸಿ ಮನೆಯ ಬಾಗಿಲಿಗೆ ಬಂದು ನಿಂತಿತು.

ಬಾಹ್ಯರಾಯರು ಆಫ್ಸೀಸಿಗೆ ಹೋಗುವುದರೋಳಿಗೆ ಅವರು ಉರ್ದು ಮುಟ್ಟು ಬೇಕಾಗಿದೆ.

ಬೃಂದಾ ಹೊಸ ಸೀರೆಯುಟ್ಟು ಮುಡಿತುಂಬಿ ಹೂ ಮುಡಿದು ಕೋಣೆಯಿಂದ ಹೊರಬಂದಾಗ ವಸಂತ ಪಟ್ಟಿಪಟ್ಟಿಯ ರಾತ್ರಿಯುದಿಗೆ ಉಟ್ಟು ಸೋಫಾದ ಮೇಲೆ ಕುಳಿತಿದ್ದು. ಆದರೆ ಅವಕು ದೇವರ ಮನಿಗೆ ಹೋಗಿ ನಮಸ್ಕರಿಸಿ ಮನೆಯ ಹಿರಿಯಾರಿಗೆಲ್ಲಾ ನಮಸ್ಕರಿಸುವ ಹೊತ್ತಿಗೆ ವಸಂತ ಅಲ್ಲಿರಲಿಲ್ಲ.

ಅವಸೇಕೆ ಎದ್ದು ಹೋಗಿರಬಹುದೆಂದು ಅವಳಿಗೆ ತಿಳಿಯಿತು. ಆದರೂ ಗೊತ್ತಾಗದವರುಂತೆ ಇದ್ದಳು. ಸೀತಾಬಾಯಿಯವರು ಅವಕುನ್ನು ಹತ್ತಿಸು ಕರೆದು ಮೆತ್ತುಗಂದರು—

“ಆವ ಎಂಥಾ ಕಳ್ಳು ಇದಾನೆ ಸೋಡು ! ಇಲ್ಲಿ ಕೂತವ ಬೇಕಂತೆಲೇ ನಿನ್ನ ಹೊರಡೊವಾಗ ಒಳಗೆ ಎದ್ದು ಹೋಗ್ಯಾನೆ. ಯಾಕಂತ ನಿನಗ ಗೊತ್ತುದ ಅಲ್ಲ ?

ಬೃಂದಾಗೆ ಕದವು ರಂಗೇರಿತು. ಮಗನ ಮನಸು ತಾಯಿಗೆ ಗೊತ್ತಿಲ್ಲವೇ ? ಅಂದುಕೊಂಡಳು. ಅವರು ನಕ್ಕು ಅವಳ ಭುಜ ಹಿಡಿದು ಹೇಳಿದರು—

— “ಹೋಗವ್ಯ ಹೋತ್ತಾಯಿತು, ವಸಂತಗೆ ಹೇಳಿಬಾ”

ಗಂಡಸರೆಲ್ಲಾ ಹೊರಗೆ ವರಾಂಡದಲ್ಲಿದ್ದರು. ಸೀತಾಬಾಯಿಯವರೂ ಆಶ್ಚರ್ಯ ನಡೆದರು. ಬೃಂದಾ ತಾನಾಗಿ ಒದಗಿಬಂದ ಅವಕಾಶವನ್ನು ತಪ್ಪಿಸಿ ಕೊಳ್ಳಲಾರದೆ ಮೆಲ್ಲನೆ ವಸಂತನ ಕೋಣೆಯ ಬಾಗಿಲ ಪರದೆ ಸರಿಸಿ ಒಳಗೆ ಅಡಿಯಿಟ್ಟಿಕು. ವಸಂತ ಸೋವಾದ ಒಂದು ಮೂಲೆಯಲ್ಲಿ ಕುಳಿತವನು ಇವಳ ಮುಖ ಕಂಡೊಡನೆ ಮೆದುವಾಗಿ—

“ಬಾ ಬೃಂದಾ, ಆಗಲೇ ಹೊರಟುಬಿಟ್ಟಿಯಾ ?” — ಎಂದ.

ಅವನ ಮುಖ ಸ್ವಪ್ನಗಾಗಿದೆ. ಬೃಂದಾಗೆ ಅದರ ಕಾರಣ ತಿಳಿದಿದೆ. ಅದರೆ ಅವಲೇನು ಮಾಡಬಲ್ಲಿಕು ಈಗ. ಮತ್ತೆ ಎರಡು ಹೆಚ್ಚೆ ಮುಂದಿಟ್ಟು ಮೆಲು ಸುಡಿದಳು—

“ಹೌದರಿ, ಕಾರು ಬಂದದೆ, ನಾನು ಹೋಗಿ ಬರ್ತೇನಿ. ನಮಸ್ಕಾರ ಮಾಡ್ತೇನರಿ”— ಎನ್ನುತ್ತಾ ನೆಲದ ಮೇಲಿದ್ದ ಆ ಹಾಸ್ಯಕ್ಕೆನ ಪಾದಗಳನ್ನು ಮುಟ್ಟು ಕಣ್ಣಿಗೊತ್ತಿಕೊಂಡಳು.

೮೩

ವಸಂತ ಅವಳ ಎರಡು ಶೋಳೆ ಹಿಡಿದು ಎತ್ತಿ ತನ್ನ ಪಕ್ಕದಲ್ಲಿ ಕೂರಿಸಿ ಕೊಳ್ಳುತ್ತಾ ಹೇಳಿದ—

“ಇದೆಂತ ಖಾರುಬಾರ ನಿನ್ನದು ಬೃಂದಾ ? ನೀನಿನ್ನೂ ಬಹಳ ಹಳೇ ಕಾಲದವಳಿದ್ದಿ. ಈ ನಮ್ಮೂನೆ ನಮಸ್ಕಾರ-ಚಮ್ಮತ್ವಾರಗಳನ್ನು ಈಗಿನ ಕಾಲದಾಗ ಯಾರು ಕೇಳತಾರಂತಿ ? ನನಗೂ ಅವೆಲ್ಲ ಬೇಡ ಬೃಂದಾ ? ಆ ಪಾಲಸ್ಟ್ರಿಕ್ಸ್‌ನ ಕಾಲಿಗೆ ನಮಸ್ಕಾರ ಒಂದು ದಂಡಕ್ಕಾಲಿವೇ ? ಸನಗೆ ಬೇಕಾದ್ದು ನೀನು ಕೊಡವಲ್ಲಿ”

ಈ ವೇಳಿಗಾಗಲೇ ಅವಳ ಕಣ್ಣಗಳು ತುಂಬಿನಿಂತಿವೆ. ಅವಳು ಆ ಕಾಲುಗಳ ಕಡೆಗೆ ನೋಡುತ್ತಿದ್ದಾರು. ಅವನು ಹೇಳಿದ ಕಡೆಯ ಮಾತ್ರ ಅವಳ ಕೀವಿಗೆ ಬಿತ್ತು. ಅವಕು ಬಹುಮೇಲ್ಲಿಗೆ ಅಂದಳು.

“ನೀವು ಹಾಂಗಿಲ್ಲ ಮಾತ್ರಾಡಬೇಡರಿ. ನನಗೆ ದುಃಖಾಗ್ರದೆ. ಮತ್ತು ನೀವು ಅಂದ್ದುಂಗ ನಾನು ಹಳೇ ಸಂಪ್ರದಾಯದಾಗ ಬೆಳಿದಾರಿ, ಒಂದೇ ಸಲಕ್ಕು ಅದು ಹೋಗೂದಿಲ್ಲ. ನಿಮ್ಮನೀಗೆ ಬಂದನೇತೆ ನೀವು ಹ್ಯಾಗ ಹೇಳಿದರ ಹಾಂಗ ಕೇಳತೇನ್ನಿ”

ವಸಂತ ವ್ಯಂಗ್ಯವಾಗಿ ನೆತ್ತು—

“ಹಂಗಾದರ ಈಗ ಕೇಳೂದಿಲ್ಲ ಅನ್ನ ?”

ಅವಳು ತಲೆ ಎತ್ತಿ ಅವನ ಮುಖ ನೋಡಿದಳು. ಅದರಲ್ಲಿ ಹತ್ತಾರು ಅಧ್ಯ ತುಂಬಿಕೊಂಡಿತ್ತು. ಅದೆಲ್ಲವೂ ಅವನಿಗೆ ತಿಳಿಯಿತು.

ಮತ್ತು ಈಗಿನ ಕಲಿತ ಹುಡುಗಿಯರ ದಿಟ್ಟಿತನ. ಸಾಪ್ತಂತ್ರ್ಯಪ್ರಿಯತೆ, ಸೊಕ್ಕು ಉನ್ನಾದನಗಳು ಲವಲೇಶವೂ ಅವಳಿಗಿಲ್ಲವೆಂದು ಅವನಿಗೆ ಗೆಳತ್ತು. ಅವನು ಅವಳ ಬೆನ್ನುಸವರುತ್ತ ಸಂತ್ಯೇಸಿದ—

“ನಾನು ಜೈನಿಮಾಡಲಿಕ್ಕೆ ಅಂದೆ ಬೃಂದಾ. ಅದನ್ನು ಮನಸ್ಸಿನ ತನಕ ಒಯ್ಯಬೇಡ. ನೀನು ಹೆಂಗಿರಬೇಕೋ ಹಂಗೇ ಇದ್ದೀ. ನಗನಗಾ ಹೋಗಿ ಬಾ. ಆದರ ಮತ್ತ ನೀನು ಬರೂತನಕ ನಿನ್ನ ನೆನೆಪಿಗಂತ ಒಂದು ಜುಂಬನ ಇಟ್ಟಿ ಹೋಗು ನನಗ, ಏನಂತಿ ?”

ಅವಳಿಗೆ ಹೇಗೇಹೇಗೋ ಶಯಿತು. ಅವಕು ಅಲ್ಲಿಗೆ ಬಂದ ದಿನ ರಾತ್ರಿ ಯಾವದೋ ಮೋಹಕ ಮಾರ್ಪಿಯಲ್ಲಿ ಹಿಂಬಿದ್ದಳು ಸ್ವಿಂ. ಈಗ ಹೊರಡಿಸುವ ಸಮಯದಲ್ಲಿ ಅವನು ಹೀಗೆ ಕೇಳುತ್ತಿದ್ದಾನೆ. ಒಂದುಗಳಿಗೆ ಅವಳಿಗೆ ಖಚಿತಿ—

‘ಗಳಿಗ್ಗೊಮ್ಮೆ ಹೀಗೆ ಮಾಡುವುದು ಏನು ಜೆಂದ ?’ ಆದರವಲ್ಲಿ ಈ ಸಂದಿಗ್ಗಿದಲ್ಲಿ ಸಿಲುಕೆದಳು. ಲಜ್ಜೆ ಮುಖವನ್ನು ತಗ್ಗಿಸಿದರೂ ಧೈಯು ನಾಡಿ ಅಂದಳು—

“ಇದು ನನ್ನ ಕೈಯಿಂದ ನಾಧ್ಯ ಇಲ್ಲರಿ. ನಾನು ನಿಮ್ಮ ಹತ್ತಿರಲೇ ಇದ್ದೇನಿ, ನಿಮಗೆ ತೋರಿದಾಗ್ಗೆ ಮಾಡಿರಿ”

ಅವನು ಪಕಪಕನೇ ನಕ್ಕು—

“ನನಗ ತೋರಿದಹಾಂಗೆ ಮಾಡಲಿಕ್ಕೆ ಇನ್ನೂ ಅವಕಾಶ ಅದೆ ಬೃಂದಾ? ಈಗ ಮನಸಿಗೆ ಬಂದಹಾಂಗೆ ನಾಡಲಿಕ್ಕೆ ಹತ್ತಿದರ ನನ್ನ ಕಾಲಿನ ಜೊತೀಗೆ ಯಲ್ಲಿಮುರುದು ಕೊಟ್ಟೇ ನೀನೇ !”

ಬೃಂದಾ ತಲೆಪತ್ತಿ ಅಂದಳು—

“ಹೊರಡೂ ಸಮಯದಾಗ ಹಿಂಗೆಲ್ಲ ಮಾತಾಡಬೇಡರಿ. ನನ್ನ ಮನಸಿಗೆ ಹೆಂಗೆಹೆಂಗೊ ಅನಿಸತ್ತದ”

ಅವನು ನಕ್ಕು ಅವಳ ಬೆನ್ನು ತಟ್ಟಿದ ...

“ನೀನು ಬಹಳೇ ಸಿಲಿಗರ್ಲ ಇದ್ದಿ ! ಡಾಲ್‌ಎಂಗ್ ! ಯಾವ ಕೆಡಕೂ ಮಣಸಿಗೆ ತರಬೇಡ. ಇನ್ನೆಲ್ಲ ಒಳ್ಳೆದದೆ ಹೊರಡು. ನಿನ್ನ ಪತ್ರದ ನಿರೀಕ್ಷಾ ಮಾಡೂದಿಲ್ಲ ನಾನು. ನಿನ್ನನ್ನೇ ನಿರೀಕ್ಷಾ ಮಾಡತೇನಿ”

ಮಲ್ಲಿಗೆಯ ದಿಂಡನ್ನು ಮುಡಿದ ಅವಳ ಮುಡಿಯನ್ನು ಮಾಸಿ ಆ ಕೆಳಗಿನ ಅವಳ ಕೊರಳ್ಗೊಮ್ಮೆ ಮುದ್ದಿಟ್ಟು ಮೆದುವಾಗಿ—

“ಹೊರಡು ಬೃಂದಾ ನಿನಗಂತ ಕಾಯುತ್ತಿದ್ದಾರು.

ಎಂದು ಅವಳ ಕೈಬಿಣಿ. ಅವಳು ಒಮ್ಮೆ ತಿರುಗಿ ನೋಡಿದಳು ಮಾತ್ರ. ಮತ್ತೆ ಸರಷರನೆ ಬಾಗಿಲು ದಾಟಿ ಹೊರಟುಹೊಡಳು.

ಸಾಮಾನುಗಳನ್ನು ಟ್ರ್ಯಾಕ್ಸೆಗೆ ಹಾಕಿಯಾಗಿತು. ಬೃಂದಾ ಹೋದೊಡನೆ ಏಲ್ಲರೂ ಟ್ರ್ಯಾಕ್ಸೆ ಹತ್ತಿದರು. ಇನ್ನೂ ಬಾಕೂರಾಯರು, ಬಿಂದೂರಾಯರಲ್ಲಿ ಮಾತು ನಡೆದೇ ಇತ್ತು. ವಸಂತ ನಿಧಾನನಾಗಿ ನಡೆದು ಬಂದು ಬಾಗಿಲಲ್ಲಿ ಕೈ ಕಟ್ಟಿನಿಂತ. ಇವರೆಲ್ಲ ವಸಂತನಿಗೆ ಬೀಳೊಡುಗೆ ಹೇಳಿದರು. ಆದರೆ ಟ್ರ್ಯಾಕ್ಸೆಯ ಒಂದು ಕೊನೆಗೆ ಕುಳಿತ್ತಿದ್ದ ಬೃಂದಾ ಕಣ್ಣಿನಿಂದಲೇ ಅವನ ಅಷ್ಟು ಬೇಡಿದಳು. ಮೆಲುನೆಗೆ ಕಳಿಸಿದ ಇವರೆಡೆಗೆ.

ಶುಭವನ್ನು ಹೊತ್ತು ಹೊರಡುವಾಗ ಕಣ್ಣು ತುಂಬಬಾರದೆಂದು ಅವಳು ಎಸ್ಸೇ ಪ್ರಯತ್ನಪಟ್ಟರೂ ಅವಳ ಕಣ್ಣು ತೇವವಾಗುತ್ತಿತ್ತು. ಎಲ್ಲರೂ ಹಿಗ್ಗಿನಿಂದ ನಗುತ್ತಿರುವಾಗ ನಾನು ಇಳುತ್ತಿರುವುದೆ? ಅವಳು ಸ್ವಲ್ಪ ಹಿಂದೆ ಸಂದು ಕುಳಿತ್ತು. ಈಗ ವಸಂತ ಸ್ವಲ್ಪ ಮರೆಯಾದೂ ಸೀತಾಬಾಯಿ ಯವರು ಮತ್ತೆ ಹತ್ತಿರ ಬಂದು—

“ಎಲ್ಲಕ್ಕೂ ಬರಿಯವ್ವು ರುಕ್ಕಿಣೀ”

ಎಂದು ಬೃಂದಾನ ಕಡೆ ತಿರುಗಿ—

“ಎನವ್ವು ಈಗಲೇ ನೀನು ಕಣ್ಣು ಬರಸಿತಿದ್ದೀ ಏನು? ಬಾಗ ಬರ್ತೀ ಬಿಡು. ಹೂಂ ಹೊರಡಿರ್ನು”—ಎಂದರು.

ಎಲ್ಲರೂ ಒಬ್ಬಬ್ರಿಗೆ ಕರ ಜೋಡಿಸಿಕೊಂಡಾಗ ಬ್ರಾಹ್ಮಿ ಹೊರಟಿತು.

ಬೃಂದಾ ತುಟಿಕಚ್ಚಿ ದುಃಖ ತಡೆದಳು. ಅವರೆಲ್ಲ ಬಂದು ಗಳಿಗೆ ಬಿಡು ವಿಲ್ಲದಂತೆ ಬಂದೇ ಸಮನೆ ಮಾತಾಡುತ್ತಲೇ ಇದ್ದರು.

ಮೃಮರಿತು ಕಿವುಡಿಯಂತೆ, ಮಾರಕಿಯಂತೆ ಕುಳಿತನಳಿಂದರೆ ಬೃಂದಾ ಒಬ್ಬಳೇ. ಅವಳ ಮನದ ತುಂಬಾ ವಾಸಿಸಿಕೊಂಡವಸೆಂದರೆ ವಸಂತ.

ಅದೇ ಪಟ್ಟಿನಟ್ಟಿಯ ಪ್ರೇಚಾಮು ದರಿಸಿ ಬಾಗಿಲಲ್ಲಿ ಕೈಕಟ್ಟಿ ಮುಗಳು ನಗೆ ಸೂಸುತ್ತ ನಿಂತ ಅವನನ್ನು ನೋಡಿದರೆ ಅವನು ಎರಡೂ ಕಾಲುಗಳಲ್ಲ ದವ ಎಂದು ಹೇಳಲು ಸಾಧ್ಯವೇ ಇರಲಿಲ್ಲ.

ಮೊಟ್ಟುಮೊದಲ ಬಾರಿಗೆ ಕೇವಲ ಎರಡೇ ದಿನಗಳ ಪರಿಚಯ ; ಅಧ್ಯ—ಮುಕ್ಕಾಲು ಗಂಟಿಗಳ ಸಾಮಾನ್ಯ ; ಬಂದೇ ನಿಮಿಷದ ಸ್ವರ್ಥ ! ಜನುಮುಜನುಮಗಳ ಆತ್ಮೀಯತೆ, ಸ್ತ್ರೀತಿ-ವಿಶ್ವಾಸ ನಂಬುಗಳಿಂದ ಅವರಿಬ್ಬರಲ್ಲಿ ಬೆಳೆದಿಡೆ.

ಅವನು ಆಶ್ಚರ್ಯದಿಂದ ನಗುತ್ತಿದ್ದ. ಇದು ಏನು ವಿಲಕ್ಷಣ ರೀತಿ.

ನನ್ನ ಬದುಕಿನಲ್ಲಿ ಇದುವರಿಗೆ ಅದೆನ್ನು ಮಂದಿ ಬಂದು ಹೋಗಿದ್ದಾರೆ! ನಮ್ಮ ಬಂದು-ಬಳಗವೆನ್ನು! ಗೆಳಿಯರೆನ್ನು ಆತ್ಮೀಯರೆನ್ನು?

ಬಂದು ಬಂಧು ಉಂಡು ತಿಂಡು ನಕ್ಕು-ನಲಿದು ಹೋದವರೆನ್ನು ಮಂದಿ?

ಹೊತ್ತು ಹೆತ್ತು-ಸಾಕಿ ಸಲಹಿವ ತಾಯಿ-ತಾಸೆ. ಆಕ್ಕ-ಬಾನಾದಿರು ಅದೆನ್ನು ಪ್ರೇಮದಿಂದ ನನ್ನನ್ನ ಕಾಣುತ್ತಾರೆ. ಅದೆನ್ನು ಕನಿಕರವಡುತ್ತಾರೆ,

ಆದರೆ ಅವರೆಲ್ಲರ ಮೇಲಿಲ್ಲದ ವಿಚಿತ್ರ ವ್ಯಾಮೋಹ ಈ ಕೋಮಲ ಅಭೋಧ ಹೆಣ್ಣನ ಮೇಲೆ ಕೆವಿದಿದೆಯಲ್ಲ ಬೆಡೆಗುಬಿನಾ೜ಣವರಿಯದ ಈ ಮುಗ್ಗೆ ನನಗೇನು ಮೋಡಿಮಾಡಿರಬಹುದು ?

ವಸಂತ ಯೋಚಿಸುತ್ತಾ ನಿಂತಿರುವಾಗಲೇ ಕಾರು ಹೊರಟು ಹೋಗಿತ್ತು.

ಬಿಂದೂರಾಯರೂ ಸೀತಾಬಾಯಿ ಒಳಗೆ ಹೋಗುವೆಂದು ತಿರುಗಿ ನೋಡುತ್ತಾರೆ ! ಹಾಗೇ ನಿಂತಿದ್ದಾನೆ ವಸಂತ.

ಅನುಭವಿಗಳಾದ ಬಿಂದೂರಾಯರಿಗೆ ಅವನು ಯಾಕೆ ಹಾಗೆ ನಿಂತಿದ್ದಾನೆ ಎಂಬುದು ಅರಿವಾಯಿತು. ಅದು ಸೀತಾಬಾಯಿಯವರಿಗೂ ತಿಳಿಯಿತು ತನ್ನ ಮುಖದ ಬದಲಾವಣೆ ಬೇರೆಯವರಿಗೆ ತಿಳಿಯಬಾರದೆಂದು ಅವನು ಮುಖ ಬೇರೆ ಕಡೆ ತಿರುಗಿ ಜವಾನನನ್ನು ಕರೆದು—‘ಶೈಲಾಮಂಜುಗಳನ್ನು ಒಂದಿಷ್ಟು ತಿರುಗಾಡಿಸಿಕೊಂಡು ಬಾ’—ಎಂದು ಹೇಳಿ ಒಳಗೆ ಹೋದರು.

ಆದರೆ ಬಿಂದೂರಾಯರದು ಗಂಡುಜೀವ. ಅವರು ಮಗನ ಮುಖ ನೋಡಿದರು. ಅವನು ಹಾಗೇ ನಿಂತಿದ್ದ, ತೀರಾ ಸಾಫ್ಬಾವಿಕವೆಂಬಂತೆ ಹೇಳಿದರು—

“ಯಾಕವಾ ಇಲ್ಲೇ ನಿಂತಿ, ಒಳಗೆ ಕೂಡು”

ವಸಂತ ನಿಧಾನವಾಗಿ ತನ್ನ ಕೋಣೆಗೆ ಹೋದ. ಸೀತಾಬಾಯಿಯವರು ಉಟ್ಟದ ಮನೆಯಲ್ಲಿ ನಿಂತು ಅವನು ಒಳಗೆ ಹೋಗುವುದನ್ನೇ ನೋಡು ಶ್ರದ್ಧಿಸುತ್ತಾರು. ಅವನು ಒಳಗೆ ಹೋದೊಡನೆ ಆ ದೊಡ್ಡಪರದೆ ಅವನ ಬೆಸ್ತಿಗೆ ಪೆರೆಯಾಯಿತು. ಸೀತಾಬಾಯಿಯವರಿಗೆ ಮನ ಒಂದು ಬಗೆಯಾಯಿತು. ಮನದಲ್ಲೇ ಅವರಿಂದುಕೊಂರು—

‘ಯಾವ ಯಾವ ವಯಸ್ಸಿನಲ್ಲಿ ಯಾರು ಜೊತೆಗಿರಬೇಕೋ ಅವರೇ ಇರಬೇಕು. ಈಗ ಇವನಿಗೆ ಹೆಂಡತಿ ಇರಬೇಕಾದ ವಯಸ್ಸು. ಅವನು ಮೊದಲಿನ ಹಾಗೇ ಇದ್ದಿದ್ದರೆ ಈ ನೇಳಿಗೆ ಮದುವೆಯಾಗಿ ಮಕ್ಕಳೂ ಇರುತ್ತಿತ್ತೂ ಏನೋ ಒಬ್ಬ ದಿನ ಆ ಹುಡುಗಿ ಇವನ ಕಣ್ಣಾ ಮುಂದೆ ಸುಳಿದಾಡಿ ಹೊರಟು ಹೋದದಕ್ಕೆ ಇಂಟ್ಟು ಸ್ಥಾಪಿಸಾದ ಹುಡುಗ.’

ಕೂಡಬೇಕು ಹೋಗಿ ಮಗನನ್ನು ಮಾತನಾಡಿಸುವುದು ಅವರಿಂದ ಸಾಧ್ಯವಾಗಲಿಲ್ಲ. ಅಧಿಗಂಟಿಯ ನಂತರ ಅವರು ಮಗನನ್ನು ಕಾಣಲು ಹೋದರು.

ಆದರೆ ವಸಂತ ತನ್ನ ಕೋಟಿಯಲ್ಲಿ ಇರಲಿಲ್ಲ. ಅವರು ಅವನ ಭೈರವನು ದಾಖೀ ಪಕ್ಕದ ಅಂಗಳಕ್ಕಿಳಿದರು. ಅದೇ ಅಂಜೂರದ ಮರದ ಕೆಳಗಿನ ಸಿನೆಂಟಿನ ಅಸನೆದ ಮೇಲೆ ಭಾವಾನಾಶನಾಗಿ ಹೈಯಲ್ಲಿ ಒಂದು ಕೆಂಪುಗುಲಾಬಿಯನ್ನು ಹಿಡಿದು ಮಾಸುತ್ತೆ ಕುಳಿತ್ತಿದ್ದು. ಅವನ ಎಡ-ಬಲಗಳಲ್ಲಿ ಲೈಲಾ-ಮಜ್ಞ ಗಂಭೀರವಾಗಿ ಕುಳಿತ್ತಿದ್ದವು.

ಅವನು ಹಿಡಿದು ಮಾಸುತ್ತಿದ್ದ ಕೆಂಪು ಗುಲಾಬಿ ಯಾವುದೆಂದು ಅವರಿಗೆ ಕೂಡಲೇ ತಿಳಿಯಿತು. ಹಿಂದಿನ ದಿನ ಒಂದು ಕಸಿ ಗಿಡದಲ್ಲಿ ಅರಳಿದ್ದ ಒಂದೇ ಕೆಂಪು ಗುಲಾಬಿಯನ್ನು ಅವರು ಮತ್ತೆ ದಂಡಿಯು ನುಫ್ರ್ಯಾ ಇಟ್ಟು ಬೃಂದಾಗ ಮುಡಿಸಿದ್ದರು. ಅದು ಹಿಂದಿನ ರಾತ್ರಿ ಬೃಂದಾ ಅಲ್ಲಿ ಒಂದು ಕುಳಿ ತಾಗ ವಸಂತನ ಶೋಭೆ ತಗುಲಿ ಅಲ್ಲಿ ಬಿಡ್ಡಿತ್ತು. ರಾತ್ರಿಯ ಹುಮದಲ್ಲಿ ಒಣಗದೆ ಅದು ಇನ್ನೂ ಪ್ರಸ್ತಳಿತವಾಗಿಯೇ ಇದೆ.

ವಸಂತನಿಗಾದರೂ ಇದು ಆರ್ಥವಾಗಿತ್ತು. ಈಗ ತನ್ನ ಬೃಂದಾಕು ತನ್ನ ನೆನಪಿಗಾಗಿ ಉಳಿಸಿಹೋದ ಏ ಹೂವನ್ನು ಹಿಡಿದು ಆಫಾರಣೆಸುತ್ತ ಕುಳಿತ್ತಿದ್ದು.

ತನ್ನನ್ನು ಹುಡುಕಿಕೊಂಡು ಬಂದ ತಾಯಿಯನ್ನು ನೋಡಿ ಮುಗುಕು ನಕ್ಕ ಕೇಳಿದ ವಸಂತ—

“ಏನವ್ಯು ಬಂದೆ ?”

ತಾಯಿ ಏನೋ ಕೇಳಲು ಬಂದಿದ್ದಾರೆಂಬುದು ಅವರ ಮುಖಭಾವ ದಿಂದಲೇ ಆರ್ಥವಾಗಿತ್ತು ಅವನಿಗೆ. ಆದೆಲ್ಲನು ಸ್ವಾಭಾವಿಕವಾಗಿ ಕೇಳಿದ್ದು.

ಅವರಿಗಾದರೂ ತಾವು ಕೇಳಬೇಕೆಂದಿದ್ದ ವಿಷಯನನ್ನು ಕೂಡಲೇ ಸಾಧ್ಯವಾಗದೆ ಬೇರೆಯೇ ಮಾತನಾಡಿದರು—

“ಮೈಶೋಳೇತಿಯೇನು ಕೇಶೋಣಾ ಅಂತ ಬಂದಿನಪ್ಪ. ತೊಳೆಯೂ ಹಂಗಿದ್ದರ ಭೀಮಗ ಹೇಳ್ತೇನಿ”

ಇದು ತಾಯಿ ಅನಿವಾರ್ಯವಾಗಿ ಆದಿದ ಮಾತೆಂದು ಅವನಿಗೆ ತಿಳಿಯಿತು. ಮನದಲ್ಲೀ ನಕ್ಕ—

“ನನ್ನ ಸ್ವಾನೆದ ಚಿಂತಿ ನಿನಗೆ ಯಾಕಮ್ಮ, ಭೀಮ ಇದ್ದಾನೆ. ಮಾಡಿ ಸ್ತುನೇ ಈಗಲೇ ಏನ ಅವಸರ ಸ್ವಾನಕ್ಕು ?”

ಸೀತಾಬಾಯಿಯವರು ತುಸು ಪೆಚ್ಚಾದರು, ಮತ್ತೆ ವಸಂತನೇ ಕೇಳಿದ—

“ಯಾಕ ಆವು, ನೀನು ಬಹಳೇ ಸಪ್ಪಗಿದ್ದು. ಯಾಕ ನೀನು ಬರ ಮಾಡಿಕೊಂಡ ಸೋಸಿ ನಿನ್ನ ಮನಸಿಗೆ ಬರಲಿಲ್ಲೇನು ?”

ಸೀತಾಬಾಯಿಯವರು ಮನಸಿಗೆ ತುಸು ಗದರಿಸಿದಂತೆ ಮಾಡಿದರು—

“ಎಂತ ಮಾತಾಡಿ ಬಾಳಾ ? ನೆನ್ನೆ ಲಗ್ನಪತ್ರಿಕೆ ಆದ್ದದ್ದು ಮರೆತ ಬಿಟ್ಟೇರ್ಯೇನು ನಿನು. ಅಂದಹಾಂಗೆ ಬೃಂದಾ ಹೊರಟುಹೋದದ್ದು ಮನ ಸಿಗೆ ಬೇಜಾರಾಗ್ಯದೆ ನನಗೆ. ನಾನೇನೋ ಸೋಸೀನ ಮೆಚ್ಚಿಕೊಂಡಾಕೆ. ನಿನ್ನ ದೇನಾದರ ಕೊಂಕ ಇದ್ದರ ಈಗಲೇ ಹೇಳಿಷ್ಟು”

ವರುತ ಆ ಗುಲಾಬಿಯ ನ್ನು ತನ್ನ ಬಲಗಿಸ್ತೇಗೆ ಒತ್ತಿಕೊಳ್ಳುತ್ತ ನಕ್ಕು ಬಿಟ್ಟು.

“ಅಮ್ಮ ನನಗ ಮದುವೀನೇ ಬಾಡ ಅಂತ ಅದರ ಚಿಂತಿನೇ ಬಿಟ್ಟದ್ದ ನನಗೆ ನೀವಾಗೇ ಜಾಲುಮಿಮಾಡಿ ಮತ್ತು ಅದರ ಸಿತ್ತ ತಲೀಗೆ ಹತ್ತಿಸಿದ್ದೀರಿ. ಪೊದಲಿಗೆ ನಾನು ಹಾಯಾಗಿದ್ದೀಲ್ಲೇನು ? ನಾನು ಕಾಲ ಮುರಕೊಂಡ ಮಾಲ ಯಾವ ಭೂಪ ನನಗ ಕನ್ಯಾ ಕೊಡ್ಡಿನಂತ ಬಂದಿದ್ದು ? ನೀವೇ ಮನೀತನಕ ಕನ್ಯಾ ಕರಕೊಂಡು ಬಂದು ಲಗ್ನಪತ್ರಿಕಾ ಮಾಡಿಸಿ ಈಗ ನನ್ನ ಕೇಳಿದರ ನಾ ಏನ ಹೇಳಲಿ ?”

ಈಗ ಸೀತಾಬಾಯಿಯವರು ತುಸು ನಕ್ಕರು—

“ನೀನಾದರೆ ತಾಸುಗಟ್ಟಲೇ ಆಕೀ ಹತ್ತಿರ ಹರಟಿ ಹೊಡದಿ. ನಿನಗೆ ಆಕಿ ಮಜ್ಫ ಹ್ಯಾಗನ್ನುಸ್ತು ಅಂತ ಕೇಳಿದೆ ಸ್ವೇ”

ವಸಂತನ ಮುಖ ಗಂಭೀರವಾಯಿತು. ಅವನು ಮೆದುವಾಗಿ ಹೇಳಿದ-

“ಅಮ್ಮಾ ಬೃಂದಾನ ಯೋವನದಾರಿ ಅಂತ ನನ್ನ ಮನಸು ಒಣಿಕೊಳ್ಳಿ ಹಂಗಿಲ್ಲ. ಈಗಾಗಲೇ ಆಕೀಗೆ ಪ್ರೇರಾಗ್ಯ ಬಂದ್ದಂಗ ಕಾಣಿಸ್ತು; ನನಗ. ಅವಕು ಯಾಕ ನನ್ನ ಮದವಿ ಆಗ್ನಿನಂತ ಬಿಟ್ಟಿಕೊಂಡಳೋ ಆದ ನನಗ ತಿಳಿದು. ನನ್ನ ವಿಷಯ ಎಲ್ಲಾ ಹೇಳಿ ಮತ್ತು ಮತ್ತು ಕೇಳಿನಿ ನಾನ ಆಕಿ ಮನಃಪೂರ್ವಕ ಒಣಿಕೊಂಡಾಳ. ಇದು ನನ್ನ ಪುಣ್ಯಾಲ್ಲಿ ಅಂತಿಮ ಏನಿಸಿ ಸೀತಾಬಾಯಿಯವರು ತಾವು ಹೊತ್ತು ಜವಾಬ್ದಾರಿಯನ್ನು ಅವನ ನೆನೆಂಬಿ ತಂದರು—

“ನಿನ್ನ ಪುಣ್ಯಾನೂ ಭಲೋ ಅದೆ. ಪುಣ್ಯಾನೂ ಭಲೋ ಅದೆ. ನಾನೆಲ್ಲದೆ ಮತ್ತೆ ಯಾರಷಾ ಆಕೀ ತೌರುವುನಿ ಜವಾಬುದಾರಿ ಇಂಥೊತ್ತು ಗೊಂತಿದ್ದು? ವಸಂತಾ ನಿನ್ನ ಹೀಂಗ ಇರೂದನ್ನು ನೋಡಲೀಕಾಗದೇ ಈ ಮುದಿ ವಯಸ್ಸಿನಾಗೆ ಅವರ ಇಡೀ ಸಂಸಾರದ ಹೊಣೆ ಹೊತ್ತಿನವ್ವಾ ನಾನು, ಹತ್ತು ಹೊಟ್ಟೆ ತಡೆಯೂದಿಲ್ಲಲ್ಲ, ಏನಮಾಡಲಿ ಹೇಳು?”

೮೪

ಯಾರದೋ ನೆಂಟರ ಮನಿಗೆ ಹೋಗಬೇಕೆಂದು ಬೃಂದಾ ಶಾಶೀಯಲ್ಲಿ ರಜೆ ಪಡೆದಿದ್ದಳು. ಉಂಗಿ ಬಂದ ಮರುಧಿನವೇ ಅವಳು ಮತ್ತೆ ಶಾಶೀಗೆ ಹೋದಳು. ಅವಳು ಸಾಲವಾಗಿ ತೆಗೆದುಕೊಂಡ ಏದು ರೂಪಾಯಿ ಮತ್ತೆ ಹಾಗೇ ಹಿಂದಿರುಗುತ್ತು.

ಬೃಂದಾ ಮೊದಲಿನಂತಹೀ ಪಾಠ ಮಾಡಬೇಕೆಂದು ಪ್ರಯತ್ನಿಸುತ್ತಾ ಹೇ ಅದರೆ ಅದು ಸಾಧ್ಯವೇ ಆಗುತ್ತಿಲ್ಲ. ಮನದಲ್ಲಿ, ಮುಖದಲ್ಲಿ ನೂರಾರು ಭಾವನೆಗಳು ಮಾಡಿ ಸಂದು ಹೋಗುತ್ತವೆ, ಗಮನಕೊಟ್ಟು ಪಾಠ ಮಾಡಲಾರಳು.

ಕೊನೆಯದಾಗಿ ಮತ್ತೊಂದು ಯೋಚನೆಯೂ ಬರುತ್ತದೆ ಅವಳಿಗೆ –

ಇನ್ನು ಎಷ್ಟು ದಿನ ತಾನೇ ಪಾಠ ಮಾಡಬೇಕಾಗಿದೆ? ಹೆಚ್ಚೆಂದರೆ ಇನ್ನು ಒಂದು ತಿಂಗಳು. ಈಗಲೇ ಬಿಟ್ಟರೆ ಹೇಗೆ?

ಅದರೆ ಈಗಲೇ ಬಿಡುವುದೂ ಸಮಂಜಸವಲ್ಲ. ತಾನು ಇದುವರೆಗೂ ಯಾರಿಗೂ ತನ್ನ ಮದುವೆಯ ಸುದ್ದಿ ತಿಳಿಸಿಲ್ಲ. ಈಗಲೇ ಕೆಲಸ ಬಿಟ್ಟರೆ ನೂರಿಂಟು ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಗುತ್ತದೆ.

ತನ್ನ ಮದುವೆಯ ಸುದ್ದಿ ಮೆಡಲೇ ಯಾರಿಗೂ ಏಳಿಯುವುದು ಅವ ಈಗಿ ಬೇದವಾಗಿದೆ.

ತನ್ನ ಮದುವೆಯಾಗಬೇಕು. ತನ್ನ ತೌರಿನ ಕಷ್ಟ ಪರಿಹಾರವಾಗಬೇಕು ಈ ಎರಡು ಕಾರಣಗಳಿಗಾಗಿ ಅವಕು ಎರಡೂ ಕಾಲಿಲ್ಲದ ಕುಂಟನನ್ನು ಮದುವೆಯಾಗಲು ನಿರ್ಧರಿಸಿದ್ದಾಗೆ, ಮನಸ್ಸು ಗಟ್ಟಿ ಮಾಡಿದ್ದಾಗೆ. ಆದರೆ ನಾಲ್ಕುರು ಈ ವಿಷಯ ತಿಳಿದು ತನ್ನ ಮೇಲೆ ಕರುಣೆ ತೋರುವುದು ಅವಳಿಗೆ ಬೇಕಾಗಿಲ್ಲ.

ಪ್ರತ್ಯೇಕ ವಸಂತನನ್ನು ನೋಡಿ ಬಂದವೇಲೆ ಮೊದಲಿದ್ದ ಸಾಸಿನಿಯವ್ಯು ಅಳುಕೂ ಇಲ್ಲ ಅವಳಿಗೆ.

ತಾನು ಮದುವೆಯಾಗಿ ಹೋದಮೇಲೆ ಜನ ಏನು ಬೇಕಾದರೂ ಅಂದುಕೊಳ್ಳಲಿ. ತನ್ನ ಎದುರಿಗೆ ಏನೂ ಹೇಳುವುದು ಬೇಡ.

ತಕ್ಕೆ ಬಗೆಗೆ ಕರುಣೆ ತೋರುವ ಜನ ನಮಗಾಗಿ ಏನು ಮಾಡಿದ್ದರೆ? ಬರಿಗೈಯಲ್ಲಿ, ಬರಿಗಾಲಲ್ಲಿ ತನ್ನ ತಂದೆ, ಹೆಂಡತಿ-ಮಕ್ಕಳೊಂದಿಗೆ ಅಂಡಲೆಯುವಾಗ ಯಾರು ತನ್ನ ಮೇಲೆ ಕರುಣೆ ತೋರಿಸಿದ್ದರು?

ರುಕ್ಕಿಣೀಬಾಯಿಯವರು ಕೆಲವು ಬಾರಿ ತಮ್ಮಸೋದರಳಿಯನ್ನ ವಿಷಯ ಹೇಳಿದ್ದರಾದರೂ ಬೃಂದಾನನ್ನು ಗಂಟುಹಾಕುವ ವಿಷಯ ಅವರ ತಲೆಯ ವರೆಗೆ ಹತ್ತಿದ್ದಿಲ್ಲ. ಸೀತಾಬಾಯಿಯವರ ದೃಷ್ಟಿ ತನ್ನ ಮೇಲೆ ಬಿದ್ದದ್ದು ಯಾಕೆಂದು ಅವಳಿಗೆ ಗೊತ್ತು.

ತನ್ನಂತಹ ಹುಟ್ಟಿದರಿದ್ದಳನ್ನಿಲ್ಲದೆ ಮತ್ತೆ ಯಾರನ್ನು ಅವರು ಆಷ್ಟು ಧೈಯವಾಗಿ ವಿಚಾರಿಸಬಹುದು?

ಅವರು ಈಗಂತೂ ತನ್ನ ತೌರನ್ನು ಸಲಹುವುದಾಗಿ ಮಾತ್ರ ಕೊಟ್ಟಿದ್ದಾರೆ. ಆದರೆ ಮುಂದೆ ಆದರ ಸಾರ್ಥಕತೆ ಎಷ್ಟೇಂಬುದು ಅವಳಿಗೆ ಗೊತ್ತಿಲ್ಲ. ತನ್ನ ತಂದೆ-ತಾಯಿಯರಿಗೆ ಶಿಳೆಯದೆತೆ ಮತ್ತೊಮ್ಮೆ ರುಕ್ಕಿಣೀಬಾಯಿಯವರಲ್ಲಿ ಆ ಬಗ್ಗೆ ವಿಚಾರಿಸಿ ಗಟ್ಟಿಮಾಡಿಕೊಳ್ಳಬೇಕು.

ಇಷ್ಟ್ವಾ ಅಲ್ಲದೆ ಅವಳ ನಿರೀಕ್ಷೆಯಲ್ಲಿ ಇಲ್ಲದೇಹೋದ ಒಂದು ಘಟನೆ ನಡೆದು ಅವಳು ಒಂದು ಮೋಹ ಸುಕೋಶೆಯಲ್ಲಿ ಬಂಧಿತಳಾಗಿದ್ದಾಗೆ. ಆದೇ ವಸಂತನ ಸಾಮಾಜ್ಯ, ದರ್ಶನ, ಹೃದಯಸ್ವರ್ತಿ ನಡವಳಿಕೆ.

ಕೆಲವೇ ಗಳಿಗೆಗಳ ಪರಿಧಿಯಳಿಗೆ ನಡೆದ ಅವರಿಬ್ಬರ ಬದುಕಿನ ಸಂಕೇತ ಅವಳನ್ನು ಬಹಳ ಪರಿವರ್ತನೆ ಮಾಡಿತ್ತು.

ವಸಂತನ ಲಂಗಡ ಜೀವನ ಅದೆಪ್ಪು ತಾಪಕರ. ಬೇರೆಯವರ ಎದುರಿಗೆ ಅವನು ಸೇರವಾಗಿ ಓಡಾಡಬಹುದು. ಆದರೆ ತಾನು ಎಂದೆಂದಿಗೂ ಕುಂಟ ಸೆಂಬುದು ಅವನಿಗೆ ತಿಳಿದಿದೆ. ಮುಚ್ಚುಮರೆಯಿಲ್ಲದೆ ಅದರ ಪ್ರತ್ಯೇಕ್ಕೆ ಚಿತ್ರ ಅವಳ ಮುಂದೆ ಇಟ್ಟು ಅವಳ ಅನುಮತಿ ಕೇಳಿದ್ದಾನೆ.

‘ಎಂತಹ ತೆರೆದ ಮನಸ್ಸು ಅವರದು! ತಮ್ಮ ಸ್ಥಿತಿಯನ್ನು ಮರೆತು ನನ್ನ ಸ್ಥಿತಿಗಾಗಿ ವರುಗಿದವರು. ಅವರ ಕೃಷ್ಣಯದಲ್ಲಿ ತಾನು, ತನ್ನ ತಾರು ಸುಖಿಯಾಗಬಹುದು’ ಎಂದೆನಿಸಿತ್ತು ಅವಳಿಗೆ.

ಒಂದು ಸಂಜೆ ಶಾಲೆಯಿಂದ ಮನೆಗೆ ಬರುವೆದರ ಬದಲು ರುಕ್ಕೀಣೀ ಬಾಯಿಯವರಲ್ಲಿಗೆ ಹೋಡಳು ಬೃಂದಾ.

ಬಾಪೂರಾಯರು, ಮಕ್ಕಳು ಮನೆಗೆ ಬಂದ ಸಮಯ. ರುಕ್ಕೀಣೀ ಬಾಯಿಯವರು ಸಂತಸದಿಂದ ಬರಮಾಡಿಕೊಂಡರು ಅವಕ್ಕನ್ನು. ಬಾಪೂ ರಾಯರು ನಗುತ್ತಾ—

“ಪನವ್ವ ಬೃಂದಾ, ಈಗಲೇ ಅತ್ಯೇಮನಿ ಯೋಗಕ್ಕೇವೆದ ಚಿಂತಿ ಹತ್ತಿ ಬಿಡ್ಡಾ ನಿನಗೇ?” ಎಂದರು.

ರುಕ್ಕೀಣೀಬಾಯಿಯವರು ಕೂಡಲೇ ಆವರ ಕಡೆಗೆ ಕಣ್ಣಾರಳಿಸಿ ಸನ್ನೆ ಮಾಡಿದರು.

“ಮನೀ ಮಕ್ಕಳಿಗೆ ತಿಳಿಯೂ ಅಪ್ಪು ನಿಮಗೆ ತಿಳಿಯಾದಿಲ್ಲ. ಯಾಕೆ ಸುದ್ದಿಗೆ ಮುಂಚಿ ಡಂಗುರ ?”

ಬಾಪೂರಾಯರಿಗೆ ಆಗ ನೆನಪಿಗೆ ಬಂದಿತು. ಸ್ವಲ್ಪ ತಡೆದು ಹೇಳಿದರು.

“ಕೂಡು ಬೃಂದಾ, ನಾನು ಮರೆತುಬಿಟ್ಟೆ. ಇನ್ನು ಎಷ್ಟು ದಿನ ಈ ಮುಚ್ಚು ತಗಿ.”

ಬೃಂದಾ ನಗುತ್ತಾ ಸೀದಾ ಅಡಿಗೇ ಮನೆಗೆ ಹೋಡಳು. ರುಕ್ಕೀಣೀ ಬಾಯಿಯವರು ಮಕ್ಕಳಿಗೆ, ಗಂಡನಿಗೆ ಕಾಫಿ-ತಿಂಡಿ ಕೊಟ್ಟು ಕೆಳುಹಿಸಿ, ಅವಳಿಗೂ ತಿಂಡಿಕೊಟ್ಟು ಹತ್ತಿರ ಬಂದು ಕುಳಿತು ಅತ್ಯೇಯವಾಗಿ ಕೇಳಿದರು-

“ಏನು ಬಂದೆ ಬೃಂದಾ? ಇನ್ನೂ ಮನಿಗೆ ಹೋಗಿಲ್ಲ ಸೀನು?”

ಬೃಂದಾ ಸುಮ್ಮನೆ ತಿಂಡಿ ತಿನ್ನೂತ್ತಿಷ್ಟಳು. ಕಾಫಿ ಕುಡಿದಾದನಂತರ ಮೆಲ್ಲಿಗೆ ಕೇಳಿದಳು—

“ಅಲ್ಲಿಂದ ಏನಾರ ಸುದ್ದಿ ಬಂದಿತ್ತು ಬಾಯಾರೆ? ನಿಮ್ಮ ಹತ್ತರ ಒಂದು ಮಾತು ಕೇಳೋಣ ಅಂತ ಬಂದೆ.”

ರುಕ್ಕಿಣಿಬಾಯಿಯವರು ಪ್ರೀತಿ ಮಾಡಿದರು—

“ಒಂದಲ್ಲಿದ್ದರೆ ಹತ್ತು ಕೇಳವ್ವ. ಯಾರು ಬ್ಯಾಡ ಅಂತಾರೆ?”
ಬೃಂದಾ ಉಗುಳು ನುಂಗಿದಳು.

“ತನ್ನ ತಿಳಿಬ್ಯಾಡರಿ. ಲಗ್ಗುಪತ್ರಿಕೆ ಏನೋ ಆತು. ಆದರ ನನ್ನ ಅಷ್ಟನ ಹತ್ತರ ಒಂದು ದಮಡಿ ಇಲ್ಲಂತ ನಿಮುಗೂ ಗೊತ್ತುದೆ. ನಾವು ಹೆಂಗಂದರ ಹಂಗೆ ಅವರ ಮಡಿಲಿಗೆ ಬಿದ್ದವರು.”

ರುಕ್ಕಿಣಿಬಾಯಿ ಮಧ್ಯೆಬಾಯಿ ಹಾಕಿದರು—

“ಆಯ್ಯ ಹುಡಿಗೆ, ನೀ ಇದನ್ನೆಲ್ಲ ಯಾಕವ್ವ ತಲೀಗೆ ಹಚಿಕೊಂಡಿ ? ನಾನು ಎಲ್ಲಾ ಮೌದಲಿಗೆ ಹೇಳಬೇಕ್ಕಿಂನಿ. ನಿಮಗ ಕುಡಿದ ನೀರು ಅಲುಗದ ಹಂಗೆ ಮದಿನಿ ಆಗತದ ಹಗೂರ ಇರು ನೀನು.”

ಬೃಂದಾ ಸೆರಿಗನ ತುದಿ ಹೊಸೆದಳು—

“ಹಾಂಗಲ್ಲರಿ, ಮದಿನಿ ಆಗತದ ಸರಿ. ಆಮ್ಯಾಲೆ ಅಪ್ಪಗ ಏನಾರ ಒಂದು ಏರಾಡು ಮಾಡಬೇಕಲ್ಲರಿ....”

“ಅದನೂ ನಾನು ಎಲ್ಲ ಹೇಳಿನವ್ವ. ನಿನಗ ಯಾಕ ಚಿಂತಿ. ನಿನ್ನ ಅಪ್ಪನ್ನು, ಅಮ್ಮನ್ನು ನಿನ್ನ ಉರಿಗೇ ಕರಕೊಂಡು ಹೋಗೊವಂತಿ. ಅವರು ನಿನ್ನ ಕಣ್ಣ ಮುಂದ ಸುಸೂತ್ರ ಇದ್ದ ರಾತ್ಲ, ಮದಿವೀ ಒಂದು ಮುಗೀಲಿ.”

“ಅದನೇ ನಾನು ಹೇಳಲಿಕೆ ಬಂದಿನಿ. ನನ್ನ ಕಣ್ಣ ಮುಂದೆ ಅವರು ಇರೋದು ಬ್ಯಾಡ ಬ್ಯಾರೆ ಎಲ್ಲಾದರೂ ಅವರಿಗೆ ಜೀವನಕ್ಕೆ ಒಂದು ಹಾದಿ ಮಾಡಿಕೊಟ್ಟರ ಸಾಕು.”

“ಆಯ್ಯ ಹುಚ್ಚು ಹುಡಿಗೆ, ಇಷ್ಟಕ್ಕೆ ನೀನು ಯಾಕೆ ಚಿಂತಿಮಾಡತೀ ಬಿಡು. ನಾನು ಎಲ್ಲ ಹೇಳತೀನಿ ನನ್ನ ಅಣ್ಣಗೆ. ಈ ಉರಾಗೇ ಇರಲಿ ಬಿಡು ಅವರು ತಿಂಗಳಿಗೆ ಅಪ್ಪು ದುಡ್ಡ ಕಳಸಿದರಾತು. ಮುಂದ ನೀನೇ ಹೋಗತೀ ಯಲ್ಲ ಅಲ್ಲಿಗೆ. ನಿನ್ನ ಗಂಡನಿಗೆ, ಅತ್ತಿಗೆ ಹೇಳುವಂತಿ. ಆತ್ಲ್ಲ.”

ಬೃಂದ ಮುಖ ತಗ್ಗಿಸಿ ನೆಲ ಕೆರೆದಳು—

“ನಾನು ಏನೂ ಹೇಳೋದಿಲ್ಲರಿ. ಎಲ್ಲಾ ನೀವೇ ಹೇಳಿಬಿಡರಿ. ನನ್ನ ತಮ್ಮ-ಅಪ್ಪ ಈ ಉರಾಗೆ ಇರ್ಮೋದೂ ನೆನಗೆ ಸಮಾಧಾನ ಇಲ್ಲರಿ, ಬೇರೆ ಯಾವುದಾದೂ ಉರಾಗೆ ಅಪ್ಪಗೆ ಒಂದು ಸಣ್ಣ ಅಂಗಡಿ ಹಾಕಿಸಿಕೊಟ್ಟರೆ ಅದಿತು. ಅಪ್ಪ ಬಹಳ ಸೋತುಕೋಗ್ಯಾರೆ. ಈಗ ಅವರ ಕ್ಯೇಲಿ ಏನೂ ಸಾಗೂದಿಲ್ಲ. ಅಂಗಡಿ ಆದರೆ ಕೂತಲ್ಲಿ ಏನಾರ ಮಾಡ್ಯಾರು. ಇದನ್ನೆಲ್ಲ ಅವರ ಮುಂದ ನಾನು ಹ್ಯಾಂಗೆ ಹೇಳಲಿ? ಅದಕ್ಕೆ ನೀವೇ ಅದನ್ನು ಹೇಳಿ ಬಿಡಿರಿ. ಹಾಂಗ ಬರದೂ ಆದಿತು. ಮತ್ತು ಇದನ್ನೆಲ್ಲ ನನ್ನ ಅಪ್ಪಗೆ-ಅಮ್ಮಗೆ ಈಗಲೇ ಹೇಳಬ್ಯಾಡರಿ”

ರುಕ್ಕಿಣೀಬಾಯಿ ಮೂಗಿನ ಮೇಲೆ ಬೆರಳಟ್ಟರು—

“ಒಳ್ಳೇ ಸಮಸ್ಯಾದ ಹುಡಿಗೆ ಆಗಬಿಟ್ಟಿಲ್ಲವಾ ನೀನು? ಸಿನ್ನ ಅಭಿ ಲಾಷಾ ಹೆಂಗದೋ ಹಾಂಗೇ ಮಾಡೂವಂತಿ ಬಿಡು. ಅವರೂ ಸಿನ್ನ ಜೊತಿಗೆ ಇದ್ದರ ಮತ್ತೂ ಒಳ್ಳೆದಲ್ಲವೇನವ್ವು. ಸಿನ್ನ ಮನಸ್ಸಿಗೆ ಸಮಾಧಾನ ಇರ್ದದೆ.”

“ಇಲ್ಲ ರುಕ್ಕಿಣೀಬಾಯಾರೆ ಅವರನ್ನು ನನ್ನ ಎದುರಿಗೇ ಇಟ್ಟ ಕೊಳ್ಳೂದೂ ಬಾಧ. ಹಾಂಗ ಇಟ್ಟಕೊಂಡರ ಆದು ನೆಟ್ಟಗೆ ಆಗೂದಿಲ್ಲ.”

“ಆಗಲಿ ಬಿಡವ್ವು, ಈಗಲಿಂದ ಅದಕ್ಕೆ ಯಾಕ ತಲ್ಲಿ ಕೆಡಿಸಿಕೊಂತಿ. ಇದನ್ನು ಹೇಳೋದಕೆಂತ ಬಂದಿಯಾ ಈಗ?”

ಹೌದರಿ, ಲಗ್ನಪತ್ರಿಕೆ ಆದ ಮ್ಯಾಲ ಮನಸ್ಸಿಗೆ ಹೆಂಗೆಚೆಂಗೋ ಆಗತದೆ. ದಿಗಿಲು ಅನಿಸ್ತುದೆ”

ರುಕ್ಕಿಣೀಬಾಯಿ ಕೆಣ್ಣು ಅರೆಸಿದರು—

ಯಾಕವಾ ಈಗ ಹೀಗಂತಿ? ಹೋದ್ದು ಹೀನೇ ಒಟ್ಟಿಕೊಂಡಾರಿ. ವಸಂತನ್ನು ನೋಡೂದಕ್ಕೆ ಮೋದಲೇ ಒಪ್ಪಿಕೊಂಡಿ. ಅವನ್ನು, ಅವರ ಮನಸ್ಸನ ನೋಡಿಬಂದ ಮ್ಯಾಲ ಈಗ ದಿಗಿಲಾಗ್ತದೆ ಅಂದರ ಹ್ಯಾಗವ್ವು? ವಸಂತ ಏನಾದರ ಅಂದರೇನು?”

ವಸಂತನ ಹೆಸರು ಬಂದೊಡನೆ ಆವಳ ಮುಖ ಲಜ್ಜಾಭಾವ ತಾಳಿ ತಾದರೂ ರುಕ್ಕಿಣೀಬಾಯಿಯವರ ಕಡೆ ನೋಡಿ ಅಂದಳು.

“ಬಿಡು ಅನ್ನರಿ. ಅವರು ನನ್ನೊಂದಿಗೆ ಹೆಚ್ಚೀನೂ ಮಾತೇ ಆಡಲಿಲ್ಲ. ನನ್ನ ಮದಿವಾಯಿಗಳಿಕ್ಕೆ ನಿನ್ನ ಪೂಣಿ ಸಮೃತ ಅದೇನು? ಅಂತ ಮಾತ್ರ ಕೇಳಿದರು”

“ಹಂಗಾದರ ಮತ್ತು ದಿಗಿಲ ಯಾಕ ಸಿನಗ?”

“ಯಾಕಂತ ನನಗೇ ಗೊತ್ತಿಲ್ಲರಿ”

“ಅದು ಸಹಜ ಬಿಡು. ಹ್ಯಾಗಂದರೂ ನೀನು ಧೈಯರಂತಿ ಹುಡುಗೆ. ಇಲ್ಲದಿದ್ದರೆ ಸಿನು ಈ ಮದುವಿಗೆ ಒಪ್ಪತ್ತಾ ಇರಲಿಲ್ಲ, ನಿನ್ನ ಬಗ್ಗೆ ನನಗ ನಂಬಿಗೆ ಅದೆ. ನಿನ್ನ ಮನಿಗೆ ನೀನು ಹೋಗೂವವರಿಗೆ ಹಾಂಗೇ ಸ್ಯೇ.”

“ಬೃಂದಾ ನಿಥಾನವಾಗಿ ಮೇಲೇಳುತ್ತು ಹೇಳಿದಳು—

“ಮದುವಿಗೆ ಹೋಗೂತನಕ ಮತ್ತು ಯಾರಿಗೂ ಹೇಳಬ್ಯಾಡರಿ ಇದನ್ನು. ನಾನೂ ಯಾರ ಮುಂದೂ ಹೇಳಿಲ್ಲ. ಆಮ್ಯಾಲ ಹ್ಯಾಂಗೂ ತಿಳೀತದಲ್ಲ.”

“ಇಲ್ಲವ್ಯ ತಾಯಿಾ, ನಾನು ಯಾರ ಮುಂದೂ ಹೇಳಿಲ್ಲ. ಸ್ವಸ್ಥ ಇರು ನೀನು.”

“ಹಂಗಾದರ ನಾನು ಬರಲಾ ಇನ್ನು?”

“ತಡಿ ಬೃಂದಾ ಮಕ್ಕಳಿಗೆ ಅಷ್ಟು ಅವಲಕ್ಕೆ ಬುರುಬುರಿ ಕೊಡ್ದೇನಿ. ತಗೊಂಡು ಹೋಗು.”

ಅವಲಕ್ಕೆ ತೆಗೆದುಕೊಂಡು ಕುಂಕುಮವಿಟ್ಟುಕೊಂಡು ಹೊರಟಳು ಬೃಂದಾ. ಬಾಗಿಲವರಿಗೆ ಬಂದ ರುಕ್ಕಿಣೀಬಾಯಿ ಪಿಸುದನಿಯಲ್ಲಂದರು—

“ನೀನೇನಾರ ಕಾಗದ-ಗೀಗದ ಬರಿದುಕೊಡೂಹಾಂಗಿದ್ದರ ಕೊಡವ್ಯ? ನಾನೂ ಕಾಗದಾ ಬರಿಯಾದದೆ, ಅದರ ಜೊತ್ತಿಗೆ ಕಳಿಸ್ತೇನಿ”

ಬೃಂದಾ ನಕ್ಕಳು—

“ಈಗ ನಾನು ಯಾರಿಗೆ ಬರಿಯಾದದರಿ?”

“ಬರಿಯಾದಿದ್ದರ ವಸಂತಗೆ ಬರಿ, ನಿನ್ನ ಅಶ್ವಿಗೆ ಬರಿ. ಬ್ಯಾಡಾದರೆ ಬಿಡು”

ಅವಳು ಕೊರಳಾಡಿಸಿದಳು—

“ಇಲ್ಲರಿ, ನಾನು ಈಗ ಬರಿಯಾದೇನೂ ಇಲ್ಲ. ನೀನೇ ಬರದು ಬಿಡಿರಿ.”

ಬೃಂದಾ ಮೆಟ್ಟಲಿಳಿಯುವಾಗ ರುಕ್ಕಣೀಬಾಯಿ ರಾಗವಾಗಿ ಅಂದರು—
“ಹೀಂಗೇ ಪುರುಸೋತ್ತಿದ್ವಾಗ ಬರಾ ಇರು ಬೃಂದಾ, ಸಿಮ್ಮೆಮ್ಮೆಗೂ
ಹೇಳು ನಾನು ಬರಹೇಳಿದೆ ಅಂತೆ.”

“ಹೇಳೈ ನಿ”—ಎನ್ನುತ್ತಾ ರಸ್ತೆಗಳಿದ್ದು ಬೃಂದಾ.

ತಾನು ಕಾಗದಾ ಬರೆಯುವದೇನೂ ಇಲ್ಲವೆಂದು ರುಕ್ಕಣೀಬಾಯಿ
ಯವರಿಗೆ ಹೇಳಿದಳಾದರೂ, ತಾನು ವಸಂತನಿಗೆ ಒಂದು ಪತ್ರ ಬರೆದಿದ್ದರೆ
ಹೇಗೆ, ಎಂಬ ತರ್ಕವೂಡುತ್ತಿತ್ತು ಅವಳ ಮನಸ್ಸು.

ಬರೆದರೆ ಏನು ಬರೆಯಬೇಕು ? ವಿಷಯವಾದರೂ ಏನಿದೆ ಈಗಲೇ !
ಇವರೇನೋ ಬರೀ ಎಂದರು. ಅತ್ತಿಯವರ ಮನ ಹೇಗೋ ?

ಒಂದು ವೇಳಿ ತಾನು ಪತ್ರ ಬರೆದರೆ ಸಿಜವಾಗಿಯೂ ವಸಂತ ಸಂತಸ
ಪಡುತ್ತಾನೆಂದು ಅವಳಿಗೆ ಗೂತ್ತಿತ್ತು. ಆದರೆ ಅದಿಕಸ್ತಾಸಂಗಿತನ ಬೇಡವೆಂದು
ಅವಳು ಸುಮ್ಮನಾಡಳು.

ಹೊತ್ತಾಗಿ ಮನೆಗೆ ಬಂದ ಮಗಳ ಮುಖ ಸೋಡಿದರು ತಾಯಿ. ತನ್ನ
ಮದುವೆ ನಿಶ್ಚಯವಾಗಿದೆಯೆಂಬ ಯಾವ ಸಂತಿಷ್ಟ ರೇಖೆಯೂ ಅವಳ
ಮುಖದ ನೆಂಳಿ ಕುಣಿಯುತ್ತಿಲ್ಲ.

ತಮ್ಮ ಕಷ್ಟ ನೋಡಲಾರದ ಮಗಳು ಈ ಮದುವೆಗೆ ಒಪ್ಪಿಕೊಂಡಿದ್ದಾಗ್ಗೆ
ಓಂದು ತಿಳಿದಿದ್ದರೂ ಏನೂ ಮಾಡಲಾರದವರಾಗಿದ್ದಾರೆ ಆ ತಾಯಿ.
ಸಾಫಾವಿಕವೆಂಬಂತೆ ಕೇಳಿದರು—

“ಯಾಕವ್ವೆ ಬೃಂದ ಇವತ್ತು ಇಷ್ಟು ಹೂತ್ತು ?”

ಅವಳು ನಿಜವನ್ನೇ ಹೇಳಿದ್ದು—

“ರುಕ್ಕಣೀಬಾಯಾರ ಮನೆಗೆ ಹೋಗಿದ್ದು. ಅವರು ಇಷ್ಟು ಹೂತ್ತು
ಕೂಡಿಸಿಕೊಂಡು ಬಿಟ್ಟರು. ಮತ್ತು ನಿನಗೂ ಬರಹೇಳಿದ್ದಾರೆ. ಇಕಾ ಈ
ಅವಲಕ್ಷ ಬುರಬುರಿ ಬ್ಯಾರೆ ಕೊಟ್ಟಿದ್ದಾರ ಮಕ್ಕಳಿಗಂತೆ”

ಹಾಗೆ ಹೇಳುವುದರಲ್ಲಿ ಏದು ಮಕ್ಕಳೂ ಬಿದು ತಾಯಿಯು ಹತ್ತಿರ
ಮುತ್ತಿಕೊಂಡರು. ಚಿಕ್ಕವರು ತಿಂಡಿಗಾಗಿ ಜಗತ್ತಾವಾಡಿದರು. ತಾಯಿ
ಅವರನ್ನು ಸಮಾಧಾನ ಮಾಡಿ, ಅವಲಕ್ಷ ಹಂಚುತ್ತನನ್ನು ಸೋಡುತ್ತಾ
ಸುಮ್ಮೆಗೆ ಕುಳಿತಳು ಬೃಂದಾ.

ಒಖಿ

ಬೃಂದಾಳ ಇಷ್ಟದ ಪ್ರಕಾರ ಉರ್ಲ್ಲಿ ಯಾರಿಗೂ ತಿಳಿಸದಂತೆಯೇ ಎಲ್ಲರೂ ಮದುವೆಗೆ ಹೊರಟಾಗಿತ್ತು.

ತಾನಿದ್ದ ಉರಿನಲ್ಲಿ ಯಾರಿಗೂ ಒಂದು ಲಗ್ಗು ಪತ್ತಿಕೆಯನ್ನೂ ಕೊಡ ಲಿಲ್ಲ ಅವಕು ರುಕ್ಕಿಣಿಬಾಯಿಯವರಿಗೆ ಕೊಡಬೇಕೆಂದಿದ್ದರೂ, ಬೃಂದಾಳ ಇಷ್ಟಕ್ಕೆ ವಿರೋಧವಾಗಿ ಕೊಡುವುದು ಅವರಿಗೂ ಚೇಡವಾಯಿತು.

ಉರಿನ ಜನ ತಿಳಿದುಕೊಂಡದ್ದು ಬೇರೆ, ಯಾರದೂ ಮದುವೆಗೆ ಹೊಗಿದ್ದಾರೆಂದು.

ಎರಡು ದಿನ ಮುಂಚಿತವಾಗಿಯೇ ಮೋಡದ್ದರಿಂದ ಅಲ್ಲಿಯು ಏಪಾರಿದ್ದು ನೋಡಲು ಇವರಿಗೂ ಅನುಕೂಲವಾಯಿತು.

ಯಥಾಪ್ರಕಾರ ಬೃಂದಾಳ ತಂಡೆ ಬರಿಗ್ಯಾಯಲ್ಲೇ ಹೋಡದ್ದಾರಿ. ಆದರೆ ಚಿಕ್ಕಮಕ್ಕೆಳಿಗೆ ಈ ಸಂಭರವುದ ತುದಿ ಬುಡವೇ ತಿಳಿಯದು.

ಬೇರೆ ನೇರ ಕೊವದಲ್ಲಿ ಎಬ್ಬಿಸಿ ಮುಖತೊಳಿಸಿ ಕಾಫಿ ಕುಡಿಸಿ, ಒಂದು ಬಸ್ತಿನ ತುಂಬ ತುಂಬಕೊಂಡು ಹೊರಟಾಗ ಆ ಮಕ್ಕಳು ನೂರೆಂಟು ಪ್ರಶ್ನೆ ಕೇಳಿದ್ದರು.

ಬೃಂದಾ ಅವರನ್ನೆಲ್ಲ ಹತ್ತಿರ ಕರೆದು ಗುಟ್ಟಾಗಿ ಹೇಳಿದ್ದಾರೆ—

“ಈವು ಸೂರೆಂಟು ಪ್ರಶ್ನೆ ಕೇಳಬೇಡಿರೆ ರುಕ್ಕಿಣಿಬಾಯಾರ ಅಣ್ಣಿನ ಮಗನ ಮಂಟಪಿನಂತೆ ಆದಕ್ಕೇ ರುಕ್ಕಿಣಿಬಾಯಾರೇ ನಮ್ಮೆನ್ನೆಲ್ಲ ಕರ ಕೊಂಡು ಹಾಗೂ ಹಾಗೂ ನೀನ ಬಹ್ಮಿ ದೂರಿಸಿಕೊಡತಾರಂತೆ. ಇನ್ನು ಎಂಬು ದಿನಕ್ಕೆ ಎಲ್ಲಾ ವಾಪನು ಬಂದು ಬಿಡೊಣಂತೆ”

ಅವಕು ಹೊಡ್ಡಿ ತಂಗಿ ಗಾಬರಿಯಂದ ಅಂದಳು.

“ಎನಕ್ಕು ಇದು ನಾವು ಸ್ವಲಾಗ ರಜಾ ಕೂಡಾ ಕೇಳಿಕೊಂಡಿಲ್ಲ. ಒಂದುವಾರ ಆಷ್ಟಂಟು ಬೀಳೂದಾ? ನಮ್ಮ ಮಿಸ್ತ್ರಿ ಬಯಾರ್ತೆ”

ಬೃಂದಾ ಗಂಭೀರವಾಗಿ ಅಂದಳು—

“ಎಲ್ಲ ಸುಮೃಗೆ ಕೂಡಿ. ನಾನು ನಿಮಗೆಲ್ಲ ರಜ ಹೇಳಿ ಬಂದಿನಿ.”

ಅವಕ ತಂಗಿಯಿರಿಗೆ, ತಮ್ಮಪ್ರಗೆ ವಿಶ್ವಾಯ, ಸೂತೋಷ. ರುಕ್ಷಿಣೀ ಬಾಯಿಯವರ ಮಗಕೆ ಮದುವೆಯಲ್ಲಿ ನಾಲ್ಕು ದಿನ ಒಟ್ಟೆಯು ಉಂಟ ಸಿಕ್ಕಿತ್ತು. ಅದರೆ ಈಗ ಉಂಟ ಕಿಂಡಿಯ ಜೂತಿಗೆ ಹೊಸಬಟ್ಟಿಗಳು ಬೇರೆ ಸಿಗುತ್ತವೆ. ಒಟ್ಟೆಯು ಬಸ್ಸಿನಲ್ಲಿ ಪ್ರಯಾಣ. ಅಲ್ಲದೆ ರುಕ್ಷಿಣೀಬಾಯಿ ಸಹ ಜೋತೆಗೇ ಇದ್ದಾರೆ.

ಹುಡುಗರಗೆಲ್ಲ ಅಕ್ಕನ ಮಾತಿನಲ್ಲಿ ಸುಬಿಕೆ ಬಂದಿತು. ಅವರು ತಮ್ಮ ಉರು ಬಿಟ್ಟು ಬಂದ ಮೇಲೆ ಇದೀಗ ಹೊದಲ ಬಾರಿಗೆ ಮತ್ತೆ ಬಸ್ಸ ಹತ್ತಿದ್ದಾರೆ.

ಬ್ರ್ಯಾಂಡಾಳ ಹೊದಲ ತಂಗಿ ಹದಿನಾರು ವರ್ಷದ ಗೋಡಾವರಿಗೆ ಮಾತ್ರ ಇದು ಸಮನ್ವಯಾಗಿಯೇ ಕಂಡಿತು.

ಬೇರೆ ಉರಿನೆಲ್ಲರುವ ಯೂರದೊರ್ಮಿ ಮನೆಯು ಮದುವೆಗೆ ನಾವು ಪುಸ್ತಿ ಮಂದಿ ಎಲ್ಲ ಯೂರಕ ಹೋಗಬೇಕು? ಈಗ ಕಿಂಗಳ ಕೆಂಗೆ ಬಂದು ನಾವ ತಂದೆ-ತಾಯಿ, ಬ್ರ್ಯಾಂಡಾ ಹೋಗಿ ಬಂದಿದ್ದಾರೆ. ಮತ್ತೆ ಈಗ ಬ್ರ್ಯಾಂಡಕ್ಕ ರಜೆ ಪಡುವ ಹೊರಹಿಡಾಳತ್ತ! ಅಕ್ಕ ಯಾವಾಗೂ ಹೀಗೆ ರಜೆ ಸಡೆದು ಎಲ್ಲಿಗೂ ಹೋಗುವವಾಲ್ಲ. ಈಗ ಇವು ಎಡು ಸಾರಿ ರಜೆ ಪಡೆದಿದ್ದಳೆ. ಇವಕ ಸ್ಕೂಲಿನಲ್ಲ ಹೊದರೆ ಸಂಬಳ ಸ್ಟ್ರೀಗೆ ಕೊಟುವುವಿಲ್ಲ ಬಂದು ದಿನ ರಜೆ ಪಡೆದರೂ, ಸಂಬಳಕ್ಕ ಕತ್ತಲಿ. ಈ ರಂಗು ಅಕ್ಕನ ನ ಬ್ಲಿ ಇತ್ತುತ್ತು ರೂಪಾಯಿಕ್ಕೆಗೆ ಬರುತ್ತದ್ದೂ ಉಂಟೋ. ಒರಟುತ್ತ ಬ್ರ್ಯಾಂಡಕ್ಕ ಯೂರಕ ಹೀಗಾಡೋ? ಹೊದಲಿನ ಹಾಗೆ ಇಳಿಸೇ ಇಳಿ, ಬ್ರ್ಯಾಂಡಕ್ಕ ಈಗ ಏನೋ ಒಂದು ಥ್ರಾಂಡಾಳಿ.

ಹೀಗೆ ಯೋಚಿಸುತ್ತಲೇ ಗೋಡಾವರಿ ಅಕ್ಕನ ಕಡೆ ನೋಡಿದ್ದು. ಮಕ್ಕಳೆಲ್ಲ ಸಂತಕದಿಂದ ಚೆಲ್ಲಿಸಿಲಗುಟ್ಟುತ್ತ ಕುಳಿತ್ತದ್ದಾರೆ. ತುಂಗಾಬಾಯಿ-ರುಕ್ಷಿಣೀಬಾಯಿಯವರು ಯಾವುದೋ ಮದುವೆಯು ಸುದ್ದಿ ಮಾತಾಡುತ್ತಿದ್ದಾರೆ. ಬಾಪೂರಾಯರು, ಸುಖ್ಷಣಾಚಾರ್ಯ ಎಲ್ಲಿಯುದೊ ವ್ಯವಹಾರದಲ್ಲಿ ದ್ವಾರೆ. ತನ್ನ ತಮ್ಮನನ್ನ ತೊಡಿಯು ಮೇಲೆ ಕೂರಿಸಿಕೊಂಡು ರುದ್ರಗಾಂಭೀಯದಿಂದ ವ್ಯಾಖ್ಯಾನವಾಗಿ ಕುಳಿತ್ತದ್ದವು ಬ್ರ್ಯಾಂಡಾ ಮಾತ್ರ.

ಅವಳ ತಮ್ಮನಾದರೂ ತೊಡಿಯು ಮೇಲೆ ಕೂರಿಸಿಕೊಳ್ಳಬಹುದಾದಂತಹ ಚಿಕ್ಕ ಹುಡುಗನೇನೂ ಅಲ್ಲ. ಆದರೂ ಬೃಂದಾಗೆ ಮಾತ್ರ ಈ ಅನಂತ ತಾಪತ್ರಯಗಳಲ್ಲಾ ಆ ಒಬ್ಬನೇ ತಮ್ಮನೆಂದರೆ ತನ್ನ ತಾರಿನ ಕುಲದಿವನೆಂಬ ಅಭಿಮಾನ ಸ್ತೀರಿಗಳು.

ಅವಳ ಬದುಕಿನ ದುಗುಡವೆಲ್ಲ ಒಂದಾಗಿ ಮುಖದಲ್ಲಿ ಕೇಂದ್ರಿಕೃತ ವಾದುತ್ತಿ ಕಂಡು ಬರುತ್ತಿತ್ತು ಬೃಂದಾಗೆ.

ಅಕ್ಕನ ಅಂಶರಂಗದ ತುಮ್ಮುಲ, ದುಃಖ-ದುಗುಡಗಳೊಂದೂ ತಿಳಿಯದು ಗೋದಾವರಿಗೆ. ಬೃಂದಾ ಎಷ್ಟು ತಿಳಿವಳಿಕೆಯುಳ್ಳವಲ್ಲೋ, ಅಷ್ಟೇ ಅಜಾಣಿ ಗೋದಾವರಿ. ಎಷ್ಟು ವಿನಯಶೀಲೆಯೋ ಅಷ್ಟೇ ಗಡಸು ಇವಳು ಎನ್ನಬಹುದು, ಮತ್ತು ಅಷ್ಟೇ ಅಭಿಮಾನಿಯೂ ಹೌದು.

ತನ್ನ ತಾಯಿ ಸಂಸಾರದ ಕಷ್ಟ ಇನ್ನೊಬ್ಬರೊಡನೆ ಹೇಳಿಕೊಳ್ಳುವುದೂ ಅವಳಿಗೆ ಒಗ್ಗುದು. ತಾಯಿ ಹಾಗೆ ಹೇಳಿಕೊಂಡಾಗ, ಅವು ಮನಿಗೆ ಬಂದು ಗೊಣಿಕೊಳ್ಳುತ್ತಾಳೆ.

“ಯಾಕಮ್ಮೆ ನೀನು ಉರ ಮಂದಿ ಮಂದಿ ಆ ನಮ್ಮೆ ಕಥೀ ಹೇಳಿಕೊಂಡು ಅಳೂನು? ಕೇಳಿಕೊಂಡ ಮಂದಿ ಏನಾರ ಬಂದು ನಮ್ಮೆ ಕಷ್ಟಕ್ಕ ನೆರವಾಗತಾರ? ನನಗ ಅಸಯ್ಯ ಬರತದ. ನೀನು ಹೀಂಗೆಲ್ಲ ಹೋದ ಹೋದಲ್ಲಿ ಹೇಳಿಕೊಂಡು ಅಳೂದಾದರ ನಾನು ಬರಾದಿಲ್ಲ ಸನ್ನ ಜೊತೀಗೆ. ನಾನು ಮಸೀಲೇ ಇರ್ತನಿ, ಸೀವೆಲ್ಲ ಹೋಗಿ ಬ್ರಿನ್ನ.”

ಬೃಂದಾ ವಿನಯುದ ಮಾತಿನಲ್ಲಿ ತಾಗಿಯಾನ್ನು ಗದರುವುದುಂಟು —

“ಗೋಡಿ ನಿಸಿನ್ನ ಹುಡಿಗಿಯಾದ್ದಿ. ನಿನಗ ಯಾಕ ದೊಡ್ಡವರ ಉಸಾಬರಿ. ನಮ್ಮನೆಲ್ಲ ಕಂಷಾಡೂವರಾಗ ಶ್ವ-ಶ್ವ ಅದೆಷ್ಟು ಭವಣಿ ಬಿದ್ದಾರಂತ ಸೀನು ಪಲ್ಲೀ ಏನು? ನಿನ.ನೀನು ತಿಳಿತವೆ ಮನಿ ತಾಪತ್ರಯ? ಅಮ್ಮನಾದರ ಸಿಕ್ಕಸಿಕ್ಕವರ ಮಂದಿ ಏನೂ ಹೇಳಾದಿಲ್ಲ ನಮ್ಮೆ ಹಾಂಗ ಕಷ್ಟ ಸುಖ ಕಂಡವರ ಮಂದ ಹೇಡತಾಳ. ಅವರಾಗ ತಪ್ಪೇನಿಲ್ಲ ಬಿಡು. ಇದರಾಗ ನಿನಗ ಅವಮಾನ ಆಗೂ ಅಂಥ ಸುದ್ದಿ ಏನಡೆ ಅಂತೀನಿ?”

ಗೋದಾ ಆಗ ಮುಖ ಉದಿಸಿಕೊಂಡು ಸುಮ್ಮನಾಗುತ್ತಾಳೆ.

ಬೇರೆಯವರ ಮನೆಯ ತನ್ನ ಓರ್ಗೆ ಹುಡುಗಿಯರು ಕೊಟ್ಟುಕೊಳ್ಳುವಂಥ ಲಂಗ, ದಾವಣಿ ತಾನೂ ತೊಡಬೇಕೆಂಬ ಆಸೆ ಗೋದಾವರಿಗೆ. ಎಲ್ಲಾ ಅಲಂಕಾರಗಳೂ ಬೇಕು. ಎಲ್ಲರಂತೆ ತಾನು ಫ್ರೂಶ್‌ನಾ ಮಾಡಬೇಕು. ಅದಕ್ಕೆಲ್ಲ ಒದಗಿಸುವವರು ಯಾರು? ಅಕ್ಕನಿಗೆ ಬರುವ ಸಂಬಳ ಸಂಸಾರದ ತ್ಯಾಪೆಗೇ ನಾಲ್ದು, ಇಸ್ತ್ವಾದರೂ ಗೋದಾವರಿಗೆ ಪೂಜ್ಯ ಅಭಿಮಾನ ಜಾಸ್ತಿ.

ಇದಿಗೆ ಯಾರದೋ ಮನೆಯ ಮದುವೆಗೆ ಹೀಗೆ ಮನೆಮಂದಿ ಎಲ್ಲಹೊರಟಿರುವುದು ಗೋದಾವರಿಗೆ ಹಿಡಿಸದು. ತನ್ನ ತಂಡೆ-ತಾಯಿಯ ಬಡತನದಲ್ಲಿ ಈ ಮಕ್ಕಳು ಹೆಚ್ಚು ಎಂದವಳು ಮನದಲ್ಲೇ ತರ್ಕಮಾಡುತ್ತಾಳೆ. ಅದರೆ ಅದನ್ನು ಬಾಯಲ್ಲಿ ವ್ಯಕ್ತಪಡಿಸುವನ್ನು ಧ್ವಯುಂ ಅವಳಿಗಿಲ್ಲ.

ಈಗ ತಮಗೆ ಒಂದು ಒಳ್ಳೆಯ ಒಟ್ಟೆಯೂ ಇಲ್ಲದ ಸಮಯದಲ್ಲಿ ಹೀಗೆ ಹರಕು ಬಟ್ಟಿ ಕೊಟ್ಟು ಮದುವೆ ಮನೆಗೆ ಕರೆದುಕೊಂಡು ಹೊರಟಿದ್ದಾರಲ್ಲ. ತನ್ನ ತಂಡೆ-ತಾಯಿ!

ಅದಕ್ಕೆ ಮನದ ಆಳದೋಳಿಗೆ ಅವಳಿಗೆ ಮತ್ತೊಂದು ಯೋಚನೆಯು ಬಾರದಿರಲಿಲ್ಲ.

ನವ್ನಿ ಬೃಂದಾಳ ಮದುವೆ ಏನಾದರೂ ನಿಶ್ಚಯಾಗಿ ಅಂದು.

ಅದರೆ ಆ ಅಚೋಧ ಹುಡುಗಿಗೂ ತಿಳಿದಿದೆ ನವ್ನಿ ಜನರ ವರದಕ್ಕಿಣಿಯ ಅವಾಂತರ. ಕೊಡಬಿಡುವ ಚೌಕಾಸಿಗಳೆಲ್ಲ, ತಮ್ಮ ಜನರಲ್ಲಿ ರೂಪಿಗೆ, ವಿದ್ಯೆಗೆ ಬೆಲೆಯಿಲ್ಲವೆಂಬುದು ಅವಳಿಗೆ ಗೊತ್ತು. ತನ್ನ ಅಕ್ಕ ಜೆಲುವೆಯಾದರೂ ಅವಳ ರೂಪಿಗೆ ಮರುಳಾಗಿ ಮದುವೆಯಾಗುವಂತಹ ಧೀರ ಯಾರೂ ಇಲ್ಲವೆಂದು ಗೊತ್ತು. ಹೀಗಿರುವಾಗ ಬರಿದ್ದೆ ಪುರಂಧರರಾಗಿ ಹೊರಟಿರುವ ತಂಡೆ-ತಾಯಿಗಳು ಅಕ್ಕನ ಮದುವೆ ಮಾಡುವುದು ದೂರವೇ ಉಳಿಯಿತು ಎಂದವಳು ಯೋಚಿಸಿದಳು.

ಅದರೆ ಅಕ್ಕ ಮಾತ್ರ ಇತ್ತೀಚಿನ ಕೆಲವು ದಿನಗಳಿಂದ ಸದಾ ಕಾಲದಲ್ಲಿಯೂ ಅನ್ಯಮನಸ್ಸುಳಾಗಿ ಚಿಂತಿಸುತ್ತಿರುವುದರ ಕಾರಣ ಅವಳಿಗೆ ತಿಳಿದಿಲ್ಲ ಮನೆಯ ಎಲ್ಲ ಮಕ್ಕಳಲ್ಲಿ ಇದು ಅರ್ಥವಾಗಿದ್ದುದು ಗೋದಾವರಿಗೆ ಮಾತ್ರ.

ಬಸ್ಸು ರಭಸದಿಂದ ಹೋಗುತ್ತಿರುವಾಗ ಬೆಕೆಕು ಹರಿದು ಮಾಡೆಣ
ದಿಕ್ಕು ಓಕುಳಿ ಹರಡಿಕೊಂಡು ನಿಸಗ್ರವೆಲ್ಲ ರಮ್ಮತೆಯನ್ನು ಪಡೆದುಳಾಡುತ್ತಿ
ರುವಾಗ ಇವರು ಕುಳಿತೆ ಬಸ್ಸೊ ಒವೊತ್ತುವೆ ಉಪ್ಪಾಲೆಯಂತೆ ತುಯ್ಯ
ಲಾಟೆತ್ತಿತ್ತು.

ಗೋದಾ ಯೋಚಿತ್ತುತ್ತೇ ಅಕ್ಕನ ಮುಖ ಸೋಡೆತ್ತಿದ್ದ್ದು. ಇಮ್ಮನನ್ನು ತೊಡೆಯೆ ಮೋಕ್ಕ ಕೂಡಿ. ಕೊಂಡಿದ್ದೂ ಇವು ಜೀತನ್ಯೇಲ್ಲಾ
ಬಂತಳ ದೂರ ಹೋಗಿದೆಯೆಂದು ಅರಿತಳು ಗೋದಾ.

ಮುಚುವೆಯ ಉಟ್ಟಿಂಡಿ, ಹೋಕೆಟ್ಟಿಗೆನ್ನು ಸೆನ್ನೆಡು ಮಕ್ಕಳಿಲ್ಲಾ
ಲಾಲ್ಲಾಸದಿಂದ ಕೆಲಕಿಲಗಂಟ್ಟುತ್ತಿದ್ದಾರೆ.

ಚೋಗಿನ ಒಂಬತ್ತು ಗಂಟೆಗೆಲ್ಲ ಬಿಂದೂರಾಯರ ಬಂಗಲೆಯು ಮುಂದೆ
ಬಸ್ಸು ನಿಂತಾಗ ಹುಡುಗೆ ಕಕ್ಕಾಬಿಕ್ಕಾಯಾದರು. ಬೃಂದಾಳ ತಮ್ಮ
ಕೇಳಿದ-

“ಇದೇವನಕ್ಕು ಮಾಡುವೀ ಮಣಿ ? ಚಷ್ಟುರಾ ಹಾಕಿಲ್ಲ ! ವಾಲಗಾ
ಉನ್ನಾವಿಲ್ಲ, ಇನ್ನಾನೇ ಇಲ್ಲಿಉಕ್ಕಾ?”

ಮಕ್ಕಳಿಲ್ಲರ ಕಣ್ಣಿನಲ್ಲಿಯೂ ಇದೇ ಪ್ರಶ್ನೆ. ಇದ್ದರೂ ಬೃಂದಾ ಅದಕ್ಕೆ
ಉತ್ತರ ಕೊಡುವ ಗೋಚಿಗೆ ಹೋಗದೆ ಕೆಳಗೆ ಇಳಿಯುವ ಸಂದರಣೆ
ಮಾಡಿದ್ದು.

ಬಿಂದೂರಾಯರ ಬಂಗಲೆಯ ವಿಸ್ತಾರವಾದ ಕಾಂಪೌಂಡಿನೊಳಗೆ
ಇನ್ನೂ ಮಾಡುವೆ ಮನ್ನೆಯು ಯಾವ ಚಿನ್ನೆಯೂ ಕಂಡುಬರಲಿಲ್ಲ.. ಬೃಂದಾ
ಯೋಚಿಸಿದಳು.

“ಬೇರೆ ಯಾವುದಾದರೂ ದೊಡ್ಡ ಕಲ್ಪಣ ಮಂಟಪ ಹಿಡಿದಿರಬಹುದೇ?
ಎಂದು.”

ಮರಂಗಳಿಗೆ ಅವಕು ಮನದಶ್ಲೀ ನಕ್ಕಳು. ಮಕ್ಕಳು ಕೇಳಿದರೆ ಹಾಗೇ
ದೇಳಿದರಾಯಿತು. ಧರ್ಮಕ್ಕೆ ದಟ್ಟಿಕೊಟ್ಟರೆ ಹಿತ್ತಲಲ್ಲಿ ವೋಳ ಹಾಕಿದಂತೆ
ನಮ್ಮ ಇಂದಿ.

ಈ ಮಾಡುವೆ ಎಲ್ಲಾ ದರೇನು ? ದೇಗಾದರೇನು ? ಆದರೆ ಗೋದಾಗೆ
ಸಿಜ ಸಂಗತಿ ತಿಳಿದರೆ ಏನಂದಕೊಳ್ಳುತ್ತಾಳೋ ಅಭಿಮಾನಿ ಹುಡುಗಿ.

ಬಿಂದೂರಾಯರು, ಸೀತಾಬಾಯಿಯವರು ಅಂಗಣಕ್ಕೆ ಬಂದು ಬೀಗರನ್ನು ಸ್ವಾಗತಿಸಿದರು. ಈಗ ಗೋದಾಗೆ ಸೀತಾಬಾಯಿಯವರನ್ನು ನೋಡಿದನೆನಪು ಬಂದು ಇವರ ಮಗನಿಗೆ ಮನುವೆ ನಿಜವಿರಬಹುದು ಅನಿಸಿತು.

ಬೀಗರಿಗಾಗಿಯೇ ಎರಡು ಕೋಣೆಗಳನ್ನು ಬಿಡಿಸಿದ್ದಾರೆ ಸೀತಾಬಾಯಿ. ಮನೆಯ ಒಳಗಿನ ಸಂಭರಮು ನೋಡಿ ಮಕ್ಕಳಿಗೆ ಸಂತೋಷವಾಗಿತ್ತು.

ಬೃಂದಾ ಮಕ್ಕಳಿಗೆಲ್ಲಾ ಗುಟ್ಟಾಗಿ ಹೇಳಿದ್ದು-

ಇವರ ಮನೀ ಒಳಗ ಉಟಕ್ಕು ತಿಂಡಿಗೆ ಗದ್ದಲ ಮಾಡಬಾರದು. ಚಾಷ್ಟೀ ಮಾಡಬಾರದು. ಹಾಂಗೇನಾದರ ಮಾಡಿದರ ಆ ದೊಡ್ಡ ತಾತಬಯ್ಯತಾರ. ನೀವೆಲ್ಲ ಈ ಕಾಪ್ರಣೀಭಿಟ್ಟು ಹೊರಕ್ಕೆ ಹೋಗಬ್ಯಾಡರಿ."

ಹುಡುಗರಿಗೆ ಬಂದು ಒಗೆಯು ಬಂಧನವಾದರೂ ಕಿಟಕಿಯಲ್ಲಿ ಮುಖವಿಟ್ಟು ಅವರು ಕಾಂಪೊಂಡಿನ ಹೂದೋಟನೋಡಿದರು. ಕುಣುಕುಣುಗೆಜ್ಜೆಯು ನಾದ ಮಾಡುತ್ತಾ ಕಾಂಪೊಂಡಿನಲ್ಲಿ ಓಡಾಡುವ ಶ್ವೇತಾ-ಮಜ್ಞ ಅವರ ಹಳೆಯ ವಿಚಾರವನ್ನು ಮರೆಸಿದವು.

ಮುಂದೆ ಕಾಫಿ-ತಿಂಡಿಯು ಗದ್ದಲ. ಈಗಲೇ ನಾಲ್ಕಾರು ಮಂದಿ ಅಡಿಗೆಯವರು ಬಂದು ಸೇರಿಕೊಂಡು ಗದ್ದಲ ನಡೆಸಿದ್ದರು.

ಬಿಸಿಬಿಸಿಯು ರವೆ ಇಡ್ಲಿ-ಚಟ್ಟಿ-ಬೆಣ್ಣೆ ತಿಂಡಿಯಾಗಿ ಮುಂದೆ ಕುಳಿತಾಗ ಮಕ್ಕಳು ಮತ್ತೆಲ್ಲವನ್ನೂ ಮರೆತರು. ಅವರಿಗೆ ನೆನೆಸಿರುವಂತೆ ಅವರು ಇಂತಹ ಒಳ್ಳೆಯು ತಿಂಡಿಯನ್ನು ಕಂಡವರೇ ಆಲ್ಲ.

ಮತ್ತೆ ಸಾಲನಕ್ಕೆ ಹೋದಾಗ ಗೋದಾ ಅಕ್ಕನನ್ನು ಕೇಳಿದಳು-

"ಸೀತಾಬಾಯಿಯಾರ ಮಗ ಎಲ್ಲಕ್ಕು ಅದಾರೆ, ಇಷ್ಟ ಮಂದಿಲಿ ಅವರು ಯಾರಂತ ನನಗಂತೂ ತಿಳಿಲಿಲ್ಲ?"

ಬೃಂದಾಗೆ ಕೊರಳು ಬಿಗಿದು ಬಂದಿತು. ನಿಧಾನವಾಗಿ ಅಂದಳು-

"ನನಗೇನ ಗೊತ್ತು ಗೋಡಿ? ಇದ್ದಾರು ಇಲ್ಲೋ. ಎಲ್ಲೋ, ಮದಿನಿದಿನ ತಾನೇ ತಿಳಿತದಲ್ಲ ಬಿಡು."

ಗೋದಾ ಸುಮ್ಮನಾದಳಾದರೂ ಮನು ಮನಸೆಗೆ ಬಂದ ತರುಣರಸ್ವಲ್ಲಿ ಪರೀಕ್ಷೆಸುವುದರಲ್ಲಿ ತೊಡಗಿದಳು ಮತ್ತು ತಾಯಿಯನ್ನೂಮೈ ಕೇಳಿದಳು.

ಆ ತಾಯಿಗಾದರೂ ಬೃಂದಾ ಮೊದಲೇ ತಾಕೇತು ಮಾಡಿಬಿಟ್ಟಿದ್ದಾದ್ದಾಗಿ. ಧಾರೆ ಮುಂಟನಕ್ಕೆ ಹೋಗೂನವರೆಗೂ ಹೇಳಬಾರದೆದು, ತಾಯಿ ತೆಬ್ಬಿಬಾಗಿ ಅಂದರು—

“ನನಗೂ ಗೊತ್ತಿಲ್ಲವ್ವ ಯಾರಂತೆ ರೂಪನ್ನಾದರೆ ಕೇಳಿಗೀಳಿಯು ಜತನೆ. ನಾಳಿಗೆ ತಾನೇ ತಿಳಿತೆದಲ್ಲ”

ಮಂಗಳಿಗೆ ಈ ಉತ್ತರ ಹೇಳಿದರಾದರೂ ಆ ತಾಯಿಯ ಹೃದಯು ಒಳಗೊಳ್ಳಿಗೇ ಅಳುತ್ತಿತ್ತು.

ತಮ್ಮ ಚೆಲುವೆ ಹಿರಿಯ ಮಂಗಳನ್ನು ಹೇಳವನಿಗೆ ಕೊಟ್ಟು ಹೊಟ್ಟು ಹಿಡಿಯುವದೇನೂ ಸಾಮಾನ್ಯದ ಮಾತಾಗಿರಲಿಲ್ಲ.

ಇದರೆ ಬೃಂದಾಗೆ ಮಾತಾ ತನ್ನಹೇಳವ ಗಂಡನ ದರ್ಶನ ಮಾಡಬೇಕೆಂಬ ಹಂಬಲ ತತ್ವ ಎತ್ತಿತ್ತು. ನಾಡಿದ್ದೇ ಮದುವೆ. ಇನ್ನೂ ನೆಂಟಿರು ಬಂದು ತುಂಬುತ್ತಿದ್ದಾರೆ. ಯಾರು ಯಾರೆಂದು ಅವಳಿಗಂತೂ ತಿಳಿಯದು. ದೂರದಿಂದ ಬಂದ ಅಕ್ಷಿಧಿಗಳಿಗೆಂದು ಪಕ್ಕದ ಬಂಗಲೆಯೊಂದನ್ನು ಬಿಡಿಸಿಕೊಂಡಿದ್ದಾರೆ. ಇಷ್ಟಾದರೂ ಈಗ ವಷಂತ ಮಾತ್ರ ಹೊರಗೆ ತಲೆ ಇಡಲಿಲ್ಲ. ಹಿಂದೆ ಹೇಳಿದಂತೆ ಸೀತಾಬಾಯಿಯವರಾದರೂ ವಸಂತನನ್ನು ಕಂಡುಬಾ ಎಂದು ಹೇಳಲಿಲ್ಲ.

೮೫

ಮಧ್ಯಾನ್ನದ ವೇಳಿಗೆ ಸೀತಾಬಾಯಿಯವರ ಇಬ್ಬರು ಹೆಣ್ಣು ಮಕ್ಕಳು, ಅಳೆಯಂದಿರು, ಮೊವ್ವುಕ್ಕುಕ್ಕು ಬಂದಿಲಿದರು, ಬಂದವರೆಲ್ಲಾ ಬೃಂದಾಳನ್ನು ನೋಡಿನೋಡಿ ಮೇಚ್ಚುತ್ತಿದ್ದುದರ ಅಥ ಗೋದಾವರಿಗಾಗಿದ್ದರೂ ಅವಳು ಮೆಲ್ಲಿನೆ ಕೇಳಿದ್ದು—

“ಮಂದವಿ ಕನ್ನಾನ ಮನಿ ಎಳ್ಳಕ್ಕು? ಮತ್ತೆ ಎಲ್ಲ ಸಂಭ್ರಮ ಇಲ್ಲೇ ಅದ?”

ಬೃಂದಾ ತುಸು ಗದರಿಕೊಂಡಂಡಂತೆ ಅಂದಳು—

“ನನಗೇನ ಗೊತ್ತೇ ಮಾರಾಯಿ ? ಒಂದಿಷ್ಟು ಸಹಿತ್ತಿ. ತಾನೇ ಶಿಳಿತದೆ”

ಗೋಡಾಗೆ ಎಲ್ಲಾ ವಿಚಿತ್ರವೇಸಿದರೂ ಸುಮ್ಮನಾದಳು. ಸಂಚಯೆ ವೇಳಿಗಾಗಲೇ ಮನೆಯ ಸುತ್ತು ಸುಂದರವಾದ ಬನಾತಿನ ಪೆಂಡಾಲು ಬಣ್ಣ ಬಣ್ಣದ ತಳರುತ್ತೊರಣಗಳಿಂದ ಕಂಗೊಳಿಸಿತು. ವಿದ್ಯಾದ್ವಿಗಳ ಅಲಂಕಾರ ಚಪ್ಪರದ ತುಂಬೆಲ್ಲಾ ಬೆಳಗಿತು.

ಗೋಡಾ ಅಕ್ಕನನ್ನು ಹುಡುಕುತ್ತಿದ್ದಾಳೆ. ಮನೆಯನ್ನೇಲ್ಲಾ ನಾಲ್ಕು ಸುತ್ತು ಒಂದರೂ ಎಲ್ಲೂ ಬೃಂದಾ ಇಲ್ಲ. ತಾಯಿಯನ್ನು ಕೇಳಿದರೆ ಅವರಿಗೂ ಶಿಳಿಯಂದು. ಗೋಡಾ ಸಂಕೊಚದಿಂದ ಸೀತಾಬಾಯಿಯವರನ್ನೇ ಕೇಳಿದರು—

“ಅಕ್ಕೆ ಎಲ್ಲಿ ಹೋಗ್ಯಾಳೋ ಎಲ್ಲೂ ಕಾಣಾದಿಲ್ಲ”

ಸೀತಾಬಾಯಿಯವರು ಗೋಡಾನ ಕೆನ್ನೆ ಹಿಡಿಮು ನಕ್ಕರು—

“ನಿನ್ನ ಅಕ್ಕನ ಗುಬ್ಬಿ ಕಚಿಕೊಂಡು ಹೋತಲ್ಲವಾ. ಈಗ ಏನು ಮಾಡಿತ್ತೇ ?”

ಗೋಡಾ ಅವರ ವಿನೋದದಿಂದ ನಾಚಿಕೊಂಡಜಾದರೂ ಅವಕು ಎಲ್ಲಿಗೆ ಹೋಗಿದ್ದಾಳೆಂಬುದು ಅವರಿಗೆ ತಿಳಿದಿದೆ ಎಂದುಕೊಂಡಳು. ಅವರು ನಕ್ಕು ಅಂದರು—

“ನಿನ್ನ ಅಕ್ಕೆ ಎಲ್ಲೂ ಹೋಗಿಲ್ಲವಾ. ನಿಮಗೆಲ್ಲಾ ಹೋಸ ಅರವೀ ತರಲಿಕೆ ಅಂಗಡಿಗೆ ಹೋಗ್ಯಾಳೆ. ಈಗ ಬರಾತ್ತಳೆ”

ಹೋಸ ಅರಿವೆ—ಎಂಬ ಶಬ್ದ ಕಿವಿಗೆ ಬಿದ್ದೊಡನೆ ಹುಡುಗರಿಗೆ ಮತ್ತು ಷಟ್ಟು ಖಿಷಿಯಾಯಿತು. ಆದರೆ ಗೋಡಾಗೆ ಮಾತ್ರ—

ಅಕ್ಕೆ ನನ್ನನ್ನು ಕರೆದೊಯ್ದಿದ್ದರೆ ಏನಾಗಿತ್ತು ? ನನಗೆ ಬೇಕಾದಂಥ ಬಟ್ಟೆ ನಾನು ಆರಿಸಿಕೊಳ್ಳುತ್ತಿದ್ದೆ. ಈಗ ಬಟ್ಟೆ ತಂದು ಇನ್ನು ಹೋಲಿಸುವುದು ಯಾವಾಗ ಎಂದನಳು ಯೋಚಿಸಿದಳು— .

ಹಾಗೆ ಅವಳು ತನ್ನ ಬಟ್ಟೆ ನೋಡಿಕೊಂಡಳು. ಆ ಇಡೀ ಮದುನೆ ಮನೆಯು ಎಲ್ಲರೆ ಬಟ್ಟೆಗಳಿಗಂತೆ ತಮ್ಮ ಮನೆಯವರ ಬಟ್ಟೆಗಳೇ ತೀರಾ ಕಳವೆ.

ತಾರಾನ ಮಕ್ಕಳು ತಾಜಾ ಯಾರೋಸಿನ್ನರ ಮಕ್ಕಳಂತಿವೆ. ಅವು ಕನ್ನಡದಲ್ಲಿ ಮಾತ್ರ ಅಡಕೊಲ್ಲಬೇಕು. ಎಲ್ಲಾ ಕಾನ್ನೆಂಟಿಗೆ ಹೋಗುವ ಮಕ್ಕಳು ಬಾಬುಕಟ್ಟು, ಸ್ನೂಪ್, ಪ್ರಾಚುಗಳೇ ಅವುಗಳ ಉಡುಗೆ—ತೊಡಿಗೆ.

ಸಂಜೀ ಏಕು ಗಂಟಿಗೆ ಕಾರಿನಿಂದಿಳಿದ ಬೃಂದಾ, ರುಕ್ಷೈಬಾಯಿಯವರ ಹಿಂದೆ ಜವಾನ ದೊಡ್ಡದೊಂದು ಮಾರ್ಟಿಯ್ಯೇ ತಂದಿಳಿಸಿದ. ಅದು ನೇರ ಇವರ ರೂಮಿಗೇ ಬಂತು, ಮಕ್ಕಳು ಮುತ್ತಿಕೊಂಡರು. ಅವರ ಮನೆ ಯವರು ಯಾರೂ ಮತ್ತೆ ಇದರ ತಾಂಟಿಗೆ ಬರಲಿಲ್ಲ. ಈ ಮಕ್ಕಳಿಗಾಗಿಯೇ ಬಟ್ಟಿ ತುದಪ್ಪಿರಿಂದ ಅದರ ನಿಶರಣ ಕೆಲಸ ಬೃಂದಾಳ ಸಾಲಿಗೇ ಬಂದಿತು.

ಈಗ ಗೋದಾವರಿಯ ಎಣಿಕೆ ತಪ್ಪಾಗಿತ್ತು. ಮಕ್ಕಳಿಗೆಲ್ಲಾ ಬೃಂದಾ ರೆಡಿಮೇಡ್ ಬಟ್ಟೆಗಳನ್ನೇ ತಂನೆದಾಧಿಳಿ. ಗೋದಾಗೆ ಸೊಗಸಾದ ಎರಡು ಡೆಕರಾನ್ ಸೀರಿಗಳು ! ಮಕ್ಕಳು ಹುಟ್ಟಿದಾರಭ್ಯ ಅಂತಹ ಒಳ್ಳೆಯ ಬಟ್ಟೆಗಳನ್ನು ಕಂಡವೇ ಅಲ್ಲ, ಆಗಲೇ ತೊಡುವ ಆಶುರ ಅವುಗಳಿಗೆ. ಆದರೆ ಅಕ್ಕನ ಹೆದರಿಕೆಯಿಂದ ಅವು ಸುಮ್ಮನಾದವು.

ಮರುದಿನ ಬೆಳಗಿಗೇ ದೇವರ ಉಟ್ಟ ಇದ್ದುದರಿಂದ ಎರಡು ಮನೆಯ ಕಲಾಪಗಳೂ ಬಂದೇ ಮನೆಯಲ್ಲಿ ಸಡಿಪನ್ನು.

ಈಗ ಮಕ್ಕಳಿಗೆಲ್ಲಾ ತಿಳಿಯಿತು. ತಮ್ಮ ಅಕ್ಕನೇ ಕನ್ನೆಯೆಂದು. ಗೋದಾವರಿ ಕರ್ಕಾಬಿಕರ್ಕಾದಕ್ಕು.

ತ್ಯಾಲಾಭ್ಯಂಜನ ಮಾಡಿ ಹಸೆಯು ಮೇಲೆ ಕುಳಿತ ಅಕ್ಕನನ್ನು ದುರುಗುಟ್ಟಿ ನೋಡಿ ಓಡಿ ಬಂದು ತಾಯಿಯ ಕೆವಿಯಲ್ಲಿ ಕೇಳಿದಳು—

“ಅಕ್ಕ ಯಾಕಮ್ಮ ಹಸಿಮಾನೇ ಮ್ಯಾಲೆ ಕೂತಾಳಿ ?”

ತಾಯಿ ಉಸುಗರಿದು ಮತ್ತೆ ಗಂದರು—

“ಆಕ್ಕಿದೇ ಮಾದಿನಿ ಕಣವ್ವು, ಅದಕೇ ಕೂತಾಳಿ”

ಸ್ವಭಾವತಃ ದಿಟ್ಟಿಯಾದ ಗೋದಾವರಿ ಆ ಗಳಿಗೆ ಮಂಕಾದಳು. ಬೃಂದಾ ಹಸೆಯು ಮೇಲೆ ಕೂಡಿದ್ದರೂ ವಸಂತ ಮಾತ್ರ ಜರದ ರೇತಿನೆ ಮೋಗುಟ್ಟುಟ್ಟಿ ಸೋಫಾದ ಮೇಲೆ ಕುಳಿತಿದ್ದಾನೆ. ಮನೆಂಬಾಳಿಗೆ ಓಡಾಡುವಾಗಲೂ ಕಾಲಲ್ಲಿ ಬೂಟು ಹಾಕುವುದು, ಇದು ಯಾವ ಸೀಮೆಯ ಸಂಪ್ರದಾಯ !

ಆದರೆ ಅವನೇ ತನ್ನ ಅಕ್ಕನ ಗಂಡನೆಂದು ತಿಳಿದು ಅವಕು ಬಂತ್ತಿಗ್ಗಿದಳು.

ವಸಂತಮಾಧವ ಎಂತಹ ಸುಂದರ ಪುರುಷ, ಅವರು ಎಂತಹ ಸಿರಿ ವಂತರು. ಆದರೆ ನವ್ಯಾಂಥ ಬಡವರ ಮನೆಯ ಹೆಣ್ಣನ್ನು ಅವರೇಕೆ ಮೆಚ್ಚಿ ಮದುವೆಯಾಗುತ್ತಿರುವರೆಂಬುದರ ಅಧ್ಯ ಅವಳಿಗಾಗಲಿಲ್ಲ. ಮತ್ತೆ ಕಾಲಿನ ಬೂಟಿನ ಸಮಸ್ಯೆ ಅವಳ ತಲೆ ಕೆಡಿಸಿತು, ತಡೆಯಲಾರದೇ ಕೆವಿಯ ಹತ್ತಿರ ಉಂಡಳು -

“ಅದ್ವಾಕಮ್ಮ ಅವರು ಹಸಿಮ್ಮಾಲೆ ಕೂಡೊದಿಲ್ಲ. ಮತ್ತೆ ಕಾಲಾಗಿನ ಬೂಟು ತೆಗಿಯೂದಿಲ್ಲ ?”

ಸುಳ್ಳು ಹೇಳಿ ಅಭ್ಯಾಸವೇ ಇಲ್ಲದ ತುಂಗಾಬಾಯಿ ವಿಲಿವಿಲಿ ಒದ್ದಾಡಿ ಕೊಂಡು, ಆ... ಉ ಅನ್ನುತ್ತಿರುವಾಗಲೇ ರುಕ್ಕಿಣಿಬಾಯಿ ಹತ್ತಿರಬಂದು -

“ನಿನಗ ಏನು ಬೇಕನ್ನಾಗಿ ಗೋದೂ ? ಏನಾರ ಬೇಕಾದರ ನನಗ ಕೇಳು. ಕಾಳಜಿ ಯಾರೆ. ನಿನ್ನ ಅಮೃಗ ಕೇಳಬ್ಯಾಡು.”

ಗೋದಾ ಕೂಡಲೇ ಹೇಳಿದಳು—

“ನಾನು ಅಮೃನ ಹತ್ತಿರ ಏನೂ ಕೇಳಲಿಲ್ಲರಿ. ಬ್ರಂದಾನ ಗಂಡ ಅದ್ವಾಕ ಬೂಟು ಹಾಕಿಕೊಂಡೇ ಅದಾರ ಅಂತ ಕೇಳಿದೆ”

ರುಕ್ಕಿಣಿಬಾಯಿ ಒಂದು ವಿಧಃಾಗಿ ನಕ್ಕುಬಿಟ್ಟುರು -

“ಶಯ್ಯ ಹುಣ್ಣ ಹುಡುಗಿ. ಪಾಪ ನಿನ್ನ ಅಮೃಗ ಏನು ಗೋತ್ತುದೆ ? ವಸಂತಗೆ ಸ್ವಲ್ಪ ದಿನದ ಹಿಂದೆ ಕಾಲು ಸುಟ್ಟುಹೊಗಿತ್ತು. ಇನ್ನೂ ಗಾಯ ವಾಸಿಯಾಗಿಲ್ಲ. ಅದಕ ನೀರು ಬೀಳಬಾರದಂತ ಹಾಂಗೆ ಕಾಲು ಜೀಲ, ಬೂಟು ಹಾಕಿರತಾನ ಸ್ವೀ”

ತುಂಗಾಬಾಯಿ ಕಣ್ಣಾ-ಬಾಯಿ ಬಿಟ್ಟು ಆಕೆಯ ಕಡುಗೆ ನೋಡುವುದ ರೊಳಗೆ ರುಕ್ಕಿಣಿಬಾಯಿ ಸರಸರನೆ ಬೇರೊಂದು ಕೆಲಸಕ್ಕೆ ಹೊರಟುಹೊಗಿ ಯಾಗಿತ್ತು. ಆಕೆಗೆ ವಿಷ್ಣುಯ ವೆನಿಸಿತು. ತಾವು ಇಷ್ಟೆಲ್ಲ ಕಷ್ಟ ಕಂಡಿದ್ದರೂ ಇಂಥಿಂದೊಂದು ಸುಳ್ಳು ಹೇಳಿವುದು ತನ್ನ ಹಣೆಯಲ್ಲಿ ಬರೆದಿಲ್ಲವಲ್ಲ ! ಅನಿಸಿತು.

ಆದರೂ ರುಕ್ಕಿಣಿಬಾಯಿಯ ಸುಳ್ಳು ಆ ಗಳಿಗೆ ಅವರಿಗೂ ಹಿತ ತಂದಿತು.

ಗೋಡಾವರಿ ಒಂದು ಬಗೆಯು ಸುರಟು ಸ್ವಭಾವದ ಹುಡುಗಿ. ನಿಂತೆ ಸಂಗತಿ ತಿಳಿದರೆ ಮತ್ತೇನು ರಾದಾಂತರ್ವೇ?

ಆಧರೂ ಗೋಡಾ ಒಂದು ಮೂಲಿಗೆ ನಿಂತು ವಸಂತನ ಕಾಲನ್ನೀ ಸೋಡುತ್ತಿದ್ದಾಳೆ. ಆ ಸಂಭರಮುಗದ್ದಲದಲ್ಲಿ ಅದನ್ನು ಯಾರೂ ಗಮನಿಸಲಿಲ್ಲ ಮತ್ತೆ ಅವನು ಓಡಾಡುವಾಗಲೂ ಬಹಳ ನಿಧಾನವಾಗಿ ಓಡಾಡಿತ್ತದ್ದುದರಿಂದ ಅದು ಸುಪ್ಪಿದ್ದ ನಿಜವಿರಬಹುದೆಂದು ಅವಳಿಗನಿಸಿದರೂ ಮಹಿಸುಗೆ ಪೂಣಿ ನೆಮ್ಮೆದಿ ಇಲ್ಲ. ಅಲ್ಲದೆ ಈಗ ಅವಳಿಗೆ ಮತ್ತೊಂದು ಚಿಂತೆಯೂ ಕಾಡುತ್ತಿತ್ತು.

ಆಕ್ಕ ಇನ್ನು ಮದುವೇಶಾದ ಮೇಲೆ ಮತ್ತೆ ತೌರು ಮನೆಗಂತೆ ಬರುವುದಿಲ್ಲ, ಆವಕ್ಕೆ ಗಂಡನ ಮನೆಯಲ್ಲಿ ಅವಳು ಸುಖವಾಗಿರುತ್ತಾಳೆ. ಇದವರೆಗೆ ಅವಳು ತರುತ್ತಿದ್ದ ನಲವತ್ತು ರೂಪಾಯಿ ತಮ್ಮ ಬದುಕಿಗೆ ಎಷ್ಟೊಂದು ನೆರವು ನೀಡುತ್ತಿತ್ತು, ಇನ್ನು ಮುಂದೆ ಅದೂ ತಪ್ಪಿಹೊಡರೆ ನಮಗೆ ಗಳಿಸು ? ತನಗಿನ್ನೂ ಎಸ್.ಎಸ್.ಎಲ್.ಸಿ. ಕೂಡಾ ಆಗಿಲ್ಲ ತನ್ನ ವಯಸ್ಸಿ! ಕೆಲಸ ಕೊಡುವವರು ತಾನೇ ಯಾರಿದ್ದಾರೆ ? ಆಪ್ಪ-ಅಮ್ಮೆ ಯಾಕೆ ಒಣಿಂದರು, ಆಕ್ಕಯಾಕೆ ಒಣಿಂದಳು ಈ ಮದುವೆಗೆ ? ನಮಗೆಲ್ಲ ಒಟ್ಟು ಬಿಂದಿಲಿಸಿ ಕೊಟ್ಟು ಎರಡು ಖಚು ತಾವೇ ವಹಿಸಿಕೊಂಡು ಹೀಗೆ ಗುಟ್ಟಾಗೆ ನಮ್ಮನ್ನು ಕರೆಸಿಕೊಂಡು ಮದುವೆಯಾಗುವುದೇಕೆ? ಆಕ್ಕನಾಗಲೀ ಮೊದಲ ನಮಗೆ ಯಾಕೆ ಹೇಳಲಿಲ್ಲ ?

ಹೀಗೆ ಯೋಚಿಸುತ್ತೆ ಒಂದು ಮೂಲಿಗೆ ನಿಂತಳು ಗೋಡಾ. ಹೊಡಿಕೆರಾನ್ ಸೀರೆಯುಟ್ಟು ಸಂತಸ ಈಗ ಅವಳಿಗೆ ಇರಲಿಲ್ಲ.

ಶಾಸ್ತ್ರ ಕಲಾಪಗಳು ನಡೆಯುತ್ತಿದ್ದವು. ಮನೆ ತುಂಬಾ ಜನ ತುಂಬಾ ಕೊಂಡಿದ್ದಾರೆ. ಅವರ ಕಡೆಯವರಿಗೆಲ್ಲಾಗು ಅಸಾಧ್ಯ ಸಂಭರಮವಾಗಿದೆ. ಎರಡ ಕಾಲಿಲ್ಲದವಸ್ತಿಗೆ ಒಂದು ಸುಂದರ ಹೆಣ್ಣು ತಾನಾಗಿ ಒಣಿ ಮದುವೆಯಾಗುವ ದೆಂದರೆ ಸಾಮಾನ್ಯವೇ ? ಅವರ ಸಂದಿಗೊಂದಿಯ ಬಳಿಗವೆಲ್ಲಾಗೆ ಒಂದ ಸೇರಿತ್ತು.

ಮಧ್ಯಾಹ್ನ ಭಜರಿಯ ಉಂಟವಾಯಿತು. ಸಂಜೀ ಇದೇ ಸೋಫಾ ಮೇಲೆಯೇ ವರಪೂಜಿಯ ಶಾಸ್ತ್ರವೂ ಆಯಿತು.

ಅಕ್ಕನ ಹತ್ತಿರ ಮಾತಾಡೋಣವೆಂದರೆ ಗೋಡಾಗೆ ಒಂದು ಸರಿಯಾದ ಕಾಶವೇ ಸಿಗಲಿಲ್ಲ. ಯಾರಾದರೊಬ್ಬರು ಅವಳ ಜೊತೆಗೆ ಇದ್ದೇ ಇರುತ್ತಿರೆ. ಆದರೆ ತುಂಬ ಸಂಭ್ರಮ ಸಂತಸದಲ್ಲಿನ ಅಕ್ಕನ ಮುಖ ಕಾಂತಿನವಾಗಿರುವುದು ಗೋಡಾಳ ಕಣ್ಣಿನಿಂದ ಮರೆಯಾಗಲಿಲ್ಲ.

ರಾತ್ರಿಯ ಉಟವಾಗಿ ಮಲಗುವಾಗಲಾದರೂ ಕೇಳೋಣವೆಂದು ಇಲ್ಲಾ ಅಕ್ಕನಿದ್ದಲ್ಲಿ ಸುಳಿದಾಡಿದರೂ ಅದು ಸಾಧ್ಯವಾಗಲಿಲ್ಲ.

ಬೆಕ್ಕಿನ ಜಾವಕ್ಕೆ ಏಳಬೇಕೆಂಬ ನೀವದಿಂದ ರುಕ್ಕಿಣಿಬಾಯಿ ಬಂದು ದಾಳ ಪಕ್ಕದಲ್ಲಿ ಮಲಗಿದರು. ಆದರೆ ಅವರು ಉದ್ದೇಶ್ಯಪೂರ್ವಕ ಗಿಯೇ ಮಲಗಿದ್ದಾರೆಂದು ಬೃಂದಾಗ ತಿಳಿಯದೇ ಹೋಗಲಿಲ್ಲ.

ಬೆಳಿಗ್ಗೆ ಗೋಡಾವರಿ ಏಕುವ ಹೊತ್ತಿಗೆ ಆಗತೇ ಬೃಂದಾಳ ಸ್ವಾನವಾಗಿ ಇಳಾಗಲೇ ಗೌರಪೂಜೆಗೆ ಕುಳಿತಿದ್ದಳು. ಗೋಡಾವರಿ ದೇವರ ಮನೆಯಲ್ಲಿ ನೀನ ಪಕ್ಕದಲ್ಲಿ ಹೋಗಿ ನಿಂತರೂ ಅವಳನ್ನು ಮಾತನಾಡಿಸಲು ಮಾತ್ರ ಸ್ಯಾವಿರಲಿಲ್ಲ.

ಸ್ವಾಭಾವತಃ ದಿಟ್ಟಿ, ಅಭಿಮಾನಿಯಾದ ಗೋಡಾ ಈಗ ದುಃಖಿತಾಗಿ ಕು ಮುಖದಿಂದ ಬಂದು ದೇವರ ಮನೆಯಲ್ಲಿ ನಿಂತಳು. ಸುತ್ತಮುತ್ತ ನೇ ಹೆಂಗಸರೆಲ್ಲ ತುಂಬಿಕೊಂಡಿದ್ದಾರೆ. ಧಾರೆಯ ಮುಹೂರ್ತ ಹತ್ತಿರ ಉತ್ತರ್ತ.

ವಧುವನ್ನು ಧಾರೆಗೆ ಕರೆದೂಯ್ಯವ ಮಟ್ಟಿಗೆ ಬಾಪೂರಾಯರೇ ದಾಳ ಸೋದರಮಾವನಾದರು.

ಸಿತಾಚಾರಿಯವರು ಗೋಡಾನನ್ನು ಕರೆದರು—“ಯಾಕವ್ವಾ ಇಲ್ಲಿ ತೀ? ಸೀವೇ ಅಶ್ಲೀನು ಹೆಣ್ಣಿನ ಕಡೆಯವರು. ಹೋಗು ಹಸೀ ಮಂಟಪ ಗೆ ಇದ್ದು ಬಂದೋರನ್ನು ಕರದು ಕೂರ್ನು”

ಗೋಡಾ ತಟ್ಟಿನೆ ಹೋರಗೆ ಹೋರಟು ಹೋದಳು. ಅವಳ ಕಣ್ಣಗಳು ನಲ್ಲಿ ತೇಲಿದವು, ತಮ್ಮ ಕೋಣೆಗೆ ಹೋಗಿ ಬಾಗಿಲ ಮರೆಗೆ ಕುಳಿತು ಬಿಕ್ಕಿ ಅತ್ತಿತ್ತಳು. ನ್ಯಾಯವಾಗಿ ಅಳು ಅಳುವ ಹುಡುಗಿಯಲ್ಲ. ಆದರೆ ಇಗೆ ಇಂದು ಬೇಡವೆಂದರೂ ಅಳು ಬರುತ್ತಿತ್ತು. ಯಾಕೆಂದು ಮಾತ್ರ ಇಗೆ ತಿಳಿಯದು.

ಮಂತ್ರ, ವಾಲಗಗಳು ಜೋರಾದಾಗ ಗೋಡಾಳ ಅಳುವೂ ಜೋರಾಯಿತು. ಈಗ ಆವಳಿಗೆ ತಾನುಟ್ಟು ಸೀರೆಯೂ ಲೋಹಕವಚದಂತೆ ಭಾರವೇನಿಸಿತು. ಈ ಮನೆಯವರೆಲ್ಲ ಸೇರಿ ತನ್ನ ಅಕ್ಕನಿಗೆ ಏನೋಽಮೋನ ಮಾಡಿದಾದ್ದರಿಂದು ಅವಕು ಖಚಿತಮಾಡಿಕೊಂಡಳು.

ಮುಹೂರ್ತದ ವೇಳೆಗೆ ಹಸೆಯ ಮೇಲೆ ಕುಳಿತ ಅವಳ ತಾಯಿ ಅವಳನ್ನು ಕರೆಯುತ್ತಿದ್ದಾರೆ. ರುಕ್ಣಿಣಿಬಾಯಿ ಬಂದು ಬಾಗಿಲ ಹಿಂದೆ ಅಳುತ್ತಾ ನಿಂತ ಅವಕುನ್ನು ಕೈಹಿಡಿದು ಎಳೆದುಕೊಂಡು ಹೋದರು, ಗೋಡಾಳ ದುಃಖ ಮತ್ತೂ ಹೆಚ್ಚಿಯಿತು.

ಆದರೆ ಅವರೆಲ್ಲ ಅರ್ಥಮಾಡಿಕೊಂಡೆದ್ದು ಬೇರೆ ರೀತಿಯಾಗಿ. ಅಕ್ಕಿನ್ನು ಮದುವೆಯಾಗಿ ಗಂಡನ ಮನೆಯಲ್ಲಿ ಉಳಿದು ಬಿಡುತ್ತಾಳ್ಲ-ಎಂದು ಅಳುತ್ತಿದ್ದಾಳೆ, ಎಂದವರು ಭಾವಿಸಿಕೊಂಡರು.

ಶೆರಿಯ ಹಿಂದೆ ವಧುವಾಗಿ ನಿಂತ ಬೃಂದಾ ಒಮ್ಮೆ ತಂಗಿಯ ಕಡೆಗೆ ತಲೆ ಎತ್ತಿ ನೋಡಿದ್ದು. ಇದುವರೆಗೆ ಬಹು ಕಷ್ಟದಿಂದ ತಡೆಹಿಡಿದ ದುಃಖ ಒಮ್ಮೆಲೇ ದುಮಿಕಿತು. ಗಂಟಲು ಒತ್ತಿ ಹಿಡಿದುಕೊಂಡಳು.

ತಂಗಿಯ ಸ್ವಭಾವವನ್ನು ಅವಕು ಜೆನ್ನಾಗಿಯೂ ಅರಿತವಳು. ಆದರೆ ಅವಕು ಎಷ್ಟೂದೂ ಇಬ್ಬೋಫೆ. ಸಂಸಾರ ಭವಣ ಅವಳಿಗೆ ಅರ್ಥವಾಗದು ಎಂದುಕೊಂಡಿದ್ದು ಬೃಂದಾ.

ಬಿಕ್ಕಿಬಿಕ್ಕಿ ಅಳುತ್ತಲೇ ಅವಕು ಹಸೆಯ ಬದಲು ಸೋಫಾ ಹಾಕಿರುವುದನ್ನು ಕೊಡಳು. ಪಸಂತ ಸಂಕಲೆಯನ್ನು ಕಚ್ಚಿಹಾಕಿ ಉಡುವುದರ ಬದಲು ಉಂಗಿ ಸುತ್ತಿದ್ದಾನೆ. ಈಗಲೂ ಅದೇ ಬಾಟು.

ಇನ್ನು ಅವಳಿಂದ ತಡೆಯುವದಾಗಲಿಲ್ಲ. ಸರಸರನೆ ಹಿಂಬದಿಯಿಂದ ವೆಟ್ಟುಲೇರಿ ಎತ್ತಿರದ ತಾರಸಿ ಏರಿ ಯಾರಿಗೂ ಕಾಣಿದಂತೆ ಬಂದು ಮೂಲೆಯಲ್ಲಿ ಕುಳಿತು ಮನಸಾರೆ ಅತ್ತಳು.

ಕೇಳಿಗಡೆಯಲ್ಲಿ ಜೋರಾಗಿ ಹೊಡಿದುಕೊಳ್ಳುತ್ತಿದ್ದ ವಾಲಗ ಗೋದಾಳ ಕೀವಿಗೆ ಅಪಸ್ತುರದ ರಣವಾದ್ಯವಾಗಿ ಕೇಳಿಸಿರಬಹುದು.

ತಮ್ಮೆ ಲ್ಲಿರನ್ನೂ ಕಷ್ಟದಲ್ಲಿ ಬಿಟ್ಟು ಅಕ್ಕೆ ತಾನು ಮಾತ್ರ ಶ್ರೀಮಂತ ನನ್ನ ಮದುವೆಯಾಗಿ ಸುಖವಾಗಿರಿತ್ತಾಳೆ. ಅಕ್ಕೆ ಬೇಕೆಂದೇ ಹೀಗೆ ಮಾಡಿರಬಹುದು-ಎಂದವೇ ಯೋಚಿಸಿರಲ್ಲಾ ಸಾಕು.

ಕೆಳಿಗಡೆಯ ಗದ್ದಲ, ಪ್ರೇಭವ ಅವಳಿಗೆ ಕೇಳಿಸುತ್ತಲೇ ಇತ್ತು. ಮತ್ತು ಹಿತ್ತಲಿನ ಆಂಗಡಲ್ಲಿ ಯಾರೋ—

“ಗೋದಾವರಿ ಎಲ್ಲಿ, ಎಲ್ಲಿ?” —ಎಂದು ಹುಡುಕುತ್ತಿರುವುದೂ ಕೇಳಿಸಿತು. ಆದರೆ ಏಕೋ ಅವೇ ಕಲ್ಲಾಗಿ ಕುಳಿತ್ತಿದ್ದಾಲೆ.

ಇತ್ತು ಬೃಂದಾಗಾದರೂ ಇದುವರೆಗೆ ಉಳಿದ ಮನಸ್ಸೆಷ್ಟುಯೆ ಈಗ ಉಳಿದಿರಲಿಲ್ಲ. ಧಾರೆಯಾಗುತ್ತಿರುವಾಗ ಮನಸ್ಸೋಕ್ತು ಅಳುತ್ತಿದ್ದಾಳೆ.

ಯಾರ ಸಮಾಧಾನದಿಂದಲೂ ಅವರ ಕಣ್ಣೀರು ತಡೆಯುವಂತಿರಲಿಲ್ಲ. ಇದರಿಂದ ತುಂಬಾ ಅಸಮಾಧಾನವಾದದ್ದು ತಾರಾಗೆ. ಅವಕು ತಾಯಿಯ ಹತ್ತರ ಸಿಡುಗುಟ್ಟಿದಳು—

“ಯಾಕಮ್ಮೆ ಹಾಂಗೆ ಇಷ್ಟ್ವಾ ಇಲ್ಲದಾಕೇಗೆ ಬಲವಂತನಾಡಿ ಕಟ್ಟಿದಿರಿ? ಹೊದಲ ಯಾಕ ಒಸ್ಪಿಕೊಳಬೇಕಾಗಿತ್ತು? ಈಗ ಹಸೀಮಣಿ ಮ್ಯಾಲಕೂತು ಸಾವಿರಮಂದಿ ಎದುರಿಗೆ ಪ್ರೀತಿ ಅಳೂದಂದರ ಏನು ಚಂದ. ನೋಡಿದವರು ನಮಗೆ ತಾನ ಕಟ್ಟಿ ಹೆಸರ ಕಷ್ಟಿತಾರ?”

ಈ ಮಾತು ಬೃಂದಾನ ಕೀವಿಗೆ ಬೀಳಿದೇ ಹೋಗಲಿಲ್ಲ ಮತ್ತು ವಸಂತನ ಕೀವಿಯಿಂದಲೂ ಪಾರಾಗಲಿಲ್ಲ, ಸೀತೆಬಾಯಿಯವರು ತಟ್ಟಿನ ಸೋಸೆಯ ಹತ್ತಿರ ಬಂದು ಹೇಳಿದರು—

“ನೋಡವ್ವ ಬೃಂದಾ ಎಂಥಾ ಹೆಣ್ಣು ಮಕ್ಕಳಿಗೂ ತೌರುಮನಿ ಬಿಡುವಾಗ ದುಃಖರ್ತದೆ ಖರೆ. ಆದರೆ ಸೀನು ಹೀಂಗೆ ಒಂದೇ ಸಮ ಅಳೂದಂದರ ನಮಗೆ ಬಹಳ ಕಟ್ಟಿಸ್ತುದ. ನೋಡಿದ ಮಂದಿ ಏನತಾನ ತೀಳಿದಾರ. ಹಸೀ

ಮಣಿಯಿಂದ ಎದ್ದುಮ್ಮೆಲ ಕ್ವಾಣೆ ಒಳಗೆ ಕೂತು ನಿನಗ ಬೇಕಾದ್ದಾಂಗ ಅತ್ಯು ಬಿಡು. ಇಕೆ ಈಗ ಆರತಿ ಆಗೂತನಕ ತುಸು ನಗನಗುತ್ತಾ ಕೂತಿದ್ದರ ಸಾಕು.” ಬೃಂದಾ ಬಹಳ ಕವ್ಯದಿಂದ ದುಃಖ ತಡೆದಳು ಅಪ್ಪರಲ್ಲೇ ತಾಯಿಯಾ ಶೆವಿಯಲ್ಲಿ ಪಿಸುಗುಟ್ಟು ಗಡರಿದುದರಿಂದ ಅವಳು ಕಣ್ಣೀರು ತಡೆಯಲೇ ಬೇಕಾಯಿತು. ಆದರೆ ಈಗ ಗೋಡಾ ಅಲ್ಲಿಲ್ಲದೆ ಕಣ್ಣರೆಯಾಗಿ ಕುಳಿತಿರುವುದರ ಅರ್ಥವೂ ಅವಳಿಗಾಯಿತು.

ವಸಂತಾ ಎಲ್ಲವನ್ನು ನೋಡುತ್ತಿದ್ದರೂ ನಗನಗುತ್ತ ಸುಮೃನೆಯೇ ಕುಳಿತಿದ್ದು.

ಅತಿ ಮುಖ್ಯವಾದ ಕೆಲವು ಕಲಾಪಗಳು ಮುಗಿದೊಡನೆಯೇ ಆರತಿಯೂ ಆಗಿ ವಧೂವರರು ಹಸೆಯಿಂದ ಎದ್ದರು.

ತುಂಗಾಬಾಯಿ—ಸುಭ್ರಾಣ್ಣಾಚಾರ್ಯ ಯಂತ್ರದ ಬೊಂಬಿಗಳಾಗಿದ್ದಾರೆ. ಹಸೆಯಿಂದ ಎದೊಂಡನೆ ವಸಂತ ಯಾರ ಮುಲಾಜಾ ಇಲ್ಲದೆ ಹೆಂಡತಿ ಯನ್ನು ತನ್ನ ಕೋಣೆಗೆ ಕರೆದೊಯ್ದು ಬಾಗಿಲು ಮುಂದೆ ಮಾಡಿ ಹೆಂಡತಿ ಯನ್ನು ಮುಂದೆ ಸಿಲ್ಲಿಸಿಕೊಂಡು ಕ್ಷೇತ್ರದಿಂದ ಕೇಳಿದ.

“ಬೃಂದ ಈ ಹೆಚ್ಚನನ್ನು ಮದಿವಿ ಆಗಿದ್ದಕ್ಕೆ ಸಿನಗ ಈಗ ಬಹಳ ಕೆಟ್ಟು ನಿಸ್ತ್ರದ ಅಲ್ಲ ?”

ಬೃಂದಾ ತಟ್ಟಿನೆ ತಲೆ ಎತ್ತಿ ಗಂಡನನ್ನು ನೋಡಿದಳು. ಆವನ ಕಣ್ಣಗಳು ಕ್ಷೇತ್ರದ ಕಂಬಸಿಯಲ್ಲಿ ತೇಲುತ್ತಿವೆ. ಹುಬ್ಬಿನ ನಡುವೆ ಕುಂಕುಮ ಆವನ ಗುಂಗುರ ಕ್ಷೇತ್ರದ ನಕ್ಷೆತ್ರಗಳಿಂತೆ ಅಕ್ಷತೆಯ ಕಾಳಿಗಳೇ ಕುಳಿತಿವೆ.

ಗಂಡನ ಕಂಬಸಿ ಅವಳಿಗೆ ಮತ್ತೆಂಳಿವನ್ನು ಮರಸಿತು. ಕೂಡಲೇ ಅವಳು ಗಂಡನ ಎಡಗೊರಗಿ ಬಿಕ್ಕಳಿಸಿದ್ದೇ—

“ಕ್ವಾಣೆ ಬೇಕರಿ ನನ್ನ ಈ ಬಗ್ಗೆ ನನ್ನ ತಪ್ಪು ತಿಳಿಯಬಾದದು ಸೀವು, ಯಾಕೆಂದು ಹೇಳಿತುಕ್ಕೆ ಬರದು. ಸುಮೃಸುಮೃಗೆ ದುಃಖ ಉಮೃಳಿಸಿ ಬರ್ತದೆ ನನಗೆ. ಇಲ್ಲಿ ಇನ್ನು ಅಳ್ಳಾದಿಲ್ಲ. ಸಿಮೃ ಹತ್ತರ ಬಂದು ಸಿಂತೀನಿ. ಇನ್ನು ಅಳು ಬರೂದೂ ಇಲ್ಲಿರಿ ನನಗೆ. ನನ್ನ ತಂಗಿ ಗೋಡಾಗೆ ಈ ಸಂಗತಿ ಮೊಡಲು ಹೇಳಿದಿಲ್ಲ. ನೆನ್ನೀನೆ ಅವಳಿಗೆ ತಿಳಿದರ್ದ್ದು ನನಗ ಮದವಿ ಅಂತ ಇವತ್ತು

ಅವಳು ನನ್ನ ಮುಖ ಸೋಡಿ ಸೋಡಿ ಅಲ್ಲಿಕ್ಕೆ ರತ್ನದಳು. ಅದಕೆ ನನಗೂ ಅಳುಂಬಂತು. ಅತು ಇನ್ನು ಅಳ್ಳಾದಿದ್ದು.”

ವಸಂತ ಆ ನವವಧುವನ್ನು ಬಿಡ್ಡಿಕೊಂಡ. ಅವನೆ ಎರಡು ಹನಿ ಕಂಬನಿ ಅವಕ ತಪ್ಪಣಿದಲ್ಲಿನ್ನು ಪಡ್ಡ ಜಂಗೋಯಿತು. ಶಿವಾ ಅವಳ ಕೆದರಿದ ಮುಂಗಡಂತು ಸುವರ್ಣತ್ವ ಸುಭೂತಿ ಉಸುಂದರ —

“ಶಿರೆ ಬೃಂದಾ ಈ ಜೀವನ್ನು ಕಟ್ಟಿಕೊಂಬಾಗೂ ಏನು ಪಾಲಿ ಮಾತ್ರಿ ಮತ್ತೆ ಎರಡು ದಿನ ಕಾದಿದ್ದರ ನಿನಗ ಮೈ-ಕ್ಕೆ ಸೆಟ್ಟಿಗಿರೂ ಗಂಡ ಸಿಗತಿದ್ದು. ಈಗ ನನ್ನಂಥವನ್ನು ಕಟ್ಟಿಕೊಂಡು ಹಾಳಿನುದ್ದ ಕ್ಷಾತ್ರ ಸೋಡಾ ಪರಾವಂದರ ಎಂಥ ಸಂಕಟದ್ದು. ಸಿನ್ನಂಥ ಚಲುವಿ ಪ್ರಾಯಾಕ್ಕಿಗೆ ವಯೋಧಮು ಸಹಜ ಆಶಾ-ಆಸಂದ ಇದ್ದೇ ಇರತ್ತದೆ. ನನ್ನ ಕಟ್ಟಿಕೊಂಡು ಸೀನು ಈಗಿಂತೇ ಸನ್ಯಾಸಿನಿ ಹಂಗ ಎಲ್ಲ ಬಿಟ್ಟುಕೊಟ್ಟು ಬಿಡು ತಿಂಡಿ ಉರಾರು ಒಷ್ಟೇ ಮಾತಡಿ ಹೇಳು ?”

ಎಲ್ಲಿ ? ಇತ್ತು ಸೋಡು ಈಗ ನಾನು ಸಿನ್ನ ಕ್ಷಮಿಸೂ ತಂಫದೇನೂ ಇಲ್ಲ. ನೀನೆ ನನ್ನ ಕ್ಷಮಿಸಬೇಕು ಅಶ್ಲೇಷು ?”

ಬೃಂದಾ ತತ್ವ ಎತ್ತಿದ್ದು. ಯರಿವ್ರ-ಕುಂಕುಮ-ಹೂಮಾರ್ಗಳಿಂದ ಶೋಭಿತಳಾದ ನವವಧು. ಮಿಸುಗುವ ಮೂಸ ಅಭಿರಣಗಳು, ಸೀಳದ ಜರದ ಛೀನಾಂಬರ ಮತ್ತು ವಾಸನೆ. ಅತ್ಯ ಕಂಬಾದ ಕಣ್ಣ ಮುಂಗಾಗಬು.

ಅವಳು ಅವನ ಬಾಯೆನ್ನೇಲೆ ಬೆಂಕಿಟ್ಟು ಕು—

“ಬಿಡ್ಡು ಅನ್ನರಿ. ನಾನಿನ್ನ ಅಳ್ಳಾದಿದ್ದು, ನಾನು ಹೊದಲ ಬಾಳಿಗಿ ಬಂದಾಗಲೇ ಸೇವು ಸನ್ನ ನಾಕ್ಕಿಬಾರಿ ಕೇಳಿ ಬೆಂಪಿಗೆ ಪಡೆದಿದ್ದು. ನನಗ ಯಾರೂ ಜುಲುವಿ ಮಾಡಲಿಲ್ಲ. ಸಿಮ್ಮನ್ನ ಕಾಣಾದಕ್ಕ ಮೂಡಲ ನಾನೇ ಒಪ್ಪಿಕೊಂಡೀನಿ. ಈಗ ತನ್ನ ನನ್ನದೆ. ಆದರೆ ಈಗ ನಾನು ಸಿಮ್ಮ ಮಾರ್ಚಿ ಸೋಡಲಾರೆ. ಸೇವು ಹೊದಲ ಸಾಂಕೇತಿಕ”

ಬೋಗಸೆಯಲ್ಲಿ ಅವಳ ಮುಖ ಪ್ರಾಣಿ ಅವನು ನಕ್ಕು ಬಿಟ್ಟು—

“ಹುಣ್ಣಿ ಹುಡಿಗೆ. ಈಗ ನಾನು ನಕ್ಕಿತು. ನೀನು ಹೊರಗೆ ಮೋಗೂ ವಾಗ ನಗನಗತಾ ಮೋಗು ತಿಳಿತಾ. ಮತ್ತು ಸಿನ್ನ ಅಳ್ಳಾನ ನನ್ನ ಬೋಲಿತೆ ಬಿಟ್ಟು ಹೋಗು. ರಾತ್ರಿ ಇಲ್ಲಿ ಬಂದಾಗ ಮತ್ತು ಬೇಕಾದರೆ ಅಕ್ಕಾವಂತಿ”

ಬೃಂದಾ ಲಜ್ಜಿತ್ತಳಾಗಿ ಅಂದಳು—

“ಇಲ್ಲರಿ. ಇನ್ನು ನನ್ನ ಅಳ್ವಾನ ನನ್ನ ಒಂದಿಗೇ ಹೊರಗೆ ಒಯ್ದು ತಿಪ್ಪಿಗೆ ಹಾರಿ ಬರತೇನಿ. ಸಿಮ್ಮೆ ಮುಂದು ಎಂದೂ ಅಳ್ವಾದಿಲ್ಲ.”

“ಹಂಗಾದರ ನನ್ನ ಹಿಂದ ಅಳ್ತಿರಿ ಅನ್ನು ?”

“ಭೇ ! ಹಾಂಗಲ್ಲರಿ, ಯಾರವುಂದೂ, ಯಾರಹಿಂದೂ ಅಳ್ವಾಲ್ಲ ಅತಿಲೊಲ್ಲ ?”

ಅಗಲೇ ಹೊರಗಡೆಯಿಂದ ಬಾಪೂರಾಯರ ಕರೆ ಕೇಳಿಸಿತು.

“ವಸಂತಾ ಭೂಮಂದ ಯಲ್ಲಿ ಹಾಕ್ಕಾತು ಬಾಪ್ಪ ಉಟಕ್ಕೇ ನಿನ್ನ ಹೆಣ್ಣೀನೂ ಕರಕೊಂಡು ಬಾ”
“ಕರಕೊಂಡು ಬಾ”

ಬೃಂದಾ ಸರಕ್ಕುನೇ ಗಂಡನ ಕೈಯಿಂದ ಬಿಡಿಸಿಕೊಂಡಳು. ಅವನು ನಗುತ್ತಾ ಅವಕ ಬಲಗ್ಗೆ ಹಿಡಿದು—

“ನಿನ್ನ ಕರಕೊಂಡು ಬರಲ್ಲಿಕೆ ಹೇಳಿಬ್ಬಾರೆ ಬಾಪೂಮಾಮ ಬಾ ನನ್ನ ಜೋತೀಲೇ”—ಎಂದ.

ಗಂಡನ ಕೈಹಿಡಿದು ಹೊರಬಂದ ಬೃಂದಾ ತನ್ನ ತಂಗಿಯನ್ನು ಕರೆದು ಕೇಳಿದ್ದು—

“ಗೋಡಿ ಎಲ್ಲಿ ಕೂತಾಳಿ ನೋಡಿ ಕರಕೊಂಡು ಬಾ ಉಟಕ್ಕೇ”

ಮತ್ತೀ ಗೋಡಾವರಿಯ ತಪಾಸಣೆ ನಡೆವು ಕಡೆಗೆ ರುಕ್ಕಿಣಿಚಾಯಿ ಯವರೇ ಅವಕ ಸ್ವಾ ಕರೆದು ಉಟಕ್ಕೆ ಕೂರಿಸಬೇಕಾದರೆ ಸಾಕುಬೇಕಾಯಿತು.

ದಂಪತಿಗಳಿಗೆ ಸೋಫಾದ ಮುಂದೆ ಟೀಬಲಿನ ಪೇರೆಯೇ ಭೂಮದೇಶಿ ಹಾಕಿದರು. ಬೃಂದಾ ಈಗ ಗಂಡಸಿಗೆ ಮಾತುಕೊಟ್ಟಂತೆ ಅಳುವುದನ್ನು ಸಂಪೂರ್ಣವಾಗಿ ಸಿಲ್ಲಿಸಿ ನಗುನಗುತ್ತ ಗಂಡನ ಮಗ್ಗುಲಲ್ಲಿ ಕುಳಿತ್ತು.

ಗೋಡಾವರಿ ಮಾತ್ರ ಯಾರೊಡಿನೆಯೂ ಮಾತನಾಡದೆಯೇ ಒಂದು ಮೂಲೆಯಲ್ಲಿ ಕುಳಿತ್ತ ಉಟ ಮಾಡಿ ಎದ್ದು ತನ್ನ ಕೋಟಿ ಸೇರಿಕೊಂಡಳು.

ತಮ್ಮದೇ ಖಚೆಂದು ಬಿಂದೂರಾಯರು ಯಾವುದಕ್ಕೂ ಕಡಿಮೆ ಮಾಡಲಿಲ್ಲ. ಅವರ ಬುಗ್ಗು ದೊಡ್ಡದು. ಈ ಜನ್ಮದಲ್ಲಿ ಇಂತಹ ಒಂದು ಸಮಾರಂಭ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅವರಿಗೆ ಈಗ ಇದು ಒಡಗಿ ಒಂದದ್ದು ಮಹಡಾಸಂದವೇಸಿಸಿದೆ.

ಉಟ್ಟದ ನಂತರ ಮತ್ತೆ ಮಜಡಿಯನ್ನು ತನ್ನ ಕೋಣೆಗೆ ಕರೆದೊಯುವ ವಸಂತ. ತಾರಾ ಬಂದು ಬೃಂದಾನನ್ನು ಹಾಸ್ಯಮಾಡಿದಳು.

“ವೈನಿ, ನೀವು ನಮ್ಮ ಮೂಗಿಗೆ ನಾನು ಹಚ್ಚಾವರೆ ಸೈ, ಹಸಿಮುಂದೆ ಆಪಾಟ ಅತ್ತು ಈಗ ಕ್ಷಾಣಿ ಒಳಗೆ ಹೀಗಂತ್ರಿಗೆ ಲಲ್ಲಿ ಹೋಡಿತೂ ಕೂತೀರಿ, ಈಗ ಯಾವುದು ಸಿಜ ಅಂಬೋಣ ಹೇಳ್ತು ?”

ಬೃಂದಾ ಎದ್ದು ಅತ್ತಿಗೆಯು ಕ್ಷೇತ್ರದಿಂದ ಬಿನ್ನವಿಸಿದಳು.

“ತಾರಾ ವೈನಿ, ನಾನು ಸಿಜಕ್ಕು ಹಾಂಗಲ್ಲಾ ಅಳೂವಾಕೆ ಅಲ್ಲಿರಿ. ಇದ್ದದ್ದು ಇದ್ದಹಂಗೆ ಹೇಳಿತೀನಿ. ನಂಬೂದೂ ಬಿಡೂದೂ ನಿಮಗೆ ಸೇರಿದ್ದು.

ನಾವು ಮೋದಲ ಸಲಕ್ಕೆ ಇಲ್ಲಿಗೆ ಬಂದಾಗ ನನ್ನ ತಂಗೀರಿಗೆ ಈ ಸುದ್ದಿ ಒಂದೂ ಹೇಳಿರಲಿಲ್ಲರಿ. ಖರೆ ಸಂಗ್ರಹ ನಮ್ಮ ಗೋದಾಗೆ ತಿಳಿದದ್ದು ನಾನು ನೆನ್ನೆ ಹಸಿ ಮೇಲೆ ಕೂತಾಗಲೇ. ನಮ್ಮ ಕಧಿ ಎಲ್ಲ ಸಿಮಗ ಗೊತ್ತದ. ಗೋದಾನೂ ಒಂದಿಷ್ಟು ತಿಳಿವಳಿಕೆ ಬಂದ ಕುಡಿಗೆ. ನಾನು ಇನ್ನು ಗಂಡನ ವಸೀಲೇ ಉಳಕೊಂಡರೆ ತಪ್ಪಗ ಕಷ್ಟಾಗತವಂತ ಆಕೆ ಆಳಿಕೆ ಹತ್ತಿದಳಿ. ಅದಕೆ ನನಗೂ ಆಕು ಬಂತರಿ. ನಮಗು ಒಷಣ ಖರೆ. ಆದರೆ ಏನಂದರೂ ತೌರುಮನಿ. ಮೋದಲಿಗೆ ಭರೋ ಬದುಕಿದವರು ಅಪ್ಪ. ಈ ವೃದ್ಘಾಷ್ಯದಾಗೆ ಹೀಗೆ ಕಷ್ಟಕ್ಕೆ ಸಿಕ್ಕಾರೆ. ಎನು ಮಾಡೂ ಹಾಂಗಡೆ ಹೇಳಿ. ನಾನಾದರೂ ಅವರಿಗೆ ಸಲುವಾಗೇ ಈ ಮದುವಿಗೆ ಒಪ್ಪಿಕೊಂಡಿ. ಈ ವಯಸ್ಸಿನಾಗೆ ನನ್ನ ಮದವೀ ಚಿಂತಿ ಒಂದು ಅವರಿಗೆ ಇರಬಾರದು ಅಂತ .”

ತಾರಾ ಸೋಡುತ್ತಿದ್ದುಂತೆಯೇ ಅವಕು ನಗುತ್ತಿದ್ದರೂ ಅವಳ ಕಣ್ಣ ತುಂಬಿ ಗಂಟಲು ಬಿಗಿಯಿತು. ಮತ್ತೆ ಉಗುಳು ನುಂಗಿ ಅಂದಳು—

“ಮತ್ತು ನೀವು ತಪ್ಪು ಶಿಳೆಯಬಾರದು ವೈನಿ. ನಿಮ್ಮ ತಮ್ಮನ್ನು ನಾನು ಹೂನ ಸೋಡಿಕೊಂಡೂ ಹಂಗೆ ಸೋಡಿಕೊಳ್ಳೀನಿ. ಈ ಮನಿ ಸೇವಾ ನನ್ನ ಸಾಲಿಗೆ ಸೇರಿದ್ದು.”

ಈಗ ತಾರಾಗೇ ಆಕು ಬರುವಂತಾಗಿತ್ತು. ವಸಂತ ಕೇಳಿದ—

“ಬೃಂದಾ ಇನ್ನು ಸಾಕು ಬಿಡು. ನಗನಗತಾ ಇರೂವಂಗ ಮತ್ತು ಇನ್ನು ಆ ಸುದ್ದಿ ಬಾಯಿದೆ. ಸೆನ್ನು ತೌರುಮಸೀನ ಹೂವಿನಂಗೆ ಸೋಡಿಕೊಳ್ಳುದು ಸೇರ್ಪಡೆ ಬಿಡು”

ಬ್ರೃಂದಾ ಮಧುರವಾಗಿ ನಕ್ಕೆಕು—

“ಹಾದರಿ ನಾನು ಸಿಮ್ಮು ಮೇಲೆ ದೊಡ್ಡ ಹೊರಿ ಹಾಕೇನಿ. ಏನು ಮಾಡಲಿ ? ಈಗ ಸಧ್ಯ ನಮ್ಮು ಗೋದಾಗ ಬೆಳ್ಳಿಗೆ ಎರಡು ಮಾತು ಹೇಳಿ ಬುರಬೇಕಾಗದೆ. ಇಲ್ಲದಿದ್ದರ ಅವಕ ಮುಸುಕು ಇಳಿಯೂ ಹಂಗಿಲ್ಲ”

“ಹಾಂಗೆ ಮಾಡು ಮರ್ರಾಯಿ. ಆದರ ವಸಂತಗ ಎಲಿ_ಆಡಕಿ ಕೊಟ್ಟು ನೀನೂ ಹಾರಿಕೊಂಡು ಹೋಗು. ಮತ್ತ ಏದು ಗಂಟೀಗೆಲ್ಲ ರಿಸೆಪ್ಪೆನ್ನಿಗೆ ತಯಾರಾಗಬೇಕು. ನಾನೇ ಸಿನಗೆ ಹೆರಳು ಹಾಕಿ ಢ್ರೆಸ್ ಮಾಡು ವಾಕಿ ತಿಳಿತಾ ?”

“ಹಾಂಗೆ ಆಗಲಿ ವೈಸಿ, ಇಕ್ಕಾ ಬರ್ತೀಸಿ”

ತಾರಾ ನಗುತ್ತಾ—

“ಈಗ ನನ್ನ ಜೊತೀಗೇ ಬರಬಾಡ. ಇನ್ನಾ೜್ ಟ್ರೀಮದೆ”

ಹಾಗೆ ಹೇಳುತ್ತಲೇ ತಾರಾ ಪರದೆ ಸರಿಸಿ ಹೊರಗೆ ಹೋದಳು.

“ಕೂಡು ಬ್ರೃಂದಾ. ತಾರಕ್ಕು ಹೇಳಿದ್ದಾಂಗ ನನಗ ಬೀಡಕೊಡೂ ದಿಳ್ಳೀನು ?” ಎಂದು ಅವಕ ಹಸ್ತ ಪುಡಿದ ವಸಂತ. ಯಾವ ಬಿಂಕವೂ ಇಲ್ಲದೆ ಅವನ ಬಗಲಲ್ಲಿ ಕುಳಿತು ಬೀಡ ಮಾಡಿಕೊಟ್ಟಿಳ್ಳು ಬ್ರೃಂದಾ.

“ನನಗ ಮತ್ತೊಂದು ಬೀಕು ಬ್ರೃಂದಾ ?” ಎಂದನವ.

ಮತ್ತೆನಾ೜ು ಮಾಡಿಕೊಟ್ಟಾಗ ಅವನು ಕ್ಕೆಗೆ ತೆಗೆದುಕೊಂಡು ಅವಕ ಬಾಯಲ್ಲಿ ತುರುಕಲು ಬಂದಾಗ ಅವಕು ಪಕ್ಕತ್ತ ಮೆಲ್ಲಿಗೆಂಡಳು—

“ಸೀವು ನನಗೆ ಕೊಡುಪಕ್ಕ ಇನ್ನು ಸಮಾರು ಅದೆ. ಈಗ ಕ್ಕೆಗೆ ಕೊಡರಿ ಹಾಕಿಕೊಳ್ಳೀನಿ. ಪುರುದ್ದ ಹೇಳಿದಂತ ತಪ್ಪು ತಿಳಿಬಾಡರಿ”

ಅವನು ಬೀಡ ಅವಕ ಕ್ಕೆಗೆ ಕೊಡುತ್ತಾ—

“ಸೀ ಸನ್ನ ಕೃತಯಾಗದ ವಾನುಷ್ಟಿದ್ದಿ ಬಿಡು, ಮುಟ್ಟಿದ್ದಕ್ಕು, ಹಿಡಿದಿದ್ದಕ್ಕು ಒಂದು ಶಾಸ್ತ್ರ ಇಟ್ಟಿಕೊಂಡಿದ್ದಿ. ಹಂಗಾದರ ಈಗ ನಾನು ಸಿನ್ನ ಇನ್ನೇನೂ ಕೇಳಿರಂಗಿಲ್ಲನ್ನು ?”

ಬ್ರೃಂದಾ ಕತ್ತು ಬಗ್ಗಿಸಿ ಪಡುತ್ತಾ—

“ಇನ್ನು ಒಪ್ಪತ್ತು ತಡಕೊಳ್ಳಲಾರಿರೇನು ?”

ಅವನು ಬೀರೆಯೇ ಮಾತನಾಡಿದ—

“ಹೋಗು ಬೃಂದ, ನಿನ್ನ ತಂಗಿನ ಒಂದಿಷ್ಟು ಸಮಾಧಾನಮಾಡಿ
ಮತ್ತು ಸಂಜಿ ರಿಸಪ್ಪೆನ್ನಿಗೆ ರೆಡಿಯಾಗು”

ಮತ್ತು ನಳು ಅವನ ಕಡೆಗೆ ಸೊಡದೆ ಮೆಲ್ಲಿಗೆ ಬಾಗಲ ಪರದೆ ಸರಿಸಿ
ಹೊರಗೆ ದಾಟಿದ್ದು.

ಗೋಡಾ ತನ್ನ ರೂಮಿನ ಕಿಟಕಿಯಲ್ಲಿ ಕುಳತು ಹೊರಗಿನ ಚಪ್ಪರದ
ಅಲಂಕಾರ ನೋಡುತ್ತಿದ್ದ ಖಾದರೂ ಅವಳ ಕಣ್ಣಿನ ಶೈವ ಇನ್ನೂ ಆರಿತಲಿಲ್ಲ.
ಉಳಿದ ಮಕ್ಕಳಿಗೆ ಇದು ಯಾವ ಪರಿಸೆಯೂ ಇಲ್ಲದೆ ಹೊಸಬಟ್ಟೆ ಶೈಲಿಟ್ಟು
ಉಂಡು ನಲಿಯುತ್ತಿದ್ದಾರೆ. ಬೃಂದಾ ಹೋಗಿ ಅವಳ ಭುಜದ ಮೇಲೆ ಕೈ
ಇಟ್ಟಿಗೆ ನಿಧಾನವಾಗಿ ಇತ್ತ ತಿರುಗಿದಳು ಗೋಡಾವರಿ.

೮೯

“ನನ್ನ ಮದವೀ ಒಳಗ ನಗನಗ್ಗಾ ಓಡಾಡೂದು ನಿನಗ ಇಷ್ಟ ಬರಲಿಲ್ಲವ
ಗೋಡಾ ?”

ಗೋಡಾ ಮುಖ ಉದಿಸಿಕೊಂಡ್ಡು —

“ನಿನ್ನ ಮದುವಿಗೆ ನನ್ನ ಯಾಕ ಕರಕೊಂಡ ಬಂದಿ ? ಮೊದಲ ನನಗ
ಹೇಳಿದಿದ್ದ ಮ್ಯಾಲ ಈಗ ಯಾಕ ಸುಳ್ಳು ಸುಳ್ಳೀ ಹೇಳಿ ಕರದಿ ?”

ಬೃಂದಾ ಧ್ವನಿ ತಗ್ಗಿಸಿ ಹೇಳಿದ್ಡು —

“ಎಲಾ ಹೇರಿ, ನಾನು ಯಾಕ ಹೀಗ ಮಾಡಿದೆ. ಅಂತ ನಿನಗೇನರ
ತಿಳಿದದಯೀನಿ ? ಏನೆಲ್ಲ ಹುಚ್ಚುಚ್ಚಾರ ನಡೆಸಿವ್ವಿ ನೀನು ? ಅಷ್ಟು ದೊಡ್ಡ
ದೊಡ್ಡ ಮಂದಿ ಎಲ್ಲಾ ಸೇರಿರೂ ರೂಂಗ ಸೇನ್‌ಎ ಶತ್ರು ನನಗೂ ಆಳಿದಿ.
ಹತ್ತಾರು ಅನ್ನ ಕೂಡಾ ಸುಮ್ಮನಿರೂವಾಗ ನಿನಗೆಂತ ಪಾರುಪತ್ತಿ ಇದು ?”

ಬೃಂದಾ ಕೋಣೆಯ ಬಾಗಿಲು ಹಾಕಿ ಬಂದಳು. ಗೋಡಾ ಹಾಗೇ ಸುಹಾತಿ ಉದ್ದೇ ಮಾಡಿಕೊಂಡೇ ಹೇಳಿದ್ದು—

“ಅನ್ನುಗ ಏನಂತ ! ನೀನು ಗಂಡನ ಮನ್ನಿ ಒಳಗ ಉಳಿದರ ಅಲ್ಲಿ ನಮಗ ಇನ್ನು ಒಪ್ಪತ್ತ ಉಟಕ್ಕೂ ಸೊನ್ನೆ ಬರತದ. ಮನ್ನಿ ಬಾಡಿಗೇ ರ್ಯಾಂಗ ಕೊಡೂದು ? ನಮಗ ಪುಸ್ತಕ ಅರಿವಿಗೆ ಹ್ಯಾಂಗ ಮಾಡೂದು ?”

ಬೃಂದಾ ಒಂದು ಗಳಿಗೆ ತಂಗಿಯನ್ನು ನೋಡಿದ್ದು. ಗೋಡಾ ಹದಿ ವಾರು ವರ್ಷದವರು. ಮನೆಯಲ್ಲಿ ಸಾಮಾನ್ಯವಾಗಿ ಆವಳು ಸ್ವಲ್ಪ ಶಿಸ್ತಿನ ಹುಡುಗಿ. ತನ್ನ ಮಾತು ನಡೆಯಬೇಕೆಂಬ ಭಾಲದವರೂ ಹೌದು. ತನ್ನ ಓರ್ಗಿಯುವರಂತೆ ತಾನೂ ಒಳ್ಳೆಯ ಬೆಂಬೆ ತೊಡಬೇಕೆಂದು ಗೊಣಗುತ್ತಿದ್ದೂದೂ ಖಂಟು. ಅಷ್ಟದೆ ಆವಳಿಗೆ ಮುಂದ ತಾನು ಕಾಲೇಜು ಓದಬೇಕೆಂಬ ಅಭಿಲಾಷೆಯೂ ಇಡೆಯಿಂಬುದು ಬೃಂದಾಗೆ ಗೊತ್ತಿತ್ತು.

ಗೋಡಾವರಿಗೆ ತನ್ನ ಪರಿಸ್ಥಿತಿಯ ತಿಳಿವಳಿಕೆ ಒಂದಿಷ್ಟು ಇಲ್ಲ. ಅವರು ಬಿರಿಯಾ ಅಟದ ಹುಡುಗಿ ಎಂದು ಬೃಂದಾ ಭಾವಿಸಿದ್ದಳು. ಆದರೆ ಈಗ ಅವರು ಮಾತು ಕೇಳಿ ಬೃಂದಾಗೆ ಕೂತುಕವೆನಿಸಿತು.

ಈ ಹುಡುಗಿಗೆ ನಿಜವಾಗಿಯೂ ತನ್ನ ಮನೆಯ ಕಷ್ಟ-ಸುಖ ಹಳಿದಿಯೆ ? ಇವರು ಮಧ್ಯಾಹ್ನವೆಲ್ಲಾ ಅತ್ಯದ್ವೀಕೆ ? ಈಗ ಕುಳಿತಿರುವುದಾದಷ್ಟು ಏಕೆ ?

ಬೃಂದಾ ತುಸು ನಕ್ಕು ಹೇಳಿದ್ದು—

“ಅದೆಲ್ಲ ಚಿಂತಿ ನಿನಗೆ ಯಾಕ ಗೋದಿ. ನಾನು ಅದಕೆಲ್ಲ ಏಸಾಡ ಮಾಡೇ ಮಾಡಿವಿ ಮಾಡಿಕೊಂಡಿನಿ. ನಿನಗಿಂತ ನನಗೆ ಹೆಚ್ಚಿಗೆ ಅದ ಅಪ್ಪ ಅನ್ನನ ಚಿಂತಿ. ನಾನು ಸುಖ ಪಡ್ಡಿಂತ ಮಾಡಿವಿ ಮಾಡಿಕೊಂಡಿನಿ ಅಂದು ಕೊಂಡಿಯೇನೇ ಹುಚ್ಚಿ ? ನೀನು ಕಾಲೇಜ ಓದಬೇಕಂತಿ. ಮತ್ತು ರಘೂಗೆ ಮುಂದ ಓದಿಷಬೇಡಿನು ? ನನಗ ಬರುತ್ತಿದ್ದ ಸಲವತ್ತು ರಾಷಾಯಿ ಯಾವ ಮಾಲ್ಕಿ ಸಾಂತಿದ್ದವಂತಿ ?

ಗೋಡಾವರಿಗೆ ಅಕ್ಕನ ಮಾತಿನ ಅರ್ಥವಾಗದೆ ಒಂದು ಗಳಿಗೆ ಆವಳ ಮುಖ ನೋಡಿದ್ದು—

“ಹಂಗಾದರ ಈಗ ನೀ ಏನು ತಿಂಗಳ್-ತಿಂಗಳ ನಮಗೆ ಸಂಬಳ ಕಳಸ್ತೀಯೇನು?”

ಅವಳ ದಿಟ್ಟ ತನ ಹೆಚ್ಚೆನಿಸಿತು ಬೃಂದಾಗೆ. ತಾನು ತಿಂಗಳಿಡೀ ದುಡಿದು ತಂದು ನಲವತ್ತು ರೂಪಾಯಿ ತಾಯಿಯ ಕೈಗೆ ಕೊಟ್ಟರೂ ತನ್ನ ಸ್ವಂತ ಖಚಿತಗೆಂದು ಒಂದು ರೂಪಾಯಿ ಇಟ್ಟುಕೊಳ್ಳುತ್ತಿರಲಿಲ್ಲ. ಈಗಲೂ ಈ ತಮ್ಮ ತಂಗಿಯರಿಗಾಗಿಯಲ್ಲವೇ ತಾನು ಈ ಕುಂಟನನ್ನು ಮಾಡುವೆಯಾಗಿರುವುದು? ಹಿಂದೆ-ಮುಂದೆ ತಿಳಿಯದ ಈಚೋಟುದ್ದು ಹುಡುಗಿ ಇಷ್ಟು ಮಾತಾಡುತ್ತಾಳ್ಲ ಇವು ಖಂಡಿತಾ ಸರಿಯಲ್ಲ, ಈ ಮಾತು ನನ್ನ ಅತ್ಯೇಯ ಮನೆಯವರಿಗೆ ತಿಳಿದರೆ ಅವರೆಲ್ಲ ಏನಂದುಕೊಂಡಾರು?

ಬೃಂದಾ ಹೀಗೆ ಯೋಚಿಸುತ್ತಿರುವಾಗ ಗೋಡಾವರಿ ಅಕ್ಷನವ್ಯೇಮೇಲಿನ ಅಭರಣಗಳನ್ನು, ಅವಳುಟ್ಟು ಪೀಠಾಂಬರವನ್ನು ನೊಡುತ್ತಿದ್ದಳು.

ಈ ಹುಡುಗಿಗೆ ಇದೂ ಸಹನವಿಲ್ಲವೇನೋ ಎಂದೆನಿಸಿತು ಒಂದು ಗಳಿಗೆ.

ಅವರೆ ತಾನು ಕೇವಲ ಈ ಹದಿನಾರ ವರ್ಷದ ಪ್ರೇರಿಗೆ ಹೆವರಬೇಕೆ? ತನ್ನ ವಸಂತ ಎಂತಹ ಉದಾರ ಮನಸ್ಸಿನವರು, ಆವರ ಮುಂದೆ ಇದೆಂತಹ ಕುಶ್ಮಿತ ಬುದ್ಧಿ?

ಇವಳು ಸ್ವಲ್ಪ ಗದರು ಧ್ವನಿಯಲ್ಲಿ ಅಂದಳು—

“ಹಾದು ನಾನು ನಿನ್ನ ತೌರು ಮನೀನ ಸಾಕಬೇಕು ಅಂತ ಅವನ ಹತ್ತರ ಮಾತು ತಗೊಂಡೇ ಮದಿನಿಯಾಗೇನಿ ನೀನೇನಾದರ ಈಗಲೇ ಅಮ್ಮನು ಅಪ್ಪನ್ನ ಸಾಕೂ ಹಾಂಗೆ ಇದ್ದರ ಹೇಳು. ನಾನು ನಿಮಗೆ ದುಡ್ಡ ಕಳಿಸೂದಿಲ್ಲ”

ಈಗ ತಂಗಿ ತಣ್ಣಾಗಾಗುತ್ತಾಳಿಂಬ ಬೃಂದಾ ತರ್ಕ ಸುಳಾಯಿತು. ಕೂಡಲೇ ಶರುಗುಬಾಣ ಬಂದಿತು ಗೋಡಾಳಂದ.

“ನೀನು ಇಷ್ಟು ದಿನ ದುಡದು ನಮಗ ಕೊಡಲಿಲ್ಲೇನು? ಹಾಂಗೇ ನಾನೂ ಇನ್ನು ಮೇಲೆ ಸಂಪಾದನಿ ಮಾಡತೇನಿ ನಿನ್ನ ಅತ್ಯೇಮನಿಯವರು ಎಷ್ಟು ದಿನಾ ಅಂತ ನಮ್ಮ ಸಂಸಾರಕ್ಕ ಕೊಡತಾರ? ಹಾಂಗೂ ಅಳ್ಳದೆ ಸುಮ್ಮ ಸುಮ್ಮಗ ಬೀಗನ ಹತ್ತರ ದುಡ್ಡ ತಗೊಂಡರ ಸನ್ನ ಚಂದ ಅದೆ? ಸೀ ಏನ್ ಕೊಟ್ಟೇ, ಅಪ್ಪ ತಗೊಂತಾನ?”

ಯಾವಾಗಲೂ ಸ್ತೋಲು, ಪಾಠಗಳಲ್ಲಿ ಕಾಲ ಕಳೆಯುತ್ತಿದ್ದ ಗೋಡಾವರಿ ಇಷ್ಟ್ವು ಆಳ್ವಾದ ವಿಷಯದತ್ತ ಮಾತಾಡಬ್ಲ್ಲಳೆಂೱ ಅಂಶ ಇದಿಗೆ ಹೊದಲ ಬಾರಿಗೆ ತೀಳಿಯಿತು ಬೃಂದಾಗೆ. ಅವಕು ನಿಧಾನವಾಗಿ ಹೇಳಿದಳು—

“ಗೋಡಿ ನಿನಗ ಒಂದೂ ತೀಳಿದು ಬಿಡು. ಅಪ್ಪ-ಅಮ್ಮೆ ಇಬ್ಬರೂ ಇವಕ್ಕೆ ಬೆಂದುದ್ದಕ್ಕೆ ನಾನೂ ಇವರನ್ನು ಮನವಿಹಾದೆ. ಇಲ್ಲದಿದ್ದರ ಯಾವ ಸಿರಿಮತರು ನನ್ನ ಮನಿನಿ ಅಗತಿದ್ದರು ಅಂತಿ ? ಅಪ್ಪಗ ಮಾರು ಕಾಸು ಖಚು ಇಲ್ಲ. ಮತ್ತು ನಮ್ಮ ಖಚು ಅವರೀ ಹಾಕಿಕೊಂಡಾರ.”

“ಅದು ನನಗೂ ತೀಳಿತದ ಕಣಕ್ಕೆ. ಆದರೆ ಇವರು ಇವಕ್ಕೆಲ್ಲ ಯಾಕ ಬೆಂದುಕೊಂಡಾರೆಂತೆ ಮಾತ್ರ ನಿನು ಸನಗೆ ಹೇಳಲಿಲ್ಲ. ಇದರಾಗ ಏನೋ ವೇಸ ಇನೆ ಅನ್ನದ ನನಗ.

ಬೃಂದಾ ಒಂದು ಗಳಿಗೆ ಹುಬ್ಬಿಗಂಟಿಕ್ಕಿದಳು—

“ಹುಂ-ಮುಂದ ತೀಳಿದೆ ಯಾಕ ಹೀಂಗ ತಲಿ ಎಲ್ಲಾ ಮಾತನಾಡ ತೀರ್ಯೇ ನಿನು? ಹಾಂಗ ವೇಸ ಮಾಡುವರಾದರೆ ಇಕ್ಕೊಂದು ಖಚು ಮಾಡುತ್ತಿದ್ದರೇನೇ ನನಗ ನೋಡು ಯಾವಾಟಿ ವಸ್ತು ಹಾಕಾರೆ. ನಿಮಗೆಲ್ಲ ಎಕ್ಕೊಂದು ಅರಿವಿ ಸೀರಿ ತುದಾರೆ. ಅಪ್ಪಗ ಇವೆಲ್ಲ ಸಾಧ್ಯ ಇತ್ತೇನು?”

ಗೋಡಾವರಿ ತಟ್ಟನೆ ಮಾತಿನ ಧಾಟಿ ಬದಲಿಸಿದಳು—

“ಆಕ್ಕು, ಭಾವನ ಕಾಲು ಏನಾಗ್ಯದೆ? ಯಾಕೆ ಅವರು ಯಾವಾಗಲೂ ಬಾಟು ಹಾಕಿಕೊಂಡೇ ಇರತಾರೆ?”

ಬೃಂದಾ ತನು ಬೆಳ್ಳಿದರೂ ಕೂಡಬೇ ಸಾವರಿಸಿಕೊಂಡಳು. ತಂಗಿ ಒಂದಲ್ಲಿ ಒಂದು ಸಾರೆ ಈ ಪ್ರಶ್ನೆ ಕೇಳಿಯೇ ಕೇಳುತ್ತಾ ತೀಳಿದು ಅವಳಿಗೆ ಗೊತ್ತಿತ್ತಾದ್ದರಿಂದ ಅದಕ್ಕೆ ಉತ್ತರ ಹೊಡಬೇ ಸಿದ್ಧಮಾಡಿಟ್ಟುಕೊಂಡಿದ್ದಳು. ಮತ್ತೂ ಮನದ ದುಗಡ ಹತ್ತಿಕ್ಕೆ ತೀರ ಸಹಜವೆಂಬಂತೆ ಹೇಳಿದ್ದು.

“ಅನು ಏನೋ ಕಾಲು ಗಾಯು ಆಗಿತ್ತು ಎಂದರು ಇನ್ನೂ ವಾಸಿ ಅಗಿಲ್ಲಂತೆ. ಅದಕ್ಕೆ ಹೆಚ್ಚಿ ಹಾಕಿ ಕೆಂಪುರಂತೆ. ವಾಸಿ ಆದಮೇಳೆ ಅದನ ಬಿಳ್ಳಿಯಾಗ್ತಿತೆ. ಆದರೆ ಓಂತಿ ರೋಕ ಇನ್ನರೆ?”

ಗೋಡಾ ಆಕ್ಕನ್ನ ಮುಖ ಹೊಡಿಲಿಲ್ಲ. ಸೇರಿಸ ತುದಿಯ ದಾರ ಕೇಳುತ್ತಾ ಮೂತಿ ಉದ್ದಮಾಡಿ ಹೇಳಿದಳು—

“ನೀನು ಹಂಗಂತಿ. ಅದು ಸುಳ್ಳು ಅನಿಸ್ತುದೆ ನನಗೆ. ಗಾಯ ವಾಸಿ ಅಗೂದರಾಗೆ ಏನು ಅವಸೇರ ಇತ್ತೋ ಮದವಿಗೆ. ಒಳಗೆ ಏಸ್ ಮೋಸೆ ಅದೆಯೋ ಯಾರಿಗೆ ಗೊತ್ತದೆ ? ಈ ರುಕ್ಕಿಣೀಬಾಯಾರ ಮಾತು ನೆಚ್ಚಿ ಕೊಂಡು ನೀನು ಮರುಳಾದಿ. ಮುಂದೆ ಅವರು ಯಾಕ ನನುಗೆ ರೊಕ್ಕು ಕೊಡತಾರೆ ?” ತಂಗಿಯಾಡುತ್ತಿದ್ದ ನಗ್ನ ಸತ್ಯ ಹೃದಯಕ್ಕೆ ಕುಕ್ಕಿದರೂ ಈ ಜೊಣೆಟುದ್ದ ಹುಡುಗಿ ಸಂಸಾರದ ಬಗ್ಗೆ ಇಷ್ಟು ತಲೆಹರಣಿ ಮಾಡುತ್ತಾ ಶಿಂಬುಹು ಇದೀಗಲೇ ತಿಳಿದದ್ದು ಬೃಂದಾಗೆ. ಹಾಗೂ ಇಷ್ಟು ಪಾರುಪತ್ತಿ ಈ ಅಬೋಧ ಹುಡುಗಿಗೇಕೆ ? ಎಂದೂ ಅನಿಸಿತು. ಆದರೆ ಅವೇನ್ನು ಗದರಿಸುವು ದಕ್ಕಿಂತಲೂ ಒಳ್ಳೀ ಮಾತಿನಲ್ಲಿ ತಿಳಿಹೇಳಬೇಕೆಂದುಕೊಂಡಳು. ಅವು ಧ್ವನಿ ಮೊದಲಿಗಿಂತಲೂ ಮೃದುವಾಯಿತು.

“ಗೋದಾ ನಮ್ಮ ಮನ್ನೇ ಪರಿಸ್ಥಿತಿ ಸರಿನೇ ಏನಾದರೂ ಆದನೇ ನಿನಗೆ? ದಿನದಿನಕ್ಕು ಅಪ್ಪ ಸೋತೆಹೋಗ್ತಾ ಅಡಾರೆ. ಮನ್ನೇ ಕಢಿ ಸಡೆಯೂದಾರ ಹೆಂಗೆ ? ಸುಮ್ಮಸುಮ್ಮಗ ರುಕ್ಕಿಣೀಬಾಯಾರನ್ನ ಯಾಕ ಅಂತೇ ನೀನು ? ಆಕಿ ಏನೂ ನಮಗ ಮೋಸಮಾಡಿಲ್ಲ. ಇದ್ದದ್ದ ಇದ್ದಂಗೆ ಹೇಳಿಯಾರೆ. ನಾನೇ ಒಪ್ಪಿಕೊಂಡು ಮಾಡಿಕೊಂಡಿನ್ನಿ. ಮುಂದ ಸಿಮಗಲ್ಲ ರೊಕ್ಕು ಕೊಡೊವೆಳು ನಾನೇ ಇದ್ದೀನಿ”

ಗೋದಾ ಹುಬ್ಬಗಂಟಿಕ್ಕೆ ಗೊಣಗಿಕೊಂಡಳು.

“ನಮ್ಮ ಮನಿ ಕವ್ಯ ನನಗೂ ಗೊತ್ತದೆ ಅಮ್ಮ ಹಗಲೂ-ಸಂಜಿ ಹೇಳತಾನೆ ಇರತಾಳಿ. ನೀನು ಇನ್ನು ಎರಡು ವರ್ಷ ತಜೆದು ಮದವಿ ಆಗಿದ್ದರೆ ಏನಾಗತಿತ್ತು ? ಆಷ್ಟು ಹೊತ್ತಿಗೆ ನಾನು ಮೆಟ್ಟಿಕ್ಕಾ ಮುಗಿಸಿ ಎಲ್ಲಾದರೂ ನೌಕರಿ ಹಿಡಿತಿದ್ದೆ”

ಬೃಂದಾಗೂ ತಂಗಿಯ ಕಟಕಟಿ ಬೇಸರವೆನಿಸಿತು. ಉನಳು ಹುಬ್ಬಗಂಟಿಕ್ಕೆ ಹೇಳಿದಳು —

“ನಿನಗೆ ಮೆಟ್ಟಿಕ್ಕಾ ತನಕನಾದರೂ ಕಲಿಸಬೇಕಂತಲೇ ನಾನು ಮಹು ವ್ಯಾಗಿನಿ. ಈಗಲಾರ ಶೀತನು ಸಿನಗ ? ನನಗ ಬರತ್ತಿದ್ದ ನಲವತ್ತು ರುಖಾಣೂ ಎನ್ನು ಇನಕ್ಕಂತ ಕಲಿಸಲಿ ನಾನು ? ಇನ್ನು ಮೆಟ್ಟಿಕ್ಕಾ ಅಲ್ಲ ದಿದ್ದರ ಬಿ. ಎ. ತನಕನಾದರೂ ಓದು ನೀನು. ಯಾರು ಬ್ಯಾಡಂತಾರೆ”

ಗೋದಾ ಅಕ್ಕನ ಬಡವೆ—ಸೀರಿಗಳ ಕಡೆ ನೋಡಿ ಅಂದಳು—

“ನೀನಂದರ ಇವರ ಮನಿ ಒಳಗ ಇರುವಾರೆ. ಹಾಂಗಂತ ಒಂದಿನ್ನು ವಸ್ತು, ಸೀರಿ ಹಾಕ್ಯಾರ ನಮಗ ಯಾಕ ಕೊಡತಾರ ರೋಕ್ಕು !”

ಬೃಂದ ಒಂದು ಗಳಿಗೆ ತಡೆದ್ದು. ಸಿಜಸಂಗತಿ ಎನ್ನು ದಿನ ತಡೆದರೂ ಒಂದು ದಿನ ತಿಳಿದೇ ತಿಳಿಯುತ್ತದೆ. ಇನ್ನು ಮುಚ್ಚುಮರೆ ಯಾಕೆ. ಸಿಜಹೇಳಿದರಾದರೂ ಈ ಹುಡುಗಿ ಒಸ್ಪಿಯಾಳು.

ಬೃಂದಾಳ ಕಣ್ಣ ತುಂಬಿ ಬಂದಿತು. ಅವಕು ಬಗಿದ ಕಂಠದಿಂದ ಹೇಳಿ
ದಳು —

“ಈ ವುಂಗಲ ಕಾರ್ಯದ ದಿನ ಅಳಬಾರದಂತೆ ಹೀರೆಲ್ಲ ನನ್ನ ಬೈತಾರ ನೀನು ಪಟವಾರಿ ಹುಡುಗಿ. ಬೇಕಂತಲೇ ಬೆಳಗ್ಗಿಂದ ನನ್ನ ಕಣ್ಣಗೆ ನೀರು ತರಿಸತ್ತಿದ್ದೀ. ನಿಜ ಹೇಳಬಿಡತ್ತೇ? ಕೇಳು. ಆ ಮ್ಯಾಲಾದರೂ ತಪ್ಪಿಗ ಬಾಯಿ ಮುಚ್ಚಿಕೊಂಡಿತು ಇಲ್ಲಿ ಇರು ತ್ವರ್ಕ”

ಅಕ್ಕನ ಕಟ್ಟೇರು ಕಂಡೂ ಗೋದಾವರಿ ವಿಚಲತಳಾಗದೆ ಕೇಳಿದಷ್ಟು—

“ನೀನು ನಿಜ ಹೇಳಿಕೆದೇನದೆ ಬಿಡು. ನನಗೇ ತಿಳಿತದೆ. ಭಾವನ ಕಾಲಿಗೆ ಏನೋ ಅಗ್ಗದೆ, ಅದಕೇ ನಿನು ಕರಕೊಂಡಾರೆ ಸೊಸಿಯಾಗಿ”

ಬೃಂದಾ ಬುದ್ಧಿಗೆಟ್ಟುಕು. ತಂಗಿಗೆ ಒಂದೇಟು ಬಿಗದು ಜೂರಿಯ ಹರಿತದಿಂಡ ಚೀತ್ತರಿಸಿದಳು—

“ನ ಮೂರ್ಳೇ ! ಕಾಲಿಗೆ ಅಗೂದೇನು ಬಂತು ! ಅವರಿಗೆ ಇವರದು ಕಾಲೂ ಇಲ್ಲ ಕಣೆ ! ಎರಡು ಕಾಲೂ ಇಲ್ಲ ! ವಿಮಾನದ ಅಪಘಾತದಾಗ ಅವರಿಗೆ ಎರಡು ಕಾಲೂ ಮುರುದುಹೋಗ್ಯದೆ. ನಮ್ಮ ಕಷ್ಟಕ್ಕಂತ ನಾನು ಅವರನ್ನು ಮಂದಿವಾಯಿದೆ. ನನ್ನ ಮಂದಿವಿನಾಡೂ ಚೈತನ್ಯ ಅಥವ ಇಲ್ಲಂತ ನಿನಗ ಗೊತ್ತಿಲ್ಲ ಎನ್ನೇ ರಂದಿ ?”

ಅಕ್ಕನ ಕೈಯಿನ ಹೊಡಿತ ತಿಂದರೂ ಗುಂಡಿನಂತೆ ಕುಳಿತ್ತಿದ್ದಳು
ಗೂಡಾವರಿ. ಹಾಗೇ ಕಬ್ಬಿಣದ ಕಡಲೀಯಂತೆ ಅವಕ್ಕ ಬಾಯಿಂದ ಮಾತ್ರ
ಗಳು ಉದುರಿದವ—

‘ಫಟೀರನೆ ಗೋಡಾವರಿಯ ಕೆನ್ನೆಗೆ ಲತ್ತ ಬಿತ್ತು. ಥರಥರ ನಡ್ಗು ತ್ರಿದ್ವಳು ಬೃಂದಾ. ಈಗ ಅವಳ ದುಃಖವಣಿ ಕೊಧ ಕಾಣಿ ಕೊಂಡಿತು. ಜೀತ್ತುರಿಸಿದಳು ಬೃಂದಾ—

“ಬಾಯಿಮುಚ್ಚು ಚಾಂಡಾಳಿ. ಅಂಥ ಅನ್ನನ ಹೊಟ್ಟಾಗೆ—ಗೋವಿನ ಹೊಟ್ಟಾಗೆ ನಾಯಿಹುಟ್ಟಿದ್ದಂಗೆ ಹುಟ್ಟೇ ಸೀನು. ನಿನ್ನ ದೇಸಿಂದ ಅಪ್ಪಗ-ಅಮ್ಮಗೆ ಇನ್ನೇನು ಕಾದಿದೆಯೋ?... ಅಯೋ ನನ್ನ ನಸಿಚೇ?...”

ಹಣ ಕುಟ್ಟಿಕೊಂಡು ಆ ಕೊಣೆಯಿಂದ ಹೊರಬಂದು ಮಂಚದಮೇಲೆ ಮಲಗಿ ಮುಖಮುಚ್ಚಿಕೊಂಡಳು ಬೃಂದಾ. ಮೆದುಳಿನ ಮಾಲೆಮಾಲೆಯ ದುಗುಟನೆಲ್ಲಾ ಹೊಳಿಯಾಗಿ ಹರಿಯಿತು.

ಆದರೆ ಇನ್ನು ಬಹುಬೇಗ ಅವಳು ತನ್ನ ದುಃಖವನ್ನು ತಡೆಹಿಡಿಯು ಬೇಕಾಗಿತ್ತು. ಏನಿದ್ದರೂ ಇನ್ನು ಅರ್ಥಗಂಟಿಯಲ್ಲಿ ತಾರಾ ಬರುತ್ತಾರೆ. ಮಧ್ಯಾನ್ತ ಅಶ್ರಿದಕ್ಕೆ ಆಕ್ಷೇಪಿಸಿದರು. ಇನ್ನೂ ಅಳುತ್ತಿದ್ದರೇ ಎಲ್ಲರೂ ತಪ್ಪು ಶಿಲಿಯುತ್ತಾರೆ.

ಆದರೆ ಈ ಪ್ರಾರಭ ಮುದುಗಿಗೆ ಆಗಿರುವುದಾದರೂ ಏನು? ಯಾಕೆ ಈ ಮೊಂದು ಹುಡಿದಿದ್ದಾಳೆ?

ಬೃಂದಾ ಕಣ್ಣೊರಸಿಕೊಂಡು ಗೋಡೆಯಾಕಡಿ ತಿರುಗಿ ಮಲಗಿ ನಿಡ್ರೆ ಬಂದವಳಂತೆ ನಟಿಸಿದಳು.

ತಾಯಿ, ರುಕ್ಣೇಣಿಬಾಯಿ, ತಾರಾ ಎಲ್ಲಾ ಒಂದೊಂದು ಬಾರಿ ಬಂದು ನೋಡಿ—

“ಬೆಳಗನಜಾವಕ್ಕೆ ಎದ್ದುದ್ದು. ಬೆಳಗ್ಗಿಂದ ಆಯಾಸಾಗದೆ, ಇನ್ನುಅಮ್ಮ ಹೊತ್ತು ಮಲಗಿರಲಿ.” ಎಂದುಕೊಂಡುಹೊಡರು. ಇವಲಿಗೂ ಅಪ್ಪೇ ಬೇಕಾಗಿತ್ತು. ಆದರೆ ತಂಗಿಯ ಮಾತುಗಳು ಅವಳ ಮನದಲ್ಲಿ ಕಟೆಯಾಗಿದವು, ನಿಜವಾಗಿಯೂ ಅವಳು ಹೇಳಿದಂದೆ ಮದುವೆಯಾದ ಮೇಲೆಯೂ ಅವರು ನವ್ವು ಸಂಸಾರವನ್ನು ನಡೆಸುವರೆಂಬ ಭರವಸೆ ಏನಿದೆ?

ತಮ್ಮ ಮಗನಿಗೆ ಮದುವೆಯಾಗಲಿ ಎಂಬ ಆಸೆಯಿಂದ ಆಶ್ರಿಯವರು ಕೊಟ್ಟಿ ಭರವಣಿಯಾವೇ ಅದು? ಆ ಮಾತು ಮಾವಫವರಿಗೆ ಸೊತ್ತಲ್ಲದೇ ಇರಬಹುದು. |

ಆದರೆ ಅವರ ಮಗನಿಗೆ ಗೋತ್ತಿದೆಯಲ್ಲವೇ ? ಅವರೂ ನನಗೆ ಭರವಸೆ ಕೊಟ್ಟಿದ್ದಾರೆ. ಆದರೆ ಅವರ ಮಾತ್ರ ಎಷ್ಟು ಮಣಿಗೆ ನಡೆಯುತ್ತದೋ ಈ ಮನೆಯಲ್ಲಿ !

೧೯

ಉವಿಗೆಯುವನು ಕಾಪಿಕೆ ಪೆಲು ಲೋಟಿಗಳನ್ನು ತಂದು ಎಲ್ಲರಿಗೂ ಕಾಫಿ ಹಂಚುತ್ತಿದ್ದಾಗ ಸೀತಾಬಾಯಿಯವರ ತಂಗಿಬಂದು ಬೃಂದಾನನ್ನು ಅಲಂಗಿಸಿ ಎಬ್ಬಿಸಿದರು—

“ಏಳವ್ವ ತಂಗೀ. ಕಾಫಿ ಪ್ರತಿಯೂ, ಮಾರಿ ತೊಕೆದು ಬಾ. ತಾರಾ ಹೆಳಲು ಹಾಕತ್ತಾಳಂತೆ”

ಬೃಂದಾ ನಿದ್ದೆಯಿಂದ ಎದ್ದುವರ್ಜಂತೆ ಮೈಯವುರಿದು ಎದ್ದುಳು. ಅಹಲಾಯ ಬಾಯಿ ಅವಳ ತಲೆ ಸವರಿದರು—

“ಯಾಕವ್ವ ಕೂಸು ಕಣ್ಣು ಈನಾಟಿ ಕೆಂಪಗಾಗ ದೆ ? ಚಂದಾಗೆ ತಣ್ಣೀರಿನಾಗೆ ಮಾರಿ ತೊಳಿಯವ್ವ”

ಬೃಂದಾ ನಾಚಿಕೆಯಿಂದ ಎದ್ದು—

“ಬೆಳಗಿಗೆ ಮುಂಚೆ ಎದ್ದದ್ದು, ಅಷ್ಟು ನಿದ್ದು ಬಂದು.. ತ್ತೆ”

ಎನ್ನುತ್ತಾ ಕಣ್ಣೊಳಿಸಿಕೊಂಡು ಕಾಫಿಯ ಲೋಟಿ ತೆಗೆದುಕೊಂಡುಳು. ಅವಳ ಧ್ವನಿಯೂ ಭಾರವಾಗಿತ್ತು. ರೂಮಿನ ತುಂಬಾ ಹೆಂಗಸರು, ಮಕ್ಕಳು ತುಂಬಿಸಿಕೊಂಡು ಸಂಜಯ ಅಲಂಕಾರಕ್ಕೆ ತೊಡಗಿದ್ದರು. ಅದೇ ವೇಳೆಗೆ ತಾರಾನೂ ಬಂದು—

“ನಿದ್ದುಮುಗೀತಾ ವೈಸಿ ? ಲಗುಲಗೂನ ಏರಿನ್ನು, ಚಪ್ಪರದಾಗೆ ಆಗಿಲೇ ಎಲ್ಲಾ ಲೆಡಿ ಆಗಿಹೋಯಿತು”

ಎಂದು ಮನೆಯು ಹೆಂಗಸರೆಲ್ಲಾ ಅಲ್ಲಿತುಂಬಿಕೊಂಡಿದ್ದರೂ ಗೋಡಾವರಿ ಮಾತ್ರ ಅಲ್ಲೇ ಜಡಿಕೆಣಿದುಕೊಂಡು ಬದಲುಸೀರೆಯುಟ್ಟು ಕಾಫಿ ಕುಡಿದು

ಅಲ್ಲೋ ಕುಳಿತ್ತಿದ್ದಳು. ಯಾರಿಗೂ ತನ್ನ ಕಡೆ ಗಮನ ಬೀಳಬಾರದೆಂದೇ ಅವಕ್ಕೆ ಶಿದ್ದೀಶ್ಯ. ಚೆಪ್ಪರದ ಕಂಬಗಳಿಗೆ ದೀಸದ ಅಲಂಕಾರ ಮಾಡುವುದನ್ನು ಕಟ್ಟಿಯಿಂದ ಸೋಡುತ್ತಾ ಸ್ವಸ್ಥವಾಗಿ ಕುಳಿತ್ತಿದ್ದವು.

ಇಪ್ಪುರತನಕ ತಾನು ತನ್ನ ಅಕ್ಕಸೊಡನೆ ಕಟುವಾಗಿ ವಾದಿಸಿದೆನೆಂಬ ಆತಂಕ ರವೆಯುತ್ತಾ ಇರಲಿಲ್ಲ ಗೋಡಾವರಿಯ ಮುಖದ ಹೇಳಿ. ಅಕ್ಕ ತನ್ನ ಮಾತುಗಳಿಂದ ಬಹಳ ಸೋಂದಿದ್ದಾ ಇಂದು ಗೊತ್ತಿದ್ದರೂ ಆ ಬಗೆಗೆ ಅವಕ್ಕು ಚೆಂತಿಸಲಿಲ್ಲ.

ಬದಲು ತೀರಾ ಸೋಂದವು ಬೃಂದಾ. ಆದರೆ ಮತ್ತೆ ಆ ವಿವರ ವನ್ನು ಚಿತ್ತಕ್ಕೆ ತಂದರೆ ದುಗುಡ ಹೆಚ್ಚಾಗುತ್ತದೆ ಎಂದು ಅವಕ್ಕು ಆದನ್ನು ಸಾಧ್ಯವಾದಷ್ಟು ಮರೊಯಲು ಯತ್ತಿಸಿದರು ಆದರೆ ಎಂದೂ ಇಲ್ಲದ ತನ್ನ ಮಧುವಿಯ ದಿನವೇ ತನ್ನ ತಂಗಿಯಾನ್ನು ಅಪ್ಪು ಕಟುವಾಗಿ ಹೊಡಿದೆನಲ್ಲಾ— ಎಂದು ಅವಕ್ಕು ಮನಸ್ಸು ಮರುಗುತ್ತಿತ್ತು.

ತಂಗಿ ತಮ್ಮಸಿಗಾಗಿಯೇ ಇಲ್ಲವೆ ತಾನು ಈ ಮನೆಯೊಳಗೆ ಕಾಲಿಟ್ಟಿದ್ದ ಸ್ವಂತ ಆಸೆ, ಅಭಿಲಾಷೆ, ಅಭಿಮಾನವನ್ನೂ ತೊರೆದು ಕುಂಟನನ್ನು ಮದುವೆಯಾದದ್ದು ? ಈ ಹಂಡುಗಿಗೆ ಕಿಂಚಿತ್ತೂ ಆದರೆ ಪರಿವರ್ತೀ ಇಲ್ಲವಲ್ಲ !

ನಾನು ಇಲ್ಲಿ ಉಳಿದ ಹೇಳಿ ಅಪ್ಪು-ಅಮ್ಮ ಇವಕ್ಕನ್ನು ಹೇಗೆತಾನೇ ಸುಧಾರಿಸಿಯಾರು ? ನನಗೆ ಇಷ್ಟು ಮಾತಾಡಿದವಕ್ಕು ಅಮ್ಮನನ್ನು ಮೂಲೆಗೆ ಕೂರಿಸುವುದೇನೂ ಹೆಚ್ಚಿಲ್ಲ.

ಮುಂದೆ ತಾನು ದುಡ್ಡು— ಕಾಸು ಕಳಿಸಿದರೂ ಇವಕ್ಕು ತಾನು ಚೆನ್ನಾಗಿ ಡಾಲು ಹಾರಿಸುವವಕ್ಕೇ ಸರಿ. ಮೆದು ಸ್ವಭಾವದ ತಾಯಿಗೆ ಮಕ್ಕಳನ್ನು ಗಡಿಯೇ ಗೊತ್ತಿಲ್ಲ. ಮತ್ತು ಅವರನ್ನುಲ್ಲಾ ತನ್ನ ಕಣ್ಣಿದುರಿಗೆ ಇದೇ ಉರಿನಲ್ಲಿ ಇಟ್ಟುಕೊಳ್ಳುವುದೂ ತಪ್ಪಲ್ಲ. ಪನಿದ್ವರೂ ಆವರೂ ತನ್ನಿಂದ ದೂರವಾಗಿಯೇ ಇರಬೇಕು, ಎಂಳಿ ನಿಧಾನವಾಗಿ ಯೋಚಿಸೋಣ-ಎಂದುಕೊಂಡು.

ಬೃಂದಾಳ ಅಲಂಕಾರಕ್ಕೆ ಮೊದಲಾಯಿತು. ತಾರಾ ಮಾಡುವ ಅಲಂಕಾರಕ್ಕೆ ಬೇಡ ಎನ್ನುವಂತಿರಲಿಲ್ಲ.

ಬೃಂದಾಳ ಸಿರಿಮುಡಿ ಅಜಂತಾ ಮಾಡಿಯ ಸಂದರ ತುರುಬಾಗಿ ಮುತ್ತಿನ ಜಾಲರಿಯಂದ ಅವೃತವಾಯಿತು.

ಕಣ್ಣಿಗೆ ಸೋಗೆ, ತುಟಿಗೆ ರಂಗು, ಮುಖಕ್ಕೆ ಕೇದಗ ರಾಗದ ಪೌಡರ್ ಲೀಪಿತನಾಯಿತು. ಸಿಂಡರೆಲಾ ಪತ್ತಲ, ಕ್ಲಿಯೋಪಾತ್ಮ ರವಿಕೆಯಲ್ಲಿ ಅಪ್ಸರೆಯಾಗಿ ನಿಂತಳು ಬೃಂದಾ. ಕನ್ನಡಿಯಲ್ಲಿ ತನ್ನ ಬಿಂಬ ಸೋಡಿ ಕೊಳ್ಳಲು ತನಗೇ ನಾಚಿಕೆಯಾಯಿತು.

ಮುತ್ತಿನ ಹಾರಗಳನ್ನು ಹೊರಗಡಿಗೇ ಇಂಯಬಿಟ್ಟುಳು ತಾರಾ. ಶೋಳಿಗೆ ನಾಗಬಂದಿ, ಮುತ್ತಿನ ಚಲತುಂಬು ಜೋಮಾಲೆಯನ್ನು ಹಾಕಲು ಮರೆಯ ಲಿಲ್ಲ ತಾರಾ. ಕನ್ನಡಿಯ ಮುಂದೆ ಕುಚಿಂಯಲ್ಲಿ ಅವಳು ಕುಳಿತಾಗ ಮನೆಯ ವರೆಲ್ಲಾ ಬಂದು ತಾರಾಳ ಮೇರೆಕವ್ವ ಮೆಚ್ಚುತ್ತಿದ್ದಾಗ ಗೋಡಾವರಿಯೂ ಬಾಗಿಲಲ್ಲಿ ಬಂದು ನಿಂತು ಬಂದು ಗಳಿಗೆ ಅಕ್ಕನನ್ನು ದುರುದುರು ಸೋಡಿ ಮತ್ತೆ ಒಳಗೆ ಹೋದಳು. ಆದರೆ ಆಗ ಅವಳು ಮುನಿದಿದ್ದಂತೆ ಬೃಂದಾಗೆ ಅನಿಸಲಿಲ್ಲ.

ಹೊರಗಿನ ಪೆಂಡಾಲು ಭವ್ಯವಾಗಿ ಅಲಂಕೃತವಾಗಿತ್ತು. ವಿದ್ಯಾದ್ವೀಪ ಗಳು ಚಪ್ಪರದ ತುಂಬಿಲ್ಲ ಬೆಳೆಗಿದವು. ಯುವಕ ತಂಡದವರು ಭಾವಗೀತಿಗಳ ರಿಕಾಡ್‌ ಹಳ್ಳಿದ್ದರು.

ರಿಸೆಪ್ಪೆನ್‌ ವೇಳೆಯ ಸಂಗೀತಕ್ಕೆ ಬಿಂದೂರಾಯರ ಆತ್ಮೀಯ ಗೆಳೆಯ ರೊಬ್ಬರ ಮಗಳನ್ನು ಸಿಯೋಚಿಸಿದ್ದರು.

ಎಲ್ಲವೂ ಸುಸಂಸ್ಕೃತರ ತಂಡ. ಸಿಸಿಮಾ ರಿಕಾಡ್‌ಗಳು ಬೇಡವೆಂದು ವಸಂತನೇ ಹೇಳಿದ್ದಾರೆ. ಮತ್ತೆ ಶಾಸ್ತ್ರೀಯ ಸಂಗೀತ ಕೇಳಕೇಳಿ ಬೇಸರವೆನಿಸಿದೆ. ಆದ್ದರಿಂದಲೇ ಮದುರ ಕಂಠದ ಸುಕನ್ಯಾಳಂದ ತಂಬೂರಿಯ ಶೃಂತಿಯೊಂದಿಗೆ ಭಾವಗೀತಿಗಳನ್ನು ಹೇಳಿಸುವವರಿದ್ದರು.

ವಸಂತನ ಮದುವೆ ಎಂದರೆ ಬಿಂದೂರಾಯರ ಒಳಗಕ್ಕೆ, ವಸಂತನ ವಿಶ್ರುತಿ ಪರಿವಾರಕ್ಕೆ ಸಾಮಾನ್ಯವಾದ ಸುದ್ದಿಯಾಗಿರಲಿಲ್ಲ.

ಎರಡು ಕಾಲು ಕಳೆದುಕೊಂಡ ವಸಂತನಿಗೆ ಈ ಜನ್ಮದಲ್ಲಿ ಇನ್ನು ಮದುವೆಯೇ ಇಲ್ಲವೆಂದುಕೊಂಡಿದ್ದ ಬಂಧುವರ್ಗಕ್ಕೆ, ವಿಶ್ರವರ್ಗಕ್ಕೆ ಇದೀಗ ಮರಳು ಕಾಡಿನಲ್ಲಿ ತಿಳಿಸಿರಿಸಿದ್ದಾರೆ ಸಂಭರಮವಾಗಿದೆ.

ಮತ್ತು ಬೃಂದಾಳಂತಹ ಸಾತ್ವಿಕ ಛೆಲುವಿನ, ಸಾತ್ವಿಕ ಗುಣದ ಹೆಣ್ಣು ಅವನ ಪಾಲಿಗೆ ದೂರಿತು ಬಂದದ್ದು ಅವನ ಪುಣ್ಯವೇ ಅನಿಸಿತ್ತು.

ಬರಲಾಗದವರೂ ಪರಿಶ್ರಮದಿಂದ ವಸಂತನ ಮಡದಿಯನ್ನು ಕಾಣಬ ಸಲುವಾಗಿಯೇ ಬಂದಿದ್ದಾರೆ.

ತುಂಗಾಬಾಯಿ—ಸುಭ್ರಾಚಾರ್ಯರಿಗಂತೂ ಇದು ನಿಜವೇ ಕನ್ನೋ ಎಂದು ಮೈಜಿವಟ್ಟಿ ನೋಡಿಕೊಳ್ಳುವಂತಾಗಿದೆ.

ಸರಿಯಾಗಿ ಅರುಗಂಟಿಗೆ ವಧೂ—ವರರನ್ನು ರಿಸೆಪ್ಸನ್ ಮಂಟಪಕ್ಕೆ ಕರೆ ದೊಯ್ಯಾರು. ಒಂದಾ ಹಾಲಿನಲ್ಲಿ ಬಂದುನಿಂತ ಗಂಡನನ್ನು ನೋಡಿ ಬೆಳ್ಳಿ ಹೋದಳು.

ನೇರಿಲೆಬಣ್ಣಾದ ಲಿನಾನ್ ಸೂಟು, ಜೀಡರಬಲೆಯ ನೆಕ್ ಟ್ರೈ, ಫಳಫಳ ಹೊಳೆಯುವ ಬಾಟಿನಲ್ಲಿ ಅವನು ನವಮನ್ಯಧನಂತೆ ಕಂಡ ಅವಳ ಕಣ್ಣಿಗೆ. ಆದರೆ ಇವನು ಹೆಳವ ಅನ್ನವ ನಗ್ನಸತ್ಯ ಇಲ್ಲಿ ಪ್ರತಿಯೊಂದು ಜೀವಿಗೂ ತಿಳಿದಿದೆಯಲ್ಲ.

ಈ ಸುಂದರ ಸುಫಟಿತ ಶರೀರದ ಕೆಳಗಡೆ ಇರುವುದು ಪಾಣಿಸ್ಟಿಕ್ಕೆನ ಕಾಲು ಎನ್ನುವುದು ನೆನದೇ ಅವಳಿಗೆ ಕೊರತ್ತಿಬಿಗಿಯಿತು.

ಬೃಂದಾಳನ್ನು ನೋಡಿದ ಕೂಡಲೇ ವಸಂತಮಾಧವ ಆಶ್ಚರ್ಯದಿಂದ ಹುಟ್ಟೀರಿಸಿ ನಕ್ಕೆ ಮತ್ತು ತಾರಾಳನ್ನು ಕೇಳಿದ.

“ತಾರಾ, ಇಲ್ಲಿ ನಿಂತರುವಾರೆ ನಿಮಿಂದಾ ಅಲ್ಲೇನು? ನಾನು ಮದಿನ ಆದ ಬೃಂದಾ ಹೀಗಿದ್ದಿಲ್ಲ”

ಎಲ್ಲರೂ ಹೋ—ಎಂದು ನಕ್ಕರು. ಬೃಂದಾನೂ ಮನದ ಆತಂಕ ಮರೆತು ಲಜ್ಜಾನ್ವಿತಯಾಗಿ ಮೆಲುನಗೆ ಸೂಸಿದಳು.

ಬೃಂದಾಳ ಅತ್ಯೇಯ ಮನೆಯ ಹೆಸರು ನಿಮಿಂದಾ. ಆದರೆ ಅದಿನ್ನೂ ಮಧ್ಯಾನ್ತಹವೇ ಇಟ್ಟದ್ದರಿಂದ ಜಾರಿಗೆ ಬಂದಿರಲಿಲ್ಲ. ಇದೀಗ ವಸಂತನೇ ಮೊದಲಬಾರಿಗೆ ಅವಳನ್ನು ಕೈಸಿಡಿ ಕರೆದ —

“ಬನ್ನಿ ನಿಮಿಂದಾದೇವಿ ಹಸಿಗೆ ಹೋಗೋಣ”

ಮೆದುವಾಗಿ ನಗುತ್ತ ಅವಕು ಅವನ ಬಲಗ್ಗೆಹಿಡಿದು ನಡೆದು ಬಂದಳು.

ಸುಂದರವಾದ ವೇದಿಕೆಯ ಪಕ್ಕದಲ್ಲಿಯೇ ಗಾಯಕರಿಗೆ ವೇದಿಕೆ ಸಿದ್ಧವಾಗಿತ್ತು. ಪಕ್ಕವಾದ್ಯದವರೆಲ್ಲ ಬಂದು ಕುಳಿತು ಶ್ರುತಿ ಸರಿಮಾಡಿಕೊಳ್ಳುತ್ತಿದ್ದರು. ಸುಕನ್ಯಾ ಮಾತ್ರ, ಇನ್ನೂ ವೇದಿಕೆಗೆ ಬಂದಿರಲಿಲ್ಲ.

ದಂಪತ್ತಿಗಳು ಪರಸ್ಪರ ಹಾರ ಹಾಕಿಕೊಂಡು ಸೋಫಾದ ಮೇಲೆ ಕುಳಿತ್ತೊಡನೆಯೇ ಸುಕನ್ಯಾ ನೇದಿಕೆಗೆ ಬಂದಳು.

‘ಸುಕನ್ಯಾ ಕೇವಲ ರದಿನಾಲ್ಯ ವರ್ಷದ ಕನ್ಯೆ. ಸೀರ್ಕಿಜಡಿಯ, ಹಾಲು ಬಿಳಂಪಿನ, ತುಸು ಕೊಲು ಮುಖದ ಸುಕನ್ಯೆ ಇನ್ನುತ್ತಿಂದಿರುತ್ತಿದ್ದೀರು. ವಿನಯ ಸೌಜನ್ಯದ ಸಾಕಾರಮೂರ್ತಿ. ಕಲಾರಾಧಕರಾದ ತಂದೆ ಒಬ್ಬಳೇ ಮಗಳನ್ನು ಕಲಾಪ್ರಪೂರಣಾಗಿಯೇ ಮಾಡಿದ್ದಾರೆ.

ಮಧ್ಯಾನ್ತ ಮೇ ಅವಕು ಬಂದಿದ್ದರೂ ಹಾಡುತ್ತಿರುವುದು ಈಗಲೇ. ದಂಪತ್ತಿಗಳು ಸೋಫಾದ ಮೇಲೆ ಕುಳಿತ್ತೊಡನೆಯೇ ಸುಕನ್ಯಾ ತಂಬೂರಿ ಮಾಟಿದಳು. ಬೃಂದಾಳ ಬಲಭಾಗದಲ್ಲಿ ಕುಳಿತ್ತಿದ್ದಾಳೆ ಸುಕನ್ಯೆ. ಬೃಂದಾ ಅವಳನ್ನೇ ನೋಡುತ್ತಿದ್ದಾಳೆ. ಬೆಳೆದಿಂಗಳಿನಂಥ ಪ್ರಶಾಂತ ಮುಖದ ಹೊಣ್ಣು ಮಗಳವರು. ಕೆವಿಯಲ್ಲಿ ರ್ಯಾನ್‌ಕೆ, ಕೊರಳಲ್ಲಿ ಪದಕ ಉಮಾರ್ಪಿಯಾದುತ್ತಿದೆ. ತಿಳಿವಳಿಕೆಯ ಬೆಳೆದಿಂಗಳು ಕಂಗಳಲ್ಲಿ ಪ್ರತಿಬಿಂಬಿಸುತ್ತಿದೆ.

ಬೃಂದಾ ಒಂದು ಬಾರಿ ಸುತ್ತಿಲ್ಲ ನೋಡಿದಳು. ತನ್ನ ಮನೆಯನ್ನೆಲ್ಲಾ ಒಂದು ಕಡೆ ಕುಳಿತ್ತಿದ್ದಾರೆ. ತಂಗಿ ಗೋದಾವರಿಯನ್ನು ಬಲವಂತ ವಾಗಿ ರುಕ್ಷಣೀಬಾಯಿ ಬಾಗಿಲಲ್ಲಿ ತಂದು ನಿಲ್ಲಿಸಿದ್ದಾರೆ. ಅವಳೂ ವಿಧಿಯಿಲ್ಲದೆ ಒಂದು ಹಾವಿನ ತಟ್ಟಿ ಹಿಡಿದು ನಿಂತಿದ್ದಾಳೆ.

ಗೋದಾವರಿ ಸಾಮಾನ್ಯರೂಪಿನ ಹುಡುಗಿಯಾದರೂ, ಈಗ ವಯಸ್ಸಿನ ಲೇಪದಿಂದ ಕಾಂತಿಯುತವಾಗಿ ಕಾಣುವ ಮುಖವಾದರೂ ಯಾವಾಗಲೂ ಕಲ್ಲಿನಂತೆ ಬಿಗಿದುಕೊಂಡಿರುವ ಮುಖ ಅವಕದು.

ಈ ಸಂತೋಷ ಸಂಭ್ರಮದಲ್ಲಾ ಆ ಮುಖವ ಬಿಗಿತನೇನೂ ಸಹಿತ ವಾಗಿರಲಿಲ್ಲ.

ಆಕ್ಷ್ಯ ಇಂತಹ ಸಿರಿವಾತರ ನುನೆ ಸೇರಿದಳಿಂಬ ಸಂತಸದ ರೇಖೆಯೂ ಆ ಮುಖದಲ್ಲಿ ಕಂಡುಬರುತ್ತಿರಲಿಲ್ಲ.

ಬೃಂದಾ ಕೆಲವುಗಳಿಗೆ ಗೋದಾವರಿಯ ಮತ್ತು ಸುಕನ್ಯಾಳ ಬಿಂಬಗಳನ್ನು ತುಲನಮಾಡಿ ನೋಡಿದಳು.

ಎಲ್ಲಿಂದೆಲ್ಲಿಗೆ? ಗರಗಸದ ನಾಲಿಗೆಯಿಂದ ಒಂದಿಷ್ಟೂ ತನ್ನ ಮೇಲೆ ಆಕ್ಷ್ಯನೇಬ ಅಭಿಮಾನವಾಗಲಿ, ಕನಿಕರಹಾಗಲೇ ಇಲ್ಲದೆ ತನ್ನನ್ನು ಧೇರಿಸಿದ ಶು.

ಎಲ್ಲಿ, ತನ್ನ ಪಕ್ಕದಲ್ಲಿಯೇ ಕನ್ನಾಡಕುಮಾರಿಯಂತೆ ಸಿರಿಮೊಗದಿಂದ, ಜೀನು ಧೀಸಿಯಂದ ಕೆಣ್ಣಿನುಚ್ಚಿ ಕಾನ್ಡಾ ಆಲಾಪಗ್ಗೆಯುತ್ತಿರುವ ಸುಕನ್ನಾಡು ಎಲ್ಲಿ!

ಎಂತಹ ವಿಡಂಬನೆಯಿಂದು ಎಂದುಕೊಂಡಳು. ವಸಂತ ಮೃದುವಾಗಿ ಅವಳ ಕೈಯನುಟ್ಟಿ ಏನೋ ಹೇಳಿದಾಗ ಅವಳು ಬೆಚ್ಚಿ ಸಭೆಯತ್ತು ಗಮನ ಹರಿಸಿದಳು.

ಬಂಧುಮಿತ್ರರು ತಂಡತಂಡವಾಗಿ ಬರುತ್ತಿದ್ದಾರೆ. ಬಂದವರು ಕೂಡಲೇ ಕೈಕುಲುಕಿ ತೆಂಗಿನಕಾಯಿ ಬುರುಡೆ ಹಿಡಿದು ಹೋಗುವ ಸಭಾಸದರಳು. ಬಿಂದೂರಾಯರ ಪರಿವಾರವೆಲ್ಲ ಸದಭಿರುಚಿಯವರು. ಬಂದವರೆಲ್ಲ ಸುಕನ್ನಾಡು ಸಂಗೀತವನ್ನು ಕೇಳಲು ಭದ್ರವಾಗಿಯೇ ಕುಳಿತರು.

ಬರುವವರೆಲ್ಲ ಆಗಭ್ರ ಶ್ರೀಮಂತರೆ. ಬರುವವರ ಡೌಲು ನೋಡುತ್ತು—ನೋಡುತ್ತಾ ತುಂಗಾಬಾಯಿಗೆ, ಸುಬ್ಜಿಕಾಷಾ ಯರಿಗೆ ಇದು ತಮ್ಮ ಮಗಳ ಮದುವೆ ಎಂದೆನಿಸಲಿಲ್ಲ. ಯಾರದೋ ಮನೆಯ ಮದುವೆಗೆ ತಾವು ಬಂದಿದ್ದೀವೆ ಅನ್ನವಂತಾಯಿತು.

ಸೋಫಾದ ವೇಲೆ ಕುಳಿತ ಬೃಂದಾಳನ್ನು ಮಿಕೆಮಿಕಿ ನೋಡುತ್ತಿದ್ದರು ವ್ಯಧಿ ತಂದೆ. ಅವಳು ತಮ್ಮ ಮಗಕು ಹೌದೆ ಎಂದು ಮತ್ತಿಮತ್ತಿತೆ ಕೆರೆಯುವಂತಾಯಿತು.

ನುತ್ತಿ ತಮ್ಮ ಅಳಿಯನನ್ನು ಕುಂಟ ಎಂದು ಒಸ್ಪಿಕೊಳ್ಳುವುದೂ ಆವರಿಗೆ ಸಾಧ್ಯವಿರಲಿಲ್ಲ.

ಬಂದಬಂದವರಿಗೆಲ್ಲ ಎದ್ದುನಿಂತು ಕೈಕುಲುಕುವ ಪರಿಪಾಠವೂ ಈ ದಿನ ತಪ್ಪಿಹೋಗಿತ್ತು. ಕಾರಣ ಎಲ್ಲರಿಗೂ ಗೊತ್ತಿತ್ತಾದ್ದರಿಂದ ಬಂದವರೆಲ್ಲ ವೇದಿಕೆಯ ಹತ್ತಿರ ಬಂದು ವಸಂತನ ಕೈ ಕುಲುಕಿ ಹೋಗಿ ಕುಳಿತುಕೊಳ್ಳುತ್ತಿದ್ದರು.

ಈ ಏಪಾಡು ಮೊದಲೇ ಆಗಿತ್ತೆಂದು ಬೃಂದಾ ಆರಿತುಕೊಂಡಳು.

ಇಷ್ಟಾಗುವ ವೇಳೆಗೆ ಸುಕನ್ನಾಡು ಒಂದು ಭಾವಗೀತೆ ಮುಗಿದು ಮೃದಂಗದಲ್ಲಿ ಮೆಂಧುರತರಂಗಿಣಿಯನ್ನು ನುಡಿಸುತ್ತಿದ್ದರು. ಈಗ·ಸಭಾಂಗಣ ತುಂಬೆಹೊಗಿತ್ತು. ವಸಂತ ಬಂದವರೆಲ್ಲರ ಪರಿಚಯ ಹೇಳಿಸುತ್ತಲಿದ್ದ ಬೃಂದಾಗೇ.

ಎರಡೂ ಕಾಲೀಲ್ಲದವರಿಗೆ ಎಂತಹ ಹೆಣ್ಣು ದೊರಕಿರಬಹುದೆಂದು ನೋಡುವ ಕುತೂಹಲದಿಂದಲೇ ಕರೆದವರು ಒಬ್ಬರೂ ತಪ್ಪಿಸಿಕೊಳ್ಳುದೇ ಬಂದಿದ್ದಾರೆ.

ಆತರೆ ಬಂದವರಿಗೆ ವಿನ್ಯಾಸವೇ ಆಗುತ್ತಿದೆ. ಬೃಂದಾಳನ್ನು ಬಡವರ ಮನೆ ಹುಡುಗಿ ಎಂದರೆ ಯಾರೂ ಒಪ್ಪುವಂತಿರಲ್ಲ. ಬಡತನ-ಸಿರತನ ಗಳೆರಡಕ್ಕೂ ಹೊಂದಿಕೊಳ್ಳುವ ಸಮರಸದ ಚೈತನ್ಯ ಅವಳಿದು.

ಈಗ ಮತ್ತೊಂದು ಭಾವಗೀತೆಯನ್ನು ಹಾಡಲು ಸುಕನ್ಯಾ ತಂತ್ರ ಮಾಟೆದಾಗ ಎಲ್ಲರೂ ಜಿತ್ತುದ ಗೊಂಬೆಗಳಂತೆ ಕುಳಿತರು. ಬೃಂದಾಳಾಫರೂ ಸುಕನ್ಯಾಳ ಗಾನಮಾಧುರ್ಯದಲ್ಲಿ ಮತ್ತೆಲ್ಲವನ್ನೂ ಮರೆತಿದ್ದಾರು.

೭೦

‘ಬಿದಿಗೆ ಚಂದ್ರಮು ಡೊಂಕು

ಚೆಳ್ಳಂಗಡು ಡೊಂಕೆ ರಸಿಕಾ ಪೇಶೋ’

ಕಬ್ಬಿನಾ ಗಣ ಡೊಂಕು

ಹಾಲದು ಡೊಂಕೆ ?

ಹುಬ್ಬಿನಾ ಗರೆ ಡೊಂಕು

ಕಣ್ಣೂಟವದು ಡೊಂಕೆ ರಸಿಕಾ ಪೇಶೋ’

ಕಣ್ಣು ಮುಚ್ಚಿಕೊಂಡು ಕವಿತೆಯಭಾವದಲ್ಲಿ ೧ ತಲ್ಲಿನಳಾಗಿ ಹಾದಳು ಸುಕನ್ಯೆ.

ಕವಿತೆಯ ಅರ್ಥದಲ್ಲಿ ಲೀನವಾಗಿದ್ದಳು. ಬೃಂದಾ, ಅವಳ ಬದುಕಿನ್ನಿಂತಹ ರಸಮಯ ಸನ್ನಿಹೆತ್ತ ಒಂದು ಒದಗಿಬಂದುದು ಈಗಲೇ. ಸಂಗೀತ ಕಾವ್ಯಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಅವಳಿಗೆ ಅವಕಾಶವಿರುವರಿಗೆ ಸಿಗಲಿಲ್ಲ.

ಅವಳ ಬಾಲ್ಯದಿಂದಲೂ ಸಂಸಾರದ ಜಂಜಡ-ತಾಪತ್ರಯಗಳೇ ಆಯಿತು.

ಹಾಗೆಂದು ಅವಳಿಗೆ ಒಳ್ಳೆಯ ಅಭಿರುಚಿ ಇರಲಿಲ್ಲ ಎಂದ್ಲೂ. ಅವಕಾಶ ಇರಲಿಲ್ಲ ಮಾತ್ರ.

ಈಗ ಅವಳು ಅಪ್ಸರೆಯ ಸ್ಥಿತಿಯಲ್ಲಿದ್ದಾಳೆ. ಗಂಧರ್ವ ಲೋಕದಂತಹ ಚಿತ್ತೋಹಾರಿ ಸಂಭ್ರಮ. ಮನಕ್ಕೆ ಮತ್ತೀರಿಸುವ ಗಾನಮಾಧುರ್ಯ.

ತಟ್ಟುನೇ ಬೃಂದಾಳ ಒಳ ಚೈತನ್ಯವನ್ನು ತಟ್ಟು ಎಚ್ಚರಿಸಿ ಬುದ್ಧಿವಾದ ಹೇಳಿದಂತಾಯಿತು. ನಾಲ್ಕು ಕೆವಿಯಾಗಿ ಕೇಳಿದಳು ಬೃಂದಾ.

ಬಿದಿಗೆ ಚಂದ್ರಮು ಡೊಂಕು

ಬೆಳ್ಳಂಗಳಿಂದು ಡೊಂಕೆ ?

ಪಕ್ಕದಲ್ಲಿ ವಸಂತನ ಕಾಲುಗಳನ್ನು ನೋಡಿದಳು ಬೃಂದಾ. ಅವ ಏನಂದುಕೊಂಡನೋ ತಿಳಿಯಿದು. ಮಡದಿಯ ಕೆವಿಯ ಹತ್ತಿರ ಬಗ್ಗು—

“ಇದು ಯಾರ ಕನಿತೆ ಗೊತ್ತೀ ?”

ಎಂದು ಕೇಳಿದ. ಅವಳಿಗೆ ಒಂದು ಗಳಿಗೆ ತಬ್ಬಿಬಾಯಿತು, ಯಾವುದೋ ಕವನ ಸಂಕಲನದಲ್ಲಿ ಇದನ್ನು ನೋಡಿದ ನೆನಪೇ ಹೊರತು-ಯಾರದು, ಏನು ಎತ್ತು ? ಎಂದು ಕೆದಕುವ ಪ್ರಮೇಯ ಅವಳಿಗೆ ಬಂದಿರಲಿಲ್ಲ. ತನ್ನ ತಪ್ಪನ್ನು ಸರಳವಾಗಿ. ಒಪ್ಪಿಕೊಂಡಳು....

“ಎಲ್ಲೋ ನೋಡಿನಿ. ಯಾರದೆಂದು ನೆನಪಾಗಲೊಂಬಿಲ್ಲದು”

ವಸಂತ ಮೃದುವಾಗಿ ನಕ್ಕೆ—

“ಇರಲಿ ಬಿಡು. ನಿಧಾನವಾಗಿ ಹೇಳ್ತೀನಿ”

ಆದರೆ ಆ ಭಾವಗೀತೆಯ ಅರ್ಥವನ್ನು ಅವಳು ತನಗೆ ಬೇಕಾದಂತೆ ಮಾಡಿಕೊಂಡಳು.

‘ನಿನ್ನ ಗಂಡ ಕಂಟನಾದರೇನಂತೆ. ಅವನ ಪುರುಷತ್ವ ಉನೇ ? ಅವನ ವಿನೇಕ ಡೊಂಕೇ ? ಅವನ ಕಾಲಿನ ಜೂತೆಗೆ ಅವನ ಸದ್ಗುಣಗಳೇನೂ ಕತ್ತಿರಿಸಿಹೋಗಿಲ್ಲ’

‘ದೀನಭಾವದಿಂದೊನ್ನು ಅವಳು ಗಂಡನೆಡಿಗೆ ನೋಡಿದಳು. ವಸಂತ ನಕ್ಕು ಕೇಳಿದ—

ಏನು ಸುಸ್ತಾಗಿ ಹೋತೇನು ನಿನಗ ?”

ಬೃಂದಾ ಮದುರವಾಗಿ ನಕ್ಕಳು—

“ಹಾಂಗೇಸಿಲ್ಲರಿ. ಎಷ್ಟು ಜೆಂದ ಹಾಡ್ತಾಳೆ ಸುಕನ್ಯಾ !”

ಈಗ ವಸಂತ ಹೆಂಡತಿಯ ಕಡೆಗೆ ವಾಲಿ ಕುಳಿತ—

“ಇಷ್ಟೇ ಏನು ಕಂಡಿ ನೀನು. ಆರು ವರ್ಷದ ಭಾಲಿಕಾ ಇದ್ದಾಗಲಿಂದ ಒಳ್ಳೇ ಅಭ್ಯಾಸ ಮಾಡ್ಯಾಳೆ ಸುಕನ್ಯಾ. ಅವಳ ತಂದಿಗೆ ಈ ಮಗಳು ಅಂದರ ಕಣ್ಣ ಚೊಂಬಿ. ನಿನ್ನ ಗಂಡ ಏನ ಕಮ್ಮಿ ಅಂದುಕೋಬ್ಯಾಡ. ನಾನು ಬೇಕಾದರ ಈ ಕವಿತಾ ಅಂದು ತೋರಸ್ತೇನಿ.”

ಬೃಂದಾ ನಕ್ಕಳು. ಆ ವೇಳಿಗೆ ವಸಂತ ನೌಕರಿಲಿದ್ದ ಏರಾಪೂರ್ನ ಕಂಪೆನಿಯ ಗಳಿಯರ ತಂಡವೇ ಬಂದಿತು. ಆಗ ಬೃಂದಾ ಮಾತ್ರ ಎದ್ದು ನಿಂಖುಕೊಂಡಳು.

ಅವರೆಲ್ಲರ ಉಡುಗರೆಯಾಗಿ ಎರಡು ಸಾವಿರ ರೂಪಾಯಿನ ರೆಫ್ಲಿಜಿ ರೀಷರ್ ಬಂದಿತ್ತು.

ಅವರೆಲ್ಲ ಒಬ್ಬೊಬ್ಬರೇ ಕ್ಯುಕುಲುಕಿದಾಗ ವಸಂತ ನಗುತ್ತಾ ಹೇಳಿದ—

“ಮೊದಲೇ ಕಾಲು ಮುರಕೊಂಡೇನಿ. ಈಗ ನೀವು ಕ್ಯುಯುಂ ಮುರೀ ಬೇಡಿರೂ !”

ಅವನ ಗಳಿಯ ಕ್ಯುಬಿಟ್ಟು ಬೃಂದಾಳ ಕಡೆ ಕಣ್ಣಾಟಿಸಿ ಅವನನ್ನು ನೋಡಿ,

“ಶ್ರೀ,...ಚೆಂಪ್”

ಎಂದು ಬಾಯಿನೇಲೆ ಬೆರಳಿಟ್ಟು ಸಂಕೇತ ನಾಡಿ ಹೋದ. ರಿಸ್ಪ್ನ್ ವ್ಯಾಗಿದನ್ತಂತರ ಮತ್ತೆ ದಿನ್ನೂರ್ ಇತ್ತು ಈ ಗದ್ದಲವೆಲ್ಲಾ ಮುಗಿಯುವ ವೇಳಿಗೆ ರಾತ್ರಿ ಹನ್ನೊಂದು ಗಂಟೆ ಮಾರಿತ್ತು. ನಿಜವಾಗಿಯೂ ಬೃಂದಾಗಿ ಬಹಳ ಅಯಾಸವಾಗಿಹೋಗಿತ್ತು.

ಮುಂದಿನ ಶಾಯಿಕ್ರಮಕ್ಕೆ ಯಾವ ದಬಾದುಳಿಯೂ ಇಲ್ಲದೆ ಇಹಳ ಸರಳವಾದ ಏರಾಡಾಗಿತ್ತು.

ಷಾದು ಮಂಡಿ ಮುತ್ತುಪ್ರದೀಯರು ವಧುವಿಗೆ ಕುಂಕುಮಪಿಟ್ಟು ಸಜ್ಜಿ ಗೃಹಕ್ಕೆ ಕಳಿಸಿದರು.

ಬೃಂದಾ ಹೂವು, ಅಭರಣಗಳ ಹೊರೆಯನ್ನೆಲ್ಲ ಇಳುಹಿ, ಹಗುತವಾದ ಧವಳ ದುಕೂಲ ಉಟ್ಟು, ಸಹಿಲದ ಜಡೆಬಿಟ್ಟು ಮೆಲ್ಲಿಡಿ ಇಟ್ಟಳು ಇನಿಯನ ಕೋಣೆಗೆ.

ಅವಳಿಗೇನಾಯಿತೆಂದು ತಿಳಿಯದು. ಕೋಣೆಯನ್ನೆಲ್ಲ ನೋಡುತ್ತಾ ನಿಂತುಬಿಟ್ಟುಳು.

ಜೋಡಿ ಪಲ್ಲಂಗಗಳ ಮೇಲೆ ಮೆತ್ತಿಗಿನ ದಿಂಬುಗಳಿದ್ದವು. ಬದಿಂಗು ಕಾಲುಮನೆಯ ಮೇಲೆ ಹಾಲು ತಾಂಬೂಲಗಳಿದ್ದವು.

ಪರಿಮಳ ದಶಾಂಗದ ಧೂಮ ಎಲ್ಲಿಂದಲೋ ಹೊರಟು ಕೋಣೆಯಲ್ಲಿಲ್ಲ ತುಂಬಿಕೊಂಡಿತ್ತು. ಕೊಳವೆ ದ ಪ್ರರಸ್ತ ಬೆಳಕಿನಲ್ಲಿ ಎಲ್ಲವನೂ ನೋಡುತ್ತ ನಿಂತಳು ಬೃಂದಾ.

ಬಿಳಿಯ ವೈಜಾಮ ಧರಿಸಿ ಕೆನ್ನೀಗಿ ಕೈ ಉರೆಗೊಟ್ಟು ಸೋಫಾದ ಒಂದು ಬದಿಗೆ ನೋನವಾಗಿ ಕುಳಿತಿದ್ದಾನೆ ನೆನಂತ.

ಬೃಂದಾ ಒಂದು ಗಳಿಗೆ ಚೆಚ್ಚಿದಳು. ಸಂಜೀಯು ರಿಸಪ್ಪೆನ್ನಿನ ಸಮಯ ದಳ್ಳಿ ಇದ್ದ ಉಲ್ಲಾಸ ಮನೋಭಾವ ಈಗ ವಸಂತನಿಗಿದ್ದಂತೆ ತೋರಲಿಲ್ಲ.

ತನ್ನಿಂದೇನಾಡುರೂ ಅಪಚಾರವಾಲಿತೇ ಎಂದವರು ಚಿಂತಿಸಿದಳು.

ಯಾವುದೂ ಹೊಳಿಯದು. ಬೆಳಗಿನಿಂದ ನಡೆದ ಕಾರ್ಯಕ್ರಮಗಳು ಒಂದೇ, ಎರಡೇ ! ಯಾರಾಯಿರೂಡನೆ ಎಷ್ಟು ಮಾತಾಡಿದೆನೋ ಒಂದೂ ತೆನಿಸಿಲ್ಲ.

ಈಗ ಮಲಗಿದರೆ ಸಾಕಾಗಿತ್ತು. ಆದರೆ ತನ್ನ ನಿಂತ್ಹಣಿಯಲ್ಲೋ ಕುಳಿತಿದ್ದಾನೆ ಸಂಡ.

ಮೊದಲ ದಿನವೇ ಅವನ ಬಗೆಗೆ ಉದಾಸಿನ ಶೋರಿದರೆ ಹೇಗೆ ?

ಆದರೆ ಈಗ ಮೊದಲು ಅಪನನ್ನು ಮಾತನಾಡಿಸುವುದು ಹೇಗೆಂಬುದೇ ತೋರಿದು.

ಅವಳೀ ಆಶ್ಚರ್ಯಪಟ್ಟಳು ಮೊಟ್ಟು ನೊದಲದಿನ ಬಂದಾಗೈ ಎಷ್ಟು ಸರಾಗವಾಗಿ ಮಾತನಾಡಿದ್ದೇನೇ ! ಇವತ್ತು ಬೆಳಗಿನಿಂದ ಅತೇಪ್ಪು ಮಾತನಾಡಿದ್ದೇನೇ ! ಇದಿಗೆ ಏಕೆ ಹೀಗಾಗುತ್ತಿದೆ ?

ಅವಳು ಉಗುಳು ನುಂಗಿ ಅವನು ಮುಖು ನೋಡಿತ್ತಾರು. ಅವನು ಮೇಡ ವಾಗಿ ನೆಕ್ಕು ಕೈ ನೀಡಿ—

“ಇಲ್ಲಿ ಬಾ ನಿಮ್ಮಲಾ ?” ಎಂದ.

ಮಧ್ಯಾಹ್ನವೇ ನೆಟ್ಟು ಹೇಸರು. ಮೊದಲ ಬಾರಿಗೆ ಏಕಾಂತದಲ್ಲಿ ಪ್ರೇಮ ದಿಂದ ಶರೀದಿದ್ದಾನೆ.

ಅವಳು ಪುಲಕಿತಳಾದಳಿನ್ನು ಬಹುದು. ಹಾಗೇ ಧೈರ್ಯವೂ ಬಂದಿರ ಬಹುದು. ಮೃದುಪದವಿಟ್ಟು ಅವನು ಹತ್ತಿರ ಇಂದು ನಿಂತೆಳು.

“ಇಲ್ಲೇ ಕೂಡು”

ಕೈ ತೊರಿಸಿದ ಪಕ್ಕದಲ್ಲೇ ಯಾಂತ್ರಕವಾಗಿ ಕುಳಿತ್ತಾರು. ಹಗುರವಾಗಿ ಅವಳ ಹನ್ತ ತನ್ನ ಕೈಯಲ್ಲಿ ತೆಗೆದುಕೊಂಡು ಮೆಲ್ಲಗೆ ಹೇಳಿದ—

“ಕಡೆಗೂ ನೀನು ಸಂಪೂರ್ಣ ನನ್ನವಜಾಗಿ ಬಂದುಬಿಟ್ಟು. ಈಗ ಮನ ಸ್ವಿಗೆ ಬೇಸರ ಅನ್ನಿಸ್ತುದೇದು ?”

ಅವಳಿಗೆ ಕೂಡಲೇ ಮನಸ್ಸಿಗೆ ಮುಳ್ಳು ಮುರಿದಂತಾಗಿ ಎಳ್ಳುತ್ತು ಮಾತನಾಡಿತ್ತಾರು |

ಭೇ ! ಯಾಕೆ ಹಂಗತಿರಿ ? ನೀವು ಬೆಳಗಿಂದ ನಗನಗ್ರಾ ಇತ್ತಿರ. ಯಾಕಂತ ಗೊತ್ತಿಲ್ಲ. ಈಗ ನಿನ್ನ ಮಾರಿ ಸಪ್ಪಗಾಗೇದ. ನಾನು ಅದನ್ನೇ ಯೋಚಿಸಿದ್ದೆ”

ವಸಂತ ಮಗ್ಗುಲಲ್ಲಿ ಕುಳಿತ ಮಡದಿಯ ಬೆನ್ನು ತಟ್ಟಿದ—

“ಹಾಂಗೇನೂ ಇಲ್ಲ ಬಿಡು. ನಿನ್ನ ಹಾಗೇ ನನಗೂ ಅಯಾಸ ಆಗೇದ. ಲಗೂನ ಈ ಹಾಲು ಕುಡಿದು ಮಲಗಿದರಾತು”

ಹಾಗೆ ಹೇಳುತ್ತಲೇ ಅವನು ತಾನೇ ಅವಳಿಗೂ ಹಾಲುಕೊಟ್ಟು, ತಾನೂ ತೆಗೆದುಕೊಂಡು.

ಅವಳು ಮೇಲೆಳೆಳಲು ಪ್ರಯತ್ನಿಸಿತ್ತಾರು, ಅವನು ತಡಿದ —

“ನಾಳಿಂದ ನಾನು ನಿನ್ನ ಕೂಸು ಇದ್ದಂಗ. ನೀನು ಹೇಳಿದ ಹಾಂಗಿ ಕೇಳುತ್ತಿನಿ. ಇವತ್ತು ನೀನು ಕೂಡು”

ಎನ್ನತ್ತಾ ಬೀಡವನ್ನೂ ತಾನೇ ತೆಗೆದು ಅವಳ ಜಾಲಿಗೆ ಹಾಕಿ, ತಾನೂ ಹಾಕಿಕೊಂಡು. ಅವಳು ಅವನ ಭುಜ ಹಿಡಿದು ಹೇಳಿದೆ—

“ಹೊತ್ತು ಬಹಳ ಆಗೇನೆದ. ಇನ್ನು ಮಲಗತೀರಾ ?”

ಅವನು ನಿಧಾನವಾಗಿ ಎದ್ದು—

“ಬಾಗಲ ಹೋಲ್ಪು ಹಾಕು ಸಿಮುಲಾ” ಎಂದ.

ಅವಳು ಸದ್ವಾಗದಂತೆ ಹೋಲ್ಪು ಹಾಕಿ ನಿಧಾನವಾಗಿ ನಡೆದು ಬರುವವ್ಯವರಲ್ಲಿ ಅವನು ಮಂಜದ ಮೇಲೆ ಕುಳಿತು ಕೈನಿಡಿ ಅವಳನ್ನು ಬರಮಾಡಿಕೊಂಡು ಅವಳ ಕಿವಿಯಲ್ಲಿ ಮುಖವಿಟ್ಟು ಹೇಳಿದ —

“ನಿಮ್ಮ , ನೀನು ನನ್ನ ಜೀವನದಾಗೆ ದೇವತಾ ಹಾಂಗಿ ಪ್ರವೇಶ ಮಾಡಿದ್ದಿ. ಒಮ್ಮೊಮ್ಮೆ ನನಗ ಬಹಳ ಕೆಡಕೆನಿಸುತ್ತಿತ್ತು. ಹೀಗೆ ಲಂಗಡ ನಾಗಿ ಇಷ್ಟು ದೊಡ್ಡ ಆಯುಷ್ಯ ಹ್ಯಾಗೆ ನೂಕುವುದು ಅಂತ. ಅನ್ನು ನನ್ನ ಮದಿನಿ ಪ್ರಯತ್ನ ಶಾಗಲೂ ಮಾಡುತ್ತಿದ್ದಾರಂತ ನನಗೆ ಗೊತ್ತಿದ್ದಿಲ್ಲ ಸಹ ಆದರೆ ನೀನು ಒಕ್ಕೇ ಉದಾರಮನ್ವದವಳಿದ್ದೀ. ಇಂದಿದ್ದರ ನನ್ನ ಮೆಚ್ಚತಿದ್ದ. ರಂತಿ ?”

ಬ್ರಂಡಾ ಕಿರುಗಣ್ಣೆನಿಂದ ಅವನ ಮುಖ ನೋಡಿ ಮೆಲುನಕ್ಕಳು —

“ನೀವು ನನ್ನ ಮಂದ ಹೊಗಳೂ ಅಂಥ ಉದಾರತಾ ಏನೂ ಇಲ್ಲ ಇದರಾಗ. ನಿಜ ಆದತೆ ಸ್ವಾರ್ಥ ಅದೆ. ನಿಮ್ಮನ್ನ ನೋಡಿದೇನೇ ಒಟ್ಟಿ ಕೊಂಡೆ. ಆದರ ಶಾಗ ನನಗೆ ಅನಿಸ್ತುದೇ ನನ್ನ ಅನಿಸಿಕೆ ತಪ್ಪು ಅಂತ”

ಅವನು ಸರ್ಜನೆ ಅವಳ ಮುಖ ತನ್ನ ಬೊಗಸೆಯಲ್ಲಿ ಹಿಡಿದು ಅಲುಗಿಸಿ ಕೇಳಿದ —

“ಹೇಳು ನಿಮುಲಾ ! ಹೇಳು ! ನಿನ್ನ ಎಣಿಕೆ ಏನು ತಪ್ಪಾಗ್ಯದೆ ಅಂತ? ಇದು ನನಗೆ ಕೆಟ್ಟನಿಸ್ತುದೆ”

ಅವಳು ಅವನ ಕೈ ಬಿಡಿಸಿಕೊಳ್ಳುತ್ತಾ ಅಂದಳು —

“ಹೌದರಿ, ನೀವು ಶ್ರೀನುಂತರಿದ್ದೀರಿ, ನಿಮ್ಮಿಂದ ಅಷ್ಟಿವ್ಯ ರೊಕ್ಕ ಪಡೆದು ನನ್ನ ತಾರಿಗೆ ಕೊಟ್ಟರಾತು, ಅವರೂ ನೆಮ್ಮೆದಿ ಇದ್ದಾರು, ಮತ್ತ ನನಗೂ ಜೀವನಕ್ಕ ನೆಮ್ಮೆದಿ ಇರ್ತದ. ಗಂಡನ ಸೇವಾ ಮಾಡಿಕೊಂಡು ಇದ್ದ ರಾತು ಅಂದುಕೊಂಡಿದ್ದೆ.

ಆದರೆ ನೀವು ಇಷ್ಟು ಚೆಲುವರಿದ್ದೀ ; ಇಷ್ಟು ಒಕ್ಕೇವರಿದ್ದೀ ; ಹೀಗೆ ಇಷ್ಟು ಪ್ರೇಮ ಮಾಡಿದ್ದೀ ಅಂತ ನನಗೇನು ಗೊತ್ತಿತ್ತು ?”

ತನ್ನ ಸ್ವಿಯತನೆಯ ಈ ಮಾತುಗಳಿಂದ ಇದುವರೆಗೆ ಇಲ್ಲದ ಪ್ರೇಮದ ಉದ್ದೇಶ ಇದೀಗ ಬಂದಿರಬಹುದು ಅವನಿಗೆ. ಮಂಡಿಯನ್ನು ಬರಸೇಕಿದು ಅಪ್ಪಿಕೊಂಡ. ಅವನ ಧ್ವನಿ ಅನುರಾಗಪೂರಿತವಾಗಿತ್ತು. ಬಹು ಮೇಲ್ಲಿಗೆ ಕೇಳಿದ—

“ಹಾಂಗಾದರೆ ನಿಜಕ್ಕೂ ನಿನಗ ನನ್ನ ಮ್ಯಾಲೆನಂಬಿಕೆ ಅದೇನು ನಿಮುಳ್ಳಾ ?”

ಅವನ ಬೆಚ್ಚುಗಿನ ಅಪ್ಪಿಗೆಯಲ್ಲಿ ಅಡಗಿಯೇ ಅವಳಿಂದಳು—

“ಇನ್ನು ಮೇಲೆ ಅದು ನಿಮಗ ತಿಳಿತೆದ್ದು”

“ಆದರ ನಿನು ಮಾತ್ರ ಅದು ಹೆಂಗೆ ಕಂಡುಕೊಂಡಿ ?”

“ಬೃಂದಾ ಮೆದುವಾಗಿ ನಕ್ಕಳು—

“ನಿನ್ನ ಮನಿ ಮಂದಿ ಎಲ್ಲಾ ಬಹಳ ಒಕ್ಕೀವರಿದ್ದಾರ್ಥಿ. ನಿಷಕ್ಷಣ್ಯ ನನಗ ವೋಡಲ ಹೀಂಗನಸ್ತಿದ್ದಿಲ್ಲ. ಮತ್ತ....!”

ಅವನು ಅವಳ ಕದಪ್ಪ ಹಿಡಿದು ಕೇಳಿದ—

“ಹೇಳು ನಿನ್ನ ಮತ್ತ ಯಾಕ ಕಾಳಜಿ ಮಾಡಿ ?”

ಬೃಂದ ನಕ್ಕಳು—

“ಏನಿಲ್ಲರಿ....ಇನತ್ತು ಸಂಜಿ ಆ ಸುಕನ್ಯಾ ಹಾಡಿದ ಕವಿತಾ ಬಂಡಳಿಗ್ಗೂ ಇತ್ತು ಅಲ್ಲ ?”

ವಸಂತ ಬಂದು ಗಳಿಗೆ ಕಣ್ಣ ತೇಲಿಸಿದ—

“ಯಾವೆಂತಿ ?”

“ಅದೇ ಡೊಂಕು—ಪಂಕು ಅಂತ ಹೇಳಿದಳಲ್ಲಿರಿ ?”

ವಸಂತನಿಗೆ ನಗು ಬಂದಿತು—

“ಹುಂ, ಹೌದು. ಅದಕ್ಕೇನ್ನಾತಿ ಈಗ ?”

“ಏನಿಲ್ಲರಿ, ನಿನ್ನ ಕಾಲು ಇಲ್ಲದಿರಬಹುದು. ಆದರ ನಿಮಗೆ ಹೃದಯ ಅದೆ, ಮಾನವತೆ ಅದೆ. ನನಗೆ ಅನ್ನು ಸಾಲದೇನ್ನಿ ?”

ಅವನು ಕಣ್ಣ ಮುಚ್ಚಿ ಅವಳ ಕೊರಳು ಸವರಿ ಹೇಳಿದ—

“ನನಗಿಂತ ಒಕ್ಕೀ ಹೃದಯ, ಮನಸು ನಿನಗದೆ ನಿಮುಳ. ಫಮಗೆ ಶ್ರೀಮಂತಿಕೆ ಅದೆ. ನಿನಗೆ ಹೃದಯವಂತಿರೆ ಅದೆ. ಅನ್ನ ಮಾತ್ರ ಕೂಟಾ

ಈಂತೆ ನಿನಗೆ. ನಿನ್ನ ತಾರಿಗೆ ನೇರವು ಕೊಡ್ಡಿನಂತ. ಮುಂದ ಅವುನೇ ಹೀಳೆ ಬೇಕಂತ ಕಾಯಜೀಕಂತಿಲ್ಲ. ನಿನ್ನ ಹೆಸರಿನಾಗ ಅಷ್ಟು ದುಡ್ಡು ಇಡ್ಡೀನಿ, ನೀವೆಡು ಇಷ್ಟುಬಂದ್ದುಗ ಮಾಡು. ಆಯ್ದೀನು ?”

ಅವಳು ಅವನನ್ನು ಮಲಗಿಸುತ್ತ ಅಂದಳು—

“ಈ ಮಂಗಲ ವಿನಾಗ ನೀವು ಅದನ್ನೆಲ್ಲ ತಲಿಗೆ ಹತ್ತಿಸಿಕೊಳ್ಳು ಬೇಕಂ. ಇನ್ನು ಮೇಲೆ ನೀನು ಹೇಳಿದ್ದಂತ ಕೇಳತೇನಿ ಅಂದಿರಲ್ಲ. ಹಾಯಾಗ ಮಲಗಿರಿನ್ನು”

೩೮

ಮದುವೆಯ ಗದ್ದಲ ಕಳೆದು ನಾಲ್ಕುನೆಯ ದಿನವೇ ರುಕ್ಕಣೇಬಾಯಿ, ತುಂಗಾಬಾಯಿ, ಸುಭ್ರಾಚಾಯಿರೂ ಹೊರಡುವವರಿದ್ದರು, ಹೊತಡುವ ಸಂವರಣೆಯೂ ನಡೆದಿತು.

ಅದಕೆ ಮುಂದ ತನ್ನ ತಂಡ-ತಾಯಿಗಳ ಬಗ್ಗೆ ಬೇರೆಯವರಿಗಂತ ಮಂತನೇ ಹೆಚ್ಚು ಕಾಳಜಿ ವಹಿಸಿಕೊಂಡಂತಿತ್ತು.

ಈಗ ನೊದಲಿಗಂತ ಶೀರ್ಣಾ ಭಿನ್ನಭಾದವಳು ತಾನೇ ಎಂದೆನಿಸಿತು ಅವಳಿಗೆ.

ಗಂಡನ ಮನೆಯ ನಾಲ್ಕು ದಿನಗಳ ವಾಸವಿಂದಲೇ ಅವಳಿಗೆ ಅವರೆಲ್ಲರ ಬಗ್ಗೆ ಇದ್ದ ಅನುಮಾನ ಸಂಪೂರ್ಣ ಆಳಿಸಿಹೊಗಿತ್ತು. ಒಂದು ಖಾತ್ರಿ ಮನೆಯ ಮಕ್ಕಳಿಲ್ಲ ಮಲಗಿದ ಮೇಲೆ ಬೃಂದಾ, ರುಕ್ಕಣೇಬಾಯಿ, ಬಾಹೂ ರಾಯರು, ತುಂಗಾಬಾಯಿ, ಸುಭ್ರಾಚಾರ್ಯ, ಸೀತಾಬಾಯಿಯವರು ಎಲ್ಲಾ ಸೇರಿ, ಇನ್ನು ಮುಂದೆ ಸುಭ್ರಾಚಾರ್ಯ ಎಲ್ಲಿರಬೇಕು ಎಂಬ ಬಗ್ಗೆ ಚರ್ಚಿಯಾಯಿತು.

ಆ ಖಾರನ್ನೇ ಬದಲಿಸಿ ಬೇರೊಂದು ಖಾರಲ್ಲಿ ಅವರನ್ನು ನೇಲಸಬೇಕಂದು ಕೆಳಿಂಡಿದ್ದ ಅವಳ ವಿಚಾರವನ್ನೇ ಈಗ ಬದಲಿಸಬೇಕಾಯಿತು.

ಕಾರಣ ಇಷ್ಟೇ. ಬೆಕ್ಕು ಮಗಳು. ವೃದ್ಧ ತಂಡ-ತಾಯಿ, ಪ್ರಾಚೀನಾತ್ಮಕ ಕಾರಣ ಇಷ್ಟೇ ಅದನ್ನುಸ್ವಾಮಿ ಬಿಚುವುದಾಡಿ ಸುಮ್ಮನೇ ಕುಳತುಕೊಳ್ಳುತ್ತಾನ್ನು

ತ್ತುದೆ. ಏನಾದರೂ ಹೆಚ್ಚು-ಕಡಿಮೆಯಾದರೆ ನೋಡಿಕೊಳ್ಳುವವರು ಯಾರೂ ಇಲ್ಲ. ಇದ್ದ ಉರೀ ಆದರೆ ಏನೊಂದು ಹೆಚ್ಚು-ಕಡಿಮೆಯಾದರೂ ನೋಡಿ ಕೊಳ್ಳಲು ರುಕ್ಕಿಣಿಬಾಯಿ, ಬಾಪುರಾಯರು ಇದ್ದಾರೆ. ಪೊದಲಿನಿಂದಲೂ ವಿಶ್ವಾಸದಿಂದ ಕಾಣುತ್ತಿದ್ದ ಅವರಿಗೆ ಈಗ ಬಾಂಧವ್ಯವೂ ಬೆಳೆದ ಮೇಲೆ ಮೊದಲಿಗಿಂತ ಶ್ರದ್ಧೆ ಜಾಸ್ತಿ. ಮತ್ತು ದುಡ್ಡ-ಕಾಸಿನ ವೃವಸ್ಥಿಗೂ ಅವರಿದ್ದರೇ ನಾಸಿ ಎನಿಸಿತು ಬ್ರಂಡಾಗೆ.

ಇಲ್ಲದಿದ್ದರೆ ದುಡ್ಡ ಕಂಡೊಡನೆ ಗೋದಾವರಿಯೇ ನೂರಿಂಟು ಬೇಕು. ಬೇಡಗೆನ್ನು ಮುಂದೊಡ್ಡಿಯಾಳು. ಅಲ್ಲದೆ ರುಕ್ಕಿಣಿಬಾಯಿ ಎಂದರೆ ಅವಳು ಸ್ವಲ್ಪ ಹೆದರುಪವಳು ಅವರು ಎಂದೂ ಅವಳನ್ನು ಗದರಿಸಿದವರಲ್ಲದಿದ್ದರೂ ನ್ಯಾಯವಾದ ರೀತಿಗೆ ಅವಳು ತುಸು ಹೆದರಬೇಕಾಗಿತ್ತು. ಈಗ ತಂದೆ-ತಾಯಿ ಗಳ ಸಕಲ ಜವಾಬ್ದಾರಿಯನ್ನು ಬಾಪುರಾಯರು—ರುಕ್ಕಿಣಿಬಾಯಿಗೆ ಒಪ್ಪಿಸು ವುದೇ ಸೂಕ್ತವೆಂದು ಅವಳಿಗ್ತು. ಅವಳು ಅದನ್ನು ಎಲ್ಲರೆದುರಿಗೂ ಸ್ವಷ್ಟವಾಗಿಯೇ ಹೇಳಿದಳು —

“ಬಾಪೂ ನಾನು, ನಾನು ಈಗ ನಿವುಗೇ ತೊಂದರೆ ಕೊಡತೇನಿ. ನಾನು ನೊದಲು ಯೋಚಿಸಿದ್ದಂಗೆ ಈಗ ಮಾಡೂದು ಸಾಧ್ಯಾನೇ ಇಲ್ಲ. ಅವರನ್ನು ನಿಮ್ಮ ಕೊರಳಿಗೇ ಹಾಕೇನಿ. ಅಪ್ಪುಗ ಇನ್ನು ನೊದಲಿನ್ನಂಗೆ ಕೇಲಸ ಮಾಡೂದು ಸಾಧ್ಯಾನೂ ಇಲ್ಲ. ಅವರು ಮಾಡೂದು ಬ್ಯಾಡ ಅಸಿಸ್ತದೆ ನನಗ.

“ಮತ್ತು ತಿಂಗಳ—ತಿಂಗಳ ದುಡ್ಡ ಕಳಿಸೂದು ಸಮ ಕಾಣಾದಿಲ್ಲ. ನನಗೆ. ಪ್ರತಿ ತಿಂಗಳ ಸಂಬಳ ಕೊಟ್ಟು ಎಲ್ಲಿತ್ತನಕ ಕೊಡಲೀಕೆ ಸಾಧ್ಯ ಆದೆ. ಅದಕ್ಕೆ ಅತ್ಯೇ ಹತ್ತರ ನೀವೇ ದುಡ್ಡ ತಗೊಂಡು ಅಪ್ಪುಗ ಒಂದು ಸಣ್ಣ ಅಂಗಡಿ. ಪಂಗಡಿ ಏನಾರ ಹಾಕಿಕೊಟ್ಟರ ಆದೀತು. ಅಪ್ಪ ಕೂತಲ್ಲೇ ಹ್ಯಾಂಗರ ನಡೆಸಿ ಕೊಂಡು ಹೋಗತಾರ ಇದು ಹ್ಯಾಂಗೋ ನನಗ ತಿಳೀದು. ನೀವೆಲ್ಲ ಒಮ್ಮೆ ಯೋಚನೀ ಮಾಡಿ ಸಿಮಂಗ ಹೆಂಗೆ ಸರಿಕಾಣತದೋ ರಾಂಗೆ ಮಾಡಿ”

ಎಲ್ಲರಿಗೂ ಅವಳು ಹೇಳಿದ್ದೇ ಸೂಕ್ತವೆನಿಸಿತು. ಅಲ್ಲದೆ ಈಗ ನಡುವಂತರ ದಲ್ಲಿ ಆ ಉರು ಬಿಡಿಖಿದರೆ ಮಕ್ಕಳಿಗೆಲ್ಲ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಒಂದಿಷ್ಟು ಒಂದೆವಾಳ ಹಾಕಿ ಸುಬ್ಬಾಚಾರು ಮಂಗಿ ಒಂದು ಅಂಗಡಿ ಮಾಡಿಕೊಡುವ ಜವಾಬ್ದಾರಿ ಬಾಪುರಾಯರ ಮೇಲೆ ಬಿತ್ತು.

ಮತ್ತು ತಾತ್ಯಾಲಿಕವಾಗಿ ಅವರಕ್ಕೆಗೆ ಒಂದಿಷ್ಟು ಹಣಕೊಟ್ಟು ಅದನ್ನು ಬೇಕಾದಾಗ ಸುಭ್ರಾಂತಾಚಾರ್ಯರಿಗೆ ಕೊಡಲು ತಿಳಿಸಿದ್ದಾಗ್ನಿ ಅಯಿತು.

ಮರುದಿನವೇ ಅವರೆಲ್ಲ ಹೊರಡುವದೆಂದಾಯಿತು. ಉಡುಗರಿ ಛಿತನ ಗಳಿಗೆ ಕಡಿಮು ಏನೂ ಆಗಲಿಲ್ಲ. ಆದರೆ ಈ ಸಡಗರದಲ್ಲಿ ನಾಲ್ಕು ದಿನವೂ ಬೃಂದಾಳೆಂದನೆ ಮಾತನಾಡದವಳಿಂದರೆ ಗೋದಾವರಿ ಮಾತ್ರ.

ಆ ಅಂಶ ಮತ್ತೆ ಯಾರಗಮನಕ್ಕೆ ಬಾರರದಿದ್ದರೂ ಬೃಂದಾಳಿಗೆ ಮಾತ್ರ ಜೆನ್ನಾಗಿಯೇ ತಿಳಿದಿತ್ತು.

ಗೋದಾವರಿ ಉಟ್ಟಿಂದಿ, ಅಲಂಕಾರ ಮಾಡಿಕೊಂಡು ಹೊರಗಿಂದ ಹೊರಗೇ ಓಡಾಡುತ್ತಿದ್ದಳು.

ಬಿಂದೂರಾಯರ ನಾಲ್ಕು ಮಂದಿ ಮೊಮ್ಮುಕ್ಕೆ ಉಡುಗೆ-ತೊಡಿಗೆ ಯನ್ನು ಅವಳು ಗಮನಿಸಿದ್ದಳು. ಈಗ ತನ್ನ ಅಕ್ಕನಿಗಾದರೂ ಎಂತೆಂತಹ ಸೀರೆ ಒಡನೆಗಳನ್ನು ತಮಗೆಲ್ಲ ತೆಗೆದುಕೊಟ್ಟಿದ್ದು ಉತ್ತಮವಾದರೂ ಅವಳಿಗೆ ಅದು ಸಮಾಧಾನ ತಂದಿರಲಿಲ್ಲ.

ಮರುದಿನ ಎರಡು ಟ್ಯಾಕ್ಸೆ ಮನೆಯ ಮುಂದೆ ಬಂದು ನಿಂತವು.

ಬಾಷ್ಪಾರಾಯರ ಸಂಸಾರ, ಸುಭ್ರಾಂತಾಚಾರ್ಯರ ಸಂಸಾರ ಹೊರಡುವದಿತ್ತು.

ಒಬ್ಬರಿಗೊಬ್ಬರು ಹೇಳಿ ಕೇಳುವುದರಲ್ಲಿ ಅಧರಗಂಟೆ ಕಳೆದಿತ್ತು. ಈಗ ತುಂಗಾಬಾಯಿವರು ಬೀಗಿತ್ತಿಯ ಎದುರಿಗೆ ಬಂದು ನಿಂತು ಗದ್ದಿತರಾಗಿ ಹೇಳಿದರು—

“ನಮ್ಮ ಕೂಸಿನ್ನ ನಿಮ್ಮ ಮಡಿಲಾಗೆ ಹಾಕೀವಿ. ನಾನೂ ನಿಮ್ಮ ಮಡಿಲಾಗೇ ಬಿದ್ದೀವಿ. ನಿಮ್ಮ ಸೋಸಿ ಏನಾರ ತಪ್ಪು ಮಾಡಿದರ ಅದನ್ನು ಪೆನಿಸಿ ಹೊಟ್ಟಾಗ ಹಾಕಬೇಕು ನೀವು”

ಸೀತಾಬಾಯಿಗೂ ಕಣ್ಣ ತುಂಬಿತು. ಅವರು ಬೀಗಿತ್ತಿಯ ಭುಜ ಸವರಿದರು—

“ಆ ನನ್ನ ಸೋಸಿ ಅಲ್ಲ. ನನ್ನ ಮಗಳಾದ್ದಳಿ. ಇನ್ನು ಅವೇ ಚಿಂತ ಮಾಡಬ್ಯಾಡಿ. ನೋಡಬೇಕೆನಿಸಿದಾಗ ಬಂದು ನೋಡಿಕೊಂಡು ಹೋಗಿ. ಇಲ್ಲ, ನಾನು, ಆ ನೊ ಬೇಕಾದರೂ ನಿಮ್ಮಾರಿಗೆ ಬರ್ತೇವಿ. ಆತ್ಮೋಲ್ಲಿ ?”

ತುಂಗಾಬಾಯಿ ಸೀರೆಯೆ ಚೆಂಗಿನಿಂದ ಕೆಟ್ಟು ರಸಿಕೊಂಡರು.

ಪಾಪ ! ಸುಭೃಷ್ಟಾಚಾರ್ಯರಿಗೆ ಏನೂ ತೋರದು. ಆತ ಬಿಂದೂ ರಾಯರ ಎದುರಿಗೆ ಬಂದು ಕಣ್ಣು ತುಂಬಿ “ಹೋಗಿಬರತೇನಿ”—ಎಂದರು ಎರಡೂ ಕರ ಜೋಡಿಸಿ. ತಂದೆಯ ಪಕ್ಕದಲ್ಲಿ ನಿಂತ ಅಳಿಯನ್ನಾಗೂ ಆದೇ ನಮು ಸ್ವಾರ ಆದೇ ಮೂತ್ತು ಹೇಳಿದರು. ತುಂಗಾಬಾಯಿಯೂ ಬಂಹು ಕಣ್ಣು ಒರಸುತ್ತು —

“ನಾವಿನ್ನು ಬರಶೇನಿ. ಕಾಗದಾ ಹಾಕಣಿ”—ಎಂದೆರು.

ವಸಂತನಿಗೆ ಏನೇನಿಸಿತೋ ಕೂಡಲೇ ಪಕ್ಕದಲ್ಲಿದ್ದ ಸೋಫಾ ಹಿಡಿದು ಮಂಡಿಯಾರಿ ಅತ್ತಿಮಾವಂದಿರಿಗೆ ನಮಸ್ಕರಿಸಿದ.

ಅಳಿಯನ ಸ್ಥಿತಿಯನ್ನು ರಿತ ಸುಭೃಷ್ಟಾಚಾರ್ಯರು ಕೂಡಲೇ ಬಗ್ಗಿ—

“ಬ್ಯಾಡ್—ಬ್ಯಾಡ್ ! ಇದು ಯಾತಕ್ಕುಂತನಿ”

ಎನ್ನುತ್ತಲೇ ಅವನ ಎಂಬು ಹೋಳು ಹಿಡಿದು ಎತ್ತಲು ಪ್ರಯುಷಿಸಿದರು. ಆದರೆ ಅವರಿಲ್ಲ, ಅವನೆಲ್ಲಿ ? ವಸಂತನ ಕಾಲಿನಲ್ಲಿರಬೇಕಾಡ ಶಕ್ತಿಯಲ್ಲಾ ಅವನ ತೋಳಿನಲ್ಲಿದೆ. ತುಂಬು ಮೈಯಿನ ದ್ವಿದವ್ಯವುಪ್ಪ ಯುವಕ ಬೃಂದಾ ಓಡಿಬಂದಳು ವುತ್ತು ಅವನ ತೋಳು ಹಿಡಿದು ಎತ್ತುತ್ತಾ ಅಂದಳು.

ಈಗ ನೀವು ನಮಸ್ವಾರ ಮಾಡಿದ್ದರ ಏನಾಗುತ್ತಿತ್ತು. ನಿಮ್ಮ ಪಾಲಿನದೆಲ್ಲಾ ನಾನು ಮಾಡತೇನಿ. ನೀವು ಸುಮ್ಮುಗ ಕೂಡರಿ.”

ಎನ್ನುತ್ತಾ ಸೋಫಾದ ಮೇಲೆ ಕೂರಿಸಿದಳು. ಅವನು ನಗುತ್ತಾ—

“ಮದವೀಲೆ ಒಂದು ದಿನಾನು ಒಬ್ಬರಿಗೂ ನಾನು ನಮಸ್ವಾರ ಮಾಡ ಲಿಕ್ಕೆ ಬಿಡಲಿಲ್ಲ ಆ ಅಚಾರ್ಯ. ಎಲ್ಲಿರಿಗೂ ಕೂತಲ್ಲೇ ಕ್ಯಾಮುಗಿದದ್ದು ಆತು. ಈಗಾಧರ ಮಾಡೂದು ಬೇಡವಾ ಅಂತ ಮಾಡಿದೆ. ಮತ್ತಿನ್ನ ಮಾಡೂದೆಲ್ಲಿ ಬಂತು ?”

ಇದುವರೆಗೆ ತಡೆಹಿಡಿದ ಕಂಬನಿ ಪಕ್ಕನೆ ಉರುಳತು ಬೃಂದಾಗೆ.

ವಸಂತ ಹೇಳಿಕೇಳಿ ಏಲಿಟ್ಟಿ ಹುಡುಗ ! ಮತ್ತು ಮೊದಲಿನಿಂದಲೂ ಸಭ್ಯ ಸಮಾಜದಲ್ಲಿ ಬೆಳೆದವ ; ಅಲ್ಲಿದೆ ಹೊಸ ವಿಚಾರದವನು ; ಇಪ್ಪತ್ತನೇ ಶತಮಾನದ ನಾಗರಿಕ, ಇಂಥವನು ಕಾಲು ಕಳೆದುಕೊಂಡ ನಂತರ ಅಪ್ಪಣಿ ಅಷ್ಟ ಷ್ಟುಭಾವದವನಾಗಿದ್ದಾನೆ.

ಇದು ಹೀಗೇ ಆಗಿರಬಹುದು ಎಂಬ ಕಲ್ಪನೆ ಇದೆ ಬೃಂದಾಗೆ. ಅವನ ದೀನತೆಗಾಗಿ ಅವಳ ಕಣ್ಣು ತುಂಬಿದವು.

ಆದರೆ ಅವರೆಲ್ಲ ತಿಳಿದದ್ದು ಬೇರೆಯಾಗಿ. ತಂಡೆ-ತಾಯಿ ಹೊರಟಿರುವುದರಿಂದ ಖಿನ್ನಾಗಿದ್ದಾಳೆಂದು ಭಾವಿಸಿದರು. ಬೃಂದಾ ಕೂಡಲೇ ಸಾವಂಸಿಕೊಂಡು ನಗಲು ಯತ್ತಿಸಿದಳು.

ಹೊರಡುವವರೆಲ್ಲ ಕಾರನ್ನೇರಡ ನಂತರ ಬೃಂದಾ ಕಾರಿನ ಹತ್ತಿರ ನಿಂತು ಕಡೆಯಲ್ಲಿ ಕುಳಿತ ಗೋಡಾವರಿಗೆ ಮೃದುವಾಗಿ ಹೇಳಿದಳು.

“ಗೋಡಾ ಈಗ ನೀನೇ ಮನಿಗೇ ಹಿರೇಮಗಳು. ಅಮೃಗ ಶಟಕಟ ಮಾರ್ಚಾಡ ತಿಳಿತಾ. ಅಮೃ ಹೇಳಿದ ಹಾಂಗೆ ಕೇಳಿಕೊಂಡಿರಬೇಕು. ಮತ್ತು ಚಂದಾಗಿ ಕಲೀಬೇಕು. ನಿನಗ ಏನು ಬೇಕಾದರೂ ರುಕ್ಕಿಣಿಬಾಯಾರಿಗೆ ಕೇಳು, ತೆಗೆಸಿಕೊಡ್ಡಾರೆ. ತಿಳಿತೇನು ?

ಪ್ರತಿಯಾಗಿ ಒಂದಕ್ಕೆರ ಆಡಲಿಲ್ಲ ಗೋಡಾವರಿ. ಶತಮೃನೆ ಹಿಂದ ಕ್ಷೋರಗಿ ಕುಳಿತಳು. ಬೃಂದಾಗೆ ಇದು ಕಡೆಕೆನಿಸಿದರೂ ಆ ಗಳಿಗೆಯಲ್ಲಿ ಮತ್ತೀನೂ ಮಾತನಾಡಲು ಸಮಯವಿರಲಿಲ್ಲ ಕಾರುಗಳು ಹೊರಟವು.

ಅಂದೇ ಸಂಜೆ ತಾರಾಟ ಪ್ರಯಾಣವಿತ್ತು, ಮರುದಿನಕ್ಕೆ ಉಳಿದವರು ತಂಡೆ-ತಾಯಿ. ಮಗ-ಸೋಸೆ ನಾಲ್ಕು ಜನರೇ ಎಲ್ಲರೂ ಅವಸರದಲ್ಲಿ ಬಂದು ಅವಸರದಲ್ಲಿಂದೇ ಹೊರಟುಹೋಗಿದ್ದರು.

ಮುಖ್ಯ ವಿಷಯನೆಂದರೆ ಬೃಂದಾಳನ್ನು ಬಿಟ್ಟೆದ್ದರೆ ಮತ್ತು ವಸಂತನಿಗೆ ಇಂಥಾ ಹೆಣ್ಣು ಸಿಗುತ್ತಲೂ ಇರಲಿಲ್ಲ ಮದುವೆಯೂ ಆಗುತ್ತಿರಲಿಲ್ಲ. ಆದ್ದರಿಂದ ಆವರ ಸಂಸಾರದ ಹೊಕ್ಕಿ ಹೊತ್ತರೂ ಚಿಂತೆಯಿಲ್ಲ ಈ ಸೋಸೆಯನ್ನು ಮನೆ ತುಂಬಿಸಿಕೊಂಡದ್ದು ಒಕ್ಕೆಯದಾಯಿತು ಎಂದೇ ಹೆಣ್ಣು ಮಕ್ಕಳಿಗೂ ಅಳಯಂದಿರ್ಗೂ ತುಂಬಾ ಸಮಾಧಾನ.

ಅಂತೇ ಬೃಂದಾನೂ ಮನದ ಕಲ್ಪನೆಲ್ಲಾ ತೊಳಿದು ಗಂಡನ ಸೇವಗೆ ಸನ್ನಿಧಿಳಾಗಿ ನಿಂತರೂ ಒಂದು ಮಾಲೆಯಲ್ಲಿ ಕುಟ್ಟಿ ಹುಂತುವಿನಂತೆ ಕೊರಿಯುತ್ತಿದ್ದ ದ್ವಾರಾ ಗೋಡಾವರಿಯ ವರ್ತನೆ.

ಅವಕು ಇನ್ನು ಹದಗೆಟ್ಟಿದ್ದಾಳೆಂಬುದು ಇವಳ ಗಮನಕ್ಕೆ ಬಂದದ್ದು ಈಗಲೇ, ಬಡೆ ತಡವಾಗಿ,

ಅವಳು ಸ್ವಲ್ಪ ಮೊಂಡು ಹುಡುಗಿಯೆಂದು ಎಲ್ಲರಿಗೂ ಗೊತ್ತಿದ್ದರೂ ಕ್ರಮೇಣ ಸರಿಹೋಗಬಹುದು ಎಂಬ ಕಲ್ಪನೆ ಇತ್ತು ಬೃಂದಾಗೆ.

ಈಗ ಅಬೋಧ ಸ್ವಭಾವದ ತಂಡೆ, ಸರಳತನದ ತಾಯಿ, ಮುಗ್ಧ ಮಕ್ಕು ಇಗೆ ಮುಂದೆನ್ನು ಗಂಡಾಂತರವೋ ಇವಳಿಂದ ಎಂಬ ಆತಂಕ ಮನದಿಂದ ಹೋಗಲಿಲ್ಲ.

ಹಾಗೆಂದು ಅದನ್ನೀಲ್ಲ ಆತ್ಮೀಯ ಮುಂದಾಗಲೇ, ಗಂಡನ ಮುಂದಾಗಲೇ ಮತ್ತೆ ರಗಳುವುದೂ ಸಾಧ್ಯವಿಲ್ಲ. ಅದಕ್ಕೆ ಅವರೇನು ಮಾಡಲು ಸಾಧ್ಯವಿದೆ ?

ಮನದ ಆಳಲು ಹತ್ತಿಟ್ಟಳು ಬೃಂದಾ. ನಗುನಗುತ್ತಾ ಸದಾ ಆತ್ಮೀಯ ಹಿಂದೆ-ಮುಂದೆ ಸುಳಿದಾಡುತ್ತಾಳೆ. ಗಂಡನೊಂದಿಗೆ ಪ್ರೀತಿಯ ಮಾತಾದಿನಗುತ್ತಾಳೆ.

ತನ್ನ ಮನೆಯಂತೆ ಇಲ್ಲಿ ಬೆಳಗಿಂದ ಸಂಚಯೆ ತನಕ ಕೆಲಸವೇ ಇಲ್ಲ. ಮನೆಯಲ್ಲಿ ಆಳು-ಕಾಳು, ಅಡಿಗೆಯವರು ಇದ್ದಾರೆ. ಮನೆಯ ಸಿರಿವಂತ ಸೊಸೆಯಾಗಿ ಓಡಾಡುವುದಪ್ರೇ ಅವಳ ಕೆಲಸ. ಬೃಂದಾಳ ಮನದ ಒಂದು ಹಂಬಲ ಮಾತ್ರ, ಹಾಗೇ ಉಳಿದಿದೆ. ಅದೆಂದರೆ ವಸಂತನ ಸಾಲ್ಸಿಕ್ ಕಾಲು ಗಳನ್ನು ಕಳಚಿದಾಗ ನೋಡಬೇಕೆನ್ನುವುದು.

ಆ ಹಂಬಲವನ್ನು ಅವಳು ಮೊದಲ ದಿನವೇ ವಸಂತನಿಗೆ ತಿಳಿಸಿದರೂ ಅವನು ಅನುನಯದ ಮಾತಿನಿಂದ ಮುಂದೆ ಹಾಕಿದ್ದು.

ಅವನ ಮಾತುಗಳು ಬೇಡಿಕೆ ಅಂದಿದ್ದರೂ ಒಪ್ಪುತ್ತಿತ್ತು.

“ಈಗಲೇ ಅಮೊಂದು ಮಾತು ಕೇಳಬೇಡ ನಿಮ್ಮಲಾ. ನನ್ನ ಕಾಲು ಕುಂಟಿನ್ನೂದು ನಿನಗೆ ಗೊತ್ತಿದೆ. ಆದರೂ ನಾನು ಅರಿವಿತ್ತೊಟ್ಟು ಓಡಾಡೂ ವಾಗ ನಿನ್ನ ಮನಸ್ಸಿಗೆ ಕೂಡಲೇ ಆ ವಿಚಾರ ಬರೂದಿಲ್ಲ.

ಆಡರೆ ಒಮ್ಮೆ ನಾನು ಅದನ್ನು ಬಿಂಬಿ ನಿನಗ ತೋರಿಸಿದರ ನೀನು ಖರೇ ಬಹಳ ವ್ಯಾಸನಮಾಡ್ತಿ. ನನ್ನ ಬೃಂದಾ ಆಳೂನ್ನ ನಾನು ಸೋಡಲಾರೆ ನಿಮ್ಮಲಾ ಅದಕ್ಕಂತ ಈ ಕೆಲಸಾನ ಮುಂದೆ ಹಾಕೇನಿ.

ಅದನ್ನು ಸೋಡಿದರೂ ನೀನು ಅಳೂದಿಲ್ಲಂತ ಮಾತುಕೊಡು ಒಂದುದಿನ ತೋರಿಸತೇನಿ. ಏನಂತಿ ?”

ಅವನು ಆ ಮಾತಾಡುವಾಗಲೇ ಬ್ರಂಡಾಳ ನಯನ ಸರೋವರ ತುಂಬಿ ಬಂದವು. ಆದರೂ ಅವಳು ನಕ್ಕಳು—

“ಹಾಂಗ ಸಿಮುಗ ಬ್ಯಾಡೆನಿಸಿದರ ತೋರಿಸಬ್ಯಾಡಿ. ನಾನು ಆಳೂ ದಿಲ್ಲಂತ ಹ್ಯಾಂಗ ಭರವಸಾ ಕೊಡಲಿ? ಒಮ್ಮೆ ಅತ್ತಬಿಟ್ಟೀನು, ದಿನಾ ಅಳತೀನೇನು? ರುಕ್ಕಿಣೀಬಾಯಾರು ನನಗ ಯಾವಾಗಲೂ ಅಂತಿದ್ದರು. ನೀನು ಬಹಳ ಧೈರ್ಯವಂತಿ ಹುಡಿಗೆ ಅಂತ. ಆದರೆ ನಾನು ಒಮ್ಮೆ ಆಳೂ ದಂತೂ ಖರೆ.”

ವಸಂತನೂ ನಕ್ಕು—

“ನೀನು ತಾಜಾ ಧೈರ್ಯವಂತಿ ಅನ್ನೂದು ನನ್ನ ಅತ್ತಿಗಂತ ನನಗ ಚೆನ್ನಾಗಿ ಗೊತ್ತು. ಹಾಂಗ ಧೈರ್ಯವಂತಿ ಅಳ್ಳದಿದ್ದರ ನನ್ನಂಥ ಹೆಳವನ್ನು ಮದಿವ್ಯಾಗತಿದ್ದೇನು?”

ಬ್ರಂಡಾ ನಕ್ಕಳು—

“ಇನ್ನ ನಾಕು, ಇನ್ನಮೇಲೆ ನೀವು ಆ ಮಾತ ಮರೆತುಬಿಡಿ. ನಿಮ್ಮ ಎರಡು ಕಾಲಾಗಿ ನಾನು ಬಂದಿನಲ್ಲ. ಇನ್ನ ನೀವು ಹೆಳವ ಹೆಂಗಾದಿರಿ? ಇದಕೆಂತ ಧೈರ್ಯ ಬರಲಿ ನನಗೆ ಅಂತೇನಿ ನಾನು”

೨೭

ಮಾರುತೀ ಗುಡಿಯ ಪ್ರಾಂಗಣದಲ್ಲಿ ಸುಬ್ಬಾಚಾರ್ಯರಿಗೆ ಬಾಡಿಗೆ ಯಿಲ್ಲದೆ ಬಂದು ಮನೆಯೂ ಸಿಕ್ಕಿತು. ಆದಕೆ ಏವಾಡು ಮಾಡಿದವರು ಬಾಪೂರಾಯರು.

ಆ ಬಡ ಕುಂಟುಂಬಕ್ಕಾಗಿ ಅವರು ತಮ್ಮ ಕೈಲಾದ ಮೆಹನತ್ತು ಮಾಡಿದವರು ಬಾಪೂರಾಯರು.

ಇನ್ನು ಮುಂದೆ ಕೈಲಾಗದ ಸುಬ್ಬಾಚಾಯರು ಅಲ್ಲಿ-ಇಲ್ಲಿ ಅಡಿಗೆ ಕೆಲಸಗಳಿಗೆ ಹೋಗುವುದು ಅವರಿಗೂ ಬೇಡವಿತ್ತು. ಅದೇ ವೇಳಿಗೆ ಮಾರುತೀ ಗುಡಿಯ ವೃದ್ಧ ಆಚರ್ಚರು ತೀರುಕೊಂಡೆದ್ದರಿಂದ ಆ ಅವಕಾಶ ಸುಬ್ಬಾ ಚಾಯರಿಗೆ ಸಿಕ್ಕಿತು.

ನಿಜತ್ಹಾ ಅದು ಆತನಿಗೆ ಬಹಳ ಹಿತಕೊಟ್ಟಿತು. ಅವರದೂ ಸೋತ್ತ ಜೀವ. ಜನ್ಮತ್ಹಾ ಮಾರುತಿಯಲ್ಲಿ ಭರ್ತೀ ಇಟ್ಟವರು, ಸುಖವಾಗಿ ನಿಷ್ಪೇಯಿಂದ ಪ್ರಾಣೀಶನ ಪೂಜೆ ಮಾಡುತ್ತಾ ಉಳಿದ ಆಯುಷ್ಯ ಕಳೆಯುವುದೆಂದರೆ ಆತನಿಗೆ ಮತ್ತೀನೂ ಬೇಡ ಅನ್ನಿಸಿತು.

ವಾಸಕ್ಕೆ ಮನೆ, ಯಾಲಿಗಾಗಿ ಒಂದು ಹಸು, ಅಲ್ಲಿ-ಇಲ್ಲಿಯ ಪೌರೀ ಹಿತ್ಯೆ, ಹಣ್ಣಾ-ಕಾಯಿ, ಚೆಲ್ಲರೆ ಕಾಸು, ದಿನವೂ ಸಿಗುತ್ತಿತು.

ಮತ್ತೀ ಹೆಚ್ಚಿನ ಲಿಚಿಗೆಲ್ಲ ಬಾಪೂರಾಯರು ಕೊಡುತ್ತಿದ್ದರು. ಶುಂಗಾ ಬಾಯಿ ಈಗ ರುಕ್ಕಿಣೀಬಾಯಿಯವರ ಮನೆಗೆ ಮಾತ್ರ ಸೀರವಿಗೆ ಹೋಗುತ್ತಿರೆ.

‘ಮಗಳನ್ನು ಕುಂಟನಿಗೆ ಕೊಟ್ಟು ಮೇಲೆ ಇವರಿಗೆ ಕೊಡು ಬಂದು ಬಿಟ್ಟಿದೆ’ ಎಂದು ಇಂದವರು ಉಂಟು. ಇವರಾಗಿ ಹೇಳಿಕೊಳ್ಳಿದ್ದರೂ — ಮದುವೆ ಮಾಡಲು ಸಾಧ್ಯವಿಲ್ಲದ್ದರಿಂದ ಹುಡುಗಿಯನ್ನು ಶ್ರೀಮಂತ ಕುಂಳನಿಗೆ ಕೊಟ್ಟಿದ್ದಾರೆಂಬ ವದಂತಿ ತಾನಾಗಿ ಹಬ್ಬಿಕೊಂಡಿತು.

ಇದರಿಂದ ಹೆಚ್ಚಿನ ಅವಮಾನವನಿಸಿದ್ದ ಗೋಡಾವರಿಗೆ. ಅವಳ ಗೆಳತಿಯರು ಒಬ್ಬಿಬ್ಬರು ಕೇಳಿದಾಗ ಅವಳು ಒರಟಾಗಿ ಉತ್ತರಕೊಟ್ಟಿದ್ದಳು—

“ನನಗೆ ಏನೂ ಗೊತ್ತಿಲ್ಲರೆ, ಅವಳಾಗೇ ಮೆಚ್ಚಿಕೊಂಡಾಳೆ, ಕುಂಟನೋ ಕುರುಡನೋ ನನಗೇನು ಗೊತ್ತದೆ ?”

ಎನ್ನುತ್ತಿದ್ದಳು. ಈಗಲೂ ಅವಳಿಗೆ ಬೃಂದಾಳ ಮೇಲಿನ ಆಸಮಧಾನ ಹೋಗಿರಲಿಲ್ಲ. ಆದಕ್ಕೆ ಕಾರಣವೂ ಇದೆ.

ಗೋಡಾ ತಮ್ಮ ಮನೆಗೆ ದುಡ್ಡ ಕಳಿಸಿದರೆ ನಾನು ತಾಯಿಯೊಡನೆ ಕೊಸರಾಡಿ ಹೂತೆಗೆದುಕೊಳ್ಳುತ್ತೀನಿಂದೇ ತನ್ನ ಆಕ್ಷೆ ದುಡ್ಡಿನ ವಹಿವಾಟನ್ನು ಬಾಪೂರಾಯರಿಗೆ ವಹಿಸಿದ್ದಾರೆ.

ಆದರೆ ಬಾಹ್ಯರಾಯರು ಏನೋ ಗಾಳಿಗಂಟು ಮಾಡಿ ಈ ಮಾರುತೀ ಗುಡಿಯ ಪ್ರೇರಿ ಗಂಟು ಹಾಕಿ ದುಡ್ಡಸ್ವಾ ತಾವೇ ನುಂಗಿ ಹಾಕುತಾರೆ.

ಇಷ್ಟೇಲ್ಲ ಕಲ್ಪನೆ ಮಾಡಿದ್ದು ಈ ಯಂತುಗಿ. ಮತ್ತು ಆ ಬಗ್ಗೆ ಆಗಾಗ್ಗೆ ತಾಯಿಯೊಡನೆ ವಾದಿಸದೆಯೂ ಇರಲಿಲ್ಲ. ತಗರು-ಬಗುರನ್ನು ಆರಿಯಂದ ತಾಯಿ ನೇರವಾಗಿಯೇ ಬುದ್ಧಿವಾದ ರೇಳಿದರೆ ಇದು ಆವಳಿಗೆ ಲೆಕ್ಕಾಡ್ದಿಲ್ಲ, ಜುಲುಮೆಯದಲ್ಲ.

ಈ ಸುದ್ದಿಯನ್ನು ಆ ತಾಯಿ ರುಕ್ಕಣೀಬಾಯಿಯೊಡನೆ ಹೇಳು ವಂತೆಯೂ ಇಲ್ಲ. ಸುಮೃತಿರಲೂ ಆಗದು, ಇಷ್ಟಿಸ್ಟು ಸೂಕ್ಷ್ಮವಾಗಿ ಹೇಳಿ, ‘ನಮ್ಮ ಗೋಡಿ ಬೃಂದಾನ ಹಾಂಗಲ್ಲ ಬಾಯಾರೆ ನೀವಾದರೂ ಆಮ್ಮು ಬುದ್ಧಿ ಮಾತು ಹೇಳಿದರೆ ಆದೀತು. ಮಾತು ಮಾತಿಗೆ ಗುದ್ದಾಟಕ್ಕೆ ನಿಂತು ಕೊಂಡಾಳ.’

ರುಕ್ಕಣೀಬಾಯಿಯುವರಿಗೂ ಈ ವಿಷಯ ಚೆನ್ನಾಗಿಯೂ ಮನದಟ್ಟಾಗಿತ್ತು. ಬೃಂದಾನ ವಿನಯ-ಸೌಜನ್ಯವೆಲ್ಲ ? ಗೋಡಾವರಿಯ ಗಡಸು, ಸಿದುಕುಗಳೆಲ್ಲ !

ಅವರ ಮನಸ್ಸಿಗೆ ಬಂದ ವಿಚಾರ ಒಂದೇ. ಇನ್ನು ಒಂದೆರಡು ವರ್ಷಗಳಲ್ಲಿ ಈ ಹುಡುಗಿಗೂ ಒಬ್ಬ ಬಡೆ ಹುಡುಗನನ್ನು ನೋಡಿ ಮಂದುವೆ ಮಾಡಿ ಕಳಿಸಿಬಿಟ್ಟರಾಯಿತು. ಇಲ್ಲಿ ಇಟ್ಟುಕೊಂಡರೆ ಈ ತಂಡೆ-ತಾಯಿ ಸುಧಾರಿಸುವುದೂ ಕಷ್ಟ.

ಆದರೆ ರುಕ್ಕಣೀಬಾಯಿ ಆಕೆ ಎದುರಿನಲ್ಲಿ ಹೇಳಿದ್ದ ಬೇರೆ—

“ಏನೋ ಹುಡುಗಾಟಿಕಿ ಬಿಡಿರಿ. ಈಕೆ ಬೃಂದಾನ ಹಾಂಗಲ್ಲ ಇರೆ, ಅದರ ಮತ್ತು ನಾಲ್ಕು ದಿನ ಹೋದರೆ ಭೀತೋ ಆಗತಾಳ. ಆದಕ್ಕೆ ಯಾಕ ಚಿಂತೀ ಮಾಡತೀರಿ ?”

ಆದರೆ ದಿನದಿನಕ್ಕೆ ಗೋಡಾವರಿಯ ಚಿಂತೆ ಜಾಸ್ತಿಯಾಗಿತ್ತು ತುಂಗಾ ಬಾಯಿಯವರಿಗೆ.

ಒಂದು ದಿನ ಗೋಡಾವರಿ ಸೀರೆಗಾಗಿ ತಾಯಿಯೊಡನೆ ಜಗಟ ತೆಗೆದ್ದಳು. ಅವರು ಸಹಜವೆಂಬಂತೆ ಹೇಳಿದರು —

“ಈಗ ಇರೂ ಸೀರೆಗಳು ಸಾಲಪೇನು ನಿನಗ ? ಬೃಂದಾನ ಮಂದಿನೀಚೇ ಮೂರು-ನಾಲ್ಕು ಹೊಸ ಸೀರೆಗಳು ಅವೆ. ಮತ್ತು ಬಾಗ್ರಾರೆ ತಗೋಂಡಿದ್ದಿ. ನನ್ನ ಸೀರಿಗಳು ಅವೆ. ಇಷ್ಟು ಸಾಲಪೇನು ನಿನಗಿ. ಸಾಪೇನು ಸಿರಿವಂತರೇನು ಗಳಿಗಳಿಗೆ ಅರಿವೀ ಕೊಳ್ಳಲೇಕೆ. ಬೃಂದಾ ಒಂದು ದಿನ ಹೀಂಗ ಆಡತಿರಲ್ಲಿ. ನಿಮಗ್ಲಿ ಅರವಿ ತಂದುಕೊಟ್ಟು ಆಕಿ ಹರಕು ಸೀರಿ ಖಾಪತಿದ್ದು. ಆಕಿ ಒಂದು ದೊಡ್ಡ ಗುಣ ನಿನಗಿಲ್ಲ ಬಿಡು.”

ಗೋಡಾವರಿ ತಿರುಗಿ ನಿಂತು ಮೂತ್ತಿ ಸೊಟ್ಟು ಮಾಡಿದ್ದೇ —

“ಹೊಮು ಆಗ ಉತ್ತತಿರಲ್ಲಿ ಆದಕೇ ಈಗ ಕುಂಟಪ್ಪು ಮಂದಿವ್ಯಾಗಿ ಮೈತುಂಬಿ ಒಡವಿ-ವಸ್ತು ಹೇರಿಕೊಂಡಾಳೆ. ಮೂರು ಡೆಟನ್ ಸೀರಿ ತಗೋಂಡಾಳೆ. ನಿನಗ ಪುಟ್ಟು ಗಂಟು ಕೊಟ್ಟಿರಲಿಕ್ಕೆ ಸಾಕು ಆಕಿ. ನನಗೇನೂ ಕೊಟ್ಟಿಲ್ಲ. ಆದಕೇ ನೀನೂ, ರುಕ್ಕೆಣ್ಣೇಬಾಯಿ ಒಂದಿಗೇ ಹೊಗಳತೀರ ಆಕೇನ ?”

ತುಂಗಾಬಾಯಿಯವರಿಗೆ ಗೋಡಾವರಿಯ ಪ್ರತಿಷ್ಠೆ ಅಶಿ ಎನ್ನಿತು, ಮತ್ತು ಬೇಸರವೂ ಆಯಿತು. ಆಪರೂಪಕ್ಕೆ ಆಕಿ ಮಗಳ ಮೇಲೆ ಸಿಡುಕ್ಕಿದರು —

“ಏನು ನಿನಗ ಹುಚ್ಚು-ಗಿಚ್ಚು ಹಿಡಿತೇನು ? ಯಾಕ ಹೀಂಗ ತಲೀ ಎಲ್ಲ ಮಾತನಾಡತಿ ? ಆಕ ಯಾಕ ಆತನ್ನ ಮಂದಿವ್ಯಾದಕೆಂತ ನಿನಗೇನರ ಗೋತ್ತದೆ ಲಟಕಿ ??

ಗೋಡಾವರಿ ಆತ್ತ ತಿರುಗಿ ಕನ್ನಡಿಯಲ್ಲಿ ಸೋಡಿಕೊಂಡು ಕುರುತ್ತು ತಿದ್ದಿ ಕೊಂಡಳ್ಳು —

ಯಾತಕ್ಕಾರ ಮಂದಿವ್ಯಾಗಲಿ ನನಗೇನಂತ ಆದನ್ನ ಕಟ್ಟಿಕೊಂಡು. ನಮ್ಮನ್ನ ಉದ್ದಾರಮಾಡಲೀಕೇನೂ ಆಲ್ಲ”

ಈಗ ತುಂಗಾಬಾಯಿಗ ಆಕುವೇ ಬಂದಿತು. ಆವರು ಕಣ್ಣ ಒರಸುತ್ತ ಅರಚಿದರು —

“ದರಿದ್ರ ರಂಡೀ ಮಗಳೇ ಇವತ್ತೆ ಏನ ಬಂದದೆ ನಿನ್ನ ಬಾಯಿಗೆ. ಯಾಕ ನನ್ನ ಹೊಟ್ಟು ಉರಸತಿ ?”

ಸಿಜಣಾಗಿಯಾ ಆಕೆಯ ಹೊಟ್ಟೆ ಉರಿಯುತ್ತಿತ್ತು. ಮೈದುನ-ವಾರ ಗಿತ್ತಿಯರು ಮಾಡಬಾರದ್ದು ಮಾಡಿ ಉರುಬಿಟ್ಟು ಹೊಡಿಸಿದಾಗ ಬೃಂದಾ

ಮಾಡುತ್ತಿದ್ದ ಕರ್ತವ್ಯ ಈಗ ನಿನ್ನ ಪಾಲಿಗೆ ಬಿದ್ದಿದೆ. ಮನೆಯವರನ್ನೇ ಲಾಲ್ ಸರಿಯಾಗಿ ನೋಡಿಕೊಇ. ಅಪ್ಪನಿಗೆ ಅವುನಿಗೆ ನಮಸ್ಕಾರ ತಿಳಿಸು. ಮಕ್ಕಳಿಗೆ ಆಶೀರ್ವಾದ. ನಾನಿಲ್ಲಿ ಸರ್ವವಿಧದಲ್ಲಿ ಸುಖವಾಗಿದ್ದೇನೆ. ನಿನ್ನ ಭಾವ ಕುಂಟರಾದರೇನು, ದೇವರಂಥವರು ಅವರು. ನಿನಗೂ ಅಂಥಾ ಒಳ್ಳೆಯ ಗಂಡನೇ ಮೊರೆಯಲೆಂದು ಹಾರ್ಪ್ಯಸುತ್ತೇನೆ. ಕೂಡಲೇ ಎಲ್ಲಕ್ಕೂ ಉತ್ತರ ಬರೆ ಆಶಿವಾರದಗಳು, ನಿನ್ನ ಅಕ್ಕೆ ಬೃಂದಾ”

ಗೋಡಾವರಿ ಅಕ್ಕನ ಪತ್ರವನ್ನು ತಾನು ಓದಿಕೊಳ್ಳಿ ವಿನಃ ತಾಯಿಗೆ ಓದಿ ಹೇಳಲಿಲ್ಲ. ತನ್ನ ತಂಗಿಯ ಕೈಗೆ ಹಾಕಿ—

“ಅವುನಿಗೆ ಓದಿಹೇಳಿ”—ಎಂದು ಆಜ್ಞೆ ಮಾಡಿದಳು.

ಅವಳು ನಿಧಾನವಾಗಿ ಪತ್ರವನ್ನು ಓದಿ ಹೇಳುತ್ತಿರುವಾಗ ತುಂಗಾ ಬಾಯಿಯ ಕಣ್ಣಗಳು ಹನಿ ತುಂಬಿದವು. ಆದರೆ ಗೋಡಾವರಿ ಈಗ ಜಂಭುದ ಕೊಳಿ. ಘನ್ಯಕಾಲ್ಸಾ ಒಂದದ್ದೀಂದರೆ ಅವಳ ಪಾಲಿಗೆ ಅದೊಂದು ಮೊಡ್ಡಿ ದಿಗ್ವಿಜಯ. ಈಗ ಅವಳಿಗೆ ಅರಗಳಿಗೆ ಪುರುಷೋತ್ತಮೂ ಇಲ್ಲ.

ಈಗ ಅವಳಿಗೆ ಅಕ್ಕನ ಪತ್ರದಿಂದ ತಿಳಿದಿದ್ದೀಂದರೆ ತಾನು ಕಾಲೇಜು ಸೇರುವುದಾದರೆ ಅಕ್ಕ ದುಡ್ಡ ಕೂಡುತ್ತಾಳೆ ಎಂಬುದವೇ ವಿವರ.

ಯಾರನ್ನೂ ಹೇಳಿದೇ ಕೇಳಿದೇ ಅವಳಾಗಲೇ ಕಾಲೇಜಿನ ಅಸ್ತಿತ್ವಕೇವನ್ನಾ ಫಾರಂ ತುಂಬಿ ತಂದೆಯ ಸಹಿಯಾಕಿಸಿ ಸಿದ್ಧ ಮಾಡಿಟ್ಯುಕೊಂಡಾಯಿತು.

ಅಕ್ಕನಿಗೆ ಉತ್ತರ ಬರಿ ಎಂದು ಮೊದಲು ತಾಯಿ ಹೇಳಿದಾಗ ಗೋಡಾ ವರಿಗೆ ಇಷ್ಟಬರಲಿಲ್ಲ. ನಂತರ ಕೂಡಲೇ ಹೊಳೆಯಿತು.

ಕಾಲೇಜು ಸೇರುವಾಗ ಮೊದಲು ದುಡ್ಡ ಬೇಕು. ಹೊಸ ಸೀರೆ ಬೇಕು. ಆ ರುಕ್ಕಿಣಿಬಾಯಿನ ಯಾಕೆ ಹೋಗಿ ಗೋಗರೆಯಬೇಕು? ಹೇಗೂ ಅವಳೇ ಬರೆದುಕೊಂಡಿದ್ದಾಳ್ಲ. ಅವಳಿಗೆ ದುಡ್ಡ ಹೆಚ್ಚಿಗೆ ಕೂಡಲಿ. ಯಾರ ಸಂಕಟಕ್ಕೆ ಕೂಡುತ್ತಾಳೆ—

ಎಂದುಕೊಂಡು ಅಕ್ಕನಿಗೆ ಪತ್ರ ಬರೆದಳು—

“ಅಕ್ಕನಿಗೆ ನಮಸ್ಕಾರ.

ನಾನು ಕಾಲೇಜು ಸೀರಿ ಮುಂದೆ ಓದಬೇಕೆಂದು ನನಗೆ ತುಂಬಾ ಇಷ್ಟಿದೆ. ನನ್ನ ಓದಿನ ಬಂಚಿರ್ಣ್ಯಾನಿನು ನನ್ನ ಹೆಸರಿಗೇ ಮನಿಯಾಡರು ಮಾಡು

ಮತ್ತೆ ಯಾರ ಹೆಸರಿಗೂ ಕಳಿಸಿದರೆ ಅದು ನನ್ನ ಕೈಸೇರುವುದೂ ಇಲ್ಲ, ಒಂದು ಪಕ್ಕ ನನ್ನ ಹೆಸರಿಗೆ ಕಳಿಸಲು ನಿನಗೆ ಇಷ್ಟವಿಲ್ಲದಿದ್ದರೆ ನಿನು ಕಳಸಲೇಬೇಡ, ನಾನು ಹೇಗಾದರೂ ಓದಿಕೊಳ್ಳುತ್ತೇನೆ. ಇನ್ನು ಹದಿನ್ನೆಡು ದಿನದೊಳಗೆ ನನಗೆ ಹಣಬೇಕು, ಜಾಗ್ರತೆ ಕಳಿಸಿಕೊಡು ! ಗೋದಾವರಿ.

ಪತ್ರದ ಮೇಲ್ಪಿಳಾಸವನ್ನು ಅಕ್ಕನ ಹೆಸರಿಗೇ ಬರೆವದ್ದರಿಂದ ಬಿಂದೂ ರಾಯರು ಸೋಸೆಯನ್ನು ಕರೆದು ಪತ್ರವನ್ನು ಅವಳ ಕೈಗೇ ಕೊಟ್ಟರು.

ಅಕ್ಕರವೇ ಹೇಳಿತು ಇದು ಗೋದಾವರಿಯಾದೆಂದು. ತೌರಿನಿಂದ ಪತ್ರ ಬಂತೆಂದು ಅವಳಿಗೆ ಸಂತಸನಾಗುವ ಬದಲು ಮುಖ ಮಂಕಾಯಿತು.

ತನ್ನ ಪತ್ರಕ್ಕೆ ಗೋದಾವರಿ ಉತ್ತರ ಬರೆದಿದ್ದಾಗ್ಗೆ ಲೆಂದು ತಿಳಿಯಿತು. ಬರೆದದ್ದು ಕವರಿನಲ್ಲಾದರೂ ಇದ್ದದ್ದು ಒಂದು ಸಣ್ಣ ಚೀಟಿ ಅನ್ನಬಹುದು.

ಬೃಂದಾ ಗಂಡನ ಪಕ್ಕದಲ್ಲಿ ನಿಂತು ಪತ್ರ ಓದಿದ್ದು. ಅದು ಪತ್ರವಲ್ಲ. ಭಾರೀ ವಸೂಲಿಯ ನೋಟಿಸು ಇದ್ದಂತಿತ್ತು.

ಅವಳ ಮುಖ ಕೆಂಚಾಗಿ ಹಣೆಯಂಚಿನಲ್ಲಿ ಹಿಮಮಣೆಯಂತೆ ತನಿಬಿವರು ಕಾಣಿಸಿಕೊಂಡಿತು.

ಪಕ್ಕದಲ್ಲಿದ್ದ ವಸಂತ ಕೇಳಿದ—

“ಪತ್ರ ಯಾರದು ನಿಮುಖಾ ? ಅತ್ತಿ ಏನಾರಾ ಬರದಾಳೇನು ?”

ತಡೆದ ಕಂಠವನ್ನು ಸರಿಮಾಡಿಕೊಂಡು ಅಂದಕು ಬೃಂದಾ—

“ಇಲ್ಲಿರಿ. ನಮ್ಮ ಗೋದಾ ಪತ್ರ ಬರಿದಾಳಿ. ಆರೆ ಕಾಲೇಜಿಗೆ ಸೇರ ತಾಳಂತಿ.”

ವಸಂತ ಅವಳ ಕೈಹಿಡಿದು ಹತ್ತಿರ ಕೂರಿಸಿಕೊಳ್ಳುತ್ತ ಹೇಳಿದ—

“ಸೇರಲಿ ಬಿಡು. ನಿನಗಂತೂ ಕಾಲೇಜು ಕಲೀಲಿಕ್ಕೆ ಆಗಲಿಲ್ಲ. ನಿನ್ನ ತುಗೀನಾರಾ ಕಲೀಲಿ. ಒಳ್ಳೇ ನಂಬರು ತೆಗೆದಾಳಿ. ಒಳ್ಳೇ ಭಾನ್ಯ ಅದೇ ಆಕೀಗೆ.”

ಬೃಂದಾಳ ಕಣ್ಣಾ ಒದ್ದೆಯಾಯಿತು. ಅವಕು ಅವನ ಬಗಲಲ್ಲಿ ಕೂರುತ್ತ ಅಂದಕು.

“ನೀವನ್ನೂ ದು ಖರೆ ಅದೆ. ಮೇಟ್ಟಿಕ್ಕಿನಾಗೆ ಫ್ರೆಚ್ಚುಕೂಸು ತೆಗೆದಾಳೆ. ಕಾಲೀಚಿನಾಗ ನಿರಾಯಾಸ ಸೀಟು ಸಿಗತದ. ಆದರೆ ಆಕೆ ಸೇವು ತಿಳಿದ್ದುಂಗ ಭರೋ ರೀತಿವಾಜಿನ ಹುಡಿಗೆಯಲ್ಲಿರಿ. ಎಲ್ಲದಕ್ಕೂ ಬಿಂದು ಸರುಣಿಸಲು ಕಟ್ಟಿ ಕಟ್ಟಿ ಹುಡಿಗೆ. ಅಪ್ಪಗ-ಅಮೃಗ ಅವಕೆದೇ ಒಂದು ತಲಿರೂ ಅರಿಕೂತ್ತಾ”

ವಸಂತ ನಗುತ್ತ ಅವಳ ಕೈಯಿನ ಪತ್ರ ತೆಗೆದುಕೊಂಡು ಹೇಳಿ -

“ನಾವ ! ಇನ್ನೂ ಹುಡಿಗೆ ಅಲ್ಲೇನು ?”

೨೩

ಬ್ರುಂದಾಳ ವನಸ್ಪಿಗೆ ಕಸಿನಿಸಿಯಾಯಿತು. ಗಂಡೆಸಿಂದ ತಿಳಿದ್ದು ಮನುಷ್ಯಿಟ್ಟಿರೆ ಏನು ತಿಳಿದುಕೊಳ್ಳುತ್ತಾನೋ ? ಆದರೆ ಪ್ರಾಣಿ ಸುತ್ತಿ ಅವಾನ್. ತನ್ನ ತಂಗಿ ಹೀಗೆಂದರೆ ಅವರ ತಾನೇ ಏನು ಇದುಂಟಿತ್ತಾರು?

ಆ ಪತ್ರದಲ್ಲಿ ಒಂದು ಅಲ್ಲಿಯ ಯೋಗ್ಯಕ್ಕೇಮವಿಲ್ಲ ಅಧಿಕಾ ತನ್ನ ಕ್ಷೇಮ ವಿಚಾರಿಸಿಲ್ಲ. ಮತ್ತು ಒಂದೇ ಒಂದು ಪ್ರೀತಿಯ ಮಾತ್ರಿಲ್ಲ. ಆದ್ದರಿಂದ ಮೊದಲೇ ಇಲ್ಲ. ತನಗೆ ಹಣವನ್ನು ಕೊಟ್ಟು ಇರಬೇಕೆಂಬ ಕರಾರು ಪತ್ರ ದಂತಿದೆ.

ಅವಳು ನಿರುಪಾಯಿಳಾಗಿ ಸುಮೃನೆ ಕುಳಿತ್ತಾನು. ವಸಂತ ಹೆಂಡತಿಯ ಹಂಗಲ ಮೇಲೆ ಕೈಹಾಕಿ ಕುಳಿತ್ತೇ ಗೋದಾವರಿಯ ಶತ್ರುವನ್ನೋ ಏದಿದ.

ಈಗ ಅವಳು ಗಂಡನ ಕಣ್ಣಾಗಳನ್ನು ನೋಡಲಾರದವಳಿದ್ದಾರು.

ತನ್ನ ತಂಗಿಯ ಕುತ್ತಿತ ಬುದ್ಧಿಯ ಬಗೆಗೆ ಅವರು ಅಂತಿಮ ನೋಡು ಕೊಳ್ಳುವರೋ ? ಮತ್ತು ಜೀವಮಾನವಿಡೀ ತನ್ನ ತೋಣಿ ರೊಗೆಯೊತ್ತಿ ಇವರ ಮುಂದೆ ಈ ಹುಡುಗಿ ಅದೆಂತಹ ಅಲ್ಪತನ ತೋರಿಸುತ್ತಾನು ? ಇವರ ಛಿದ್ರಾಯಿಸುತ್ತಿ ? ಅವಳ ಸಂಕುಚಿತ ವಸ್ತೋಭಾವವೇ ?

ಅವನ ಅಂತರಂಗದಲ್ಲಿ ತಂಗಿಯ ಬಗೆಗೆ ಮೂಡಿಬಿಡುವ ಘಾಸಾಗಿನು ಅವನ ಮುಖದ ಮೇಲೆ ಕಾಣಲು ಅವಕು ಯಂತ್ರಿಸಿದಳು.

ಆದರೆ ಚುಟುಕು ಪತ್ರವನ್ನೊಂದಿ ವಸಂತ ನಕ್ಕಬಿಟ್ಟು—

“ಒಳ್ಳೀ ಹುಣಾರಿ ಇದ್ದಾಳಿ ನಿನ್ನ ತಂಗಿ. ನೀನು ಬಲೇ ಅಳುಬರುಕಿ. ಮುಂದೆ ಆಕೆ ಒಳ್ಳೀ ಕಾರಸ್ತಾನಿ ಆಗತಾಳ ಬಿಡು. ನಿನ್ನ ಹಾಂಗೆ ಕುಂಟನ್ನು ಕುರುಡನ್ನು ಬಿಲ್ಲಾಕುಲ್ಲ ಮದುವೆಯಾಗುವಾಕಿಯಲ್ಲ ಅವಕು. ಯಾಂಗ ವಡ ಕ್ಕನ ಹಳ್ಳಿಕಾಯಿ ಮುರಿದ್ದಂಗ ಬರದಾಕ ಸೋಡು ?”

ವಸಂತನ ಪೂತುಗಳು ಬರಕ ಸರಕ ಮತ್ತು ಸಹಜವಿದ್ದರೂ ಆದರ ಹಿಂದೆ ಮತ್ತೇನಾದರೂ ಇದೆಯೇ ಎಂದು ಹುಡುಕಲು ಯತ್ನಸಿದ್ಧಕು ಬ್ಲಂಡಾ.

ಉದರೆ ಏನೂ ಇಲ್ಲ. ತಿಳಿಸೇರಿನಂತಹ ಹ್ಯಾದಯು ವಸಂತನಮೇ. ಮದುವೆಯಾದ ಈ ಆರ್ಥಿಕು ತಿಂಗಳಿನಲ್ಲಿ ಆದರ ಅನುಭವ ಅವಳಿಗೆ ಚೆನ್ನಾಗಿಯೂ ಆಗಿದೆ ಯಾವದೇ ಬಗೆಗೆ ಅವಕು ಸಾಸಿವೆಯಷ್ಟು ಸೋಚುವುದನ್ನು ಅವನು ಸೋಡುತ್ತಾರ.

ಮದುವೆಯಾದ ಮಾರು-ನಾಲ್ಕು ದಿನವಲ್ಲಿಯೇ ಬ್ಲಂಡಾ ಅವನ ಕಾಲನ್ನು ಸೋಡಬೇಕೆಂದು ಕೊರಿದ್ದು. ವಸಂತ ಅವಕು ತಪ್ಪಿಗೆಯಲ್ಲಿ ತೆಗೆದು ಮುಖ ಸವರಿ ಸಂತೋಷಿಸ್ತು —

“ನಿಮ್ಮಲಾ ನಿನ್ನ ಗಂಡನೆ ಕುಂಟಕಾಂನ್ನು ಸೋಡಲಿಕ್ಕೆ ಯಾಕೆ ಇಷ್ಟು ಅವಸರಣೆಡಿ ? ಯಾಂಗೂ ಒಂದು ದಿನ ಸೋಚುವುದು ಇದೆಯಲ್ಲ. ನೀನು ನಗನಗತ್ತಾ ಇರುವುದು ಮಾತ್ರ ನನಗ ಬೇಕು. ಸೋಡಿದರ ನೀನು ಆಳತೀ ಯಂತ ಮಾತ್ರ ನಾನು ನಿನಗ ತೋರಿಸಿಲ್ಲ.”

ಬ್ಲಂಡ ಸ್ವಗಳಾರದೆ ನಕ್ಕಿದ್ದು—

“ಒವೇ ಮಾತ್ರ ಅತ್ತು ಮುಗಿಸಬಿಡುತ್ತೇನೆ. ಮತ್ತು ಅಳೂದಂದತ ಹಾಂಗ ಸಾಫ್ ? ನಿಮ್ಮ ಒಂದು ಸೇವಾಕ್ರಾನ್ ನೀವು ಸನ್ನ ಕರಿಯಾಡಿಲ್ಲ. ಎಲ್ಲಾ ಆ ಆರ್ಥಿಕನೇ ಮಾಡಿ ಮುಗಿಸಬಿಡತಾನ್”

ವಸಂತ ಅದಕ್ಕೂ ನಕ್ಕಬಿಟ್ಟು— .

ನಕ್ಕು ಕಾಲು ನೀರಿದಾಗಿನಿಂದ ಇರುವವ ಈ ಆರ್ಥಿಕನೆ ಈ ಕಾಲುಗಳನ್ನು ಸೇರಿಸುವದು, ಬಿಂಬಿಸುವದು, ಸ್ವಾನಮಾಡಿಸುವದು, ಬಟ್ಟಿ ರಾಕು ಎಲ್ಲಾ ಅವನ ಪಾಲಿನದೇ, ಅವನು ಆದರಾಗ ಒಳ್ಳೀ ಟ್ರೈನಿಂಗ್ ಪಡೆಯು

ಬಿಂಬಿತನೇ ಬಿಡು. ಅವನು ನನ್ನ ಸೇವಾ ಮಾಡಿದಹಾಂಗೆ ನನಗೆ ಮಾಡಿಕೊಳ್ಳಲಿಕ್ಕೆ ಬರುವಿಲ್ಲ. ಅವನು ಬದುಕಿರೂತನಕ, ಮತ್ತು ನಾನು ಬದುಕಿರೂತನಕ ನನ್ನ ಪಾಲಿನ ಸೇವಾ ಅವನದೇ, ಅವನಿಗೆ ಸಂಬಳ ಎಷ್ಟುಂತೆ ಗೊತ್ತುದಯೇನು ನಿನಗೆ ?”

ಬೃಂದ ಗೊತ್ತಿಲ್ಲವೆಂಬಂತೆ ಗಂಡನ ಮುಖ ನೋಡಿದಳು. ಮತ್ತು ಎಷ್ಟು ? ಎನ್ನುವ ಭಾವವೂ ಇತ್ತು ಅದರಲ್ಲಿ. ವಸಂತ ಅವಳ ಬೆನ್ನು ತಟ್ಟುತ್ತೆ—

“ಒಬ್ಬ ಕಾರಕೋನನಿಗೂ ಇಲ್ಲದೆಷ್ಟು ಸಂಖ್ಯೆ ಅವನಿಗೆ” ಅವನು ಪೂರ್ತಿ ಹೇಳುವುದರೂಳಿಗೆ ಬೃಂದಾ—

‘ಪವತ್ತು ಇರಬಹುದೇ ?’ ಎಂದು ಕ್ಲೂನಿ ಮಾಡಿದ್ದಳು.

“ಗುಂಡಗೆ ನೂರು ರೂಪಾಯಿ ಸಂಖ್ಯೆ ಅದೆ ಅವನಿಗೆ”—ಎಂದಾಗ ಅವಳು ಕಣ್ಣಿರಳಿಸಿದಳು—

“ನೂರು ರೂಪಾಯಿ ! ಒಬ್ಬ ಆಳುಮಂಗಳಿಗೆ ನೂರು ರೂಪಾಯಿ !”

ವಸಂತ ಅವಳ ಬೆನ್ನು ತಟ್ಟಿದ—

“ಹೊದು ನಿಮ್ಮಲಾ, ನನ್ನ ಅವ್ಯಾಸಿಗಂತ ಭೆಲ್ಲೋ ನೋಡಿಕೊತ್ತಾನೆ ನನ್ನನ್ನು. ಒಂದೆರಡು ದಿನಕ್ಕೆ ಮುಗಿಯುವ ಕತೆಯಲ್ಲ ನನ್ನದು. ನಿರಂತರ ಒಬ್ಬರು ಇರಬೇಕು ಜೊತೆಗೆ. ನಮಗಾದರೂ ಅಂತ ಆಳುಮಂಗ ಸಿಗ ಬೇಕೆಲ್ಲಿ ?”

ಬೃಂದಾ ನಿಧಾನವಾಗಿ ಕಣ್ಣಿ ತೇಲಿಸಿ ಅವನ ಮುಖವನ್ನು ನೋಡಿದಳು—

“ನೀವು ತಮ್ಮ ತಿಳೆಬಾಡರಿ. ಇದುವರಿಗಂತೂ ನಾನು ಇದ್ದಿಲ್ಲ. ಈಗ ನನಗೆ ಬ್ಯಾರೆ ಅಪ್ಪೊಂದು ಹಣ ಸುರದು ಮನೆ ತುಂಬಿಸಿಕೊಂಡಿರೆ. ನಿಮ್ಮ ಸೇವಾ ಮಾಡೊದು ನನ್ನ ಕರ್ತವ್ಯ ಅದೆ, ಇನ್ನು ಹೇಳಿ ನಿಮ್ಮ ಕೆಲಸ ನಾನು ಮಾಡಿಕೊತ್ತಿರೆ. ಮನ್ನೇ ಕೆಲಸಂತೂ ನನಗಿಲ್ಲ. ಸುಮ್ಮಗ ಉಂಡು-ತಿಂದು ಕೂರೋದಾಗೇದ. ಅವನು ತೋಟದ ಕೆಲಸ, ನಾಯಿ ಕೆಲಸ ನೋಡಿ ಕೊಳ್ಳಲಿ ಒಂದಿಷ್ಟು ಸಂಬಳ ಕಡಿಮೆ ಕೊಟ್ಟರಾತು”

ವಸಂತ ಅವಳಿಗೆ ದೀಕೊಟ್ಟು ನಗುತ್ತ ಹೇಳಿದ—

“ನೀ ಏನೋ ನನ್ನ ಸೇವಾಮಾಡೋಕ್ಕೆ ತಯಾರಿದ್ದಿ. ಅದರ ಅವ್ಯಾ, ನಾನು ತಯಾರಿಲ್ಲ ಮಾಡಿಸಲಿಕ್ಕೆ. ಮನ್ನೇ ಕೆಲಸ, ನನ್ನ ಸೇವಾ ಮಾಡಲಿಂಕ್ಕುತ್ತ

ನಿನ್ನ ಮನಿ ತುಂಬಿಸಿಕೊಂಡರಂತೆ ತಿಳಿದೀ ಏನು ನೀನು ? ಮನಿಗೆ ಸೋಸಿ ಬರಿದಿದ್ದರ ಯಾರ ಮನಿ ಕೆಲಸ ನಿಲ್ಲತಡೆ ಅಂತಿ ? ಆಮ್ಮೆ ನಿನ್ನ ಎಂಾಕ ಮನಿ ತುಂಬಿಸಿಕೊಂಡರಂತೆ ನಿನಗೆ ಗೊತ್ತುದ ನಿಮಿಷ್ಯಾ ?”

ಅವಳು ನಾಚಿಕೆಯಿಂದ ಮುಖವೆತ್ತಿದ್ದು. ಅವನು ಅವಳ ಗದ್ದಿನಿಂದು ಅಲುಗಿಸಿ ಹೇಳಿದ—

“ನೀನು ನನಗ ಹೆಂಡತಿಯಾಗಿ ಈ ಮನೀಗೆ ಒಂದೆರಡು ಮೊಮ್ಮೆಕ್ಕಳನ್ನು ಕೊಡಬೇಕೆಂತ ಅಮ್ಮನ ಅಭಿಭಾಷಾ ಅದೆ. ಮನಿ ಕೆಲಸಕ್ಕುಂತ ಯಾರಾದರ ಸೋಸಿ ಮಾಡಿಕೊಂತಾರೇನು ?

ಬೃಂದ ಮನೋಜ್ಞವಾಗಿ ನಕ್ಕಳು. ಇಸಂದಬಿಂದು ಅವಳ ಕಾಡಿಗೆಯ ಕಂಗಳಲ್ಲಿ ಮಿನುಗಿತು. ಅವಳು ಬಹು ಸೇದುವಾಗಿ ನುಡಿದ್ದು—

“ನಿಮ್ಮ ಮನಿ ಮಂದಿ ಎಲ್ಲರಿಗೂ ಒಳ್ಳೆ ದೊಡ್ಡತನ ಅದೆ. ನನಗ ಒಂದೊಂದು ಸಲ ಎಂತದೂ ತೀಳಿಯಾದಿಲ್ಲರಿ. ಎವರತಪರ ಮಾತನಾಡ ತೇನಿ. ನೀವು ತಪ್ಪಿ ತೀಳಿಚಾರದು ಉಷ್ಟೆ ”

ವಸಂತ ಸೂಕ್ಷ್ಮವಾಗಿ ಹೇಳಿದ—

“ನೀನು ಇನ್ನ ನಮ್ಮ ಮನಿ-ನಿಮ್ಮ ಮನಿ ಅಂತ ಬ್ಯಾರೆ-ಬ್ಯಾರೆ ಮಾಡಿಕೊಂಡಿದ್ದಿ. ನಮ್ಮದು ಎಲ್ಲಾ ಒಂದೇ ಮನಿ ಅಂತ ಅಂದುಕೊಂಡರು, ಅಗ ನಿನಗ ಹೀಗನಿಸೂದಿಲ್ಲ.”

ಕ್ಷಣಕ್ಷಣಕ್ಕೂ ತಾನು ತಪ್ಪಿತ್ತಿರುವೆ ಅನಿಸಿತು ಬೃಂದಾಗೆ. ಅವಳು ಮೆದುವಾಗಿ ಅಂಡಕು—

“ಂಂಗ್ಯಾತಾದಾಗೆ ನನ್ನ ತಾರುವಣಿಗೂ, ನಿಮ್ಮ ಮನಿಗೂ ಅಂತಾರಾಂತರ ಅದ. ಅದನ್ನ ಸಮಿತೋಲನ ಮಾಡಿಕೊಂಡರೂ ಉದಾರತಾ ನಿಮ್ಮದು, ಒಂದು ಸಣ್ಣ ಮನಿಯಿಂದ ತುಂಬಾ ದೊಡ್ಡ ಮನಿಗೆ ಬಂದೇನಿ. ಇನ್ನೂ ಬಹಳ ತಪ್ಪಿ ಮಾಡಬಹುದರಿ ನಾನು. ಸೇವು ಎಲ್ಲ ತಿದ್ದಿಕೊಡಬೇಕು.”

“ಹಾಂ, ತಿದ್ದಿಕೊಡಲೇನಿ ಕೇಳು, ಮನಿ ಕೆಲಸ ನನ್ನ ಸೇವಾನ ಚಿಂತಿ ಬಿಟ್ಟುಬಿಡು ನೀನು. ನನ್ನ ಪಕ್ಕದಲ್ಲಿ ಕೂತು ಹರಿಸಿ ಹೊಡಿತ್ತದ್ದರ ಸಾಕು. ಮತ್ತೀನೂ ಬ್ಯಾಡ.”

ಬೃಂದಾ ಮತ್ತೆ ಮೊದಲಿನ ಸುದ್ದಿಗೆ ಬಂದಿದ್ದೇಳು—

“ಹಂಗಾದರ ಸರ್ವ ನಿಮ್ಮ ಕಾಲು ತೋರಿಸೂದಿಲ್ಲ”

ವಸಂತ ತಟ್ಟುನೇ ತನ್ನ ಸೋಂಟಕ್ಕೆ ಕೈಹಾಕಿ ಬೆಳ್ಳುನ್ನು ಬಿಚ್ಚತೊಡಗಿದ.

ಬೃಂದಾ ಬಂದುಗಳಿಗೆ ಅವಾಕ್ಷಾದಳು.

ಅನನ್ನ ಸೋಫಾದಲ್ಲಿ ಬರಗಿದ ರಾಗೇ ಮೂರ್ತಿನಾಲ್ಕು ಬಕಲ್ನು ಗಳನ್ನು ಬಿಚ್ಚಿ ಅನಾಮತ್ತಾಗಿ ಆ ಕೃತಕ ಕಾಲುಗಳನ್ನು ಕಳಚಿ ಎದುರಿಗಟ್ಟು ಮೊಂಡು ಕಾಲಿನವನಾಗಿ ಶುಳಿತು ಬೃಂದಾಗೆ ಹೇಳಿದ—

“ನಿವರ್ಣಲಾ ಸೋಡು ! ಒಮ್ಮೆ ಸೋಡಿಬಿಡು. ನಿನ್ನ ವಸಂತ ಮೊದಲಿಗೆ ಮತ್ತೆಷನಾತಿದ್ದು. ಇದಿಗೆ ಅರುಣನಾಗಿದ್ದಾನೆ. ಗಳಿಗೆಗೊಮ್ಮೆ ನೀನು ಇದನ್ನು ಸೋಡೆಬಾರದು ; ಸೋಡಿ ಮನ ಸೋಯಬಾರದು. ಇಲ್ಲಿ ಕೇಳು.... ನಾನು ಹುಣ್ಣಾ ಹೆಳವನ್ನಲ್ಲಿ ನಿನಗೆ ಹುಟ್ಟುವ ಮಕ್ಕಳು ಸಕ್ಕರಿ ಬೊಂಬಿಯಾಗಿ ಹುಟ್ಟುವೆ. ನನ್ನ ಕಾಲಿನ ಬ್ರಹ್ಮಸೂ ಚಿಂತೀ ಮಾಡಬ್ಯಾದ.”

ಬೃಂದಾ ತುಂಬಿಗಿದು ಭರದಿಂದ ಸುಗ್ರಿಬಂದ ವ್ಯಧಿ ತಡೆದುಕೊಂಡಳು. ಮತ್ತು ಹತ್ತಿರ ಸರಿದು ಆ ಮೊಂಡು ಕಾಲುಗಳನ್ನು ಸವರಿದಳು.

ದಂತದ ವಿಗ್ರಹಗಳಿಂತಿದ್ದ ಕಾಲುಗಳು. ಸದಾ ಮುಂಚ್ಚಿರುವ ತೊಡೆ ಹಾಲಿನೆಂತೆ ಶಂಭುವಾಗಿದೆ. ಆದರೆ ಮೊಣಕಾಲ ಗಂಟೆನ ಹತ್ತಿರ ಎರಡು ಕಡೆ ಯಿಂದಲೂ ಹಿಡಿದ ಕ್ಲಿಪ್ಪಿನ ಗುರುತು ಮಾತ್ರ ಕೆಂಪಾಗಿ ಕಾಣಿಸುತ್ತಿದೆ.

ಇಂತಹ ಸುಭದ್ರ ಕಾಲುಗಳು ಮುರಿದಾಗ ಆಗಬಹುದಾದ ಯಾತನೆ, ಸೋವು, ಸಂಕಟಗಳು ಈಗ ಬಂದಾಗೆ ಆದವು.

ಅವಕ ಕಲ್ಲುನೇ ಅಂತರಿಕ್ಷಕ್ಕೆ ಕಾರಿತು. ಅಂತರಿಕ್ಷದಿಂದ ತಟ್ಟನೇ ಗುಡ್ಡು ದ ಮೇಲ್ಮೀ, ಬೆಟ್ಟುಡವೇಲ್ಮೀ, ಹತ್ತಿಕ್ಕೊಳ್ಳು-ಕೊಳ್ಳು ಬಿದ್ದರೆ ಮನುಷ್ಯನ ಗತಿ ಹೇಗಾಗಬಹುದು.

ಅವಕು ಇನ್ನು ಕಲ್ಲಿಸದಾದಳು. ಕಣ್ಣು ಒರೆಸಿಕೊಂಡು ಹೇಳಿದಳು—

“ಸಾಕು, ಸಾಹು ಇನ್ನು ಸೋಡೆತ್ತಿರ್ಬೇಕು, ಈಗ ನಾನೇ ದಾಕತೇನಿ ಇದನ್ನು”

ಹೆಚ್ಚೆ ಎನ್ನಿಗಿಂದ ಕಾಲುಗಳನ್ನು ಹತ್ತಿರಕ್ಕೆ ಲೆದುಕೊಂಡುತ್ತಾ ಹೇಳಿದ

“ಬ್ಯಾಡಬಿಂದು ಬ್ರಹ್ಮದಾದೇರಿ. ಅವನ್ನು ರಾಕೂದಂದರ ಕೀಲುಕುದುರೆ ಅಂತಿಮ ಒಗು ನಾನು ಹಾಕಿಕೊಳ್ಳೇನೆ”

ಬ್ರಂಡಾ ಹಕ್ಕನೇ ನಹ್ಕುಳು. ಅವನು ಹೇಳಿದ—

“ಬಿಸಿಲು—ಮಳೆ ಒಮ್ಮೆಲೇ ಒಂದ್ದುಂಗೆ ಅತ್ಯು-ಪಕ್ಕಬಿಟ್ಟಿಯಲ್ಲ ಸಿಮುಫಲಾ ? ಸೀನು ಹೀಗೇ ಇದ್ದರ ನಾಕು.”

ಬ್ರಂಡಾ ಭರವಸೆ ಕೊಡುವಂತೆ ಹೇಳಿದ್ದು—

“ಇನ್ನು ಮೇಲೆ ಯಾಂಗೇ ಇರತ್ತೇನಿ. ತಪ್ಪಿದರೆ ಸೀನು ಇರತ್ತಿರಲ್ಲ ಬಗ್ಗೆಲ್ಲಿಲ್ಲ.”

ಅಂತೇ ನಡೆದುಕೊಂಡು ಬಂದಿದ್ದಳು ಬ್ರಂಡಾ. ಅತ್ಯು-ಮಾವ-ಗಂಡ ಎಲ್ಲಂಡಿಗೆ ಸರಳತನದಿಂದ ನಗುನಗುತ್ತ ಇದ್ದಾಳೆ.

ಆದರೆ ಇದೀಗ ತನ್ನ ತಂಗಿಯು ಒರಟುತನದಿಂದ ಗಂಡ ಏನು ಅಂದು ಕೊಳ್ಳುತ್ತಾರೋ ಎಂಬ ಶಂಕೆ ಬಂದಿದ್ದರೂ, ಅವನು ಅದನ್ನು ನಗೆಯಲ್ಲಿ ತೀಲಿಸಿದುವರಿಂದ ಅವರಿಗೇ ಹೀನಾಯಿವೆಸಿತು.

ವೆಂತೆ ಈ ಜಿಕ್ಕು ಪತ್ರ ದೆಂಡತೆ ಕ್ರಿಗೆ ಕೊಡುತ್ತಾ—

“ಸೀನ್ನು ತಂಗಿ ರಣ ಕಳಿಸಿಕೊಡು ಸಿಮುಫಲಾ. ಸೀನು ಕಳಿಸಿಕೊಡಲು ವೊಡಲೇ ಒಷ್ಟಿಕೊಂಡಿದ್ದು. ಈಗ ಅನುಮಾನ ಮಾಡಬೇಡ. ಅವರೆ ಹೆಸರಿಗೇ ವಸಿಯಾದರ್ದರೆ ಮಾಡು, ಓದುವ ಉತ್ತಾಪನಿರುವಾಗ ಓದಿಬಿಡಲಿ.”

ಬ್ರಂಡಾ ಹಗುರವಾಗಿ ಉಸಿರುಬಿಟ್ಟುಳು. ಆದರೆ ವಸುತನಿಗಿದ್ದ ಸಮಾಧಾನ ಅವರೇಗಿರಲಿಲ್ಲ. ಅಂತೇ ಅವರು ಮುದುವಾಗಿ ನಹ್ಕು ಅಂದಳು—

“ಕಳಿಸಿಕೊಡತೇನಿ, ಆದ್ದರಿಂದ ಅವರು ಹೇಸರಿಗೆ ಮಾತ್ರ ಕಳಿಷ್ಟಿದ್ದಿಲ್ಲ. ಅವನು ಹೇಸರಿಗೆ ಕೋರ್ತಿದ್ದಿನ್ನು. ಅವರು ತಂತ್ರಾ ಪೂಜ್ಯ ಮಾಡಿಗೆ. ಶಾಂಗೆ ಒರಡಾ ಹಂತ ನಾನು ಕಳಿಸಿಟ್ಟು ಕ ಅವರಿಗೆ ಟೇಳಿಗೆ ಹಾರುವತ್ತಿ ಕೊಟ್ಟಿ ಯಾಂಗಾಗತವ ಅಳ್ಳ. ಯಾ ಈಗ ಅವರಿಗೇ ಕೊಡುತ್ತಾರೆ.”

“ಆದ್ದರಿಂದ ಇನ್ನು ಇಷ್ಟು ಬಿಡು. ಸೀನ್ನು ತಂಗಿಯು ಸುದ್ದಿ ಸೀನಗೆ ಗೊತ್ತಿದ್ದಂತೆ ನಾನರಿ ಗೊತ್ತಿಲ್ಲ. ಮಾಡವೀಗೆ ಬಂಡಾಗ ಸಮಾನಾನು ಅಕೇನ ಸೀಗ ಸೇರಿದಲೇ ಇಲ್ಲ. ಗದ್ದುಲದಾಗ ಎಲ್ಲಿದ್ದುಛೋ ನಾಕು ದಿನ ?”

ಬ್ರಂಡಾಗೆ ಕೂಡಲೇ ಆ ದಿನದ ಸೇನಪು ಬಂದಿತು. ಮಾದುವೆಯ ದಿನವೇ ಹೇಗೆ ವಾದಿಸಿದ್ದಳು ಗೋಡಾವರಿ !

ಅವಕ ಮನದಲ್ಲಿ ಏನಿದ್ದಿರಬಹುದು ನನ್ನ ಬಗೆಗೆ. ಇಷ್ಟ ಸಣ್ಣ ವಯಸ್ಸಿಗೆ ಹೀಗಾದರೆ ಮುಂದೆ ಹೇಗೆ? ಈಗಲೂ ಈ ಸಣ್ಣ ಪತ್ರವನ್ನೂ ಅನೂಯೆಯು ಮುಂದುಂದರೇ ಬರೆದಿದ್ದಾಳ್ಲ. ಎಂತಹ ಭಲವಾದಿಯವಳು!

ಮನದಲ್ಲಿ ಹೀಗೆ ಯೋಚಿಸುತ್ತಲೇ ಆವಳು—

“ನಿಮ್ಮ ಮನಿ ಹುಡಿಗೇರ ಮುಂದೆ ಬರಲಿಕ್ಕೆ ನಾಚಿಕೊಂಡು ಆಚಿಕಡಿ ಯೋಲಿಯಾಗೇ ಕುಳಿತಿದ್ದಳು ಮೂರು ದಿನ ಮಾದಿನಿ ದಿನ ಸಂಜಿ ಮುಂದ ತಾರಾ ವೈನಿ ಬಲವಂತಮಾಡಿ ಮುಂದಿನ ಬಾಗಲಾಗ ಅರಿತಿಣ—ಕುಂಕುಮ ಕೊಡಲಿಕ್ಕೆ ನಿಲ್ಲಿಸಿದ್ದರು ಅಷ್ಟೇ. ಆಕೆ ಯಾವಾಗಲೂ ಹಾಂಗೆ, ಒಂದು ನಮ್ಮುನೆ ಮಂಗಸಿ ಹಾಂಗ್”

ವಸಂತ ಪಕಪಕ ನಗುತ್ತಿರುವಾಗ ಆವಳು ಗಾಡ್ರೆಜ್ಜಿನಿಂದ ಹಣ ತೆಗೆದು ಮನಿಯಾರ್ಥರ್ ಮಾಡಲು ಹವಣಿಗಿದಳು. ಹಣವನ್ನು ತಂದೆಯು ಹೆಸರಿಗೆ ಮನಿಯಾರ್ಥರ್ ಮಾಡಲು ಉತ್ತರಾಧಿಕಾರಿ. ಹಣವನ್ನು ತಂದೆಯು ಹೆಸರಿಗೆ ಮನಿಯಾರ್ಥರ್ ಮಾಡಿ ತಂದೆಗೆ ಮತ್ತೆ ಗೋಡಾವರಿಗೆ ಇಬ್ಬಂಗೂ ಪತ್ರ ಬರೆದು ಹಾಕಿದಳು.

೨೪

“ಗೋಡಾ ನೀನು ತಿಳಿಸಿರುವಂತೆ ನಿನ್ನ ಕಾಶೇಜಿನ ಖಚಿಗಾಗಿ ನೂರು ರೂಪಾಯಿ ಕಳಿಸಿದ್ದೇನೆ ಅಪ್ಪನ ಹೆಸರಿಗೆ. ಎಲ್ಲವನ್ನೂ ನೀನೇ ತೆಗೆದುಕೊಇ, ಆದರೆ ನಾನು ಕಲಿಯಲಿಕ್ಕೇಂದು ಕಳಿಸಿವ ಹಣವನ್ನು ಅಪವ್ಯಯ ಮಾಡಬೇಡ. ನಿಜ ಅಂದರೆ ಈಗ ನಾನು ಕಳಿಸಿರುವ ಹಣ-ಸಿನ್ನು ಈ ವರ್ಷದ ಖಚಿಗೆಲ್ಲ ಮುಟ್ಟುತ್ತದೆ. ಸೀನು ಜಾಣಿಷಿದ್ದಿ. ಖಂಡಿತ ಪಾಸಾಗುತ್ತಿ. ಅಮೃಸಿಗೆ, ಅಪ್ಪಸಿಗೆ ಬೇಸರಕೊಡಬೇಡ. ಮತ್ತೆ ಹಣ ಬೇಕಾದರೆ ಬರಿ. ಈಗ ಸೀನೆ ಮನಿಗೆ ಹೀರೀ ಮಗಳಾಗಿದ್ದ-ರಾಘ ವಿನತಾರಿಗೆ ಪಾಠ ಹೇಳಬೇಕಾಗು. ಅಮೃಸಿಗೆ ಒಂದಿಷ್ಟು ನೆರವುಕೊಡು. ನೀನು ಸಮನಾಗಿ ನಡಕೊಂಡರೆ ನೀನು ಡಿಗ್ರಿ ತಗೋಕೋವರೀಗೂ ಕಲಿಸೂದು ನನ್ನದದೆ. ನಿನ್ನ ಇಚ್ಛಾ ಏನದೆ ತಿಳಿಸು.

ಅಮ್ಮನಿಗೆ, ಅಪ್ಪಗೆ, ರುಕ್ಣಿಯೇಬಾಯಾರಿಗೆ ನಮಸ್ಕಾರ ಹೀಗು ಮಕ್ಕಳಿಗೆ
ಆಶೀರ್ವಾದವದೆ. ಸಮಾಗಿ ಉತ್ತರಿಸಿ. ಸಿನ್ನಾಭಾವ ದೇವರಂಥವರು.
ಅವರೇ ಈಗ ನಿನಗೇ : : ಕಳಿಸಿದ್ದಾರೆ. ಮುಂದಿನ ಸೂಟಿಯಲ್ಲಿ ನಮ್ಮ ಲೀಗೆ
ಬರುವಿಯಂತೆ. ನಿಮ್ಮಲ್ಲಿಂದು ಕ್ಷೇಮಕ್ಕೆ ಬರಿಯುತ್ತಿರು”

ಆಶೀರ್ವಾದಗ್ರಹ-ನಿನ್ನ ಬೃಂದಾ.

ಅಕ್ಕನ ಬರವಣಿಗೆ ಎಲ್ಲವೂ ಬೋಚಾಳಿ ಎನಿಸಿತು ಗೋದಾವರಿಗೆ.

ತಾನುಮಾತ್ರಾ ಓದಿ ಚರಚರನೆ ಹರಿದು ಒಲೀಗೆ ಹಾಕಿಬಂದಳು.

ಸಿಜವಾಗಿಯೂ ನನ್ನ ಮೇಲೆ ಅಷ್ಟು ನಂಬಿಕೆ, ಅಭಿಮಾನ, ಪ್ರೀತಿಗಳು
ಇದ್ದಿದ್ದರೆ ಅಪ್ಪನ ಹೆಸರಿಗೇಕೆ ಹಣ ಕಳಿಸಬೇಕಿತ್ತು ? ತಾನೇ ಉದ್ದಾರ
ಮಾಡುವವಳಿಂದು ಎಲ್ಲರಿಗೂ ಗೋತ್ತಾಗಬೇಕಲ್ಲ. ಅದಕ್ಕೆ ಈ ಉಪಾಯ.
ಇರಲಿ ಸೋಡೋಣ-ಎಂದುಕೊಂಡಳು ಗೋದಾವರಿ.

ಬೃಂದಾ ತಂದೆಗೆ ಬರೆದ ಪತ್ರವೂ ಆ ದಿನವೇ ತಲುಪಿತಾದರೂ ಗೋದಾ
ವರಿ ತನಗೂ ಪತ್ರ ಬಂದಿದೆಯೆಂದು ತಂದೆಗೆ ತಿಳಿಸಲಿಲ್ಲ. ಅವರು ಕಾದು
ನಿಂತು ಪ್ರೇಮಪ್ರೀತಿಗೆ ಕೊಂಡಿದ್ದಳಾದರೂ ಈ ಗುಟ್ಟು ಮರುಗಳಿಗೆ ಶಿಳ
ಯಂದೆ ಹೋಗಲಿಲ್ಲ. ಬೃಂದಾ ತಂದೆಯ ಪತ್ರದಲ್ಲಿ ಗೋದಾವರಿ ಬರೆದ
ವಿಷಯ ತಿಳಿಸಿದ್ದಾಳೆ.

ಸುಬ್ಬಾಚಾಯ್ಯರು ಗೋದಾವರಿಯನ್ನು ಮೆಚುವಾಗಿ ಕೇಳಿದ್ದರು.

“ಬೃಂದಾ ಏನು ಬರೆದಾಳವ್ವ ನಿನಗೆ ?”—ಎಂದು. ಗೋದಾವರಿ
ಮುಖ ಉದ್ದಿಸಿಕೊಂಡಳು—

“ಎಂತ ಬದಸ್ತಿಕಾಯೂ ಇಲ್ಲ. ನಿನ್ನ ಕಾಲೇಜಿನ ವಿಜೆಗಂತ ನೂರು
ರೂಪಾಯಿ ಅಪ್ಪನ ಹೆಸರಿಗೆ ಕಳಿಸೇನಿ. ತೆಗೆದುಕೊಂತ ಅಂತ ಬರೆದಾಳೆ ಅಪ್ಪೆ”

ತಮ್ಮ ವೃದ್ಧಾರ್ಪ್ಯದಲ್ಲಿ ಗುಣವತ್ತಿ ಮಗಳನ್ನು ಕುಂಟನಿಗೆ ಕಟ್ಟಿ
ಅವಳಿಂದ ತಾವು ಬದುಕಬೇಕಾಗಿದೆಯಲ್ಲ ಎಂಬ ಸೋನೇ ಅವರ ಎದೆಯ
ಗೂಡಿನಲ್ಲಿ ಕುಳಿತು ಉಬ್ಬಸಪಡುತ್ತಿರುವಾಗ ಈ ಗೋದಾವರಿಯ ಆಟಾ
ಟೊಪ ಅವರಿಗೆ ತೀರಾ ಬೇಸರ ತಂದಿತ್ತು.

ಅವಳು ಮೆಟ್ಟಿಕ್ಕು ಘನ್ಮಾಕಾಲಿಸಿನಲ್ಲಿ ಪಾಸಾದದ್ದು ಯಾರಿಗೇನೂ ಸಂತಸದ
ಸುದ್ದಿಯಾಗಿರಲಿಲ್ಲ. ಅವಳ ಮಟ್ಟಿಗೆ ಅದು ಮಂಗನಿಗೆ ಭಂಗಿಕುಡಿಸಿದಂತಾಗಿಹೆ.

ಅಕ್ಕನ ಮದುವೆಯಾದ ಮೇರೆ ಒಂದಿಷ್ಟು ಬಟ್ಟಿಬರೆಗೇಂ, ಕೈಯಲ್ಲಿ ಕಾನೂ ಸೇರಿ ಅವಕ್ಕನ್ನು ಹಿಡಿದು ನೀತ್ತಿಸುವವರಿಳ್ಳ ಎಂದಾರೆ. ಈಗ ವಾಸೂ ಆದ್ದರಿಂದ ತಂಡೆ-ತಾಯಿಯರ ಲಕ್ಷ್ಯವೇ ಇಲ್ಲಿದಂತಾಯಿತು.

ಈ ಬಗ್ಗೆ ಸುಷ್ಟಿಣಾಚಾರ್ಯರ, ತುಂಗಾಭಾಯಿಯು ಶಿಫ್ಟ್‌ಪ್ರಾರ್ಟ್‌ರ್‌
ಚೇರಿಯಾಗಿದೆ.

ಗೋದಾವರಿಗೂ ಹದಿನೇಳು ವರ್ಷವಾಲ್ಯಿತು. ಎಲ್ಲಾ ದೂರೂ ಒಂದು
ಗಂಡು ಸೀಡಿ ಮದುವೆ ಮಾಡಿ ದಾಟಿಸಿದರೆ ಅವರಿಗೆ ಸಾಕಾಗಿದೆ. ಗೋದಾ
ವರಿಗೆ ಇದಕ್ಕೆಂತ ಇನ್ನು ವಿದ್ದೆಯಾಕೆ. ಮನೆಯು ಒಂದೇ ಗಂಡು ಮಗು
ರಾಘವನಿಗೆ ಚೆನ್ನಾಗಿ ವಿದ್ದು ಕಲಿಸಿದರೆ ಸಾಕು. ಮಾರಿದರೆ ಮದುವೆಯಾಗುವ
ವರಿಗೆ ಗೋದಾ ಯಾವುದಾದರೂ ಹಂಗಾಮೆ ಕೆಲಸಕ್ಕೆ ಸೇರಿದರೂ ಸಾಕು.

ಆದರೆ ಎಲ್ಲವೂ ಹಿರಿಯುರ ಮನದ ಮಂಡಿಗಿ. ರುಕ್ಖಿಷ್ಟೇಬಾಯಿಯೆನರ
ಕೈಲಂ ಹೇಳಿಸಿಯಾಯಿತು. ಗೋದಾ ಕಲ್ಲು ಗುಂಡಿನಂತಿದ್ದಳು. ಯಾರಿಗೂ
ಪ್ರತಿಹೇಳಿಲ್ಲ ಹಾಗೇ ಯಾರಮಾತ್ರ ಕೆವಿಗೆ ಹಾಕೆಕೊಳ್ಳಲಿಲ್ಲ. ತನ್ನ
ಪಾಡಿಗೆ ತಾನು ಫಾರಂ ತಂಡು ಭತ್ತಿಮಾಡಿ ಸಹಿಗಾಗಿ ತಂಡಂತು ಮಂದ
ತಂಡು ಹಿಡಿದಳು. ಇನ್ನೂ ಈ ಭವಣಿಯು ಬದುಕಿನೊಂದಿಗೆ ಜೋರಾಡುವಾದೆ
ತಂಡ ಮಾತನಾಡದ ಸಹಿ ಹಾಕೆಕೊಟ್ಟು—

“ಹಣ ಎಷ್ಟು ಬೇಕವ್ವು ?” — ಎಂದರು.

ಮುಂಬಾಜ್ಞಿದ ಉತ್ತರ ಬಂತು—

“ಈಗ ನೂರು ರೂಪಾಯಿ ಬೇಕವ್ವು ಈಗ ?”

ಸುಷ್ಟಿಣಾಚಾರ್ಯರು ಬಾಯಿ ಕಳಿದರು—

“ನೂತುರೂಪಾಯಿ ಯಾಕವ್ವು ಈಗ ?”

ತಂಡಿಗೆ ವರದಿ ಒಟ್ಟಿಸುವುದು ಅವಳಿಗೆ ಈಗ ಬೇಕೆಳ್ಳಿದಿದ್ದರೂ ಹಣ
ಕೈಗೆ ಬರುವವರೆಗೆ ಸ್ವಲ್ಪ ತಗ್ಗಿಬೇಕಿತ್ತು. ಸರಸರನೆ ಎಪ್ಪತ್ತು-ಎಂಭತ್ತು
ರೂಪಾಯಿನ ಲೆಕ್ಕ ಒಟ್ಟಿಸಿದಳು.

ತಂಡ ತೆರೆದುಕೊಂಡರು. ಅವರು ಕಾಲೇಜು ಹಾಗಿರಲಿ ; ಹೈಸ್ಕೂ
ಲಿನ ಮುಖವನ್ನು ಕಂಡುವರಲ್ಲಿ ಅವರು. ಬೃಂದಾ ಹೇಗೆ ಹೈಸ್ಕೂಲು ಓದಿದ

ಳಿಂದು ಇದಿಗೆ ಅವರು ಜ್ಯೋತಿಸಿಕೊಳ್ಳುತ್ತಿದ್ದಾರೆ. ಮತ್ತು ಅವರು ಕಾಲೇಜು ಬೀದಿ ಏನು ಮಾಡುತ್ತಾರೆಂದೇ ಅವರಿಗೆ ತಿಳಿಯದು. ಅದನ್ನು ಬೆದಕುವ್ವದ ಕ್ಷೇತ್ರ ಬೃಂದಾ ಕರ್ಕಿ. ಹಣ ಅವಕ್ಕ ಕ್ರೂಗೆ ರಾರೆ ಕ್ರೂ ತೋಂದುಕೊಳ್ಳುವುದು ಒಳ್ಳೆಯದೆಂದು ಅವರಿಗೆ ಅನ್ನಿಸಿತು.

ಅವರು ಮಾಡಿದಾದ್ದುದರೂ ಹಾಗೆಯೇ. ಆದರೆ ಈ ಹಣವನ್ನು ಕೊಡುವಾಗ ಮಾತ್ರ—

“ಬೃಂದಾ ಇಷ್ಟು ಹಣವನ್ನು ಯಾಕೆ ಕಳಿಸಿದ್ದು ಈ ಹಂಡುಗಿಗೆ? ಅವರು ಕೊಡುತ್ತಾರೆಂದು ನಂಪು ಹೀಗೆ ತೆಗೆದುಕೊಳ್ಳುವುದೇ?”

ಎಂಬ ಯೋಚನೆ ಬಂದಿತು. ಡಾಗ್ಲೂ ಬೃಂದಾ ಬುಕೆದೇ ಬಿಟ್ಟಿದ್ದಾಗೆ. ಈ ಹಣವನ್ನು ಗೋಡಾವರಿಗೆಂದೇ ಕಳಿಸಿದ್ದೇನೆ. ಅವರಿಗೆ ಅವಶ್ಯ ಬಿಡ್ಡಾಗ ಕೊಟ್ಟು ಬಿಡಿ—ನಂದು.

ಗೋಡಾವರಿ ನೂರುರೂಪಾಯಿ ತೆಗೆದುಕೊಡು ಹಕ್ಕಿಯಂತೆ ಹಾರಿದ್ದು. ಮತ್ತೆ ವಾರೂಶ್ಲೀ ಅವಕ್ಕು ಅಷ್ಟಾರ್ಥಿ ಕಾಲೇಜು ಹುಡಿಗಿರೂದಳು ಕೈಯಲ್ಲಿ ಹಣ, ಮೈಯಲ್ಲಿ ಸೆಣ, ಫಷ್ಟ್ ಕಾಲ್‌ಸೆಂಬಿ ಹೆಮೆಟ್. ಒಂದಿಷ್ಟು ಚೆಲುವು ಎಲ್ಲವೂ ಸೇರಿ ಈಗ ಯಾರೂ ಅವಕ್ಕನ್ನು ಮಾತಾಡಿಸುವಂತಿರಲಿಲ್ಲ.

ಸುಭ್ರಾಣಾಚಾರ್ಯರು ಮುಂದಿನ ಯೋಚನೆಯನ್ನೇ ಬಿಟ್ಟಿರು. ಜೀವಿತದ ನಿರಂತರ ಭವಣ ಅವರ ಚೈತನ್ಯವನ್ನೇ ಹಣ್ಣು ಮಾಡಿಸಿಟ್ಟಿತ್ತು. ಅವರಿಗೆ ಈಗ ಬಾಪೂರಾಯರು ಒಂದು ಹಗುರದ ಕಾರ್ಯಕ್ರಮ ಹಾಕಿಕೊಟ್ಟಿದ್ದಾರೆ. ಅದಕ್ಕೆ ಹೆಚ್ಚಿನದು ಏನೂ ಬೇಡ ಅವರಿಗೆ.

ದಿನಾ ಬೆಳಿಗೆ ವೇಳೆ ಮಾರುತ್ತಿ ಗುಡಿಯ ಪೂಜೆ ಮುಗಿಸಿ ಅಂಗಡಿಗೆ ಬಂದು ಕುಳಿತರೆ ಸಂಚಯವರೆಗೆ ವ್ಯಾಪಾರ, ಸಂಜಿಯ ವೇಳೆ ಇವರು ಪೂಜಿಗೆ ಹೋಡಾಗ ಹುಡುಗರು ಖಾರಾದರೂ ಅವು ವ್ಯಾಪಾರ ಮಾಡುತ್ತಾರೆ. ಮತ್ತೆ ಸ್ವಲ್ಪ ಹೊತ್ತು ಅಂಗಡಿ, ಉಟ್ಟ, ನಿದ್ದೆ.

ಒಂದೇ ಬಗೆಯ ದಿನಚರಿ. ಹಲವು ವರ್ಷಗಳಿಂದ ಒಂದ ಸ್ಯಾಯಮವಿಲ್ಲದ ಜೀವನ ನಡೆಸಿ ರೋಸಿಹೋಗಿದ್ದ ಅವರ ಜೀವನಕ್ಕೆ ಈ ಪ್ರಾಣ ದೇವರ ಸನ್ನಿಧಿ. ಮತ್ತು ಹೆಚ್ಚು ಗದ್ದಲವಿಲ್ಲದೆ ಚಿಲ್ಲರೆ ವ್ಯಾಪಾರ ಮನಸ್ಸಿಗೆ ನೆಮ್ಮುದಿ ತಂದಿದೆ.

ಅಲ್ಲದೆ ಬದುಕೂ ಸುಗಮವಾಗಿ ಸಾಗುತ್ತಿದೆ. ತಾವು ಒಂದು ನೆಲೆಗೆ ನಿಲ್ಲು ತಿರುವಾಗ ಈ ಮಗಳು ಹೀಗೆ ಮಾಡುತ್ತಿರುವುದು ಅವರಿಗೆ ಬಹಳ ಕೆಡಕೆನ್ನಿಸಿದೆ.

ಅದರೆ ಅದರಿಂದ ಅವರು ಮತ್ತೆ ತಲೆಕೆಡಿಸಿಕೊಳ್ಳಲಿಲ್ಲ. ಆ ಮಾರುತಿ ನಡೆಸಿದಂತಾಗಲಿ, ಯಾವುದು ನನ್ನ ಕೈಲಿ-ಇಲ್ಲ.

ಎಂದುಕೊಂಡು ಆ ಯೋಚನೆಬಿಟ್ಟರು. ತಾಯಿಯ ಮಾತೆಂದರೆ ಗೋದಾವರಿಗೆ ಲೆಕ್ಕದ್ದೇ ಇಲ್ಲ. ಮತ್ತೆ ರುಕ್ಕಿಣೀಬಾಯಿಯವರು ಕಂಡರೆ ಏನಾದರೂ ಬುದ್ಧಿವಾದ ಹೇಳಿಯಾರು—ಎಂದು ಗೋದಾವರಿ ಅವರ ಮನೆಬು ಕಡೆ ಹೋಗುವುದನ್ನೇ ಬಿಟ್ಟಿಳು. ಅವರಾಗಿ ಹೇಳಿಕಳಿಸಿದರೂ ಚಮತ್ವಾರವಾಗಿ ಉತ್ತರಕೊಟ್ಟು ಜಾರಿಕೊಳ್ಳುವ ಕಲೆ ಅವಳಿಗೆ ಗೊತ್ತಿದೆ.

ಎಲ್ಲಾ ವಿಷಯಗಳೂ ರುಕ್ಕಿಣೀಬಾಯಿಯವರಿಗೆ ಅಗೋಚರವೇನೂ ಅಲ್ಲ. ಅವರು ಸೂಕ್ಷ್ಮವಾಗಿ ಒಂದೆರಡು ಬಾರಿ ಬೃಂದಾನಿಗೆ ಬರೆದೂ ಇದ್ದರು, ಬೃಂದಾಗಾದರೂ ಒಂದುಬಾರಿ ತೌರಿನವರಿಗೆ ಹೋಗಿ ಈಗಿನ ಪರಿಸ್ಥಿತಿ ನೋಡಿ ಬರಬೇಕು—ಎಂಬ ಇಷ್ಟ ಇದ್ದರೂ ಯಾಕೋ ಹೋಗಲು ಹಿಂದಲೇಟು.

ತಾನು ಕುಂಟನನ್ನು ಮದುವೆಯಾಗಿರುವುದು ಈಗಂತೂ ಎಲ್ಲಿರುತ್ತಾ ತಿಳಿದೇ ಇದೆ. ಮುಖಕಂಡವರು ಬಾಯಿ ಉಪಚಾರಕ್ಕಾದರೂ ಅಗೋಚರವಾಗಿ ಅವರೆಲ್ಲರ ಮುಖಗೆಲ್ಲಿ ಮೂಡಿ ಬರುವ ಪ್ರಶ್ನೆಗಳಿಗೆ ನಾನು ಉತ್ತರ ಹೇಳಲಾರೆ ಸದ್ಯಕ್ಕೆ ಆ ಆಸೆ ಚೇಡವೆಂದು ಸುವ್ಯಾಸಿದಾದ್ದಾಗಿ.

ತಂಗಿಯಿಂದ ಮತ್ತೆ ಯಾವುದೇ ಬಗ್ಗೆ ಪತ್ರ ಬರಲಿಲ್ಲವಾದರೂ ರುಕ್ಕಿಣೀಬಾಯಿಯವರಿಂದ ಬಂದಿತ್ತು.

ಬೃಂದಾ ತನ್ನ ಬೇಸರವನ್ನು ಗಂಡನ ಮುಂದೆ ತೋರಿಸಿಕೊಳ್ಳಲಿಲ್ಲ ವಾದರೂ ಅತ್ಯೆಯ ಮುಂದೆ ಹೇಳಿಕೊಂಡಳು.

“ನಮ್ಮ ಮನೀಲಿ ನಮ್ಮ ಗೋದಾವರಿದೆ ಒಂದು ನಮೂನಿನೆ ಬರೇ ಹಟ ಮಾರಿ ಹುಡಿಗೆ. ಆಮ್ಮನಿಗೆ-ಅಪ್ಪನಿಗೆ ಭಯಾಯಾದಕ್ಕಾ ಬರೂದಿಲ್ಲ. ನಾನು ಹಣ ಕಳಿಸಿದ್ದಕ್ಕೆ ಒಂದು ಪತ್ರಸಹ ಬರೀಲಿಲ್ಲ”

ತಾವು ಏನಂದುಕೊಳ್ಳುವರೋ ಎಂಬ ಅತಂಕದಿಂದಲೇ ಅವಳು ಆ ಮಾತಾಡಿದಳಿಂದು ಸೀತಾಬಾಯಿಯವರಿಗೆ ತಿಳಿತು. ಸೋಸೆಯ ಸ್ವಭಾವವನ್ನು ತಿಳಿದು ಅವರು ಬಹಳ ಸರವಾಗಿ ಅಂದರು—

“ಆ ಹೆಡಿಗೆ ಮಾತು ಏನದೆ ಬಿಡು. ಇನ್ನು ನಾಕುದಿನ ಹೀಗೆ ಹಾರಾಡಿಯಾಳು. ಅವಳಿಗೂ ಒಂದು ಮಾನವ ಶತ್ರು ಉಂಪು ಆಗ ತಾನು ಮೆತ್ತುಗಾಗತಾಳು.”

ಅವರ ಆ ನೂತು ಸಜ್ಜ ಹೇಳಿದೆಂದು ಕಿಳಿಯುತ್ತು ಬೃಂದಾಗೆ. ಅವರು ಗೋಡಾವರಿಯ ಬಗೆಗೆ ಅವಳಿಗೆ ನಂಬಿಕೆ ಬರಾಡ್ದಾಲ್ಲದು.

ತನ್ನ ಮೇಲೇಕೆ ಅವಳಿಗೆ ದ್ವೇಷ ಬೆಳೆಯುತ್ತಿದೆ ಅವಳಿಗೆ ಇತ್ತೆ ಏದು.

ಬೃಂದಾ ಹೊರನೊಟ್ಟಕ್ಕೆ ನಗುನಗುತ್ತ ಗೆಲುವಾಗಿರುತ್ತಾಣ್ಣ. ಇತ್ತೆ ದಿನವೂ ಸಂಜಯ ವೇళೆ ಗಂಡನ ಜೊತೆಗೆ ಕಾರಿನಲ್ಲಿ ವಿಕಾರ ಹೋಗುತ್ತಾಣ್ಣ. ಅವನ ಜೊತೆಗೆ ಇಂಗ್ಲಿಷ್ ಸಿಸಿಮಾ ಸೋಂಪಂಪುದುಂಟು. ಮತ್ತು ಮತ್ತು ಖಳಿದಾಗ ವಸಂತ ಅವಳಿಗೆ ಒಳ್ಳೆಯ ಇಂಗ್ಲಿಷ್ ಕಾದೊಂಡಿ ಓದಿಯೇತ್ತಾಣ್ಣ ದುಂಟು. ಜೊತೆಗೆ ವಸಂತನಿಗೆ ಮಧುರವಾನ ಕಂತನಿದೆ. ಸೆಂಪತ್ತಿಯ ತೊಡಿಗೆ ತಾಳ ತಟ್ಟುತ್ತಾ ಅವನು ಭಾವಗೀತೆಗಳನ್ನು ಇಂಧಾಗಿ ಹಾಡುತ್ತಾನ್ನು..

ಒಮ್ಮೆಷ್ಟು ಅವನು ಹೆಂಡತಿಯ ತೊಡೆಯ ಮೇಲೆ ನಿಂದು ಆಶುಕವನ ಕಟ್ಟಿ ಹಾಡುವುದುಂಟು.

ಆ ಸಮಯ ಎಂತಹ ರಸಮಯ. ಗಂಡನ ನುಂಂಗುರುಳಿನಲ್ಲಿ ಬೆವ ಶಾಂತಿಸುತ್ತ ಅವಳು ಯೋಚಿಸುತ್ತಾಳೆ.

ನನ್ನ ಗಂಡ ಗಂಧವ್ ! ರೂಪಿನಲ್ಲಿ, ಕಂತಮಾಧುರ್ಯವಲ್ಲಿ !

ಆದರೆ ಭಗವಂತ ಎಂತಹ ಸಿದ್ಧಿಯ ! ಇಂಥ ಹೂಮನವವರಿಗೆ, ಆ ನಿರ್ದೋಷಿಗೆ ಇಂತಹ ಫೋರಶಿಕ್ಕೆಯೇ ?

ಹಿಂದಿನ-ನುಂದಿನ ಜನುಮಾರ್ಗ ಬಗ್ಗೆ ಅವಳಿಗೆನೂ ಗೊತ್ತಿಲ್ಲ. ಹಿಂದಿನ ಜನುಮಾದಲ್ಲಾದರೂ ಇವರು ಯಾರಿಗೂ, ಏನೂ ನೋವು ಕೊಡೆದ ನರಿಂಥು ಅವಳಿಗೆ ನಂಬಿಕೆ ಇದೆ.

ಅವಳಿಗೆ ಹಾಗೇ ತನ್ನ ತಂದೆ-ತಾಯಿಯರೂ ಸೆನಪು ಬಿರುತ್ತದೆ.

ತನ್ನ ತಂದೆ-ತಾಯಿ ಯಾಲಿನಂಥ ಘೃದಯುದವರು. ಅಂಥವಿಗೆ ಎಂತಹ ಕಮ್ಮೆ ಕಷ್ಟ !

ತನ್ನ ಕಕ್ಷ್ಯ-ಕರ್ಕ್ಯ ತಂಡೆಗೆ-ತಾಯಿರ ಮಾಡಬಾರದ ಹಿಂಸೆವಾಡಿ ಮನೆಯಿಂದ ಹೊರಡಿಸಿದುದು ಅವಳಿಗೆ ಜೆನ್ನಾಗಿ ನೇನಪಿದೆ.

ಆದರೂ ಅಂಥವರ ಹೊಟ್ಟಿಯಲ್ಲಿ ಈಗ ಗೋದಾವರಿಯಂಥ ಅಸೂಯಾವರ ಹುಡುಗಿ ಹುಟ್ಟಿದ್ದಾಗಲ್ಲ. ಇದು ಯಾರ ಶಾಪವಿರಬಹುದು ?

ಶಿಖಿ

ಮನದೊಳಗೆ ಈ ಕುಟ್ಟಿ ಕೊರೆಯುತ್ತಿದ್ದರೂ ಅವಳು ಗಂಡನ ಸ್ತ್ರೀಗಾಗಿ ಅತ್ಯೇಯ ವಾತ್ಸಲ್ಯಕಾಂಗಿ ಉಂಡು ಉಟ್ಟಿ ನಲಿಯಬೇಕು.

ಹೇಳಿ ಕೇಳಿ ಶ್ರೀಮಂತ ಕುಟುಂಬ ; ಮೂರು ಮೂರು ದಿನಕ್ಕೂ ಅತ್ಯೇಯೊಂದಿಗೆ, ಗಂಡನೊಂದಿಗೆ ಅಲ್ಲಿ-ಇಲ್ಲಿ ಹೋಗುವುದು ಇದ್ದೇ ಇರುತ್ತದೆ, ಆಗ ತನ್ನ ಯೇರಳವಾದ ಕೂದಲನ್ನು ಇನ್ನೇಕೆ ವಿನ್ಯಾಸಗಳಲ್ಲಿ ರೆನ್ನರಿಣುಂತೆ ದೇರಳು ಕಟ್ಟಿತ್ತಾಳೆ. ಪೌಡರು ಹಚ್ಚುಲೇಬೇಕು. ಸಮಯೋಚಿತ ಆಭರಣ ತೊಡೆಬೇಬೇಕು ವರ್ಣರಂಜಿತ ಸೀರೆಯುಡಲೇ ಬೇಕು. ಹಾಗೆ ಅವಳು ಪಿಕ್ಕೆಷ ರೀತಿಯಿಂದ ಇಲಂಕರಿಸಿಕೊಂಡಾಗಲೆಲ್ಲ ಅವನು ಪೋಟೊ ತೆಗೆಯುದೇ ಇರುತ್ತಿರಲ್ಲಿ.

ತಮ್ಮ ಮನೆಯ ಸುತ್ತಲಿನ ತೊಟದಲ್ಲಿ ಅವಳು ಯಾವುದಾದರೂ ಒಂದು ಕೊನೆದಲ್ಲಿ ಸುಂದರ ವಿನ್ಯಾಸದಲ್ಲಿ ಸಿಲ್ಲಬೇಕು, ಆ ಗಳಿಗೆಯೇ ಅವನು ಪೋಟೊ ತೆಗೆಯುತ್ತಾನೆ.

ಅವರು ಆಗಾಗ್ಗೆ ಶ್ರೀಮಂತರ ಮನೆಯ ಡಿನ್ನುರ್ ಪಾಟಿಗಳಿಗೆ ಹೋಗುವುದುಂಟು, ಅಲ್ಲಿಲ್ಲ ಹೋದಾಗ ಎಲ್ಲರೂ ಇಂಗ್ಲೀಷಿನಲ್ಲೇ ಮಾತಾಡುವಾಗ ತನಗೆ ಬರುವ ಇಂಗ್ಲೀಷು ಸಾಲದು ಎಸಿಸಿತು ಬೃಂದಾಗೆ. ಅಂದಿನಿಂದಲೇ ವಸಂತ ಅವಳಿಗೆ ಮೇನ್ನಾರಾದ. ಕೆಲವೇ ದಿನಗಳಲ್ಲಿ ಅವಳು ಸೊಗಸಿನ ಇಂಗ್ಲಿಷ್ ಮಾತನಾಡುವುದನ್ನು ಕಲಿತಳು:

ಹುಟ್ಟಾಪ್ಪ ಬಡತನದಲ್ಲಿ ಬೆಳೆದ ಬೃಂದಾ ಈಗ ತಾಜಾ ಶ್ರೀಮಂತಳಾಗಿ ದ್ವಾಳು ಸಿರಿವಂತಿಕೆ, ಬಡತನಕ್ಕೆ ಎರಡಕ್ಕೂ ಹೊಂದಿಕೊಳ್ಳುವ ಜ್ಯೇಶ್ವರನ್ನು ಅವಕ್ಕಿದು.

ಮುಂದೆ ಕೆಲವೇ ದಿನಗಳಲ್ಲಿ ಸೀತಾಭಾಯಿಯವರು ಸೋಸೆಯನ್ನು ಕರೆದುಕೊಂಡು ತಮ್ಮ ಕಾರಿನಲ್ಲಿಯೇ ಬೃಂದಾಳ ತೌರಿಗೆ ಹೊರಟರು. ಬೃಂದಾಗೆ ಹೃದಯ ಹಿಗ್ಗಿದರೂ ಈಗಲೂ ಗೋದಾವರಿ ಅತ್ಯಿಯ ಎದುರಿಗೆ ಹೇಗೆ ನಡೆದುಕೊಳ್ಳುವಳೋ ಎಂಬ ಆತಂಕವೇ ಇತ್ತು.

ಹೊರಡುವ ಮುನ್ನ ವಸಂತ ಹೆಂಡತಿಗೆ ಹೇಳಿದ —

“ನಿನ್ನ ತೌರುಮನ್ನೀ ಸಂಭ್ರಮದಾಗೆ ಈ ಕುಂಟನ್ನು ಮರಿಬ್ಯಾಡ ನಿಮ್ಮಲಾ ?”

ಅವೇಗೆ ಪಕ್ಕನೆ ಕಣ್ಣಲ್ಲಿ ನಿರು ಉದುರಿತು. ಅವಕ್ಕು ಗಂಡನ ತೊಳು ಹಿಡಿದು ಹೇಳಿದಳು —

“ಹಂಗಾದರ ನಾನು ಈಗ ಹೋಗೋದೇ ಇಲ್ಲಿ. ನನಗೆ ತೌರುಮನ್ನೀ ಸಂಭ್ರಮ ಬೇಡಲೇಬೇಡ. ಆ ತೌರುಮನ್ನಿ ನಿಂತಿರೂದು ನಿಮ್ಮಿಂದಲೇ, ನಾನು ಈಗ ಹೋದರ ನಿಮಗೆ ಬೇಸರ ಆಗತದ. ನಿಮ್ಮನ್ನು ಬಸ್ತಿಅಂತ ಕರೀಲಿಕ್ಕೂ ನನಗ ಬಾಯಿ ಎಲ್ಲದ ? ಅಳಿಯ ಅಂತ ಒಂದು ಹಂಚತ್ತು ನಿರು ಸಕ್ಕ ಕೊಟ್ಟಿಲ್ಲ ನನ್ನ ಅಪ್ಪ-ಅಮ್ಮೆ”

ಅಪ್ಪರಲ್ಲೇ ವಸಂತ ಅವಕ್ಕ ಬಾಯಿ ಒತ್ತಿ ಹಿಡಿದ —

“ಹಾ, ಹಾ! ಅಪ್ಪ ಸುಮ್ಮನಿರು ನಿಮಿ. ನಾನು ಚೇಷ್ಟಿಗೆ ಅಂದದ್ದಕ್ಕ ನಿನೊಳ್ಳಿ ಓಟಿರಾಯನ ಪುರಾಣ ಹೇಳಲಿಕ್ಕೆ ಹತ್ತಿದಿ. ಈಗಿನ ಕಾಲದಾಗ ಹಾಂಗ ಅಳಿಯ-ಪಳಿಯ ಅಂತ ಕೀರಿಟ ಹಾಕೊಂಬೂದು ಎಲ್ಲದೆ ಅಂತಿ ? ಹಾಂಗೆ ಬರೂದಾದರ ನಾನೇ ಬರತೇನಿ ನಿನ್ನ ತೌರುಮನ್ನಿಗೆ. ಕರಕೊಂಡು ಹೋಗತೀಯೇನು ? ನನಗೇನೂ ಬರಬಾರದೂ ಅಂತಿಲ್ಲ. ನೀನು ಬಾ ತಂವರ ಈಗಲೂ ನಾನು ಬರತೇನಿ.”

ಅವಕ್ಕು ತಾನಾಗಿಯೇ ಸಿಕ್ಕಬಿಕ್ಕುಂತಾಯಿತು. ಮೆಲ್ಲಿಗೆ ಅಂದಳು —

“ನೀವು ಅತ್ಯಿಯವರನ್ನು ಹೇಳಿ.”

ಅವನಿಗೆ ಅವಕೆ ಸಂದಿಗ್ಧ ತಿಳಿಯಿತು. ಅವಕೆ ಬೆನ್ನು ತಟ್ಟುತ್ತಾ ದೇಳಿದ—

“ಇಲ್ಲ ನಿಮ್ಮಲ, ನಾನು ಬರೂದಿಲ್ಲ. ನೀನೂ ಅನ್ನು ಹೊಗಿ ಬಸ್ಸಿ ನೀಡಿತ್ತ ಕಾಯತಾ ಕೂಡಿರತ್ತೇನಿ ನಾನು.”

ಅವಕು ಅವನ ಮುಖ ಸವರಿದ್ದು. ನಿಜವಾಗಿ ಈಗ ಅವಳಿಗೆ ಅವನನ್ನು ಬಿಟ್ಟು ಹೊಗೇಗುವುದೇ ಇಷ್ಟುವಿರಲಿಲ್ಲ.

“ನಾನು ಅತ್ತೀ ಜೊತೀಗೇ ಬಂದುಖಿಡತೇನೆ. ನೀವು ಬೇಜಾರ ಮಾಡ ಬೇಡರಿ.”

ಎಂದಂದು ಕಾರನ್ನೀರಿದ್ದು. ಮೌನಲು ಬಂದದ್ದು ರುಕ್ಕಣೀಬಾಯಿ ಲುವರ ಮನೆಗೇ. ಶ್ರೀಮಂತೀಯಾಗಿ ಬಂದ ಅವಳನ್ನು ಈಗ ಪರಿಚಯಿಸಿವರು ಮಾತನಾಡಿಸಬೇಕಾದರೂ ಹಿಂದೆ ಮುಂದೆ ನೋಡಬೇಕಾಗಿತ್ತು.

ಅವಳಿಗಾದರೂ ತೌರು ಬಹಳ ಬದಲಾಗಿತ್ತು. ಮಾರುತಿ ಗುಡಿಯ ಪುನ್ನೆ ಒಳ್ಳೆ ಪ್ರಶಸ್ತಿವಾದದ್ದು. ಮೊದಲನೆ ದಾರಿದ್ರ್ಯವೂ ಇಲ್ಲ ಮನೆಯಲ್ಲಿ. ಅಕ್ಕನ್ನ ಕಾರು ಮನೆಯ ಮುಂದೆ ನಿಂತಾಗ ಮಕ್ಕಳೆಲ್ಲ ತಕತಕನೆ ಕುಣಿದವು.

ಸಂಪಾದಿಸಿ ತಮ್ಮನ್ನು ಸಾಕುತ್ತಿದ್ದ ಮಗಳು ಈಗ ಶ್ರೀಮಂತಿಳಾಗಿ ಎದುರು ನಿಂತಾಗ ಅವಕನ್ನು ಹೇಗೆ ಉಪಚರಿಸಬೇಕೆಂದೇ ತಿಳಿಯಿಸು ಇತಂದೆ-ತಾಯಿಯಾರಿಗೆ. ಈಗಲೂ ಅವಳೇ ಸಾಕುವವಕ್ಕು.

ಬ್ರುಂದಾ ಪ್ರೀತಿಯಿಂದ ಮಕ್ಕಳ ಮೈದಂಡಿವಿದಳು ತಕ್ಕಷ್ಟು ತಿಂಡಿ, ಬಟ್ಟೀ-ಬರೆ ಬಂದೇ ಇತ್ತು.

ಮನೆಯ ಮುಂದೆ ನಿಂತ ಕಾರು ನೋಡಿಕೊಂಡೇ ಒಳಗೆ ಬಂದಳು ಗೊಡಾವರಿ. ನೀರೆವಾಗಿ ಮಾತಾಡಲು ಮುಖವಿಲ್ಲವಾದರೂ ತಾನು ಕಾಳೀಜು ಓದುತ್ತಿರುವೆನ್ನಿಂಬ ಜಂಬಡೊಂದಿಗೇ ಅಕ್ಕನನ್ನು ಮಾತಾಡಿಸಿದಳು—

“ಇರತ್ತಿನೂತ ಒಂದು ಕಾಗದಾನೂ ಯಾಕಲಿಲ್ಲ ನನಗ ?”

ತಂಗಾಮೆ ಮುಂದೆ ನೋಡಿವುದು ಇವಳಿಗೂ ಇಷ್ಟುವಿಲ್ಲ. ಅವು ಸ್ವಷ್ಟ ವಾಗಿ ದೇಳಿದಳು—

ನಾನು ಬರದ ಕಾಗದಕ್ಕು ನೀನು ಯಾವತ್ತು ಉತ್ತರಕೊಟ್ಟಿ ಹೇಳು ?
ಪತ್ರ ಬರಿಯೂಡೇನು, ನಾನೇ ಬಂದಿನಲ್ಲ, ಏನಾರ ಹೇಳೂದಿದ್ದು ಹೇಳು.”

ಗೋಡಾವರಿ ಮೈ ಬ್ರಾಹ್ಮಿಧಕು—

“ಸನಗೆಂತದವೆ ಪೇಳೂದು. ಅವು ಇದ್ವಾಗೆಲ್ಲ ಅದಕೆಲ್ಲ.”

ಬ್ರಾಹ್ಮಾ ಮೂಸವಾಗಿ ಅವಕ ಅಲಂಕಾರಗಳನ್ನೆಲ್ಲಾ ಸೋಡಿದಳು, ಈ
ಒಂದು ವರ್ಣದಲ್ಲಿ ಗೋಡಾವರಿ ಭವ್ಯವಾಗಿ ಸಿದಿದೂಡೆದು ಬೆಳೆದಿದ್ದಳೇ.
ಯೋವ್ವನ ಮೈತುಂಬಿ ಸಿಂಶಿದೆ. ರಾಗೇ ಸೋಕಾಗ್ಯ ಏರುತ್ತಿದೆಯಂದು
ತಿಳಿಯಿತು.

ಬ್ರಂಡಾಕೆ ಮನ ಒಂದು ಒಗ್ಗೊಂಬತ್ತಾದೂ ತಾಯು ಕೈಯಿನ
ಉಣಿ, ತೆಂದೆಯು ಶ್ರೀತಿ, ಉಳಿದವರ ಉಪಚಾರಗಳಿಂದ ಗೋಡಾವರಿಯ
ಚಚೆಯನ್ನು ಮರೆಯಲು ಯತ್ನಿಸಿದ್ದು.

ಸೀತಾಃಷಾಯಿನುವರು ನಾದಿನಿಯು ಮನೇಯಿಲ್ಲೇ ಉಳಿದಿದ್ದರೂ
ಅಂದಿನ ಉಟ್ಟಿ ಬೀಗರ ಮರೆಯುಭಾಗಿಯಿತು. ಮರುದಿನವೇ ಅವರು ಹೊರ
ಡುವವರಿದ್ದನ್ನಿಂದ ಎಲ್ಲಾ ಕಾರ್ಯಕ್ರಮ ಆ ದಿನವೇ ಮುಗಿಸಬೇಕಾಗಿತ್ತು.
ಬ್ರಂಡಾ ಅಂದೇ ತಾನು ಕೆಲಸಕ್ಕಿಂದ ಮೂಲಿನವರೆಗೆ ದೊಗ್ಗಿ ತನ್ನ ಹಿರಿಯ
ಉಪಾಧಾರ್ಯರಿಗೆಲ್ಲ ಸನ್ನಿಸಿ ಬಂದ್ದು.

ಇನ್ನು ಕುಂಟನನ್ನು ಮನುಸೆಯಾಗಿದ್ದರೂ ಸುಖಿಯಾಗಿದ್ದಾಗೆಂದು
ಅವಕ ಮುಖಿನೇ ಸಾರುತ್ತಿದೆ.

ಸಂಜೆ ಮಾರುತ್ತಿ ಗುಡಿಕೆ ಬಾಡವರೆಲ್ಲ ಸುಭೂತಾಚಾರ್ಯರ ಶ್ರೀಮಂತ
ಮಂಗಳನ್ನು ಕಂಡುಮೊಡರು. ಮರುದಿನವೇ ರೂಕ್ಷಣೀಷಾಯಿಯವರ
ಮನೇಯ ಪಾರುಕೆ ಉಂಟು ಇವರು ಉರಿಗೆ ಹೊರಟಿನ್ನು.

ತೌರನ್ನು ಕಂಡು ಬಂದ ಮಡದಿಯ ಮುಖವನ್ನು ಪರ್ವತೀಸಿದ ವಸಂತ.
ತುಸನ್ನು ಲೋಕಲೂ ಭಾರವೇ ಹೇಜ್ಜಾಗ್ಗೆ ಕಂಡತು ಇದರಲ್ಲ. ತಂಗಿಯ ಬಗೆಗೆ
ರೆಚ್ಚಿ ತೆಂಕೆಂದಿದ್ದಾಗೆಂದು ಕ್ಷಣಿದಲ್ಲಿ ಅರಿತ. ಅದ್ದೆ ತಿಷಣೆಯವನ್ನೇ
ಬಿಟ್ಟು ಹತ್ತಿರ ಸಿಂತ ಮಡದಿಯನ್ನು ಓರ್ವೆಸಿ ಪ್ರೀತಿಯ ಮಾರ್ಪಾಡಿದ. ಅವ

ಇಂಥಕ್ಕೆ ಇಂತಹ ಹೆಡಾಯ್‌ ಜೀವಿಗಳ ನಡುವೆ ತಾನು ಉಳಿದ ಇಂಥಕ್ಕೆ ಕ್ಯಾಲ್ಕ ವಿಷಯಗಳಿಂದ ಶತ್ರು ಕೆಡಿಸಿಕೊಳ್ಳುವ ಬಾರದೆಂದು ಮೇಲು ನಗುತ್ತು ಕೇಳಿದಳು.

“ನಾನು ಇಲ್ಲದ ಎರಡು ದಿನಕ್ಕು ಬೇಸರ ಆಯಿತೇನ್ನಿ ?”

ವಸಂತ ಅವಳ ಕ್ಯೆ ಹಿಡಿದು ಕೂರಿಸುತ್ತೇ ಹೇಳಿದ—

“ಹೌದು ಸಿಮುಲಾ, ಸೀನು ಬಂದಪ್ಪೇಲೆ ಜೀವನ ತುಂಬಿದ್ದುಂಗೆ ಆಗ್ಯಾದೆ. ಸೆಟ್ಟಿಗಿರುವವರ ವಿಷಯ ಇಲ್ಲಿ ಆಯಿತು. ಅವರಿಗೆ ನೂರೆಂಟು ಕೆಲಸ ಇರ್ತದೆ ಈಗ ನನಗೆ ಹಾಂಗಲ್ಲ. ದಿನದಲ್ಲಿ ಒಮ್ಮೆ ಬಂಕಿಗೆ ಹೋಗಿ ಬಂದರೆ ನನ್ನ ಕೆಲಸ ಮುಗಿದ್ದುಗೆ. ಮತ್ತೆಲ್ಲ ಪೋನಿನ ಮೂಲಕ ನಡಿತದೆ. ಮತ್ತೆ ಇಡೀ ದಿನ ನಾನು ಹೊತ್ತು ಕಳಿಯಾದು ಹ್ಯಾಂಗೆ ನೀನೆ ಯೋಚಿಸು”

ಬೃಂದಾ ವಿನೋದವಾಗಿ ನಕ್ಕಿಳು—

“ನಾನು ಬರೂದಕ್ಕು ವೇ— ಇನ್ನು ಹ್ಯಾಂಗೆ ಹೊತ್ತು ಕಳಿತ್ತಿದ್ದಿರಿ ಮತ್ತು ?”

ವಸಂತ ಅವಳ ಕಿವಿಯ ಹತ್ತಿರ ಸಿಸುಗುಟ್ಟಿದ

“ನೀನು ಬರತೀಯಂತ ಸಿರೀಕ್ಕೊಣಾ ವಾಡತಾ ಕಳೇತ್ತಿದ್ದು. ಈಗ ನೀನು ಬಂದಿ. ಮತ್ತೆ ನೀನು ಇಲ್ಲದಿದ್ದರ ನನಗ ಬಹಳ ಕಷ್ಟ ಅನಿಸ್ತದೆ”

ಅವಳೂ ಕರುಣೆಯಿಂದ ಅಂದಕು—

“ಇನ್ನು ಮೇಲೆ ನಿಮ್ಮನ್ನು ಬಿಟ್ಟು ಎಲ್ಲಾ ಹೋಗಾದಿಲ್ಲರಿ”

ಮತ್ತೆ ಎರಡು ವರ್ಷಗಳ್ಲಿ ಎರಡು ಮನೆಯಲ್ಲಾ ವ.ಹತ್ತಿರ ಬದಲಿಕೆ ಗಳಾದವು. ಬೃಂದಾ ಗಭಿರಣಿ ವಾಗಿದ್ದಳು. ಗೋಡಾವರಿ ಡಿಗ್ರಿ ಕ್ಷಾಸಿಗೆ ಬಂದಿದ್ದಳು ಹಾಗೇ ಅವಳ ಅಟ್ಟಾಂತಿಸವೂ ಡಿಗ್ರಿ ವಿಾರುತ್ತಿತ್ತು. ಅವಳ ಕಾಲೇಜು ಜೀವನದ ದುರ್ವಾಸಾಸೆಯಲ್ಲಾ ಬೃಂದಾಕೆ ಕಿವಿತಾಗಲು ತಡವಾಗಲಿಲ್ಲ. ಆಗ ಮಾತ್ರ ಬೃಂದಾ ಹೌಯಾರಿದ್ದು. ಬೃಂದಾಗೆ ಏಕೆನ್ನೆಯ ತಿಂಗಳಿನಲ್ಲಿ ಶ್ರೀಮಂತಕ್ಕೆಂದು ತಾಯಿ ಬಂದಾಗ ಏಕಾಂತದಲ್ಲಿ ಎಲ್ಲವನ್ನೂ ಹೇಳಿ ಆತ್ಮಕೊಂಡು ಹೋಗಿದ್ದರು. ಆದರೆ ಈಗ ಬಿಂದೂರಾಯರ ಮನೋಲ್ಲಿ ಸಂಭ್ರಮ ಉಯ್ಯಾಲೆಯಾಡುತ್ತಿದೆ, ಹೊವ್ವಿಗನ ಆಗವನದ ಸಿರೀಕ್ಕಣಿಯಲ್ಲಿ ಯಾರೂ ಈ ವಿಷಯ ಗಮನಕ್ಕೆ ತೆಗೆದುಕೊಳ್ಳಲ್ಪಿಡಿಲ್ಲರು.

ಒಂದು ದಿನ ರುಕ್ಷೇಣೀಬಾಯಿಯುವರಿಂದ ಸೀತಾಬಾಯಿಯವರಿಗೆ ಪತ್ರ ಬಂದಿತ್ತು. ಪನ್ನ ಕಾರಣಕ್ಕೇ ಪತ್ರದ ಬಗ್ಗೆ ಅವರು ಸೋಸೆಗೆ ಏನೂ ಹೇಳಿಲ್ಲ. ಆದರೆ ಅದ: “ರವಾಗಿಯೇ ಅವರಿಗೆ ತಿಳಿಯಿತು.

ಬೃಂದಾಗೆ ಮುಂಬಿಯುಂದ ಒಂದು ಪತ್ರ ಬಂದಿತು. ಹಿಂಬದಿಯಲ್ಲಿ ಯಾವ ವಿಳಾಸವ್ವು ಇದಿದ್ದರಿಂದ ಮುಂಬಾಯಿಯಂದ ಸನಗೆ ಪತ್ರ ಬರೆಯುವವರು ಯಾರು?—ಎಂದುಕೊಂಡೇ ಒಡಿದಳು. ಷೀಲಿಸಿಂದ ಮಾತ್ರ ಅದು ಮುಂಬಾಯಿ ಪತ್ರವೆಂದು ತಿಳಿಯಲು ಸಾಧ್ಯವಾಯಿತು. ಒಂದ ಪತ್ರ ಗೋಡಾವರಿಯಾದು. ಬೃಂದಾಟ ಕ್ರೈಸ್ತವರು ತುಂಬುತ್ತಿತ್ತು. ಕಷ್ಟ ದಿಂದ ಪತ್ರ ಓದಿದ್ದು. ಬರವಣಿಗೆಯಾದರೂ ಇಂಗ್ಲೀಷಿನದು.

“ಬೃಂದಾ, ಸನಗಿಗ ಹದಿಸೆಂಟು ವರ್ಣ ತುಂಬಿ ಸ್ವತಂತ್ರವನ್ನು ಪಡೆದೇ ಮನೆಯಿಂದ ಬಿಡುಗಡೆ ಯೋಂದಿದ್ದೇನೆ. ಅದೂ ನಾನು ಮೆಚ್ಚಿದವರೂಂದಿಗೆ ಬಂದಿದ್ದೇನೆ. ಸಿನ್ನುಂತೆ ನಾನು ಅಂಗವಿಕಲರನ್ನು ಕಟ್ಟಿಕೊಂಡಿಲ್ಲ. ಹೇಗೂ ಅಪ್ಪ-ಅಮೃನನ್ನು ಕಾಷಾಡುವ ಹೊಣೆಯನ್ನು ಸೀನು ಹೊತ್ತಿದ್ದಿ. ಅದ ಕಾಷಾಗಿಯೇ ಕುಂಟಣನ್ನು ಮದುವೆಯಾಗಿದ್ದೀ. ಮನೆಯ ಜಿಂತೆ ಸನಗೇನೂ ಇಲ್ಲ. ನಾನು ಒಲಿದಿರುವವರು ನಿಲಿಟರಿಯವರು. ಇದೆಲ್ಲಾ ಹೇಗಾಯಿ ಶೆಂದು ಯೋಚಸಿ ತಲೆ ಕಡಿಸಿಕೊಳ್ಳಬೇಡ. ನಾನು ಹಾಡಿದ್ದನ್ನು ನೇರವಾಗಿ ಹೇಳಿದ್ದೇನೆ. ಸಿನ್ನುಂತೆ ನಾನೇನು ಮುಂಚ್ಚಿಮರೆ ಮಾಡಿಲ್ಲ. ನಾನು ಜಾತಿ-ಕುಲಗಳ ಜಂಜಡವನ್ನು ಅಂಟಿಸಿಕೊಂಡಿಲ್ಲ. ಇದರಿಂದ ಸಿಮಗೆಲ್ಲ ಬೇಸರವಾಗಬಹುದು. ಆದರೆ ನನ್ನ ಮಂಡವೆಯ ಖಚಿಣ್ಣೂ ಸಿನಗೆ ಉಳಿಸಿಕೊಟ್ಟಿದ್ದೇನೆ. ನನ್ನ ಡಿಗ್ರಿ ಅರ್ಥಕ್ಕೆ ನಿಂತಿತು. ಆ ಬಗ್ಗೆ ಸನಗೆ ಜಿಂತೆಯಿಲ್ಲ. ಯಾರಿಗೂ ನಮಸ್ಕಾರ ಹೇಳುವ ಅಗತ್ಯಪೂ ಸನಗಿಲ್ಲ. ಒಂದೇ ಬಾರಿ ಎಲ್ಲಕೂ ನಮಸ್ಕಾರ ಹೂಡಿದು ಹೊರಟಿದ್ದೇನೆ. ಸೀನು ನನ್ನ ಬಗ್ಗೆ ಹೇಗೆ ಭಾವಿಸಿದರೂ ವ್ಯಧೀಯಿಲ್ಲ ಬರುತ್ತೇನೆ. ಈಗ ನನ್ನ ಹೆಸರು ಗೋಡಾವರಿ ಎಂದಿಲ್ಲ. ಬೇರೆ ಹೆಸರಿಡೆ, ಸಿನ್ನ ತಂಗಿ—

ಬೃಂದಾ ಸೋಫಾದ ಮೇಲೆ ಕುಸಿಕುಳಿತು ಮುಖಮುಚ್ಚಿ ಅಳಿತೊಡಗಿದ್ದು, ವಸಂತ ಕೂಡಲೇ ಪತ್ರ ಓದಿದ. ಒಂದು ಕ್ಷಣ ಮಾತ್ರ ಅವನು ಸ್ಥಂಭಿತನಾಗಿದ್ದು.

ತುಂಬು ಗಭಿರಣಿ ಮಂಡದಿ ಅನ್ನವುದನ್ನು ಅವನು ಸೋಡಬಾರ. ಮತ್ತು ವನು ಹತ್ತಿರ ಸರಿದು ಅವಳ ಮುಖ ಒರಸಿ ಹೇಳಿದ —

“ಗೋಡಾವರಿ ಮರ್ಮ ಸಿನಗೆ ಗೋತ್ತಿದ್ದೂ ಮತ್ತು ಇದಕ್ಕೆ ವೃಧಿ ಮಾಡೂದಾದರೂ ಯಾಕ ನಿಮಗೆಲ ? ಇಂಥವು ಪ್ರಸಂಚದಾಗ್ಯ ಎಷ್ಟು ನಡಿ ತನ್ನೇ, ಅದಕ್ಕೆ ಯಾರು ಹೇಳಿ ಅಂತಿ ? ಸನ್ನ ಮಗ ಸಿನ್ನ ಪೊಟ್ಟೀಲಿ ಇದ್ದಾನ. ಸೀನು ಅತ್ತರ ಅವನಿಗೆ ಸೋವಾಗತೆಯ. ಎಲ್ಲ ಸೀನು ಮೊದಲ ಅಳೋದ ನಿಲ್ಲಿಸು. ಮತ್ತು ಈಗಲೇ ಸಿನ್ನ ತಾಯಿಾನ ಕರಸಿ ಅವರಿಗೆ ಅಪ್ಪು ಸಮಾಧಾನ ಹೇಳಾಡದೆ ಸೀನಗೆ. ಸೀನು ಅನ್ನಾದ ನಾನು ಸೋಡಲಾರೆ. ಎಲ್ಲಿ ಹೀಂಗ ತಿರುಗು ?

ಬೆಳೆದಿಂಗಳಿನಂತೆ ತಂಪೆರೆಯುವ ಅವನ ಸುಡಿಯನ್ನಾಲಿಸುತ್ತ ಅವಳು ಅವನ ಎದೆಗೊರಗಿದ್ದು. ಸುಕನ್ಯಾಳ ಜೀನುಂಳಿ ಅವಕ ರೀಪರ್ಯಂಟ್ ಗುನುಗುನಿ ಸುತ್ತಿತ್ತು.

‘ಬಿಂಗೆ ಚೆಂದ್ರಮು ಡೊಂಕು, ಬೆಳೆದಿಂಗ್ ದು ಡೊಂಕೆ ?’



ಎ. ಕೆ. ಇಂದಿರಾ ಅವರ ಕೃತಿಗಳು

ತುಂಗ-ಭದ್ರ	ಡಾಕ್ಟರ್
ಸದಾನಂದ	ತಾತ್ರೇವನದಲ್ಲಿ
ಗೆಜ್ಜೆ ಪ್ರಜೆ	ಚಿದ್ರಿಲಾಸ
ಮನೆ ತುಂಬಿದ ವ.ಷದಿ	ಜಾತಿ ಕಟ್ಟುವೀ
ಹೆನ್ನ ನ ಆಕುಂಕ್ಕೆ	ಸಂಖಾರತ
ತಾಪದಿಂದ ತಂಬಿಗೆ	ಯಾರು ಹಿತವರು
ಬ್ರಹ್ಮಭಾರಿ	ಹೂಬಣಿ
ಕಲಾಧೀಕರಿ	ಒಣಿಲೀಲೆ
ಶಾಂತಿಧಾವ-	ಹಾಷಿವೈ
ನವರತ್ನ	ಕಂಪ
ಅಂಬರದ ಆಪ್ಸರೆ	ಕೂಟುಭಟ್ಟೆ
ಸಗಬೀಕು	ಜಾಲ
ನವಚೀವನ	ಗುಂಡ
ಪವಾಡ	ಮಣಿಸುಕು
ಕಲ್ಪನಾ ವಿಲಾಸ	ಕತೆಗಾರ
ದಶಾವತಾರ	ಕವಲು
ಸುಷ್ಣಾಗತ	ಆಭರಣ
ಗಿರಬಾಲೆ	ಮೋಹನವಾಲೆ
ಟುಲೆಟ್	ರಘವಾಹಿನಿ
ಮನೆ ಕೊಟ್ಟು ನೋಡು	ಅನಂಭವ ಶಂಚ
ಬಿದಿಗೆ ಚಂದ್ರಮಾ ದೊಂಕು	ಪೂರ್ವಪರ
ನಾಗವೀಕಾ	ತಾಳದವರು
ಆತ್ಮಧರ್ಮಿ	ತಗ್ಗಿನಮನೆ ಸೀತೆ